

DAMAGE BOOK

THE BOOK WAS DRENCHED

OSMANIA UNIVERSITY LIBRARY

Call No. **K83
G14K** Accession No. **K5891**

Author **కృష్ణ టి. వి. ట.**

Title **ఏలు ఉపాస - - 1955**

This book should be returned on or before the date
last marked below.

**UNIVERSAL
LIBRARY**

OU_200126

**UNIVERSAL
LIBRARY**

ಗಳಗನಾಥ ಸುರಸ ಗ್ರಂಥಮಾತೆ, ಧಾರವಾಡ.

ಕ್ಷೋತ್ರತೇಜ

ಅಧ್ಯಾತ್ಮ

ಸ್ವಾಮಿಭಕ್ತಿಪದ್ರಶನ.

ಅಧಿಕರು:

ವೀ. ತಿ. ಗಳಗನಾಥರು



೧೯೫೫

ಚೆಲೆ ೧-೮-೦

ಗಳಗನಾಥ ಸುರಸ ಗ್ರಂಥಮಾತೆ
ಜವಳಿಪೇಟೆ ನ್ಯೂ ಧಾರವಾಡ

ಪ್ರಕಾಶಕರು:
 ಎಸ್. ಎನ್. ಜೋತಿ
 ಗಳಗನಾಥ ಸುರಸ ಗ್ರಂಥವಾಲೆ,
 ಜವಳನೇಟಿ ಧಾರವಾಡ.



ನೊದಲನೆಯ ಮುದ್ರಣ ಗಣಣ
 ಅನೆಯ ಮುದ್ರಣ —
 ಇನೆಯ ಮುದ್ರಣ —
 ಉನೆಯ ಮುದ್ರಣ ಗಣಭಾಗ

(ಈ ಪುಸ್ತಕದ ಎಲ್ಲ ಒಡಿತನವು ಎಸ್. ಎನ್. ಜೋತಿಯವರಿಗೆ ಸೇರಿದೆ.)



ಮುದ್ರಕರು:
 ಎಸ್. ಎನ್. ಜೋತಿ.
 ಗಳಗನಾಥ ಮುದ್ರಣಾಲಯ,
 ಜವಳನೇಟಿ ಧಾರವಾಡ.

ప్ర సత్త వ నే



ఈ పుస్తకము. రా. రా. హరి నారాయణ ఆపటియవరు మహా
రాష్ట్రదల్లి బరెదిద్ద “ రూపనగరచిరాజకన్య ” ఎంబ ఐతిహాసిక
కాదంబరియ ఆధారదింద బరెదిద్దగిరుత్తదే. ఇదరల్లి ఛొరంగజేఱ
నిగూ, రజపూతరిగూ నడిద బందు యుద్ధ ప్రసంగద వణసిద్ధ,
ఇదరింద ఛొరంగజేఱన, కాగు రజపూతర గుణస్వభావాదిగళు
జిత్తుక్కషణపూవుకవాగి గోత్తుగుత్తనే. ఇదరల్లి రజపూతర
క్షూత్రతీజస్సు చెన్నాగి వ్యక్తవాగిరువదరింద, ఇదక్కే ‘ క్షూత్రతీజ ’
వెంబ హేసరన్నా, స్వామిభక్తియ ఉదాహరణగళు ఆల్లల్లి వ్యక్తవాగిరు
వదరింద ఇదక్కే “ స్వామిభక్తి ప్రదక్షిన ” వెంబ మతిన్నందు జేస
రన్నా ఇట్టిరుత్తదే.

ఈ కాదంబరియింద నావు తలన్న సంగతిగళన్ను కలియబడు
దాగిదే. రూపనగరద విజయసింహన స్వామిమాన-స్వకులాభిమాన,
ఉదేపురద రాజసింహన విచారపూవుకవాద కాయుప్రవృత్తి,
రూపమతియ కులిఁసతే, ఇందిరి-పద్మా-చుగాఫదాస ఇవర స్వామినిషై,
ఛొరంగజేఱన విషయాసర్టియల్లియ జాగరూకతే, వ్యక్తుంశియోగిగళ
నిష్టహతే, ఉదేపురియ పతినిషై, చంద్రవతియ తేజస్సుతే, ఇవన్ను
సాంసారికరాద నాశు, లక్ష్మిపూవుక ఇనలోఁసబహుదాగినె. ఒట్టు
నింద కాదంబరియు జిత్తుక్కషణపూవాగిద్ద రాజసగుణ ప్రథానవాద
నిఱియన్న చెన్నాగి వ్యక్తమాడుత్తదే.

పుస్తకము ఏతిమిరి దొడ్డదాగదంతియూ, కన్నడ వాళకరిగి
ఓదువాగ బేసరవాగదంతియూ మాలకాదంబరియల్లియ కేలవు

ವಿಷಯವನ್ನು ಬಿಟ್ಟೆರುತ್ತದೆ. ಇದನ್ನು ಮಹಾರಾಷ್ಟ್ರ ಭಾಷೆಯನ್ನಿಂತೆ ಕನ್ನಡಿಗರು, ಮೂಲ ಕಾದಂಬರಿಯನ್ನು ಮಹಾವರಿತು ಓದಿ ಮನಗಾಣ ಬಹುದು; ಮತ್ತು ಮಹಾರಾಷ್ಟ್ರವರಿಯದ ಕನ್ನಡಿಗರು, ಇದೊಂದು ಮನೋರಂಜಕ ಸ್ತೋತ್ರಕಾದಂಬರಿಯು, ವಿಚಾರಪೂರ್ವಕವಾಗಿ ಮಹಾವರಿತು ಬರೆಯಲ್ಪಟ್ಟಿರುತ್ತದೆಂಬ ನಂಬಿಗೆಯಿಂದ ಸಮಾಧಾನಪಡಬೇಕಿಲ್ಲದೆ, ಇನ್ನೂ ಮೂಲಕಾದಂಬರಿಯಲ್ಲಿ ಎಪ್ಪು ಸವಿಯತ್ತೀರ್ಥಿ ಏನೋ ಎಂದು ಅಸಮಾಧಾನಪಡಬಾರದು. ಈ ಅಭಿಮಾನೋರ್ಥಿಗಾಗಿ ವಾಚಕರು, ಲೇಖಕರನನ್ನು ಕ್ವಾಮಿಸಚೇಕೆಂದು ಪ್ರತಿಫಲಿಸಲಾಗುವದು.

ಮ. ರಾ. ರಾ. ಆಪಟೆಯವರಿಂದ ನಮಗೂ, ಕನ್ನಡಿಗರಿಗೂ ಈಗ ಆಗಿದ್ದ ಹಾಗು ಮುಂದೆ ಆಗಬೇಕಾಗಿರುವ ಲಾಭವನ್ನು ಬರಿದು ತೋರಿಸಲ ವಸ್ತುವಿಲ್ಲ. ಮ. ರಾ. ರಾ. ಆಪಟೆಯವರಿಗೆ ಪ್ರತಿಫಲಕೊಡಲು ಈಶ್ವರನು ಸಮರ್ಪಿಸಿದ್ದಾನೆ, ಆ ಸಭ್ಯಲವನ್ನು ಭೋಗಿಸಲಿಕ್ಕೆ ನಮ್ಮ ಮ. ರಾ. ರಾ. ರಸಿಕ ಆಪಟೆಯವರು ಸರ್ವಾಂಶದಿಂದ ಪಾತ್ರರಿರುತ್ತಾರೆ. ಅಂದಬಳಿಕ, ಓದಲಿಕ್ಕೆ ತಕ್ಕ ವಿಷಯಗಳು ಕನ್ನಡದಲ್ಲಿಲ್ಲೆಂದು ಚಡವಡಿಸುವ ನಾವು, ಅತ್ತಿತ್ತ ನೋಡದೆ, ಸದ್ಗುರಂಥಗಳ ಸ್ವಾರಸ್ಯದ ಸೇವನದಿಂದ ಶೈವರಾಗಿ, ಅನ್ನದಾತ್ಯವಿನ ಕಲ್ಯಾಣವನ್ನು ಚಿಂತಿಸಿದರೆ ತೀರಿತು. ಅಪ್ಪೇ ಕೆಲಸಮಾಡುವದು ನಮ್ಮ ಕೈಯಲ್ಲಿರುವದರಿಂದ ನಮ್ಮ ಮ. ರಾ. ರಾ. ಆಪಟೆಯವರ ಅಭ್ಯಾಸದಯಕ್ಕಾಗಿ ಶ್ರೀ ಸದ್ಗುರುವನ್ನು ಪ್ರತಿಫಲಿಸಿ, ಸುಮಾನಾಗುವೆವು.

ಅನಂದವನ (ಅಗಡಿ), {

ವಿಧೀಯ,

ತಾರೀಖು ಗನೇ ಜೂನ್ ಇಂಡಿ

ವೇ. ತಿ. ಗಳಗನಾಥ

ಕ್ಷೋತ್ರತೇಽಜ

ಅಥವಾ

ಸ್ವಾನಿಭಕ್ತಿ ಪ್ರದರ್ಶನ



ಗನೇಯ ಪ್ರಕರಣ—ಭವಿಷ್ಯ

ಭರತಭಾವಿಯಲ್ಲಿ ಸೂರ್ಯ-ಚಂದ್ರವಂಶಗಳ ಕ್ಷಾತ್ರತೇಽಜನ್ನು ಭರತಭಂಡದ ಅವನತಕಾಲದಲ್ಲಿ ಕೂಡ ವೈರಿಗಳ ಕಣ್ಣು ಕುಕ್ಕೆದೆ ಇರಲಿಲ್ಲ. ಸೂರ್ಯವಂಶದ ಮೊದಲನೇಯ ಅರಸನು ಇಕ್ಷ್ವಾಕುವು. ಆತನ ರಾಜಧಾನಿ ಅಯೋಧ್ಯೆ. ಇಕ್ಷ್ವಾಕುವಿನಿಂದ ಐವತ್ತೀಳನೇಯ ತಲೀಯವನೇ ಕುಲಭಾಷಣನಾದ ಶ್ರೀ ರಾಮಚಂದ್ರನು. ಈಗಿನ ಜಯಪುರ, ಉದ್ದೇಪುರ, ಜೋಧಪುರಗಳಲ್ಲಿಯ ರಜಪೂತ ಅರಸರು ಸೂರ್ಯವಂಶದವರೆನಿಸಿಕೊಳ್ಳುವರು. ಇಕ್ಷ್ವಾಕುವಿನ ತಂಗಿಯಾದ “ಇಲಾ” ಎಂಬವಳಿನ್ನು ಚಂದಪುತ್ರನಾದ ಬುಧನಿಗೆ ಕೊಟ್ಟಿತ್ತು. ಆಕೆಯಿಂದ ಚಂದ್ರವಂಶವು ಉತ್ಸನ್ನವಾಯಿತು. ಬುಧನ ಪುತ್ರನು ಪುರಾರವನು, ಆತನ ಪುತ್ರಿ ಯಯಾತಿಯು. ಯಯಾತಿಗೆ ಉರು, ಪುರು, ಯದು, ಎಂಬ ಮೂವರು ಮಕ್ಕಳಾದರು. ಇವರಲ್ಲಿ ಪುರುನಿ

ನಿಂದ ಇಪ್ಪತ್ತೀಳನೆಯ ತಲೆಯವನಾದ ಹಸ್ತಿರಾಜನೆಂಬವನು ಹಸ್ತಿನಾವತಿ ಪಟ್ಟಣವನ್ನು ಸಾಫಿಸಿದನು. ಹಸ್ತಿರಾಜನಿಂದ ಇಪ್ಪತ್ತಿರಡನೆಯ ತಲೆಯ ವರು ಪಾಂಡವರು. ಪಾಂಡವರೊಳಗಿನ ಯಾಧಿಷ್ಠಿರ (ಧರ್ಮರಾಜ) ನೆಂಬ ವನು ಭಾರತಯುದ್ಧದಲ್ಲಿ ಜಯಶಾಲಿಯಾದಬಳಿಕ ಇಂದ್ರಪ್ರಸ್ಥದ ಕೋಟಿ ಯನ್ನು ಕಟ್ಟಿಸಿದನು. ಇದು ಪುರುವಂಶದ ಮಾತಾಯಿತು. ಇತ್ತೀಚು ವರು ವಂಶದಲ್ಲಿ ಐವತ್ತೊಂದನೆಯ ತಲೆಯಲ್ಲಿ ಬಲರಾಮ—ಶ್ರೀಕೃಷ್ಣದೆಂಬವರು ಅರಸರಾದರು. ಅವರು ತಮ್ಮ ರಾಜಧಾನಿಯನ್ನು ಗುಜರಾಥದೊಳಗಿನ ದ್ವಾರಕೆಯೆಂಬ ನಡುಗಡ್ಡೆಯಲ್ಲಿ ಸಾಫಿಸಿದರು. ಈಗಿನ ಜಸಲಮಾರದ ಭಾಟವಂಶದ ಕೃತಿಯರಾಜರೂ, ಕಷ್ಟದ “ಜಾಡೆಜೀ” ಹಾಗು “ಜೋಡಾ ಸನೇ” ಎಂಬ ಅರಸರೂ ತಾವು ಕೃಷ್ಣವಂಶದವರೆಸಿಕೊಳ್ಳುವರು.

ಸೂರ್ಯವಂಶದ ಪ್ರಸಿದ್ಧಸಾರ್ವಭೂಮಿರಾಜನಾದ ಶ್ರೀರಾಮನ ಪ್ರತಾಪದ ವರ್ಣನವನ್ನು ಶ್ರೀಮದ್ಭಾಗವತದಲ್ಲಿಯೂ, ಚಂದ್ರವಂಶದ ಕೌರವ-ಪಾಂಡವ-ಶ್ರೀ ಕೃಷ್ಣ ಮೊದಲಾದವರ ಪ್ರತಾಪದ ವರ್ಣನವನ್ನು ಮಹಾಭಾರತದಲ್ಲಿಯೂ ಕೊಟ್ಟಿರುವದಷ್ಟೇ? ವೇದತುಖ್ಯವಾದ ಈ ಎರಡು ಪಿತಾಹಾಸಿಕ ಪ್ರಚಂಡ ಗ್ರಂಥಗಳಲ್ಲಿ ಉಜ್ಜಳರೂಪದಿಂದ ವರ್ಣಿಸಿದ ತಮ್ಮ ಪೂರ್ವಜರ ಪರಿಣಾಮಕಾರಕ ಕ್ರಾತ್ರೇಜಿಸ್ತನ್ನು ಕೃತಿಯರು ಸ್ತೋರಿಸಿ ಸ್ತೋರಿಸಿ, ಅಭಿಮಾನಪೂರಣರವಾಗಿ ವಂಶಪರಂಪರೆಯಿಂದ ತಮ್ಮ ತೇಜಸ್ಸನ್ನು ಕಾಯ್ದುಕೊಳ್ಳುತ್ತ ಬಂದರು. ಕಾಲಮುಹೀಮೆಯಿಂದ ಈ ಭರತವಿಂದದ ಮೇಲೆ ಸಾಗಿಬಂದ ಮಹಮ್ಮದೀಯ ಧರ್ಮದ ಪತಾಣರಾಜರೂ, ಮೊಗಲ ರಾಜರೂ ಈ ಸೂರ್ಯ-ಚಂದ್ರವಂಶದ ಕೃತಿಯರ, ಅಥವಾ ರಜಪೂತರ ತೇಜಸ್ಸನ್ನು ಬಹುಮಟ್ಟಿಗೆ ಕಡಿಮೆಮಾಡಿದರೂ, ಆ ಮುಸಲ್ಮಾನರಿಗೆ ರಜಪೂತರ ಕ್ರಾತ್ರೇಜಿಸ್ತನ ಪ್ರಖರತೆಯು ಆಗಾಗ್ನಿ ಅನುಭವಕ್ಕೆ ಬಾರದೆ ಹೋಗಲಿಲ್ಲ. ಕೃತಿಯರ ತೇಜಸ್ಸನ್ನು ಕಳೆಯಲಿಕ್ಕೆ ಬದ್ದಕಂಕಣರಾಗಿ ನಿಂತ ಮುಸಲ್ಮಾನರಲ್ಲಿ, ಮೊಗಲವಂಶದ ಚೈರಂಗಜೇಬಬಾದಶಹನು ಆಗ್ರೆ ಸರನೆಂದು ಹೇಳಬಹುದು. ಆತನು ತನ್ನನ್ನು ‘ಅಲಮಗೀರ’ ಅಂದರೆ ಜಗತ್ತನ್ನು ಗೆಲ್ಲಿವನನೆಂದು ಕರಿಸಿಕೊಳ್ಳುತ್ತಿದ್ದನು. ಅಲಮಗೀರನು ಹಿಂದೂ ಜನರನ್ನು ಬಹಳವಾಗಿ ದೈಂಡಿಸುತ್ತಿದ್ದನು. ತಾವು ರಾಮ-ಕೃಷ್ಣರ ಪವಿತ್ರ

ವಂಶಜರೆಂದು ತಿಳಿದು ರಜಪೂತರಾಜರು ಆಕಬರಬಾದಶಹನವರೆಗೆ ಮುಸ್ಲಿಮ್‌ನರೊಡನೆ ಶರೀರ ಸಂಬಂಧವನ್ನುಂತು ಇರಲಿ, ಅನ್ಯವ್ಯವಹಾರವನ್ನು ಕೂಡ ಮಾಡಲಿಲ್ಲ; ಆದರೆ ಆಕಬರ ಬಾದಶಹನ ಗುಣಗಳಿಗೂ, ಪ್ರತಾ ಪಕ್ಷಿ, ವೈಭವಕ್ಕೂ ಮರುಖಾದ ಹೆಣ್ಣುಗಳಿನ ಜೋಧಪುರದ ಆರಸರೇ ಮೊದಲಾದ ಕೆಲವು ರಜಪೂತರಾಜರು ಆಕಬರನಿಗೆ ತಮ್ಮ ಮನೆತನದ ಹೆಣ್ಣಿನ್ನು ಕೊಟ್ಟು ಲಗ್ಗುಮಾಡಿದರು. ಆಕಬರನ ಮುಂದಿನ ಇಬ್ಬರು ಬಾದಶಹರಾದ ಸೇಲಿಮ-ಶಹಾಜಹಾನರು, ತಾವು, ಇಲ್ಲವೆ ತಮ್ಮ ಮಕ್ಕಳು ರಜಪೂತ ಕಸ್ಯೇಯರ ಪಾಣಿಗ್ರಹಣಮಾಡುವದು ಅವಕ್ಷವೆಂತಲೂ, ಬಹು ಮಾನದ ದರ್ಶಕವೆಂತಲೂ ಭಾವಿಸತ್ತೊಡಗಿದರು; ಆದರೆ ಉದೇಪುರದ ಪ್ರತಾಪಶಾಲಿ ರಾಜರೇ ಮೊದಲಾದ ಕೆಲವು ರಜಪೂತ ಆರಸರು ತಮಗೆ ಎಂಥ ವಿವಕ್ತು ಒದಗಿದರೂ ಮುಸಳ್ಳಿನಬಾದಶಹರಿಗೆ ತಮ್ಮ ಮನೆತನದ ಹೆಣ್ಣಿನ್ನು ಕೊಟ್ಟು ತಮ್ಮ ಪವಿತ್ರಕುಲವನ್ನು ಕೆಡಿಸಿಕೊಳ್ಳಲಿಲ್ಲ. ಶಹಾಜಹಾನನ ಮಾನದ ಪ್ರಸಿದ್ಧ ಬೈರಂಗಜೇಬಬಾದಶಹನು ಉದೇಪುರದ ಆರಸು ಮನೆತನದ ಕಸ್ಯೇಯನ್ನು ಮದುವೆಯಾಗಲು ವಿಶ್ವಪ್ರಯತ್ನಮಾಡಿ ಕೈಳಾರಿ ನಿರಾಶೆಪಟ್ಟಿನು. ಪ್ರತ್ಯೇಕ್ಕ ಉದೇಪುರದ ಆರಸುಮನೆತನದವರಂತು ಇರಲಿ, ಅವರ ಮಾಂಡಲಿಕರಲ್ಲಿ ಒಬ್ಬನಾದ ರೂಪನಗರದ ವಿಜಯಸಿಂಹನಂಥ ಸಣ್ಣ ಸಂಸಾಧನಿಕನು ಕೂಡ, ತನ್ನ ಮಗಳಾದ ರೂಪಮತಿಯನ್ನು ಬೈರಂಗಜೇಬನಿಗೆ ಕೊಟ್ಟು ತನ್ನ ವೈಭವವನ್ನು ಹೆಚ್ಚಿಸಿಕೊಳ್ಳಲಿಕ್ಕೆ ಮನಸ್ಸು ಮಾಡಲಿಲ್ಲ. ತನ್ನ ಸರ್ವಸ್ವದ ನಾಶವಾದರೂ ಚಿಂತೆಯಿಲ್ಲ, ಯವನರಿಗೆ ತನ್ನ ಮಗಳನ್ನು ಕೊಟ್ಟು ತನ್ನ ವಂಶಕ್ಕೆ ಕಲಂಕವನ್ನುಂಟುಮಾಡಲಿಕ್ಕೆಲ್ಲೀಂದು ಆತನು ಪ್ರತಿಜ್ಞೆಮಾಡಿದ್ದನು. ವಿಜಯಸಿಂಹನು ಮುದುಕನಾಗಿದ್ದರೂ ಆತನ ಕ್ರಾತ್ರೆ ತೇಜಸ್ಸು, ಸ್ವಾಮಿಭಕ್ತಿಯೂ ಕುಂದಿದ್ದಿಲ್ಲ. ಆತನ ಈ ಸದ್ಗುಣಗಳ ಮೂಲಕವಾಗಿ ಉದೇಪುರದ ರಾಜಸಿಂಹನೂ, ಚೀರೆ ರಜಪೂತ ಆರಸರೂ ಆತನನ್ನು ಬಹಳವಾಗಿ ಮನ್ನಿಸುತ್ತಿದ್ದರು.

ರೂಪಮತಿಯು ವಿಜಯಸಿಂಹನ ಹಂಚಸ್ತಾಣವಾಗಿದ್ದ ಈ ವಯಸ್ಸಿಗೆ ಬಂದದ್ದಿಂದ ಆಕೆಯು ರಜಪೂತರ ಪದ್ಧತಿಯಂತೆ ಗಂಡಸರ ಕಣ್ಣಿಗೆ ಬೀಳದೆ ಗೊಣೆಯಿಂದ ಅಂತಃಪುರದಲ್ಲಿ ಇರಬೇಕಾಗಿತ್ತು. ಆದರೆ ವಿಜಯ

ಸಿಂಹನ ಹಿರಿಯ ಮಗನಾದ ಶೂರ ಶಿವಸಿಂಗನು ತನ್ನ ಶಾಯಿವನ್ನು ತೋರಿ
ಸಲಿಕ್ಕೆ ರಜಪೂತಸ್ಥಾನದಲ್ಲಿ ಅನುವು ದೊರೆಯದ್ದರಿಂದ ನೊಣಜಾಡಿಸುತ್ತೇ
ಮನೆಯಲ್ಲಿ ಕುಳಿತುಕೊಳ್ಳಲಾರದೆ, ಜೋಧಪುರದ ಅರಸನಾದ ಜಸವಂತ
ಸಿಂಗನ ಮನೆತನದ ಕಸ್ಯೆಯನ್ನು ಬೈರಂಗಜೇಬನ ಮನೆತನಕ್ಕೆ ಕೊಟ್ಟಿದ್ದ
ರಿಂದ, ಜಸವಂತಸಿಂಗನು ಮುಸಲಾಖನಿಗೆ ಕುಲಗೆಟ್ಟಿಂತೆ ಅಗತ್ಯ. ಇಂಥ
ಕುಲಗೇಡಿಯ ಪಕ್ಷವನ್ನು ವಹಿಸಿ, ತನ್ನ ಮಗನು ಮನೆಬಿಟ್ಟು ಹೋದದ್ದ
ರಿಂದ ಆಭಿಮಾನಿಯಾದ ವಿಜಯಸಿಂಗನು ತನ್ನ ಪಾಲಿಗೆ ಆ ಮಗನು ಸತ್ತು
ನೆಂತಲೇ ತಿಳಿದಿದ್ದನು. ಆದ್ದರಿಂದ ವಿಜಯಸಿಂಹನು, ಗಂಡುಮಗನೆಂದರೂ
ರೂಪಮತಿಯೆ, ಹೆಣ್ಣುಮಗಳೆಂದರೂ ರೂಪಮತಿಯೆ, ಎಂದು ತಿಳಿದು
ಮಿತ್ರವಾರಿ ಪ್ರೀತಿಸುತ್ತ ಆಕೆಯ ಹೋರೆನೋಡಿ ಕಾಲಕಳೆಯುತ್ತಿದ್ದನು.
ತಾನು ಬೇಟಿಗೆ ಹೋಗಲಿ, ದಬಾರಕ್ಕೆ ಹೋಗಲಿ, ವಿಶ್ವಾಂತಿಗಾಗಿ ಉಪ
ವನಕ್ಕೆ ಹೋಗಲಿ ವಿಜಯಸಿಂಹನು ಮಗಳನ್ನು ಸಂಗಡ ಕರಕೊಂಡು
ಹೋಗುತ್ತಿದ್ದನು. ಉರಿಗೆ ಹೋಗುವಾಗ ಮಾತ್ರ ಆ ವೃದ್ಧರಜಪೂತನು
ನಿವಾರಿಸಿಲ್ಲದೆ ಮಗಳನ್ನು ಬಿಟ್ಟು ಹೋಗುತ್ತಿದ್ದನು. ಇನ್ನು ಮೇಲೆ
ಮಗನ ಮುಖಾವಲೋಕನಕೂಡ ಮಾಡುವಹಾಗಿಲಾಳಿದ್ದರಿಂದ ತನ್ನ ಹಿಂದೆ
ತನ್ನ ಮಗಳೇ ಪಟ್ಟಕ್ಕೆ ಬಾಧ್ಯಸ್ಥಳೆಂದು ಆತನು ಡಂಗರ ಸಾರಿಸಿ, ಆರಗಳ
ಗೆಯೂ ಮಗಳನ್ನು ಆಗಲದೆ ರಕ್ಷಿಸುತ್ತಿದ್ದನು. ತಂದೆಯ ಶಿಕ್ಷಣದಿಂದ
ರೂಪಮತಿಯು ಕುದುರೆಹತ್ತಲಿಕ್ಕೆ ಕಲಿತಿದ್ದಳು; ಯುದ್ಧವಿದ್ಯೆಯನ್ನು ಅಂ
ತಿದ್ದಳು; ತಂದೆಯ ಸಂಗಡ ಬೇಟಿಗೆ ಹೋದಾಗ ಎಷ್ಟೋ ಕ್ರಾರಮ್ಯಗ
ಗಳನ್ನು ಕೊಂಡಿದ್ದಳು. ಒಬ್ಬ ತರುಣ ರಜಪೂತವಿರನನ್ನು ಹುಡುಕಿ,
ಆತನಿಗೆ ಮಗಳನ್ನು ಕೊಟ್ಟು ಮನೆಯ ಆಳಿಯನನ್ನಾಗಿ ಮಾಡಿ, ಅವನಿಗೆ
ತನ್ನ ರಾಜ್ಯವನ್ನು ಒಪ್ಪಿಸುವ ವಿಚಾರವು ಮೇಲೆ ಮೇಲೆ ಆ ವೃದ್ಧರಜಪೂತ
ವಿರನ ಮನಸ್ಸಿನಲ್ಲಿ ಬರುತ್ತಿತ್ತು. ಆದರೆ ತನ್ನ ಮೇಲಿದ್ದ ಮಗಳ ಪ್ರೇಮ
ದಲ್ಲಿ ಆಧ್ಯಕ್ಷರ್ಥ ಪ್ರೇಮವು ಕಡಿಮೆಯಾದಿತೆಂದು ಅಂಜಿ, ಆ ತಾಯಿ
ಸತ್ತು ಮಗಳ ಮದುವೆಯ ವಿಚಾರವನ್ನು ಆತನು ಆದಷ್ಟು ಮುಂದಕ್ಕೆ ಹಾಕು
ತ್ತಿದ್ದನು.

ರೂಪಮತಿಯಾದರೂ ತಂದೆಯ ಈ ಆಕೃತಿಮ ಪ್ರೇಮಕ್ಕೆ ಪೂರ್ವ

ಪಾತ್ರಳಿದ್ದ ಳು. ಆಕೆಯು ಸೌಂದರ್ಯದ ಖನಿಯೂ, ಸದ್ಗುಣಗಳ ನಿಧಿಯೂ ಸತ್ಯದ ರಾಶಿಯೂ ಅಗಿದ್ದ ಳು. ವಿಜಯಸಿಂಹನ ಆಳಿಯನಾಗುವದು ಪರಮ ಭಾಗ್ಯವೆಂದು ರಚಪೂತಸಾಫಿನೆಂದೊಳಗಿನ ತರುಣ ವೀರರೆಲ್ಲರು ತಿಳಿಯುತ್ತಿದ್ದ ರೆಂದು ಹೇಳಿದರೆ ಅತಿಶಯೋತ್ತೇಯಾಗಲಿಕ್ಕೆಲ್ಲ. ಇಂಥ ಲೋಕಸುಂದರಿಯ ಸುದ್ದಿಯು ಬೈರಂಗಜೀಬನಿಗೆ ತಿಳಿದರೆ, ಆನಧರವಾಗದೆಯಿರದೆಂದು ವಿಜಯ ಸಿಂಗನ ಮನಸ್ಸಿನಲ್ಲಿ ಕಟ್ಟಿಯುತ್ತಿತ್ತು. ನೋಗಲಬಾದಶಹರ ಕಾಮವಾಸನೆಯಿಂದ ಈ ವರೆಗೆ ಹಲವು ರಚಪೂತ ರಾಜಕಸ್ಯೇಯರು ಸಂಕಟಕ್ಕೆ ಗುರಿಯಾಗಿದ್ದರಲ್ಲದೆ, ಹಲವು ರಾಜವಂಶಗಳು ಮಣ್ಣಗೂಡಿದ್ದವು. ರಚಪೂತ ಸಂಸಾಫಿನಿಕರೊಳಗಿನ ಇಂಥವನೊಬ್ಬನ ಮನೆಯಲ್ಲಿ ಉಪವರಳಾದ ಶುಂದರಿಯೊಬ್ಬಳಿರುವಳಿಂಬ ಸುದ್ದಿಯು ಗೊತ್ತುದಕೂಡಲೇ ನೋಗಲಬಾದಶಹರು, ತಮ್ಮ ಸಲುವಾಗಿಯಾಗಲಿ, ತಮ್ಮ ಮಕ್ಕಳ ಸಲುವಾಗಿಯಾಗಲಿ ಆಕೆಯನ್ನು ಬೇಡಿದರೆಂತಲೇ ತಿಳಿಯಬೇಕು. ಬರಿಯ ಬೇಡುವದಪ್ಪೇ ಅಲ್ಲ, ನಮ್ಮ ಬೇಡಿಕೆಯನ್ನು ಪೂರ್ಣಮಾಡಿದ್ದರೆ, ಆದ ಅಪಮಾನವನ್ನು ರಕ್ತದ ಕಾಲಿವೆ ಹರಿಸಿ ಆದರಿಂದ ದೂರ ಮಾಡಿಕೊಳ್ಳುವೆನೆಂದು ಆವರು ಆಂಜಿಸುತ್ತಿದ್ದರು. ಈಪೂತ್ತಿನವರಿಗೆ ನೋಗಲರ ಈ ನಿರ್ಜತನದಿಂದಲೂ, ಕರ್ತೋರ ತನದಿಂದಲೂ ಎಷ್ಟೋ ರಚಪೂತ ಕಸ್ಯೇಯರ ಪ್ರಾಣಗಳು ಹೊಗಿದ್ದವು. ಎಷ್ಟೋ ಸುಂದರಿಯರನ್ನು ಆವರ ತಾಯಿ ತಂದೆಗಳು ಕೃಮುಪ್ಪಿ ಸ್ವರ್ಗಕ್ಕೆ ಕಳಿಸಿದ್ದರು, ಎಮ್ಮೋ ಸುಂದರಿಯರ ಕಾಲಲ್ಲಿ ಘೋರ ಸಂಗ್ರಾಮವುಂಟಾಗಿ ರಾಜಸಾಫಿನೆಂದೊಳಗಿನ ತರುಣ ವೀರರು ಆದಕ್ಕೆ ಆಹುತಿಯಾಗಿದ್ದರು. ಕೇವಲ ವಾತ್ಸಲ್ಯದಿಂದ ಇಷ್ಟು ದಿನಸಗಳವರಿಗೆ ಮಾಡುವೆನೋಡಿ ಬಿಟ್ಟಿದ್ದ ತನ್ನ ಮಗಳ ಮೇಲೆ, ದುಷ್ಪಬೈರಂಗಜೀಬನ ವಕ್ರದೃಷ್ಟಿಯು ಬಿದ್ದು, ಎಲ್ಲಿ ಅನಧರವುಂಟಾಗುವದೋ ಎಂಬ ವಿಚಾರವು, ವಿಜಯಸಿಂಹನ ಮನಸ್ಸಿನಲ್ಲಿ ಆಗಾಗ್ಗೆ ಬರುತ್ತಿದ್ದಲ್ಲಿಂತಲ್ಲ; ಆದರೆ ಆ ಪ್ರಾದ್ಯ ರಚಪೂತವೀರನಲ್ಲಿ ಕ್ಷಮಿತ್ತೇಜಸ್ಸು ಮೂರ್ತಿಮಂತವಾಗಿ ವಾಸಿಸುತ್ತಿದ್ದದ್ದರಿಂದ, ಕೇವಲ ಬೈರಂಗಜೀಬನ ಭಯಕ್ಕಾಗಿ ಆತನು ತನ್ನ ಮಗಳ ಲಗ್ನವನ್ನು ಆವಸರಿಂದ ಮಾಡಿಕೊಡುವ ಸಂಭವವಿದ್ದಲ್ಲ. ತನ್ನ ಪವಿತ್ರವಾದ ರಚಪೂತಕುಲಕ್ಕೂ, ನಿಷ್ಪಲಂಕವಾದ ವಂಶಕ್ಕೂ, ನಿರ್ದೋಷವಾದ ಶೀಲಕ್ಕೂ ಕುಂದನ್ನುಂಟು

ಮಾಡುವ ಪ್ರಸಂಗ ಒದಗಿದಲ್ಲಿ, ಶೂರ ರಜಪೂತರ ಸಾಂಪ್ರದಾಯದಂತೆ, ತನ್ನ ಪ್ರೀತಿಯ ರೂಪಮತಿಯನ್ನು ಕೈನುಟ್ಟೆ ಸಂಹರಿಸಿ, ತನ್ನ ಹಾಗು ತನ್ನ ಶೂರಪರಿವಾರದ ದೇಹಗಳು ರಣಭೂಮಿಯಲ್ಲಿ ಪತನಹೊಂದುವವರಿಗೆ ಮೋಗಲರೊಡನೆ ಕಾದತಕ್ಕದ್ದಿಂದು ಆತನು ನಿಶ್ಚಯಿಸಿದ್ದನು. ಮೋಗಲ ಬಾದಶಾಹರ ಮೇಲೆ, ವಿಶೇಷವಾಗಿ ಜೀರಂಗಜೀಬಬಾದಶಾಹನಮೇಲೆ ವಿಜಯ ಸಿಂಹನ ಸಿಟ್ಟು ಬಹಳ. ವಿಜಯಸಿಂಹನು, ಶೂರನೂ-ಸತ್ಯಪ್ರತಿಜ್ಞಾನೂ-ಶೀಲ ವಂತನೂ-ನಯೋವೈದ್ಯನೂ ಇದ್ದದ್ದಿಂದ, ಯಾವತ್ತೂ ರಜಪೂತರು ಆತನನ್ನು ಬಹಳವಾಗಿ ಮನ್ಮಿಸುತ್ತಿದ್ದರಲ್ಲದೆ, ಆತನ ಸಾರ್ಥಕೋಮನಾದ ಉದೇಪುರದ ರಾಜಸಿಂಹನೂ ಆತನನ್ನು ಮಿತಿಮಾರಿ ಆದರಿಸುತ್ತಿದ್ದನು. ಉದೇಪುರದ ಮನೇತನವು ಸಾಮಾನ್ಯವಾದದ್ದಲ್ಲ; ಪ್ರಸಿದ್ಧ ಅಕ್ಬರ ಬಾದಶಾಹನಿಗೆ ಕೂಡ ಹಣಿಯದೆ, ತನ್ನ ಸೂರ್ಯವಂಶದ ಗೌರವವನ್ನು ಕಾಯ್ದು ಕೊಂಡದ್ದು, ಇಡಿಯ ರಜಪೂತಸ್ಥಾನಕ್ಕೇ ಆ ಮನೇತನವು ಮಾಡ್ಯ ವಾದದ್ದು. ಇಂಥ ಮನೇತನದ ರಾಜಸಿಂಹನು ವಿಜಯಸಿಂಹನನ್ನು ಮೇಲಿಂದ ಮೇಲೆ ತನ್ನ ದಬಾರಕ್ಕೆ ಕರಿಸಿಕೊಂಡು ರಾಜ್ಯಕಾರಭಾರದಲ್ಲಿ ಆತನ ವಿಚಾರಗಳನ್ನು ಕೇಳಿಕೊಳ್ಳುತ್ತಿದ್ದನು. ಹೆಚ್ಚಿಗೆ ಹೇಳುವದೇನು? ರಾಜಸಿಂಹನು, ವಿಜಯಸಿಂಹನನ್ನು ತನ್ನ ಅಧಿಕಾರಕ್ಕೊಳ್ಳುಳಪಟ್ಟು ಸಂಸ್ಥಾನಿಕನೆಂದು ಮನಸ್ಸಿನಲ್ಲಿ ತಾರದೆ, ಆತನೊಡನೆ ಮಗನಂತೆ ನಡಕೊಳ್ಳುತ್ತಿದ್ದನು! ಅದರಿಂದ ಇಡಿಯ ರಾಜಸ್ಥಾನದಲ್ಲಿ ವಿಜಯಸಿಂಹನಿಗೆ ವಿಶೇಷವಾನವಿತ್ತು.

ವಿಜಯಸಿಂಹನು ಇವ್ವು ಸತ್ಯಸ್ಥಾನಿದ್ದರೂ, ಒಮ್ಮೊಮ್ಮೆ ಆತನನ್ನು ಮಗಳ ಮೋಹವು ಬಾಧಿಸದೆ ಇರುತ್ತಿದ್ದಿಲ್ಲ. ಮಗಳ ಗತಿಯು ಏನಾಗುವದೋ, ಎಂಬ ಚಿಂತೆಯಿಂದ ಆತನು ಒಮ್ಮೊಮ್ಮೆ ಉದಾಸಿನನಾಗುತ್ತಿದ್ದನು; ಅಂದಬಳಿಕ ಬಲವತ್ತುರವಾದ ಸಾಂಸಾರಿಕಮೋಹದ ಮಹಿಮೆಯನ್ನು ಹೆಚ್ಚಿಗೆ ಏನು ವರ್ಣಿಸಬೇಕು? ರಾಜಕರಣದ ಸಲುವಾಗಿ ಉದೇಪುರಕ್ಕೆ ಹೋಗಿದ್ದ ವಿಜಯಸಿಂಹನು, ತಿರುಗಿ ಬರುವಾಗ ದುರ್ಗಾಚರಣನೆಂಬ ಪ್ರಸಿದ್ಧ ಜೊತೆಹಿಯನ್ನು ಬುದ್ಧಿಮೂರ್ಖಕವಾಗಿ ಸಂಗಡ ಕರಿಕೊಂಡು ಬಂದಿದ್ದನು. ದುರ್ಗಾಚರಣನು ಜೊತೆಹಿಷ್ಯಂತಿ ಸಾಮುದ್ರಿಕಶಾಸ್ತ್ರದಲ್ಲಿಯೂ ಪ್ರವೀಣನಿದ್ದನು. ತನ್ನ ಮಗಳ ಭವಿಷ್ಯವನ್ನು ತಿಳಕೊಳ್ಳಲಿಕ್ಕೆ

ಆತುರಪಟ್ಟಿದ್ದ ವಿಜಯಸಿಂಹನು ವಾತ್ಸಲ್ಯದಿಂದ ರೂಪಮತಿಯನ್ನು ಹತ್ತರ ಕುಳಿರಿಸಿಕೊಂಡು, ಆಕೆಯ ಬಲಹೆಗಲನೇಲೆ ಕೈಯನ್ನಿಟ್ಟು ಆಕೆಯನ್ನು ತಬ್ಬಿಕೊಳ್ಳಲು, ರೂಪಮತಿಯು ತಂದೆಯ ಬಲದೊಡೆಯ ನೇಲೆ ಕೈಯಾರಿ ತನ್ನ ಪ್ರೇಭಾರವನ್ನು ಹಾರೆ ಕುಳತುಕೊಂಡಳು. ಅಗ ವಿಜಸಿಂಹನು ದುರ್ಗಾಚರಣನನ್ನು ಕರೆದು, ಮಗಳ ಹಸ್ತಪರಿಶೈವೋಡಿ ಭವಿಷ್ಯವನ್ನು ಹೇಳಬೇಕೆಂದು ಸೂಚಿಸಿದನು. ದುರ್ಗಾಚರಣನು ರೂಪಮತಿಯ ಹಸ್ತ ವನ್ನು ಪರಿಶೈಸುತ್ತ, ಬೆರಳುಹಾಕುತ್ತ, ಕೆಳಗೆನೇಲೆ ನೋಡುತ್ತ, ರೂಪ ಮತಿಯ ಮುಖವನ್ನು, ಪರಿಶೈಸುತ್ತ, ನಡುನಡುವೆ ಕಾಗದದ ನೇಲೆ ಏನೋ ಬರೆದಿದಹತ್ತಿದನು. ಅಗ ವಿಜಯಸಿಂಹನ ಜೀವವು ಬಹಳ ಅಸ್ತಫ್ಱ ವಾಗಿತ್ತು. ಮಗಳ ಭವಿಷ್ಯವು ಸಮಾಧಾನಕರವಾಗಿರುವದೋ ಇಲ್ಲವೋ ಎಂದು ಆತನು ಚಿಂತಿಸತ್ತೊಡಗಿದ್ದನು. ಸರಳಕ್ಕೆ ದಯದ ರೂಪಮತಿಯು ಕೊತುಕದಿಂದ ಏನೇನೋ ಮನಸ್ಸಿನಲ್ಲಿ ವಿಚಾರಿಸುತ್ತ, ಯಾವಾಗಾದರೋಮ್ಮೆ ದುರ್ಗಾಚರಣನ ಮುಖವನ್ನು ನೋಡುತ್ತ ಅಧೋಮುಖಿಯಾಗಿ ಸುಮ್ಮನೆ ಕುಳಿತಿದ್ದಳು. ದುರ್ಗಾಚರಣನ ಭವಿಷ್ಯಲೇಖನವು ನುಗಿಯುವವರಿಗೆ ಒಬ್ಬರೂ ಸಿಟ್ಟಿಂದು ಮಾತಾಡಲಿಲ್ಲ. ತಂದೆನುಕ್ಕಳ ಚಿತ್ತವು ಭವಿಷ್ಯಶ್ರವಣ ದಲ್ಲಿ ಏಕಾಗ್ರವಾಗಿತ್ತು. ದುರ್ಗಾಚರಣನು ಭವಿಷ್ಯವನ್ನು ಕಂಡು ಹಿಡಿಯುವಲ್ಲಿ ಮಗ್ನಾಗಿ ಹೋಗಿದ್ದನು. ಈ ಸ್ಥಿತಿಯಲ್ಲಿ ಸರಾಸರಿ ಅರ್ಥತಾಸು ಕಳೆದುಹೋಗುತ್ತಿರಲು, ದುರ್ಗಾಚರಣನು ರೂಪಮತಿಯ ಹಸ್ತವನ್ನು ಬಿಟ್ಟು ಉಸ್ಗರಿದು, ಕಾಗದವನ್ನು ವಿಜಯಸಿಂಹನಮುಂದೆ ಇಟ್ಟನು. ಕೂಡಲೇ ವಿಜಯಸಿಂಹನು ಕಾಗದವನ್ನು ಕೈಯಲ್ಲಿ ತಕ್ಕೊಳ್ಳಬೇಕು ಮೊದಲಿನ ಎರಡು ಸಾಲುಗಳನ್ನು ಓದಲು, ಆತನ ಕೈಯೊಳಗಿನ ಕಾಗದವು ತಾನೇ ಕಳಿಚಿಬಿದ್ದಿತ್ತು!

ಅಂಥ ಭಯಂಕರ ಮಾತನ್ನೇನು ಬರೆದಿರಬಹುದೆಂದು ವಾಚಕರು ಆತುರಪಡುತ್ತಿರಬಹುದು. ದುರ್ಗಾಚರಣನು ತನ್ನ ಭವಿಷ್ಯಲೇಖನದ ಮೊದಲಿನ ಎರಡು ಸಾಲುಗಳಲ್ಲಿ ವಿಜಯಸಿಂಹನನ್ನು ಕುರಿತು—“ ಮಹಾ ರಾಜರೇ, ಈ ಕಸ್ಯೇಯಮೂಲಕವಾಗಿ ನಿಮ್ಮ ಮೇಲೆಯೂ, ಯಾವತ್ತು ರಾಜಸ್ಥಾನದಮೇಲೆಯೂ ಬೇಗನೆ ಭಯಂಕರ ಸಂಕಟವು ಒದಗುವದು ”

ಎಂದು ಬರೆದಿದ್ದನು. ಇದನ್ನು ಓದಿದ ಕೂಡಲೆ ವಿಜಯಸಿಂಹನ ಮನಸ್ಸಿನಲ್ಲಿ ಹೊರಂಗಜೇಬನ ದುಷ್ಪತನವು ತಟ್ಟನೆ ಬಂದು ನಿಂತತು. ತನ್ನ ಮಗಳ ನೇವದಿಂದ ರಜಪೂತಸ್ಥಾನವನ್ನೆಲ್ಲ ಸಂಕಟದಲ್ಲಿ ದೂಡುವಂಥ ಬಲಾಧ್ಯನು ಹೊರಂಗಜೇಬನಹೊರತು ಮತ್ತೊಬ್ಬನು ಆಗಿನಕಾಲದಲ್ಲಿ ಇದ್ದಿಲ್ಲ. ಈ ಸಂಗತಿಯು ಮನಸ್ಸಿನಲ್ಲಿ ಬಂದಕೂಡಲೆ ವಿಜಯಸಿಂಹನು ತನ್ನೊಳಗೆ—ಹಿಂದಕ್ಕೆ ರಾಜಪುತ್ರಿಯರ ಕಾಲಲ್ಲಿ ದುಷ್ಪ ಮುಖಲ್ಯಾನರ ಯೋಗೆದಿಂದೊದಗಿದ ಭಯಂಕರ ಪ್ರಸಂಗಗಳೇ ಈಗ ತನ್ನ ಮೇಲೆಯೂ, ರಾಜಸ್ಥಾನದ ಮೇಲೆಯೂ ಬರಬಹುದು, ಇದರಲ್ಲಿ ಅಸಂಭವವೇನೂ ತೋರುವದಿಲ್ಲ. ಹೊರಂಗಜೇಬಬಾದಶಹನ, ಇಲ್ಲವೇ ಅವನ ಮಕ್ಕಳಲ್ಲಿ ಯಾವನೊಬ್ಬನ ಕೆವಿಗೆ ನನ್ನ ಮಗಳ ಸೌಂದರ್ಯದ ಸುದ್ದಿಯು ಮುಟ್ಟಿದ್ದರೆ ಸಾಕು, ಆ ಭಯಂಕರ ಪ್ರಸಂಗವು ಒದಗಿತೆಂತಲೇ ತಿಳಿಯಬೇಕು. ಆ ದುಷ್ಪನ ಮನಸ್ಸಿನಲ್ಲಿ ಒಮ್ಮೆ ಈ ವಿಚಾರವು ಸೇರಿದರೆ, ಅವನು ಏನು ಮಾಡಿಯಾನು ಏನು ಮಾಡಲಿಕ್ಕೆಲ್ಲ ಎಂಬದರ ನಿಯಮವಿಲ್ಲ. ಆತನು ನನ್ನ ರಾಜ್ಯವನ್ನು ವಿಧ್ಯಂಸವನಾಡದೆ ಬಿಡಲಿಕ್ಕೆಲ್ಲ. ನಾನು ನನ್ನ ಮಗಳನ್ನು ಕೂಡುವದಿಲ್ಲೆಂದು ಹೇಳಿದರೆ, ಬೇಕಾದ ಮಾರ್ಗದಿಂದ ಅವನು ತನ್ನ ದುಷ್ಪವಾಸನೆಯನ್ನು ಪೂರ್ಣಮಾಡಿಕೊಳ್ಳಲಿಕ್ಕೆ ಮುಂದುವರಿಯುವನು. ಆಗ ರಾಜಸಿಂಹಮಹಾರಾಜರೂ ಬೇರೆ ರಜಪೂತ ಸಂಸ್ಥಾನಿಕರೂ ನನಗೆ ಸಹಾಯಕರಾಗಿ ಬರಲು, ರಣಯಜ್ಞವು ಆರಂಭವಾಗಿ ಹಲವು ರಜಪೂತವೀರರ ಆಹುತಿಯನ್ನು ಕೊಡುವ ಪ್ರಸಂಗಬರುವದು. ಯಾರಿಗೆ ಗೊತ್ತು, ಇಷ್ಟೆಲ್ಲ ಅನಧರ್ಮವನ್ನುಂಟು ಮಾಡುವದಕ್ಕಿಂತ, ನನ್ನ ಮಗಳನ್ನೇ ನನ್ನ ಕೈಯಿಂದ ಸ್ವರ್ಗಕ್ಕೆ ಕಳಸುವದು ಯೋಗ್ಯವೆಂದು ತಿಳಿಯುವ ಪ್ರಸಂಗಬರುತ್ತದೋ ಏನೋ!

ಈ ಪ್ರಕಾರದ ವಿಚಾರಗಳ ಗಲಬಿಲಿಯು ಮನಸ್ಸಿನಲ್ಲಿ ಉಂಟಾಗಿರಲು ಸ್ವಲ್ಪ ಹೊತ್ತಿನಮೇಲೆ ದುಗಾಚರಣಜ್ಞೋತಿಸಿಯು ಬರೆದಿಟ್ಟಿದ್ದ ಭವಿಷ್ಯವನ್ನು ಪೂರ್ಣವಾಗಿ ಓದುವ ಇಚ್ಛೆಯು ವಿಜಯಸಿಂಹನಿಗೆ ಉತ್ಸುವಾಯಿತು. ಕೂಡಲೆ ಆತನು ಕಾಗದವನ್ನು ಮತ್ತೆ ತಕ್ಕೊಂಡು ಭವಿಷ್ಯವನ್ನು ಓದಹತ್ತಲು, ಕಡೆಕಡಿಗೆ ಆತನಿಗೆ ಆನಂದವಾಯಿತು. ಆತನು

ದುರ್ಗಾರ್ಥರಣನನ್ನು ಕುರಿತು—ಇಸ್ಪೈಲ್ ಆಗುವದಿದ್ದರೆ, ಅದಕ್ಕಾಗಿ ಚಿಂತಿ ಸುವ ಕಾರಣವಿಲ್ಲ. ನಿಮ್ಮ ಎಲ್ಲ ಭವಿಷ್ಯವು ನಿಜವಾದರೆ ನನಗೊಂದು ಬಗೆಯ ಸಮಾಧಾನವೇ ಆಗುವದು. ದುಷ್ಪು ಬೈರಂಗಜೀಬನ ಕಣ್ಣಲ್ಲಿ ತೀಕ್ಷ್ಣವಾದ ಅಂಚನವನ್ನು ಹಾಕಿದಹೊರತು ಆತನಿಗೆ ಎಚ್ಚರವಾಗುವ ಸಂಭವವಿಲ್ಲ. ಅಂಥ ಅಂಚನವು ನನ್ನ ಮಗಳ ಯೋಗದಿಂದಲೇ ಆವನ ಕಣ್ಣಲ್ಲಿ ಬಿಳುತ್ತಿದ್ದರೆ, ಅದಕ್ಕಾಗಿ ನಾನು ಆಸಮಾಧಾನಪಡುವದೇಕೇ? ಜ್ಯೋತಿಷಿಗೇ, ನಿಮಗೆ ಬೈರಂಗಜೀಬನ ನಿಂಜತನವು ಗೊತ್ತಿಲ್ಲೆಂತಲ್ಲ. ಆತನು ಹಿಂದೂಧರ್ಮದ, ಹಾಗು ಹಿಂದೂ ಜನರ, ಅದರಂತೆ ಹಿಂದೂಸ್ತೀಯರ ಸುತ್ತು ಒಂದೇ ಸವನೆ ಕೈತೊಳಕೊಂಡು ಬೆನ್ನುಹತ್ತಿರುವದನ್ನು ನೋಡಿದರೆ, ನಾವು ಬಿಟ್ಟುದ್ದುಬಿಟ್ಟು, ಆತನ ಪಾರುಪತ್ಯ ಮಾಡುವದು ಆವಶ್ಯವಾಗಿರುತ್ತದೆ. ಈ ದುಷ್ಪು ನ ಶಾಸನಕ್ಕಾಗಿ ರಜಪೂತವೀರರು ತಮ್ಮ ಅಂತಃಕಲಹಗಳನ್ನು ಮರೆತು ಒಟ್ಟುಗೂಡಬಹುದೋ? ಆ ದುಷ್ಪು ಅಲಮಗೀರನಿಗೆ ಒಮ್ಮೆ ರಜಪೂತರ ಕೈಯನ್ನುಚನ್ನಾಗಿ ತೋರಿಸದಿದ್ದರೆ ಪರಿಣಾಮವಾಗುತ್ತದೆ. ಆತನಿಗೆ ರಾಜ್ಯದ ಮದವೂ, ಧರ್ಮದ ಹುಳ್ಳು, ಸಾಮಧ್ಯದ ಅಹಂಖಾವವೂ ತಲೆ ಗೇರಿರುತ್ತವೆ. ಆವನಂಥ ಘಾತಕೀಯ ಮತ್ತೊಂದು ಬ್ಯಾನಿಲ್. ನಿಮ್ಮ ಭವಿಷ್ಯ ದಂತೆ ಎಲ್ಲ ಸಂಗತಿಯು ವರ್ತಿಸಿದರೆ, ನಿಮ್ಮ ಬೇಡಿದ ಇನಾಮು ಕೊಡುವೆನು; ಆದರೆ ನಿಮ್ಮ ಭವಿಷ್ಯವು ನಿಜವಾದದ್ದೆಂಬದರ ಆನುಭವವನ್ನು ನಿಮ್ಮ ಈಗಲೇ ನನಗೆ ಮಾಡಿಕೊಡಬೇಕು. ಇಲ್ಲಿದಿದ್ದರೆ ನನಗೆ ಸಮಾಧಾನ ವಾಗುತ್ತದೆ. ನೋಡಿರಿ ನನ್ನ ಕೈಯನ್ನು. ಇನ್ನು ಒಂದು ಗಳಿಗೆಯೋಳಿಗೆ ಏನಾಗುವದೆಂಬುದನ್ನು ನನಗೆ ಹೇಳಿರಿ. ನೋಡೋಣ ಅದರಲ್ಲಿ ಎಪ್ಪು ಮಾತು ನಿಜವಾಗುತ್ತವೆ—ಎಪ್ಪುಮಾತು ಸುಳ್ಳಾಗುತ್ತವೆಂಬುದನ್ನು.

ವಿಜಯಸಿಂಹನ ಈ ಮಾತುಗಳನ್ನು ಕೇಳಿ ದುರ್ಗಾರ್ಥರಣನು ತನ್ನ ಪರೀಕ್ಷೆಯ ಹೊತ್ತು ಬಂತೆಂದು ಮನಸ್ಸಿನಲ್ಲಿ ಅಂದುಕೊಂಡನು; ಆದರೆ ಆತನು ಸ್ವಲ್ಪವಾದರೂ ಹೆದರಲಿಲ್ಲ. ಕೂಡಲೇ ವಿಜಯಸಿಂಹನ ಕೈಯನ್ನು ನೋಡಿ ಆತನ ಮೋರಿಯನ್ನು ಪರೀಕ್ಷಿಸಿ ಆತನನ್ನು ಕುರಿತು—ರಾಣಾಜೀ, ಬೈರಂಗಜೀಬನು ಘಾತಕೀಯೆಂದು ಈಗ ನಿಮ್ಮ ನುಡಿದಿರಲ್ಲವೇ? ಇನ್ನೊಂದು ಗಳಿಗೆಯೋಳಿಗಾಗಿ ಯಾರಾದರೂ ನಿಮ್ಮ ಬಳಗೆ ಬಂದುಆತನ ಘಾತಕ

ಕೈತ್ಯದ ಒಂದು ಸುದ್ದಿಯನ್ನು ಹೇಳುವರು. ಆ ಸುದ್ದಿಯನ್ನು ಕೇಳಿ ನಿಮಗೆ ಅಪ್ಪು ವಿಷಾದವಾಗಿದ್ದರೂ ಜೈರಂಗಜೀಬನ ಮೇಲಿನ ನಿಮ್ಮದ್ವೇಷವು ನೂರುಪಟ್ಟು ಹೆಚ್ಚುವದರಲ್ಲಿ ಸಂಶಯವಿಲ್ಲ. ನನ್ನ ಈ ಭವಿಷ್ಯದ ಅನುಭವವನ್ನು ನೋಡಿರಿ; ಇದು ಸುಳಾದರೆ ತಿರುಗಿ ನಾನು ಕೈಯಲ್ಲಿ ಪಂಚಾಂಗವನ್ನು ಹಿಡಿಯಲ್ಪಟ್ಟಿಲ್ಲ, ಎಂದು ಅನ್ನಲು, “ಒಳ್ಳೀದು ನೋಡೋಣ” ಎಂದು ವಿಜಯಸಿಂಹನು ನುಡಿದನು. ಇಬ್ಬರೂ ಒಬ್ಬರನ್ನೊಬ್ಬಿರು ನೋಡುತ್ತೇ ಕುಳಿತುಕೊಂಡರು. ಸುಮಾರು ಕಾಲುಗಳಿಗೆಯು ಕ್ರಮಿಸಿ ಹೋಯಿತು. ವಿಜಯಸಿಂಹನು ತೀರ ಅವಿಶ್ವಾಸದಿಂದ ದುರ್ಗಾಚರಣನ್ನು ನೋಡುತ್ತಿದ್ದನು. ದುರ್ಗಾಚರಣನು ಚಿಂತಿಯಿಂದ ಹುಬ್ಬಿಗಂಟಕ್ಕೆ “ಏನು, ನನ್ನ ಭವಿಷ್ಯವು ಸುಳಾಗುವದೋ?” ಎಂದು ಮನಸ್ಸಿನಲ್ಲಿ ಅನ್ನು ಪವನಂತೆ ಕುಳಿತಿದ್ದನು. ಅಪ್ಪರಲ್ಲಿ ದ್ವಾರಪಾಲಕನು ಒಂದು, ದಿಲ್ಲಿಯಿಂದ ಒಬ್ಬ ಚಾರನು ಬಂದಿರುತ್ತಾನೆಂದು ಹೇಳಿದನು. ಅದನ್ನು ಕೇಳಿ ವಿಜಯ ಸಿಂಹನು ಆಶ್ಚರ್ಯಮಾನಗ್ನನಾಗಿ ಆತ್ಮತ್ತ ನೋಡಹತ್ತಿದನು. ಇತ್ತೇ ದುರ್ಗಾಚರಣನು ಆನಂದಭರಿತನಾದನು. ಚಾರನನ್ನು ಒಳಗೆ ಬಿಡುವದಕ್ಕೆ ಅಪ್ಪಣಿಯಾಗಲು, ಆತನು ಒಳಗೆ ಬಂದು ನಮಿಸಿ ವಿಜಯಸಿಂಹನ ಮುಂದೆ ಒಂದು ಪತ್ರವನ್ನು ಇಟ್ಟು ಹಿಂದಕ್ಕೆ ಸರಿದು ನಿಂತುಕೊಂಡನು. ವಿಜಯಸಿಂಹನು ಅದನ್ನು ಒಡೆದು ನೋಡಿದನು. ಅದನ್ನು ದಿಲ್ಲಿಯಲ್ಲಿದ್ದ ಆತನ ವಕೀಲನು ಕಳಿಸಿದ್ದನು. ಅದರಲ್ಲಿ ಮೋದಲಿಗೇ ಬರೆದಿದ್ದ ಸಂಗತಿಯನ್ನು ವಿಜಯ ಸಿಂಹನು ಎಲ್ಲಿರಿಗೂ ಕೇಳಿಸುವಂತೆ ಓದಿದನು. ಅದರ ತಾಷ್ಟಯು ವೇನಂದರೆ—ಮಹಾರಾಜರೇ, ಬಾದಶಾಹನ ದುಷ್ಪತನದ ಮಿತಿಯು ಮಿರಿತು. ಆತನು ರಾಜಾಜಸವಂತಸಿಂಗನ ಕುಮಾರನಾದ ಪೃಥ್ವೀಸಿಂಗನನ್ನು ಸ್ನೇಹ ಬಂದ ಕರೆಕಳುಹಿ, ಆತನಿಗೆ ಕೂಡಿದ ದರ್ಬಾರದಲ್ಲಿ ವಿಷಲೇಸಿತವಾದ ಉದುಪು-ತೊಡಪುಗಳನ್ನುಕೊಟ್ಟು ಆತನ ಪಾರಣಕರಣ ಮಾಡಿದನು. ನಿಮ್ಮ ಮೇಲೆಯಾ ಏನೋ ಸಂಕಟ ಒದಗುವಹಾಗೆ ತೋರುತ್ತದೆ, ಜಾಗರೂಕರಾಗಿರತಕ್ಕದ್ದು. ಸವಿಷ್ಠರ ವೃತ್ತಾಂತವನ್ನು ಇನ್ನೊಬ್ಬ ಚಾರನಸಂಗಡನಾಳಿ ಕಳಿಸುವೆನು.

ಉನೆಯ ಪ್ರಕರಣ ವಕೀಲನ ಪತ್ರ.

ಸುದ್ದಿಯು ಚೆಡಕಾಡರೂ ತನ್ನ ಭವಿಷ್ಯದ ಬಗ್ಗೆ ಅವಿಶ್ವಾಸವನ್ನು ವ್ಯಕ್ತಪಡಿಸಿದ ವಿಜಯಸಿಂಹನ ಮುಂದೆ ಭವಿಷ್ಯವು ನಿಜವಾಗಿ, ತನ್ನ, ಹಾಗು ತನ್ನ ಶಾಸ್ತ್ರದ ಗೌರವವು ಹೆಚ್ಚಿದ್ದ ಕಾಗಿ ದುರ್ಗಾಚರಣನಿಗೆ ಸ್ವಲ್ಪ ಸಮಾಧಾನವಾದಂತೆ ತೋರಿತು. ಇತ್ತು ನಿಜಯಸಿಂಹನು, ಭವಿಷ್ಯವು ಆಕ್ಷರಶಃ ನಿಜವಾದದ್ದಕಾಗಿ ಸದಭಿಪ್ರಾಯವಟ್ಟಿನು. ಆತನು ಪತ್ರವನ್ನು ಪೂರ್ಣ ಓದಿ ದುರ್ಗಾಚರಣನನ್ನು ಕುರಿತು—ಜೊತೆಷಿಗಳೇ, ನಿಮ್ಮ ವಿದ್ಯೆಯು ಸರ್ವಧಾ ನಿಜವಿರುತ್ತದೆ. ನಿಮ್ಮನ್ನು ಪರೀಕ್ಷೆಸುವನಕಾಗಿ ನಾನು ಸ್ವಲ್ಪ ನಿರಾಕರಿಸಿ ಮಾತಾಡಿದ್ದು ನಿಜವು, ಅದಕಾಗಿ ಕ್ರಮಿಸಬೇಕು, ಎಂದು ನುಡಿದು, ಪತ್ರವನ್ನು ದುರ್ಗಾಚರಣನ ವೈಮೇಲೆ ಒಗೆದನು. ಆಗ ದುರ್ಗಾಚರಣನು ಅದನ್ನು ಓದಿ, ಕೂಡಲೇ ನಿಜಯಸಿಂಹನ ಕಡೆಗೆ ತಿರುಗಿ—ಮಹಾರಾಜಾಚಿಯವರೇ, ಈ ಪತ್ರದ ಕಡೆಯಲ್ಲಿ ಬರೆದಿರುವ ಸಂಕಟವು ನಿಮ್ಮ ಮೇಲೆ ಬರಲಿಕ್ಕೆ ಇನ್ನೂ ಸ್ವಲ್ಪ ಅವಕಾಶವಿರುವದಃ. ಈ ಪತ್ರ ದೋಷಗಿನ, ಅಥವಾ ನಾಳೆ ಬರುವ ಪತ್ರದೋಷಗಿನ ಸಂಗತಿಯ ಬಗ್ಗೆ ತಾವು ಸ್ವಲ್ಪವೂ ಭಯಪಡಬಾರದು, ಎಂದು ಹೇಳಿದನು; ಆದರೆ ನಿಜಯಸಿಂಹನ ಲಕ್ಷ್ಯವು ದುರ್ಗಾಚರಣನ ಮಾತಿನಕಡೆಗೆ ಇದ್ದಿಲ್ಲ, ಮಗಳ ಕಡೆಗೆ ಹೋಗಿತ್ತು. ಆತನು ನಿಜವಾದ ಭರದಲ್ಲಿ ಚಟ್ಟನೆ ಎದ್ದು ರೂಪಮತಿಯನ್ನು ಕುರಿತು—“ತಂಗೀ, ರೂಪೇ, ಒಟ್ಟಿಗೆ ನೀನು.....” ಆದರೆ ಮುಂದಿನ ಆಕ್ಷರಗಳು

ಆತನ ಮುಖದಿಂದ ಹೊರಡಲೊಳ್ಳಲು. ಆತನು ತನ್ನ ಮಗಳ ಹೆಗಲಮೇಲೆ ಕೈಹಾಕಿಕೊಂಡು ಶಯನಮಂದಿರದ ಕಡೆಗೆ ಹೊರಟನು. ಆತನು ಎದ್ದ ಕೂಡಲೇ ಎಲ್ಲ ಜನರು ಎದ್ದರು. ದುರ್ಗಾಚರಣನ ಆದರಾತಿಧ್ಯವನ್ನು ಸರಿಯಾಗಿ ವಾಾಡುವದಕ್ಕಾಗಿ ಕಾರಭಾರಿಯಾದ ವಾಸಿಸಿಂಗನಿಗೆ ಅಪ್ಪಣಿಯಾಯಿತು. ನಡೆದ ಸಂಗತಿಯನ್ನು ಸೋಡಿ ರೂಪಮತಿಯು ವ್ಯಾಸನ ಪಟ್ಟಿಳು. ತನ್ನಿಂದ ವ್ಯಾದ್ವಾಪ್ತಕಾಲದಲ್ಲಿ ತಂಡೆಗೆ ಸುಖವಾಗುವದೊತ್ತಿಳ್ಳಿಗುಳಿದು, ಮಹಡ್ವಿಃಖಾಗುವದೆಂಬ ವಾತು ಆಕೆಯ ಮನಸ್ಸಿಗೆ ಹತ್ತಿತು. ಮೊಗಲರ ಹಸ್ತಕನಾದ ಜಸವಂತಸಿಂಗನ ಪಕ್ಷವನ್ನು ವಹಿಸಿ ತಂಡೆಗೆ ದುಃಖಿಕೂಡಬಾರದೆಂದು ಆಕೆಯು ತನ್ನ ಅಳ್ಳಾನಾದ ಶಿವಸಿಂಗನಿಗೆ ಪರಿಪರಯಾಗಿ ಹೇಳಿದಳು. ಆದರೆ ಶಿವಸಿಂಗನು ತನ್ನ ಹಟವನ್ನೇ ನಡಿಸಿದ್ದರಿಂದ ರೂಪ ಮತಿಯು ವ್ಯಾಸನಪಟ್ಟಿ, ವ್ಯಾದ್ವಾಪ್ತದಲ್ಲಿ ತಂಡೆಯ ಮನಸ್ಸನ್ನು ಸಂತೋಷಪಡಿಸುವದು ತನ್ನ ಅವಶ್ಯಕತ್ವವೆಂದು ತಿಳಿದು ಆತನ ಸಂಗಡ ನಡಕೊಳ್ಳುತ್ತಿದ್ದಳು. ಹೀಗಿದ್ದು, ತಂಡೆಗೆ ದುಃಖಾಗುವ ಭವಿಷ್ಯವನ್ನು ದುರ್ಗಾಚರಣಚೈಲ್ಯಾತಿಷಿಂಹು ಈದಿನ ವತ್ತಿಸಿದ್ದರಿಂದ ಆಕೆಗೆ ಬಹಳ ವ್ಯಾಸನವಾಯಿತು. ದುರ್ಗಾಚರಣನು ಭವಿಷ್ಯಕಥನದಲ್ಲಿ ಎಂಥ ಸಮರ್ಥನಿಸಿದ್ದರೂ ಆತನದೊಂದು ಭವಿಷ್ಯವು ಸುಳ್ಳಾಗಲೆಂದು ಆಕೆಯು ದೇವರನ್ನು ಮನಸ್ಸಿನಲ್ಲಿ ಪ್ರಾರ್ಥಿಸುತ್ತ ತಂಡೆಯೊಡನೆ ಶಯನಮಂದಿರಕ್ಕೆ ನಡೆದಿದ್ದಳು. ವಿಜಯಸಿಂಹನು ಸುಮೃನೆ ಸಾಗಿದ್ದನು, ಆತನು ಒಂದು ತುಟಿಯನ್ನು ಎರಡು ವಾಡಲಿಲ್ಲ. ನಡನಡುವೆ ಆತನು ಉಸುಗರೆಯುತ್ತಿದ್ದದ್ದರಿಂದ, ಹೀದ-ಸಂತಾಪಗಳನ್ನು ಹುಟ್ಟಿಸುವ ವಿಚಾರಗಳು ಆತನ ಮನಸ್ಸಿನಲ್ಲಿ ಬರುತ್ತಿರುವವೆಂದು ರೂಪಮತಿಯು ತಕ್ಷಿಸುತ್ತಿದ್ದಳು. ವಿಜಯಸಿಂಹನು ಶಯನಮಂದಿರದ ಬಾಗಿಲಿಗೆ ಹೋದಕೂಡಲೇ ಮಗಳ ಹೆಗಲಮೇಲಿನ ಕೈಯನ್ನು ತೆಗೆದು ಆಕೆಯನ್ನು ಕುರಿತು—ತಂಗೀ, ಹೋಗು, ಇನ್ನು ಸ್ವಸ್ಥವಾಗಿ ಮಲಗಕೊಇ; ನಾನೂ ಮಲಗಿಕೊಳ್ಳುತ್ತೇನೇ.

ರೂಪಮತಿ—ವನು? ಅಪ್ಪಜಿಯವರೇ, ನಿರನ್ನ ಸಹ ಕುಡಿಯದೆ ಮಲಗಿಕೊಳ್ಳುವಿರೋ? ಇಂದು ಇಷ್ಟೇಕೆ ಬೇಗನೆ ಮಲಗಿಕೊಳ್ಳುವಾದು? ವಿಜಯಸಿಂಹ—ಭೀ ಹುಟ್ಟೀ, ಇದೇನು ನಿನ್ನ ಕೇಳೋಣವು?

ಹೊತ್ತು ಮುಣಗಿ ಎಷ್ಟು ಹೊತ್ತಾಯಿತು, ಈಗ ನೀರು ಕುಡಿಯಬೇಕೆನ್ನು ವೇಯಾ? ನನ್ನಂತೆ ನಿನ್ನ ಮನಸ್ಸು ಅಸ್ವಸ್ಥವಾಗಿರುವಂತೆ ತೋರುತ್ತದೆ. ಹೋಗು, ಇಂದು ಸ್ವಲ್ಪ ತಲೆನೊಮ್ಮೆಯೆಡ್ಡಿರುವದರಿಂದ ನಾನು ಬೇಗನೆ ಮಲಗಿಕೊಳ್ಳುತ್ತೇನೆ, ಎರಡನೆಯದೇನೂ ಇಲ್ಲ. ರೂಪೇ, ಎಂಥ ಮರು ಶಿಯೇ ನಿಂನು! ತಲೆನೊಮ್ಮೆಯೆಡ್ಡಿರುವದರಿಂದ ಕೂಡಲೇ ಸಣ್ಣನೋರೆ ವಾಡಿದೆ ಯಲ್ಲ! ಹೋಗುಹೋಗು, ಅಸವಾಧಾನವಷಟೆಬೇಡ. ಅಂಥದೇನು ನನಗೆ ಆಗಿರುವದಿಲ್ಲ.

ರೂಪಮತಿ (ದೃಷ್ಟಿನಾಣಿಯಿಂದ) — ಅಪ್ಪಾ, ನಿಂವ ಮಲಗಿಕೊಳ್ಳಿರಿ, ನಾನು ತಲೆಗೆ ಸ್ವಲ್ಪ ಜಾಟಿಕಾಯಿ ತೇದು ತಿಕ್ಕುತ್ತೇನೆ, ಅಂದರೆ ತಲೆನೊಮ್ಮೆ ಕಡಿಮೆಯಾಗಿ ನಿಮಗೆ ಸ್ವಸ್ಥ ನಿದ್ದೆ ಬಂದಿತು.

ಮಗಳ ಈ ಸೈಮಾದ ಮಾತುಗಳನ್ನು ಕೇಳಿದಕೂಡಲೇ ವಿಜಯಸಿಂಹನ ಖಿನ್ನತೆಯು ದೂರವಾಗಿ ನಗುತ್ತ, ಆತನು ಮಗಳ ತಲೆಯ ಮೇಲೆ ಕೈಯ ಸ್ವಿಟ್ಟು—ನನ್ನ ಸೌಖ್ಯದ ನಿಧಿಯು ನನ್ನ ರೂಪಮತಿಯೆಂದು ನಾನು ಹೇಳುವದು ಸುಳ್ಳಲ್ಲ! ತಂಗೀ, ನಿನ್ನ ಮಾತುಗಳಿಂದಲೇ ನನ್ನ ತಲೆನೊಮ್ಮೆ ಹೋಯಿತು. ಹೋಗು, ಇನ್ನು ನಿನ್ನ ಮಹಾಲಿಗೆ ಹೋಗಿ ಮಲಗಿಕೊ. ಕುಂದೇ, ಪದ್ಮೀ, ಹೋಗಿರಿ, ಈಕೆಯನ್ನು ಕರೆಕೊಂಡು ಹೋಗಿರಿ.

ರೂಪಮತಿ— ಅಪ್ಪಾಜಿಯವರೇ, ನಾನು ಚಿಕ್ಕವಳಿರುವಾಗ ನಿಮ್ಮ ಶಯನಮಂದಿರದ ಬಳಿಯ ಈ ಕೊಣೆಯಲ್ಲಿ ಮಲಗುತ್ತಿದ್ದೆನಲ್ಲ, ಇಂದು ಆದೇ ಕೊಣೆಯಲ್ಲಿಯೇ ಈ ಸವಿಯರೊಡನೆ ಮಲಗಿಕೊಳ್ಳುವೆನು. ಇದಕ್ಕೆ ನಿಮ್ಮ ಪ್ರತಿಬಂಧವಿಲ್ಲವಷ್ಟೇ?

ವಿಜಯಸಿಂಹ (ಮುಗುಳುನಗೆ ನಗುತ್ತ ಮನಸ್ಸಿನಲ್ಲಿ ಆನಂದ ಪಡುತ್ತ) — ಎಂಥ ಹುಳ್ಳಹುಡುಗಿಯಿದು! ರೂಪೇ, ನನ್ನ ಶಯನಮಂದಿರದ ಕೊಣೆಯಲ್ಲಿ ಮಲಗಿಕೊಳ್ಳಲಿಕ್ಕೆ ನೀನು ಸಣ್ಣವಳಿಲ್ಲ.

ರೂಪಮತಿ— ಅಪ್ಪಾ, ಇಷ್ಟಾ ನನ್ನ ಮಾತು ಕೇಳಬಾರದೇನು? ನಾನು ಹೋಗುವದಿಲ್ಲ; ನಾನು ಇಂದು ಇಲ್ಲಿಯೇ ಮಲಗಿಕೊಳ್ಳುವೆನು.

ಕಡೆಗೆ ರೂಪಮತಿಯು ತನ್ನ ಮಾತನ್ನೇ ನಡಿಸಿ, ತಂದೆಯ ಶಯನಮಂದಿರದ ಬಳಿಯ ಕೊಣೆಯಲ್ಲಿಯೇ ಮಲಗಿಕೊಂಡಳು. ವಿಜಯಸಿಂಹನ

ಅಪ್ರಜೀಯಿಂದ ಕುಂಡೆಯೂ, ಪಡ್ಡೆಯೂ ಅವಳ ಬಳಿಯಲ್ಲಿ ಮಲಗಿ ಕೊಂಡರು. ಬೇರೆ ಒಕ್ಕಲಗತ್ತಿಯರು ಶಯನಮಂದಿರದ ಹೊರಗೆ ಮಲಗಿ ಕೊಂಡಿದ್ದರು. ಏನುಮಾಡಿದರೂ ರೂಪಮತಿಗೆ ನಿದ್ದೆಬರಲೊಲ್ಲದು. ದುರ್ಗಾಚರಣನು ಹೇಳಿದ ಭವಿಷ್ಯವನ್ನು ಕುರಿತು ಆಕೆಯು ವಿಚಾರಿಸುತ್ತಿದ್ದಳು. ಹೆಸರಿಗೆ ತಕ್ಕಂತೆ ತಾನು ರೂಪಮತಿಯೇ ಇದ್ದದ್ದುಕ್ಕಾಗಿ ಆಕೆಗೆ ಈವೈತ್ತಿನವರಿಗೆ ಎಂದೂ ಅಸಮಾಧಾನವಾಗಿದ್ದಿಲ್ಲ; ಆದರೆ ಈ ರೂಪವು ನನಗಿರದಿದ್ದರೆ ತಂದೆಗೆ ಸಂಕಟ ಒದಗುತ್ತಿದ್ದಿಲ್ಲಿಂದು ತಿಳಿದು ಆಕೆಯು ತನ್ನ ಸೌಂದರ್ಯಕ್ಕಾಗಿ ಇಂದು ಅಸಮಾಧಾನವಡಹತ್ತಿದ್ದಳು. ಆಕೆಯು ಔರಂಗ ಜೀಬನ ದುಷ್ಪಗುಣಗಳ ಸುದ್ದಿಯನ್ನು ಬಹಳ ಕೇಳಿದ್ದಳು. ಉದೇವುರದ ಮನೆತನದ ಚಂದ್ರಾವತಿಯೆಂಬ ಕಸ್ಯೇಯು ತನ್ನ ಹೆಂಡತಿಯಾಗಬೇಕೆಂದು ಆತನು ಮಾಡಿದ ಪ್ರಯತ್ನವು ವ್ಯಧವಾದದ್ದರಿಂದ, ಆ ಮನೆತನದ ಮೇಲೆ ಆತನ ಸಿಟ್ಟು ಎಪ್ಪು ಇರುವದೆಂಬದೂ ರೂಪಮತಿಗೆ ಗೊತ್ತಿತ್ತು. ತನ್ನ ಪಾಣಿಗ್ರಹಣ ಮಾಡಬೇಕಾಗಿದ್ದ ಚಂದ್ರಾವತಿಯು ಜೊಧಿಪುರದ ಅರಸ ನಾದ ಜಸವಂತಸಿಂಗನ ಪಾಣಿಗ್ರಹಣ ಮಾಡಿದ್ದರಿಂದ ಔರಂಗಜೀಬನು ಜಸವಂತಸಿಂಗನ ಮೇಲೆ ಗುಪ್ತದ್ವೇಷವನ್ನು ತಾಳಿ, ಹೊತ್ತು ಬಂದರೆ ಜಸ ವಂತಸಿಂಗನನ್ನು ಕೊಲ್ಲಿಸಿ ಚಂದ್ರಾವತಿಯನ್ನು ತನ್ನ ಜನಾನಶಾಸನೆಯಲ್ಲಿ ಸೇರಿಸಿಕೊಳ್ಳಬೇಕೆಂದು ಯತ್ತಿಸುತ್ತಿದ್ದದ್ದನ್ನು ರೂಪಮತಿಯು ಜನರಿಂದ ಕೇಳಿದ್ದಳು. ರಾಣೀವಾಸದಲ್ಲಿ, ಆಧವಾ ತನ್ನ ಗೆಳತಿಯರ ಬಳಿಯಲ್ಲಿ ಇಲ್ಲವೇ ಉಪನಂದಲ್ಲಿ ಹೊತ್ತುಗೆಳಿಯುವದಕ್ಕಿಂತ ತಂದೆಯ ಬಳಿಯಲ್ಲಿದ್ದು ಹೊತ್ತುಗೆಳಿಯುವದು ಹೆಚ್ಚು ಇದ್ದದ್ದರಿಂದ, ರೂಪಮತಿಗೆ ರಾಜಕರಣಕ್ಕೆ ಸಂಬಂಧಿಸಿದ ಎಷ್ಟೋ ಸಂಗತಿಗಳು ಗೊತ್ತಿದ್ದವು. ತಂದೆಯೂ ಆತನ ಸರದಾರರೂ ಔರಂಗಜೀಬನ ವಿವಯವಾಗಿ ಮಿತ್ತಿರಿ ತಿರಸ್ತಾರವನ್ನು ವ್ಯಕ್ತಪಡಿಸುತ್ತಿದ್ದದ್ದರಿಂದ, ಆ ತಿರಸ್ತಾರವು ದೂಪಮತಿಯ ಮೈಯುಂಡಿತ್ತು. ಆಕೆಯು ಔರಂಗಜೀಬನನ್ನು ಸಮೂಲವಾಗಿ ನಾಶಮಾಡಲು ಯೋಗ್ಯ ನಾದವನನ್ನೇ ತಾನು ಲಗ್ಗಿವಾಗಬೇಕೆಂತಲೂ, ತನಗೆ ಸಂತತಿಯಾದರೆ ಆದು ಯಾವಾಗಲೂ ಔರಂಗಜೀಬನನ್ನು ದೈಷಿಸುತ್ತಿರುವಂತೆ ಮಾಡಬೇಕೆಂತಲೂ ಆಕೆಯು ನಿಶ್ಚಯಿಸಿದ್ದಳು. ಇಂಥ ತಿರಸ್ತರಣೀಯನಾದ ಔರಂಗಜೀಬ

ನಿಂದ, ದುರ್ಗಾಚರಣನ ಭವಿಷ್ಯದಂತೆ, ತನ್ನ ತಂಡೆಗೆ ಸಂಕಟ ಉದಗುವ ದೆಂಬ ಚಿಂತೆಯಿಂದ ಆಕೆಗೆ ನಿದ್ದೆಬಾರದ್ದರಿಂದ ಆಕೆಯು ಮೇಲೆ ಹೇಳಿದಂತೆ ತಳಮಳಸುತ್ತಿದ್ದಳು.

ಇತ್ತು ವಿಜಯಾಂಹನಿಗಾದರೂ ನಿದ್ದೆಬಂದಿದ್ದಿಲ್ಲ. ದುರ್ಗಾಚರಣನ ಭವಿಷ್ಯವು ಆತನ ಮನಸ್ಸಿನಲ್ಲಿ ಒಂದೇಸವನೆ ಕಟ್ಟಿಯುತ್ತಿತ್ತು. ಬೈರಂಗ ಜೀಬನು ತನ್ನ ತಂಡೆಯನ್ನು ಸೇರಿಯಲ್ಲಿಟ್ಟು, ಅಣ್ಣತಮ್ಮಂದಿರನ್ನು ಕೊಲ್ಲಿಸಿ, ಎಷ್ಟೋ ಜನರ ಕುತ್ತಿಗೆಯನ್ನು ಕೊಯಿಸಿ, ಎಷ್ಟೋ ಜನರಿಗೆ ಮೋಸಮಾಡಿ ದಿಲ್ಲಿಯ ಪಟ್ಟನನ್ನು ಸಂಪಾದಿಸಿದ್ದನು. ಬಾದಶಾಹನಾದ ಮೇಲೆ ಆ ದುಷ್ಪನು ಹಿಂದೂಜನರ ಮೇಲೆ ಜಟಿಯಾ ಎಂಬ ತಲೆಪಟ್ಟಿಯನ್ನು ಕೂಡಿಸಿದನು. ಎಷ್ಟೋ ದೇವಾಲಯಗಳನ್ನು ನಾಶಮಾಡಿದನು. ಹಲವರನ್ನು ಜುಲುಮೆ ಯಿಂದ ಮುಸಲ್ಲಾನರನ್ನು ಮಾಡಿದನು. ಆತನ ಒಂದೊಂದು ಕೂರಕ್ಕೆತ್ತು ವನ್ನೂ, ಹಟಮಾರಿತನವನ್ನೂ ನೆನಿಸಿಕೊಂಡರೆ ಮೈಮೇಲಿನ ಕೂದಲುಗಳು ನೆಟ್ಟಿಗಾಗುವವು. ಇಂಥ ಕೂರನ ಕೂರಕ್ಕೆತ್ತುಗಳಿಲ್ಲ ವಿಜಯಾಂಗನ ಕಣ್ಣಿಗೆ ಕಟ್ಟಿದಂತಾಗಿ, ಆತನ ಮನಸ್ಸು ಆಸ್ತಿಸ್ಥವಾಯಿತು. ಈ ದುಷ್ಪನ ಶಾಸನ ಮಾಡಲಿಕ್ಕೆ ಈಶ್ವರನು ಯಾಕೆ ಅವತರಿಸಲೊಳ್ಳಿನೆಂತಲೂ, ಎಲ್ಲ ರಜಪೂತ ರಾಜರೂ, ಆವರ ಮಾಂಡಲೀಕರಾಜರೂ ಒಟ್ಟಿಗೂಡಿ ಆ ದುಷ್ಪನ ಶಾಸನ ಮಾಡಲಿಕ್ಕೆ ಯಾಕೆ ಮುಂದುವರೆಯಲೊಳ್ಳಿರೆಂತಲೂ ಆತನು ಚಿಂತಿಸಿದನು. ಉದೇಪುರದ ರಾಜಸಿಂಹನ ಭಕ್ತಿಯು ವಿಜಯಾಂಹನ ಮೇಲೆ ಬಹಳವಾಗಿ ತ್ತೀಂದು ಮೇಲೆ ಹೇಳಿದೆಯಷ್ಟೇ? ಆ ವೃಧ್ಧವೀರನು ರಾಜಸಿಂಹನ ಮುಂದೆ ಈ ವಿಷಯನನ್ನು ತೆಗೆದು—ನಿಮ್ಮ ಹೊರತು ರಜಪೂತರ ಆಧಿಪತ್ಯವನ್ನು ಪಡೆಯಲಿಕ್ಕೆ ಮತ್ತೊಬ್ಬರು ಯೋಗ್ಯಿಲ್ಲದ್ದರಿಂದ, ನೀವು ಮುಖ್ಯರಾಗಿ ಈ ದುಷ್ಪಶಾಸನದ ಕಾರ್ಯವನ್ನು ಕೊನೆಗಾಣಿಸಬೇಕೆಂದು ಎಷ್ಟೋಸಾರೆ ಹೇಳಿದ್ದನು. ಆ ವೃಧ್ಧ ರಜಪೂತವೀರನು ಹೀಗೆ ಹೇಳಿದಾಗೆಲ್ಲ ರಾಜಸಿಂಹನು— ಆಹುದು, ನೀವು ಹೇಳಿವ ಮಾತು ಒಪ್ಪತಕ್ಕೆದ್ದೇಸರಿ; ಆದರೆ ಬೈರಂಗ ಜೀಬನ ಪಕ್ಷವನ್ನು ವಹಿಸಿದ ಜೊಧಪುರದ ಜಸವಂತಸಿಂಗನೂ, ಆತನ ಮಾಂಡಲೀಕರೂ ಈ ಕಾರ್ಯಕ್ಕೆ ಅನುಕೂಲವಾಗುವಹಾಗಿಲ್ಲ; ಕಾರಣ ಅವಸರದಿಂದ ಈ ಕರಿಣಕಾರ್ಯಕ್ಕೆ ಹಾಕಿ ಸುಮ್ಮನೆ ರಜಪೂತವೀರರನ್ನು

ಬಲಿಕೊಡುವದು ಯೋಗ್ಯವಲ್ಲ, ಎಂದು ಮುಕ್ಕಡ್ಡಿತನದ ಉತ್ತರವನ್ನು ಹೇಳುತ್ತ ಮುದುಕನನ್ನು ಸಮಾಧಾನವಡಿಸುತ್ತ ಬಂದಿದ್ದನು. ಜನವಂತ ಸಿಂಗನ ಮೇಲೆ ವಿಜಯಸಿಂಹನ ಸಿಟ್ಟುಬಹಳ. ಆದರಲ್ಲಿ, ಬೈರಂಗಜೀಬನ ಶಾಸನದ ಮಾತು ಹೊರಟಿಕೊಡಲೆ ಜನವಂತಸಿಂಗನೂ, ಆತನ ಮಾಂಡಲಿಕರೂ ಅನುಕೂಲವಾಗುವದಿಲ್ಲೆಂದು ರಜಪೂತರು ಹಿಂಜಿರಿದಾಗಿ ವಿಜಯ ಸಿಂಹನು ಕೋಪಾಗ್ನಿಯಿಂದ ಸಂತಪ್ತನಾಗುತ್ತಿದ್ದನು. ಮತ್ತು “ಮೊದಲಿನಿಂದಲೇ ಉದೇಪುರದ ಮನೆತನವು ಹೇಡಿಯು-ಕಪಟಸ್ವಭಾವದ್ದು-ಸ್ವಾಧ್ಯಪರಾಯಣವು ಎಂದು ಬಾಯಿಗೆ ಬಂದರೂಗೆ ಚೈಯುತ್ತಿದ್ದನು. ಒಟ್ಟಿಗೆ ಎಲ್ಲ ರಜಪೂತರು ಒಟ್ಟಾಗುವ ಸಂಭವವಿಲ್ಲದ್ದರಿಂದ ಬೈರಂಗಜೀಬನ ಪಾರ ಪಶ್ಯವಾಡುವದು ವಿಜಯಸಿಂಹನಿಗೆ ಅಶ್ವವಾಗಿ ತೋರುತ್ತಿತ್ತು. ಆದರೂ ಇಂದಿನ ತನ್ನ ವಕೀಲನ ಪತ್ರದಂತೆ ಬೈರಂಗಜೀಬನು ಜನವಂತಸಿಂಗನ ಇದ್ದ ಒಬ್ಬ ಮಗನಾದ ಪ್ರಧ್ಯೇಸಿಂಗನನ್ನು ಮೊಸದಿಂದ ಕೊಲ್ಲಿಸಿದ್ದರಿಂದ ಜನವಂತಸಿಂಗನು ಬೈರಂಗಜೀಬನ ಮೇಲೆ ಸಿಟ್ಟಾಗಿ ಆತನ ಪಾರಪಶ್ಯಕ್ಕಾಗಿ ರಜಪೂತರನ್ನು ಕೂಡಬಹುದೆಂಬ ಆಶೀಯು ಮುದುಕನಲ್ಲಿ ಉತ್ತರನ್ನು ವಿಚಿತ್ರವಾಯಿತು. ಹೀಗೆ ಆಶಾ-ನಿರಾಶೆಗಳ ಉತ್ಪತ್ತಿ-ಲಯಗಳಿಂದ ವಿಜಯಸಿಂಹನು ತಳಮಳಸತ್ತಿರಲು, ಬೆಳ್ಗಿಗೆ ಬೆಳಗಾಯಿತು. ಒಟ್ಟಿಗೆ ಅಂದಿನ ಇಡಿಯರಾತ್ರಿ ತಂದೆಯೂ, ಮಗಳೂ ಕಟ್ಟಿಗೆ ಕಣ್ಣ ಹಚ್ಚಲಿಲ್ಲ!

ದಿಲ್ಲಿಯ ವಕೀಲನು ಸವಿಸ್ತರ ವೃತ್ತಾಂತವನ್ನು ನಾಳೆ ಇನ್ನೊಬ್ಬ ಶಾರನ ಸಂಗಡ ಕಳಿಸುತ್ತೇನೆಂದು ಬರೆದದ್ದನ್ನು ವಾಚಕರು ಮರೆತಿರಲಿಕ್ಕಿಲ್ಲ. ಇಸ್ಪಾಫುಚಿತ್ತನಾದ ವಿಜಯಸಿಂಹನು ಪತ್ರದ ಹಾದಿಯನ್ನು ಆತುರದಿಂದ ನೊಡುತ್ತಿದ್ದನು. ಆ ಪತ್ರದಿಂದ ಪ್ರಧ್ಯೇಸಿಂಗನ ಮರಣದ ಸವಿಸ್ತರ ವೃತ್ತಾಂತವು ಗೊತ್ತಾಗುವದಲ್ಲದೆ, ತನ್ನ ಮೇಲೆ ಬರುವ ಸಂಕಟದ ವಿವರವೂ ಗೊತ್ತಾಗುವದೆಂದು ಆತನು ತಿಳಿದಿದ್ದನು. ಹುಡುಗರೂ-ಮುದುಕರೂ ಒಂದೇ ಎಂದು ಅನ್ನುವ ವಾಡಿಕೆಯಿರುವದಪ್ಪೇ? ಹುಡುಗರ ಆತ್ಮಸತ್ತಿ, ಆಶೆಬಾರುಕತನ, ಹಟಮಾರಿತನ, ಉಣಿಸು-ತಿನಿಸುಗಳ ಇಚ್ಛೆ ಇವು ಮುದುಕರಲ್ಲಿ ಇರುವದನ್ನು, ಮುದುಕರಿದ್ದ ಮನೆಯವರು ಬಹುತರ ಮನಗಂಡಿರಬಹುದು. ಆದರಂತೆ, ವೃದ್ಧವಿಜಯಸಿಂಹನು ದಿಲ್ಲಿಯ ಏರಡನೆಯು

ಪತ್ರದ ವ್ಯತ್ಯಾಂತವನ್ನು ಅರಿತುಕೊಳ್ಳಲು ಅತ್ಯಾಸಕ್ತನಾಗಿದ್ದನು. ಹೀಗಿರು ವಲ್ಲಿ ದಿಲ್ಲಿಯಿಂದ ಚಾರನು ಬಂದು ವಿಜಯಸಿಂಗನ ಕೈಯಲ್ಲಿ ಪತ್ರವನ್ನು ಕೊಟ್ಟಿನು. ಅದರಲ್ಲಿ ಬರೆದ ಅಭಿಪ್ರಾಯವೇನಂದರೆ—

ಮಹಾರಾಜಾ ವಿಜಯಸಿಂಹ ಮುಕ್ಕಾನು ರೂಪನಗರ ಇವರ ಚರಣ ಸನ್ನಿಧಿಗೆ—

ಅತ್ಯಂತ ವಿನಯಯುಕ್ತವಾದ ಅನೇಕ ಪ್ರಣತಿಪೂರ್ವಕ ವಿಜ್ಞಾ ಪನೆಗಳು—ಬಾದಕಹನಾದ ಜೀರಂಗಜೀಬನು ಮಾಡಿದ ಭಯಂಕರ ಶೃಂತಿ ವನ್ನು ಸ್ವಲ್ಪದರಲ್ಲಿ ನಿನ್ನಿನದಿವಸ ಸನ್ನಿಧಿಗೆ ತಿಳಿಸಿದೆಯಷ್ಟೇ? ಈದಿನ ಸವಿಸ್ತರ ವ್ಯತ್ಯಾಂತವನ್ನು ಬರೆದು ತಿಳಿಸುತ್ತೇನೆ. ಪತ್ರಗಳು ಮುಟ್ಟು ಲಿಕ್ಕೆ ವಿಷ್ಣುಗಳು ಬಾರದಿದ್ದರೆ, ಇದರಂತೆ ಮುಂದೆಯಾದರೂ ಪತ್ರಗಳನ್ನು ಕಳಿಸುತ್ತ ಹೋಗುವೆನು. ದಿನಾಲು ನಾನು ಪತ್ರಕಳಿಸುವ ಪದ್ಧತಿಯಂತೆ ಈ ಪತ್ರವನ್ನು ಭಿಲ್ಲಿಸ್ತೀಯ ಕೈಯಿಂದ ಗಿರಸಾರಕ್ಕೆ ಮುಟ್ಟಿಸುವೆನು. ಅಲ್ಲಿಂದ ನಿತ್ಯಕ್ರಮದಂತೆ ಚಾರನು ತಮಗೆ ಪತ್ರಮುಟ್ಟಿಸಬಹುದು. ಇನ ವಂತಸಿಂಗರಾಜರಿಗೆ ಇಲ್ಲಿಂದ ಹೋದ ಪತ್ರಗಳು ಜೀರಂಗಜೀಬನ ಕೈಯಲ್ಲಿ ನಿತ್ಯಂತೆ, ನಾನು ತಮ್ಮ ಕಡೆಗೆ ಕಳಿಸಿದ ಬಂದು ಪತ್ರವಾದರೂ ಜೀರಂಗ ಜೀಬನ ಕೈಯಲ್ಲಿ ಸಿಕ್ಕಿರುವದಿಲ್ಲ. ನಾನು ತಮ್ಮ ಕಡೆಗೆ ಪತ್ರಗಳನ್ನು ಕಳಿಸುತ್ತೇನೆಂಬ ಸಂಶಯವು ಕೂಡ ಈಪೂತ್ತಿನವರಿಗೆ ಇಲ್ಲಿ ಯಾರಿಗೂ ಬಂದಿರುವ ದಿಲ್ಲ. ಅಂತೇ ನನ್ನ ಪತ್ರಗಳು ಮುಂದೆಯಾದರೂ ತಮಗೆ ಮುಟ್ಟುವ ಸಂಭವವಿರುತ್ತದೆ.

ಮಹಾರಾಜಾಜೀ, ಜೀರಂಗಜೀಬಬಾದಶಹನು ಇಷ್ಟು ಕಪಟಿಯಾ, ತಂತ್ರಗಾರನೂ, ಡಾಂಭಿಕನೂ, ಕ್ರಾರನೂ ಇರಬಹುದೆಂದು ಈಪೂತ್ತಿನ ವರಿಗೆ ಯಾರಿಗೂ ಗೊತ್ತಾಗಿರಲಿಕ್ಕಿಲ್ಲ; ಆದರೆ ಈಗ ಪ್ರತಿಕ್ಷಣಕ್ಕೆ ಬರುವ ಅನುಭವದಿಂದ ಇನರು, ಇವನಂಥ ನೀಜನು ಮತ್ತೊಬ್ಬನಿರಲಿಕ್ಕಿಲ್ಲೆಂದು ಭಾವಿಸಹಕ್ತಿದ್ದಾರೆ. ಈಪೂತ್ತಿನವರಿಗೆ ಜೀರಂಗಜೀಬಬಾದಶಹನು ತಂಬಿದ ದಬಾರದಲ್ಲಿ—“ಇನವಂತಸಿಂಗಮಹಾರಾಜರು ಮೊದಲಿಗೆ ನನ್ನ ಹಿಂಯರ ಪಕ್ಷವನ್ನು ವಹಿಸಿ ನನ್ನ ಅಹಿತವನ್ನು ಚಿಂತಿಸಿದರೂ, ಕಡೆಗೆ ಅವರು ಅಲಮ ಗೀರಬಾದಶಹನ ಪಕ್ಷನಿಷ್ಟು ಸೇವಕರಾದರು. ಅವರ ಮೇಲೆ ನನ್ನ ಪೂರ್ವ

ವಿಶ್ವಾಸವಿರುತ್ತದೆ. ಅವರು ನನ್ನ ಸಾರ್ವಭೌಮತ್ವದ ಆಧಾರಸ್ತುಂಭವಾಗಿ ದಾಖಲೆ ಎಂದು ಬಾಯಿಬಿಜ್ಞ ಅಂದು ತೋರಿಸುತ್ತೇ ಬಂದಿರುತ್ತಾನೆ. ಹೊನ್ನಿನ ನಿರ್ಣಯನದ ಕೆಲಸವು ಆಗುವವರಿಗೆ ಆತನಾ ಹೀಗೆಯೇ ಆನ್ನತ್ತೇ ಬಂದನು. ಅಂದಿನದಿನ ಮುಂಜಾನೆ ತನ್ನ ದರ್ಶನಕ್ಕಾಗಿ ಮನಸೆಬಂದ ಪ್ರಧ್ವೀ ಸಿಂಗನನ್ನು ಆತ್ಮಾದರದಿಂದ ಬರವಾಡಿಕೊಂಡು ಆತನ ತಂಡಯ ಕ್ಷೇಮ ಸಮಾಜಾರವನ್ನು ಕೇಳಿ ಆತನನ್ನು ಕುರಿತು—ನಿಮ್ಮ ಪೀರಿಯಾದ ಜನವಂತಹಂಗಮಹಾರಾಜರು ನನ್ನ ರಾಜ್ಯದ ಆಧಾರಸ್ತುಂಭವಾಗಿದ್ದಾರೆ. ನಿನ್ನ ನಿನ್ನ ತಂಡಯ ಅನುಕರಣವನ್ನೀವಾಡು. ಉಳಿದ ರಜಪುತರ ಹಾದಿಗೆ ಹೋಗಬೇಡ, ಇಂದು ಮಧ್ಯಾಸ್ತದಲ್ಲಿ ಕೂಡಿದ ದಬಾರದಲ್ಲಿ ನಿನ್ನ ಮನ್ನಣಿಯಾಗತಕ್ಕದ್ದುದೆ, ಎಂದು ಹೇಳಿದನು. ಆದರೆ ಮಹಾರಾಜರೇ ಆದಿನ ಮಧ್ಯಾಸ್ತದಲ್ಲಿ ಒದಗಿದ ಭಯಂಕರ ಕೃತ್ಯವನ್ನು ಏನೆಂದು ವರ್ಣಿಸಬೇಕು! ತನ್ನ ರಾಜ್ಯದ ಆಧಾರಸ್ತುಂಭವಾದ ಜನವಂತಸಿಂಗಮಹಾರಾಜರ ಮಗನಾದ ಪ್ರಧ್ವೀಹಂಗನನ್ನು ಬಹುಮಾನಿಸತಕ್ಕದ್ದೆಯೆಂತಲೂ, ಆದ ಕಾಗಿಯೇ ಆತನನ್ನು ಬುದ್ಧಿಪೂರ್ವಕವಾಗಿ ಜೋಧಪುರದಿಂದ ಕರಿಸಿರುತ್ತೇ ವೆಂತಲೂ ಕವಟಿಯಾದ ಆ ಆಲಮಗೀರನು ಬಣ್ಣಸುರಿಸಿ ಹೇಳಿದ್ದರಿಂದ, ಜನರಿಗೆ ಆತನ ಯೇತುವು ಪ್ರಶಂಸನೀಯವಾಗಿ ತೋರಿತು. ಯಾರೊಬ್ಬರು—“ಜನವಂತಸಿಂಗನ, ಹಾಗು ಆತನ ಮಗನಾದ ಪ್ರಧ್ವೀಸಿಂಗನ ದೈವವು ತೆರಿಯಿತೆ”ಂದು ನುಡಿಯಹತ್ತಿದರು; ಮತ್ತು ದಬಾರಕ್ಕೆ ಹೋಗುವ ಹಕ್ಕು ಇವೆ ಪ್ರತಿಯೊಬ್ಬನು ಪ್ರಧ್ವೀಸಿಂಗನ ಸತ್ಯಾರವನ್ನು ಕಣ್ಣಮುಟ್ಟಿ ನೊಡಬೇಕೆಂದು ದಬಾರಕ್ಕೆ ಹೋಗುವ ಸಿದ್ಧತಯಲ್ಲಿ ತೋಡಗಿದ್ದರು. ಅಂದಿನ ದಬಾರದಲ್ಲಿ ವಿಲಕ್ಷಣ ದಟ್ಟಣಿಯಾಗಿತ್ತು. ಬಾದಶಾಹನು ಪ್ರಧ್ವೀ ಸಿಂಗನನ್ನು ತನ್ನ ಬಲಮಾಗ್ಗಲಲ್ಲಿ ಕುಳ್ಳಿರಿಸಿಕೊಂಡು, ಆತನೊಡನೆ ಬಹುಪ್ರೇಮದಿಂದ ಮಾತನಾಡಿದನು. ಆಮೇಲೆ ಆಲಮಗೀರನು ದಬಾರದ ಜನರನ್ನು ಕುರಿತು—“ದಬಾರದ ಜನರೇ, ಮಾನಕರಿಗಳೇ, ಸರದಾರರೇ, ಮನಸಬದಾಗರೇ, ಈ ಪ್ರಧ್ವೀಸಿಂಗನು ನಮ್ಮ ಜನವಂತಸಿಂಗಮಹಾರಾಜರ ಪುತ್ರನು. ಇಂದಿನಿಂದ ಈತನು ನಮಗೆ ಕೇವಲ ಪುತ್ರನಂತೆ ಆದನು. ಈತನ ಹಿರಿಯರು ನಮ್ಮ ಬಾದಶಾಹಿತನಕ್ಕೆ ಹ್ಯಾಗೆ ಆಧಾರಸ್ತುಂಭವಾಗಿರುವರೋ, ಹಾಗೆ ಈತನಾದರೂ ಇರುವನೆಂದು ನಾವು ತಿಳಿ

ಯುವೇವು.” ಎಂದು ನುಡಿದು ಹತ್ತರ ಕುಳಿತಿದ್ದ ಮಾನಕರಿಗಳನ್ನು ಸ್ವಲ್ಪ ಕಣ್ಣ ಚಿವುಟಿ ನೋಡಿ ಪ್ರಧಿಪ್ರೇಸಿಂಗನ ಏರಡೂ ಹಸ್ತಗಳನ್ನು ಬಲು ಸಲಿಗೆಯಿಂದ ಹಿಡಿದು ಆತನನ್ನು ಕುರತು—ಕ್ಯಾಪ್ಶನ್‌ಟಂಜಿ, ನಿನ್ನ ತಂಡೆ ಯಂತೆ ನೀನೂ ಬಳ್ಳೇ ಶೂನ್ಯಿರುತ್ತೀಯಿಂದು ನಾವು ನಿನ್ನ ಕೀರ್ತಿಯನ್ನು ಕೇಳರುತ್ತೀವೇ, ನಿಜವೇ? ಹಾಗಾದರೆ ನೀನು ಏನು ಮಾಡಬಲ್ಲಿ ಹೇಳು ನೋಡೋಣ?

ಅಲಮಗೀರನ ಈ ನೂತನಗಳನ್ನು ಕೇಳಿ, ಅಚ್ಚುರಜಪೂತರಕ್ಕದ ರಣಶಾರ ಪ್ರಧಿಪ್ರೇಸಿಂಗನು ಬಹು ಸಮಾಧಾನದಿಂದ ಆತನನ್ನು ಕುರತು—ಗರೀಬೋಕೆ ಬೋಲಿ! ಖಾವಿಂದ, ಇಡಿಯ ದೇಶದತುಂಬೆಲ್ಲ ಅಧಿಕಾರ ಪ್ರಳ್ಳ ಅಲಮಗೀರಬಾದಕಹರ ಬರಿಯ ಕೈಪಾಡ್ಯಷ್ಟಿಯಿಂದ ಯಾವನೊಬ್ಬ ಮನುವುನು ಸ್ವರಣಹೊಂದುತ್ತಿರಲು, ನನ್ನಂಥವನ ಏರಡೂ ಹಸ್ತಗಳನ್ನು ತಾವು ಹಿಡಿದು ಉತ್ತೇಜನಕರ ಭಾವಣಮಾಡುತ್ತಿರುವಾಗ ನನ್ನ ದೇಹ ದಲ್ಲಿ ವೀರಶ್ರೀಯ ಸಂಚಾರವು ಎವ್ವರಮಟ್ಟಿಗೆ ಆಗಿರುವದೆಂಬದನ್ನು ನಾನೀನು ಹೇಳಲಿ? ಎಂದು ವೀರಶ್ರೀಯ ಉದ್ದಾರವನ್ನು ಹೊರಡಿಸುತ್ತಿರುವಾಗ, ನಿಜವಾಗಿಯೇ ಆವನ ಬಾಹುಗಳು ಸ್ವರಣಹೊಂದಿ, ಆದರ ಅನುಭವವು ಹೈರಂಗಜೀಬನ ಹಸ್ತಗಳಿಗೆ ಆಗಿರಬಹುದಾಗ ತೋರಿತು; ಯಾಕಂದರೆ, ಪ್ರಧಿಪ್ರೇಸಿಂಗನ ಆ ಭಾವಣವನ್ನು ಕೇಳಿದ ಕೂಡಲೇ ಬಾದ ಶಹನು ಕಪಟಪ್ರೇಮಯುಕ್ತನಾಗಿ ಕಂಪಿತಶಬ್ದಗಳಿಂದ— ವಾಹವಾ! ವಾಹವಾ! ನಿನ್ನ ಭಾವಣಗಳಿಂದ ಪ್ರತಿ ಜಸವಂತಸಿಂಗನೇ ಪುನಃ ದಬಾರ ರದಲ್ಲಿ ಬಂದನೇಂಬಂತೆ ನನಗೆ ಭಾಸವಾಗಿದೆ, ಎಂದು ನುಡಿದು, ಕೂಡಲೇ, ತನ್ನ ಹಿಂದೆ ನಿಂತುಕೊಂಡಿದ್ದ ಖುದಾದಾದಾನೆಂಬ ಸಿದ್ದಿಪುಸಂಪೂರ್ಣನಿಗೆ ಸನ್ನೀಮಾಡಿ, ಉಡುಗರೆಗಳನ್ನು ತರಲಪ್ಪಣಿಮಾಡಿದನು. ಖುದಾದಾದಾನು ಉಡುಗರೆಗಳನ್ನು ತಂದಕೂಡಲೇ, ಬಾದಶಹನು ಆವನ್ನು ಕೈಮುಟ್ಟಿ ಪ್ರಧಿಪ್ರೇಸಿಂಗನಿಗೆ ತೋಡಿಸಿ, ಕೂಡಲೇ ಆವಸರದಿಂದ ದಬಾರು ಮುಗಿಸಿ ಇತರುಣರಜಮಾತ ರಾಜಪುತ್ರನನ್ನು ಮನೆಗೆ ಕಳಸಿದನು. ಬಾದಶಹನು ಕೊಟ್ಟಿ ಪ್ರೋಫಾಕು ಧರಿಸಿ ಮನೆಗೆ ಹೋಗುವದರೂಳಗೆ, ತನ್ನ ವ್ಯೋಯನ್ನು ಪಂಚು ಹಚ್ಚಿ ಅಲ್ಲಲ್ಲಿ ಸುಧುವಂತೆ ಪ್ರಧಿಪ್ರೇಸಿಂಗನಿಗೆ ವ್ಯಧೆಯಾಗಹತ್ತಿತು. ಆತನು

ನೆಲದ ಮೇಲೆ ಬುಡುಬುಡು ಉರುಳಾಡಹತ್ತಿದನು. ಪೈದ್ಯದನ್ನು ಕರಸುವ ದಕ್ಕು ಅವಕಾಶ ದೊರಿಯದೆ, ಆ ಶಾರರಾಜಪುತ್ರನ ಪ್ರಾಣೋತ್ಸೃವಣ ವಾಯಿತು. ಹಾಹಾ ಅನ್ನವೆದರೂಳಗಾಗಿ ಈ ದುಷ್ಪವಾಕೀಯು ದಿಲ್ಲಿ ಪಟ್ಟಣದಲ್ಲಿಲ್ಲ ಹಬ್ಬಿತು. ಬಾದಶಹನರೆವಿಗೆ ಈ ಸುದ್ದಿಯು ಮುಟ್ಟಿಲು, ಅತ್ಯಂತ ಸೈನುದ ತನ್ನ ಹೊಟ್ಟಿಯ ಮಗನು ಸತ್ತಂತೆ ಆತನು ಶೋಕ ಮಾಡಹತ್ತಿದನು. ದಬಾರದಲ್ಲಿ ಆದ ಆತನ ಬಹುಮಾನವನ್ನೂ, ಆ ಶಾರರಜಪುತನು ತುಂಬಿದ ದಬಾರದಲ್ಲಿ ವೈಕ್ರಮಣಿಸಿದ ಕ್ಷುತ್ರತೇಜ ಸ್ವನ್ನೂ ನೋಡಿ, ಆತನಿಗೆ ದುಷ್ಪರ ದ್ವಾಷ್ಟಿಯಾಯಿತೆಂದು ಬಾದಶಹನು ಅವರವರ ಮುಂದೆ ಆಡಿತ್ಯೋರಿಸಿ, ವಿಲಕ್ಷಣ ಆಕೋರ್ತಿ ಮಾಡತೊಡಗಿದನು. ಬಾದಶಹನ ಆ ಆಕೋರ್ತಿದಲ್ಲಿ ಎಳ್ಳಷಷ್ಟಿದರೂ ಅರ್ಥವಿಲ್ಲಿಂದು ನೋಡುವ ಪ್ರತಿ ಒಬ್ಬನಿಗೆ ಗೊತ್ತಾಗುತ್ತಿರುವದು. ಈ ಕುನಿಸಿನ ಸ್ವಭಾವದ ಬಾದಶಹನು, ಜಸವಂತಸಿಂಗನ ಮೇಲಿನ ಸಿಟ್ಟಿನ್ನು ಇನ್ನೂ ಬಿಟ್ಟರುವದಿಲ್ಲದ್ದರಿಂದ, ಆದರ ಸೇಡು ತೀರಿಸಿಕೊಳ್ಳುವದಕ್ಕಾಗಿಯೇ, ಒಬ್ಬನೇ ಮಗನಾಗಿದ್ದ ಪ್ರಧಿರ್ಸಿಂಗನನ್ನು ಕೊಲ್ಲಿಸಿದನೆಂದು ಜನರು ಮಾತಾದಹತ್ತಿರುವರು. ಆವರ ಮಾತು ಸುಳ್ಳಿಂದು ಹೇಳುವಹಾಗಿಲ್ಲ. ಯಾಕಂದರೆ, ಈ ಪುತ್ರಶೋಕದಿಂದ ಜಸವಂತಸಿಂಗನು ಮರಣಹೊಂದುವನೆಂತಲೂ, ಆಮೇಲೆ ಆತನ ಹೆಂಡತಿಯಾದ ಚಂದ್ರಾವತಿಯೆಂಬ ಉದೇಪುರದ ರಾಜಕುಮಾರಿಯನ್ನು ತನ್ನ ಜನಾನಬಿನೆಯಲ್ಲಿ ಸೇರಿಸಿ, ಕೃತ್ಯಾತ್ಮನಾಗಬೇಕೆಂತಲೂ ಆದುಷ್ಟ ಬಾದಶಹನು ಆಲೋಚಿಸಿರುವನು. ಮೋಸಗಾರಿಕೆಯಲ್ಲಿಯೂ, ತಂತ್ರದಲ್ಲಿಯೂ ಬೈರಂಗಜೇಬನನ್ನು ಸರಿಗಟ್ಟಿವ ಬೇರೆ ಬಾದಶಹನು ಮೊಗಲರಲ್ಲಿ ಮತ್ತೊಬ್ಬನು ಆಗಲಿಲ್ಲ. ತಾನು ಹೀಗೆ ವಿಷಹಚ್ಚಿದ ಪೋಣಾ ಕನ್ನು ಕೈಮುಟ್ಟಿಹಾಕಿ, ಮೋಸದಿಂದ ಪ್ರಧಿರ್ಸಿಂಗನ ಪಾರಣಹರಣಮಾಡಿದ್ದರೂ, ಆಲಮಗೀರನು, ಆದರ ಸುಳವನ್ನು ಹೊರಗೆ ಯಾರಿಗೂ ತೋರಿಗೊಂಡುವದಿಲ್ಲ. ಮತ್ತು ಪ್ರತ್ಯೇಕ ಜಸವಂತಸಿಂಗನಿಗೆ ದುಃಖಪ್ರದರ್ಶನದ ಪತ್ರವನ್ನು ಕೈಮುಟ್ಟಿ ಬರಿದು ನೀಡತನವನ್ನು ತೋರಿಸಲಿಕ್ಕೆ ಆತನು ಹಿಂದೆ ಮುಂದೆ ನೋಡಿರುವದಿಲ್ಲ. ಮಹಾರಾಜರೇ, ಆ ದುಃಖಪ್ರದರ್ಶನದ ಪತ್ರವನ್ನು ಇಂದೇ ಬಾದಶಹನು ಕಾಬೂಲಕ್ಕೆ ಜಸವಂತಸಿಂಗನ ಕಡೆಗೆ ಕಳಿಸಿ

ದ್ವಾನೆ. ಅದರಲ್ಲಿ ಆತನು—“ರಾಜಾಜೀ, ನಿಮ್ಮ ಮಗನಲ್ಲ, ನನ್ನ ಹಿರಿಯಮಗನು ಸತ್ತನೆಂದು ನಾನು ತಿಳಿದಿದ್ದೇನೆ.” ಎಂದು ಬರೆದಿರುವನು.

ವಿಜಯಸಿಂಗನು ಇಲ್ಲಿಯವರೆಗೆ ಪತ್ರವನ್ನು ಓದಿ ಕೆಳಗಿಟ್ಟು, ಒಮ್ಮೆ ನಿಟ್ಟುಸುರುಬಿಟ್ಟು ತನ್ನೊಳಗೆ ಸಂತಾಪಗೊಂಡು ಹೆಲ್ಲಿಗಳಿಂದ ಕೆಳದುಟಿಯನ್ನು ಕಚ್ಚಿದನು.



ಇನೆಯ ಪ್ರಕರಣ ದುಃಖಪ್ರದರ್ಶನ

ನೋಗಲರ ನೇರೆಯೇ ವಿಜಯಸಿಂಹನ ಸಿಟ್ಟು ಬಹೆಳ. ಅದರಲ್ಲಿ ರಾಜ್ಯಪಾತ್ರಿಗಾಗಿ ತಂದೆಯನ್ನು ಸೆರಿಯಲ್ಲಿಟ್ಟು, ಅಣ್ಣತಮ್ಮಂದಿರನ್ನು ಕೊಲ್ಲಿಸಿ, ಧರ್ಮದ ದುರಭಿಮಾನದಿಂದ ಹಿಂದೂಜನರನ್ನು ಪರಿಪರಿಯಾಗಿ ಪೀಡಿಸುತ್ತಿರುವ ಬೈರಂಗಜೀಬನಮೇಲಂತು ಆತನು ಬೆಂಕೆಯನ್ನು ಕಾರು ತೀದ್ದನು. ಧರ್ಮಯಾಧಕ್ಕೆ ಬೈರಂಗಜೀಬನು ಯೋಗ್ಯನಲ್ಲಿದ್ದರಿಂದ ಆತನೊಡನೆ ಯಾಧವಾದುವ ಗೊಡವಿಗೆ ಹೋಗದೆ, ಸಾಧಿಸಿದರೆ ಆತನನ್ನು ನಿಲ್ಲಿಸಿ ಸುಡಬೇಕೆಂದು ಆ ವ್ಯಧರಜಪೂತನು ರೋಚ್ಚನಿಂದ ಅನ್ನತೀದ್ದನು. ರಜಪೂತವೀರರೆಲ್ಲ ಒಟ್ಟುಗೂಡಿ ಈ ದುಷ್ಪನನ್ನು ಈ ದೇಶದಿಂದ ಓಡಿಸ ಬೇಕೆಂದು ಉದೇವುರದ ರಾಜಸಿಂಗನ ಮುಂದೆ ಆತನು ಎಹ್ಲೋ ಸಾರೆ ನುಡಿದಿದ್ದನು. ಬೈರಂಗಜೀಬನು ಸಾಪ್ತಾಂ ವನ್ನು ಸಾಧಿಸುವದಕ್ಕಾಗಿ ಯಾರನ್ನು ಹಾತಿಸಿಯಾನು, ಯಾರನ್ನು ಯಾವ ಬಗೆಯಿಂದ ವಂಚಿಸಿಯಾನು, ಯಾರಮೇಲೆ ಯಾವ ಬಗೆಯಿಂದ ತಿರುಗಬಿದ್ದಾನು ಎಂಬ ದರ ನಿಯಮವಿಲ್ಲದ್ದರಿಂದ, ಆತನನ್ನು ಯಾರೂ ನಂಬಲಾಗದೆಂದು ಆ

ವೃದ್ಧರಜಪೂತನು ಬರಿಯ ರಾಜಸಿಂಗನ ಮುಂದೆಯೇ ಅಲ್ಲ, ತನಗೆ ಭಿಟ್ಟಿ ಯಾದ ಪ್ರತಿ ಒಬ್ಬ ರಜಪೂತವೀರನ ಮುಂದೆ ಆನ್ನತ್ತಿದ್ದನು. ಈ ಮಾತು ಬಾದಶಹನ ಕಿವಿಗೆ ಮುಟ್ಟಿದರೆ ಅನಧರ್ಮಕ್ಕೆ ಕಾರಣವಾದಿತೆಂದು ಧೂರ್ತ ರಾದ ಕೆಲವು ರಜಪೂತರು ಹೇಳಿದರೆ, ವಿಜಯಸಿಂಗನು ಆದನ್ನು ಲೇಕ್ಕಿಸುವ ದೊತ್ತತ್ತಿಟ್ಟಿಗೆ ಉಳಿದು, ತಿರುಗಿ ಹೇಳಿದವರನ್ನೇ ಧಿಕ್ಕರಿಸುತ್ತಿದ್ದನು. ಇಂಥ ಸ್ಥಿತಿಯಲ್ಲಿ, ಹೈರಂಗಜೀಬನು ಜಸವಂತಸಿಂಗನ ಮಗನನ್ನು ಮೋಸದಿಂದ ಕೊಲ್ಲಿಸಿ, ಮೇಲೆ ದೊಡ್ಡಿಸ್ತನದ ಸೋಗಿನಿಂದ ಜಸವಂತಸಿಂಗನಿಗೆ ಪತ್ರ ಹಾಕಿದ್ದನ್ನು ಕೇಳಿ ವಿಜಯಸಿಂಗನು ಸಂತಾಪಗೊಂಡದ್ದು ಆಶ್ಚರ್ಯವೇನು? ಜಸವಂತಸಿಂಗನ ವಿಷಯವಾಗಿ ವಿಜಯಸಿಂಹನ ಮನಸ್ಸಿನಲ್ಲಿ ಆಣವಾತ್ರ ವಾದರೂ ಆದರವಿದ್ದಿಲ್ಲ. ಸೋಗಲರ ಮುಂದೆ ಬಾಲಗುಂಡಾಡಿ ಅವರ ಮನಸ್ಸು ಒಲಿಸಿಕೊಂಡು, ದೊಡ್ಡಿಸ್ತನಗಳಿಂದ ಜಸವಂತಸಿಂಗನ ಶಲು ವಾಗಿ, ವಿಜಯಸಿಂಗನಂಥ ಅಷ್ಟರಜಪೂತನ ಹೃದಯದಲ್ಲಿ ಪ್ರೇಮ ವಾದರೂ ಹ್ಯಾಗೆ ಹುಟ್ಟಬೇಕು? ಇಂಥ ಮುಖಸ್ತುತಿಯ ಹೇಸಿಜನರ ಪರಿಣಾಮವು ಹೀಗಾಗುವದರಿಂದಲೇ ಅವರಿಗೆ ಎಚ್ಚರಹುಟ್ಟಿದರೆ ಹುಟ್ಟಿ ಬೇಕೆಂಬ ವಿಚಾರವು ಆ ವೃದ್ಧ ರಜಪೂತನ ಮನಸ್ಸಿನಲ್ಲಿ ಹುಟ್ಟತಕ್ಕದ್ದು; ಆದರೆ ಭಯಂಕರ ವಿಶ್ವಾಸಫಾತದಿಂದ ಜಸವಂತಸಿಂಗನ ಮಗನ ನಾತ ವಾದದ್ದರಿಂದ, ವಿಜಯಸಿಂಗನ ಮನಸ್ಸಿನಲ್ಲಿ, ಹೈರಂಗಜೀಬನ ವಿಷಯವಾಗಿ ಮಿತಿಮೀರಿದ ಸಂತಾಪ ಜಸವಂತಸಿಂಗನವಿಷಯವಾಗಿ ದರ್ಶಿಸು ಉಷ್ಟನ್ನುವಾದವು.

ವಿಜಯಸಿಂಗನು ಸಂತಾಪದಿಂದ ಹೆಲ್ಲು ಕಡಿಯುತ್ತ, ಮೇಲಕ್ಕೆ ಮೋರಿಯೆತ್ತಿ ಶೂನ್ಯದೃಷ್ಟಿಯಿಂದ ಭಕ್ತನ್ನು ನೋಡುತ್ತಿರಲು, ರೂಪ ಮತಿಯು ಅಲ್ಲಿಗೆ ಬಂದು “ಮತ್ತೇನಾಯಿತೆ”ಂದು ತನ್ನ ತಂದೆಯ ಕಡೆಗೂ ಪತ್ರದ ಕಡೆಗೂ, ನೋಡುತ್ತ ನಿಂತುಕೊಂಡಳು; ಆದರೆ ಸಂತಾಪದ ಭರದಲ್ಲಿ ವಿಜಯಸಿಂಹನು ಮಗಳು ಬಂದದ್ದನ್ನು ನೋಡುತ್ತೇ ಇಲ್ಲ. ಒಟ್ಟು ಗೂಡಿ ದುಷ್ಪ ಹೈರಂಗಜೀಬನ ಶಾಸನ ಮಾಡಲಾರದ ತನ್ನ ರಜಪೂತರ ಹೇಡಿತನವನ್ನು ನೋಡುತ್ತ ಜೀವಿಸುವದಕ್ಕಿಂತ, ತಟ್ಟನೇ ತನಗೆ ಮರಣವೆ ಬಂದರೆ ನೆಟ್ಟಿಗಾದೀತೆಂದು ಆಶನು ಯೋಚಿಸುತ್ತಿದ್ದನು. ತನ್ನ ಮನಸ್ಸಿಗೆ

ಬಾರದ ಕೆಲಸವನ್ನು ನಿಲ್ಲಿಸುವದು ತನ್ನಿಂದಾಗಿದ್ದರೆ, ತಾನು ಅದನ್ನು ಕಣ್ಣಿನಿಂದ ಸೋಡಿದಿರುವದು ಉತ್ತಮ ಮಾರ್ಗವೆಂದು ಅವನು ಭಾವಿಸಿದನು. ಈ ಪ್ರಕಾರದ ನಿರಾಶೆಯ ಭಾವನೆಯಿಂದ ಆತನು ಸೋಂದು ನಿಟ್ಟುಸುರುಬಿಟ್ಟು ಪತ್ರದ ಕಡೆಗೆ ದೃಷ್ಟಿಹೊರಳಿಸಲು, ಬಳಿಯಲ್ಲಿ ಬಂದು ನಿಂತಿದ್ದ ಮಗಳ ಸುಂದರ ಮುಖಕುಲವು ಆತನ ಕಣ್ಣಿಗೆ ಬಿದ್ದಿತು. ರೂಪಮತಿಯಮೇಲಿದ್ದ ಆತನ ಆನಿವಾರ ಹೇಮವನ್ನು ಮೇಲೆ ಹೇಳಿದೆಯಷ್ಟು? ಮಗಳನ್ನು ಸೋಡಿದ ಕೂಡಲೆ ಆತನ ಚಿತ್ತವು ಸ್ವಲ್ಪ ಶಾಂತವಾಗಿ, ಆತನ ಮುಖಮುದ್ರೆಯಲ್ಲಿಯ ವಿನ್ಯಾಸ ಸ್ಥಳದಲ್ಲಿ ಮುಗುಳುನಗೆಯು ತಲೆದೊರಿತು. ಮಗಳ ಮನಸ್ಸು ಸೋರಿಸುವದೆಂದರೆ, ಆತನ ಜೀವದಸ್ತು ಬಂದಂತಾಗುತ್ತಿತ್ತು. ತನ್ನ ಬಾಡಿದ ಮುಖಮುದ್ರೆಯನ್ನು ಸೋಡಿ ಆಕೆಯು ಎಲ್ಲಿ ಸೋಂದುಕೊಂಡಾಳೋ, ಎಂದು ವಿಚಯಸಿಂಹನು ಮಗಳನ್ನು ಕಂಡ ಕೂಡಲೆ ತನ್ನ ಮನಸ್ಸಿನ ತಾಪವನ್ನು ಸುಂಗಿಕೊಂಡು, ನಗೆನೊಗದಿಂದ ಆಕೆಯೊಡನೆ ಮಾತಾಡುವ ವಿಷಯದಲ್ಲಿ ಒಳತಾಗಿ ಎಚ್ಚರ ಪಡುತ್ತಿದ್ದನು. ಮಗಳನ್ನು ಸೋಡಿದ ಕೂಡಲೆ ಆತನ ಆರ್ಥಕ್ಕಿಂತ ಹೆಚ್ಚ ವಿನ್ಯಾಸ ತಯಾರಿಸಿದ್ದಾಗಿಯೇ ದೂರವಾಗುತ್ತಿತ್ತೇಂದು ಹೇಳಬಹುದು; ಉಳಿದ ಈಲ್ಲ ಸ್ವಲ್ಪ ವಿನ್ಯಾಸ ನುಂಗಿಕೊಳ್ಳಲಿಕ್ಕೆ ಆತನು ಪರಮಾವಧಿಯಾಗಿ ಯಶ್ವಿಸುತ್ತಿದ್ದನು. ಅಂಥ ಆತನು ನಗೆನೊಗದಿಂದ ಮಗಳನ್ನು ಕುರಿತು—ತಂಗೇ ರೂಪೇ, ನೀನು ಈಗ ಇಲ್ಲಿಗೆ ಬಂದಿರುಂದು ನಾನು ತಳಿದಿದ್ದಿಲ್ಲ. ನಿನ್ನ ರಾತ್ರಿ ನಿದ್ದೆಗಿಟ್ಟಿದ್ದ ನೀನು, ಇಷ್ಟ ಬೇಗನೆ ಯಾಕೆ ಬಂದೆ? ಈದಿನ ಸಂಜೀಯವರಿಗೆ ಸ್ವಷಾ ಮಲಗಿಕೊಂಡಿದ್ದರೆ, ನಿನಗೆ ಸಮಾಧಾನವಾಗುತ್ತಿತ್ತು, ನನಗೂ ಸಮಾಧಾನವಾಗುತ್ತಿತ್ತು, ಎಂದು ನುಡಿಯುತ್ತಿರಲು, ರೂಪಮತಿಯು ಮುಂದೆ ಮಾತಾಡಗೊಡದೆ ನಡುವೇ ಬಾಯಿಹಾಕೆ ತಂದೆಯನ್ನು ಕುರಿತು—ಬಾಸ್ವಾಜೀ, ನಿನ್ನನ ದಿಲ್ಲಿಯ ಪತ್ರದಲ್ಲಿ ಬರೆದಂತೆ, ಈ ದಿನ ದಿಲ್ಲಿಯಿಂದ ಮತ್ತೆ ಪತ್ರವು ಬಂದಂತೆ ಕಾಣುತ್ತದೆ. ಆ ಪತ್ರದಲ್ಲಿ ಏನು ಬರೆದಿರುತ್ತದೆ? ಅಪ್ಪಾ, ನನಗೆ ನೊಡಲು ಅದನ್ನು ಹೇಳು, ಎಂದು ಸಧಿಯಿಂದ ತಂದೆಯ ಹೆಗಲ ಮೇಲೆ ಹಸ್ತವನ್ನಿಟ್ಟು ನಿಂತುಕೊಂಡು ಕೇಳಿದಳು.

ಮಗಳ ಈ ಮಾತನ್ನು ಕೇಳಿ ವಿಜಯಸಿಂಗನು ಪತ್ರವನನ್ನು ಒತ್ತೆಟಿಗೆ ಸರಿಸಿ ಮಗಳನ್ನು ಕುರಿತು—ಪತ್ರದ ಸಂಗತಿಯನ್ನು ತಿಳಕೊಂಡು ನೀನು ಮಾಡುವದೇನು? ಇಲ್ಲದ ನಿನ್ನ ಉಸಾಬರಿಯು; ಆ ಪತ್ರದಲ್ಲಿ ಹೇಳಿ ಕೊಳ್ಳುವಂಥ ಮಹತ್ವದಸಂಗತಿಯೇನೂ ಇರುವದಿಲ್ಲ; ಅದರಲ್ಲಿ ಇರುವ ದಾದರೂ ಏನು?

ರೂಪಮತಿ—ಹೌದು. ಇದರಲ್ಲಿ ಇರುವದಾದರೂ ಏನು? ಇಷ್ಟು ಉದ್ದೇ ಪತ್ರವು ಸುಮೃದ್ಧಿ ಬರೆದಿರುತ್ತದೆ! ಆಪ್ತಾ, ಸುಮೃದ್ಧಿ ಯಾರು ಬರೆದಾರು ಇಷ್ಟು ಉದ್ದೇ ಪತ್ರವನ್ನು? ನಿನ್ನ ಸಂಕ್ಷೇಪವಾಗಿ ಬರೆದಿದ್ದ ಸಂಗತಿಯನ್ನು ಈ ಪತ್ರದಲ್ಲಿ ವರೇಲನು ವಿಸ್ತರಿಸಿ ಬರೆದಿರಬಹುದು. ಅದನ್ನು ನಾನು ಓದಿನೋಡಿಯೇ ತೀರುವೇನು. ದಬಾರರದ ಎಲ್ಲ ವ್ಯತ್ತಾಂತವನ್ನು ನನ್ನ ಮುಂದೆ ಹೇಳುವ ನೀವು, ಈದಿನ ಈ ಪತ್ರದ ಸಂಗತಿಯನ್ನು ಬಚ್ಚಿ ಇಡುವದೇಕೆ?

ವಿಜಯಸಿಂಹ—ಬಚ್ಚಿಡುವದಿಲ್ಲವೇ ರೂಪೇ, ಆದರೆ ಇಂಥ ವಿಶ್ವಾಸ ಫಾತದ, ಹಾಗೂ ಕೂರತನದ ರಾಜಕರಣದ ಸಂಗತಿಗಳನ್ನು ಹೆಂಗಸರ ಮುಂದೆ ಹೇಳುವದರಲ್ಲಿ ಏನೂ ಅಧ್ಯವಿಲ್ಲ.

ಈ ಮಾತುಗಳನ್ನು ಕೇಳಿದಕೂಡಲೇ ರೂಪಮತಿಯ ಮೋರೆಯು ಬಾಡಿತು. ಅದನ್ನು ನೋಡಿ ವಿಜಯಸಿಂಹನು ಸಣ್ಣಕೂಸನ್ನು ತಬ್ಬಿಕೊಳ್ಳುವಂತೆ ರೂಪಮತಿಯನ್ನು ತಬ್ಬಿಕೊಂಡು—ಎಲಾಲಾ! ನಿನಗೆ ಬಹಳ ಆನ್ಯಮಾಧಾನವಾಯಿತೆಂಬಂತೆ ಕಾಣುತ್ತದೆ! ನೋಡು ಪತ್ರವನ್ನು, ನನ್ನದೇನು ಹೋಗುತ್ತದೆ? ಮೊದಲನಿಂದ ಕಡೆತನಕ ಒಂದು ಆಕ್ರೇರಿ ಬಿಡದಂತೆ ಅದನ್ನು ಓದು. ಅಂದರೆ ನೀಇನಾದ ಆ ಮೊಗಲನ ಬುದ್ಧಿಯು ಹ್ಯಾಗಿ ರುತ್ತದೆ, ಆವನು ಎಷ್ಟು ಕೃತಫ್ಝೂನಿರುತ್ತಾನೆ, ತನ್ನವರೆನ್ನುವವರನ್ನು ಹೊತ್ತು ಬಂದರೆ ಆವನು ಹ್ಯಾಗಿ ಮುಣಿಗಸುತ್ತಾನೆ, ಎಂಬುದು ನಿನಗೆ ಗೊತ್ತಾಗುವದು. ಭೇಳೇ! ಇಂಥ ನೀಇರಾದ ಸ್ವಾಧ್ಯಸಾಧಕರು ಇಡಿಯ ಪ್ರಧಿಪಯಲ್ಲಿ ಯಾರಾದರೂ ಇದ್ದಾರೆಂದು ನನಗೆ ಶೋರುವದಿಲ್ಲ; ಆದರೆ ಏನು ಮಾಡಲಿ? ರಜಪೂತವೀರರೆಲ್ಲ ಕೈಮುಖ್ಯಿ ಕುಳಿತುಕೊಂಡು, ಆ ನೀಇನಾದ ಮೊಗಲನ ಸೇವೆಯೇ ಪರಮ ಪುರುಷಾರ್ಥವೆಂದು ತಿಳಿದರೆ,

ನಾನು ಒಬ್ಬನೇ ಏನು ಮಾಡಲಿ ? ಅವು ಏಕನಿಷ್ಠೆಯಂದ ಸೇವೆಮಾಡಿ ದರೂ ದುಷ್ಪ ಬೈರಂಗಜೀಬನ ಹ್ಯಾದಯವು ಕರಗುವದೇನು ? ಇಲ್ಲ, ಅವನ ವಜ್ರಹ್ಯಾದಯವು ಸರ್ವಥಾ ಕರಗುವದಿಲ್ಲ. ನೋಡು, ತಂಗೀ, ಪತ್ರವನ್ನು ನೋಡು; ಅಂದರೆ ನೀನಾದರೂ ನಿನ್ನ ಮಕ್ಕಳನ್ನು ಮೊಗಲರ ಸೇವೆಮಾಡ ಗೊಡಲಿಕ್ಕಿಲ್ಲ, ಎಂದು ನುಡಿದು, ಆ ಪತ್ರವನ್ನು ಮಗಳ ಮುಂದೆ ಒಗೆದನು. ರೂಪಮತಿಯು ಅದನ್ನು ತಕ್ಕೊಂಡು ಮೊದಲಿನಿಂದ ಕಡೆತನಕ ಮನೆಗೆ ಪೂರ್ವಕವಾಗಿ ಓದಿದಳು. ಓದುತ್ತೋದುತ್ತ ಆಕೆಯ ಸರ್ವಾಂಗವು ತಪ್ಪ ವಾಯಿತು. ಆಕೆಯು ಕಣ್ಣಗಳು ನಿರಿನಿಂದ ತುಂಬಿದವು. ಆಕೆಯು ನಡುನಡುವ ಬೈರಂಗಜೀಬನ ಮೇಲಿನ ಸಿಟ್ಟಿನಿಂದ ಅವರುಗಳ್ಳುಹತ್ತಿದಳು. ಇತ್ತು ವಿಜಯಸಿಂಹನು ಮಗಳನ್ನು ಮಾತ್ರ ದೃಷ್ಟಿಯಿಂದ ನೋಡುತ್ತಿದ್ದನು; ಮತ್ತು ಆಕೆಯ ಮನಸ್ಸಿನಮೇಲೆ ಆಗುವ ಪರಿಣಾಮಗಳ ಪ್ರತಿ ಬಿಂಬವು ಆಕೆಯ ಮುಖಮುದ್ರೆಯಲ್ಲಿ ಘ್ಯಾಕ್ತವಾಗುವದನ್ನು ನೋಡಿ ಆತನು ಬಹು ಸಮಾಧಾನಪಡುತ್ತಿದ್ದನು. ರೂಪಮತಿಯು ಪತ್ರವನ್ನು ಓದಿ ಅದನ್ನು ತಂದೆಯು ಮುಂದೆ ಇಟ್ಟು ಕಣ್ಣು ಬರಿಸಿಕೊಳ್ಳುತ್ತ ಆತನನ್ನು ಕುರಿತು-ಬಾಪ್ಪಾಜೀ, ಈ ಸುದ್ದಿಯು ಕಾಬಾಲಕ್ಕೆ ಹೋದರೆ, ನನ್ನ ಅಬಚಿಯಾದ ಚಂದ್ರಾವತಿಯ ಗತಿಯು ಏನಾದಿತ್ತ ? ಆ ವೀರಮಾತೀಯು ಬೈರಂಗಜೀಬನ ಸೇವೆಯನ್ನು ಅಂಗೀಕರಿಸಬಾರದೆಂದು ಮೊದಲೇ ಗಂಡನಿಗೆ ಹೇಳಿದಳು. ಜಸವಂತಸಿಂಗನು ಒಮ್ಮೆ ಬೈರಂಗಜೀಬನಿಂದ ಸೋತು ತಿರುಗಬಂದಾಗ, ಆ ವೀರಪುತ್ರಿಯು ಜೋಧಪುರದ ಕೋಟಿಯ ಬಾಗಿಲುಗಳನ್ನು ಹಾಕಿಸಿ, ರಣಭೂಮಿಯಿಂದ ಓಡಿ ಬಂದವನು ನನ್ನ ಗಂಡನೇ ಅಲ್ಲಿಂದು ಹೇಳಿ, ಶೂರ ರಜಪೂತರಿಗೆ ಸಲ್ಲದ ಈ ಕೆಲಸ ಮಾಡಿದ್ದ ಕ್ಷಾಗಿ ಗಂಡನನ್ನು ಸ್ವಷ್ಟವಾಗಿ ನಿರ್ವಹಿಸಿದಳು. ತಿರುಗಿ ಜಸವಂತಸಿಂಗನು ಬೈರಂಗಜೀಬನ ಕ್ಷಮೆಚೇಡಿ ಆತನ ಸೇವೆಯನ್ನು ಅಂಗೀಕರಿಸುವಾಗಲೂ, ರಜಪೂತರು ಲಾಭ ಮಾನಿಯಾದ ಚಂದ್ರಾವತಿಯು ಗಂಡನನ್ನು ಎಚ್ಚರಿಗೊಳಿಸಲು ಯತ್ನಿಸಿದಳು; ಆದರೆ ಕಡೆಗೆ ಅದೆಲ್ಲ ವ್ಯಾಧವಾಗಿ, ಗೆದ್ದ ಎತ್ತಿನ ಚಾಲ ಹಿಡಿಯುವ ಸ್ವಭಾವದ ಆ ಜಸವಂತಸಿಂಗನು ಬಾಲಗುಂಡಾಡಿಸುವ ಪ್ರತವನ್ನು ಕೈಕೊಂಡು, ಕಡೆಗೆ ನಮ್ಮ ಅಬಚಿಗೆ ಉಣಿಲಾಗದ ಈ ದುಃಖದ ಎಡೆ

ಯನ್ನು ಬಡಿಸಿದನು! ಇಂಥ ತೇಣೋಹಿನ ಪತಿಯಲ್ಲಿ ಆಕೆಯ ನಿಸ್ತೇಯಷ್ಟು! ಆ ಪತಿವ್ರತೀಯು ಒಂದು ಕ್ಷಣವಾದರೂ ಪತಿಯನ್ನು ಆಗಲಿ ಇರುತ್ತಿದ್ದಿಲ್ಲ; ಆದರೆ ಮಾಡುವದೇನು? ಆಕೆಯು ತನಗೆ ತಕ್ಷವನಳಿದ ಗಂಡನ ಕೈಹಿಡಿದು ಕೆಟ್ಟಿಳು. ಈಗಾದರೂ ಜಸವಂತಸಿಂಗನು ಜಾಗರೂಕ ನಾದರೆ ನೆಟ್ಟಿಗೆ. ಇಲ್ಲದಿದ್ದರೆ ಆಕೆಯ ಬವಣಿಯನ್ನು ದೇವರ ಮುಂದೆಯೇ ಹೇಳಬೇಕು? ಇನ್ನು ನೇರೀ ಆಕೆಯು ಭೂಮಿಯಲ್ಲಿ ಜೀವಿಸಲಾರಳು. ಏನಾದರೂ ಜೀವಕ್ಕೆ ಅಪಾಯಮಾಡಿಕೊಳ್ಳದೆ ಬಿಡುವದಿಲ್ಲ. ಬಾಪ್ಪಾಜಿ, ಹೈರಂಗಜೀಬಿನ ಮನಸ್ಸಿನೊಳಗಿನ ದುಷ್ಪ ವಿಚಾರಗಳು ನಿಮಗೆ ಗೊತ್ತೀ ಇರುವವು. ಆ ನೀಇನು ಉದೇಪುರದ ರಾಜಪುತ್ರಿಯಾದ ಚಂದ್ರಾವತಿಯನ್ನು ಹ್ಯಾಗಾದರೂ ಮಾಡಿ ತನ್ನ ಜನಾನಶಾಸ್ಯೆಯಲ್ಲಿ ಸೇರಿಸಿಕೊಳ್ಳಬೇಕೆಂದು ಹೊಂಚು ಹಾರಿರುವನು. ತನ್ನ ತಂದೆಯಾದ ಶಹಾಜಹಾನನು ತನ್ನ ಸಲುವಾಗಿ ಚಂದ್ರಾವತಿಯನ್ನು ಕೇಳಲು, ಆಕೆಯ ತಂದೆಯು ಅದನ್ನು ಧಿಕ್ಕರಿಸಿ, ದೊಡ್ಡ ಮನೆತನಕ್ಕೆ ಮಗಳನ್ನು ಕೊಡುವದರಿಂದ ತನಗೆ ಅನುಕೂಲವಾದಿತೆಂದು ಚಂದ್ರಾವತಿಯನ್ನು ಜಸವಂತಸಿಂಗನಿಗೆ ಕೊಟ್ಟಿನು. ಈ ಅಪಮಾನವು ಹೈರಂಗಜೀಬನಿಗೆ ಸಹನವಾಗದೆ, ಹ್ಯಾಗಾದರೂ ಒಬ್ಬ ಉದೇಪುರದ ರಾಜಕ್ಷೇಯನ್ನು ಮದುವೆಯಾಗಬೇಕೆಂದು ಹೇಣಿ, ಉದೇಪುರದ ಮನೆತನಕ್ಕೆ ಸಂಬಂಧಿಸದೆ ಇದ್ದ ಒಬ್ಬ ರಜಪೂತ ಸುಂದರಿಯನ್ನು ಮದುವೆಯಾಗಿ, ಆಕೆಯನ್ನೇ ಉದೇಪುರದ ಬೇಗಮಳಿಂದು ಕರೆದುಕೊಂಡು ಸಮಾಧಾನವಟ್ಟಿನು. ಈ ದುಷ್ಪನು, ಏನಾದರೂ ಉಪಾಯಮಾಡಿ ಮಹಾಪತಿವ್ರತೀಯಾದ ಚಂದ್ರಾವತಿಯ ಮಾನವನ್ನು ಹಾನಿಗೊಳಿಸದೆ ಬಿಡನು! ಈ ದುಷ್ಪ-ಬುದ್ಧಿಯಿಂದಲೇ ಆಕೆಯ ಇದ್ದ ಒಬ್ಬ ಮಾನವನ್ನು ಬಾದಶಹನು ಈಗ ಕೊಲ್ಲಿಸಿರುವನು. ಇಂಥ ಅಧಮನಾದ ಅಲಮಗೀರನ ಶಾಸನವನ್ನು ಆಪ್ಪಾ, ಯಾರೂ ಮಾಡುವಹಾಗಿಲ್ಲವೇ? ರಜಪೂತವೀರರೆಲ್ಲರೂ ಬಳಿಯಿಟ್ಟರೇ? ರಜಪೂತರೆಲ್ಲರೂ ಸತ್ತರೇ! ಆಪ್ಪಾ ಸತ್ತುಹೋದರೇನು?

ರೂಪಮತಿಯು ಬಹಳ ಸಂತಾಪಗೊಂಡಳು. ತನ್ನ ಅಬಚಿಯ ನೇರೀ ಆಕೆಯು ಭಕ್ತಿಯು ವಿಶೇಷ. ಚಂದ್ರಾವತಿಯನ್ನು ಆಕೆಯು—ಅಹಲ್ವಾ, ದೃವದಿ, ಸೀತಾ, ಶಾರಾ, ಮಂಡೋದರೀ ಎಂಬ ಪಂಚಕ್ಷಸ್ಯೆಯರಲ್ಲಿ

ಎಂತೆಸುತ್ತಿದ್ದಳು. ಯುದ್ಧಭಾವಿಯಿಂದ ಒಡಿಬಂದ ಪ್ರತ್ಯೇಕ ಪತಿಯನ್ನು ಸೈತಿಕದ್ವೀರ್ಯದಿಂದ ಕೊಟ್ಟಿಯ ಹೊರಗೆ ನಿಲ್ಲಿಸಿದಂದಿನಿಂದಂತು, ರೂಪ ಮತಿಗೆ ಚಂದ್ರಾವತಿಯು ಪೂಜ್ಯದೇವತೆಯಂತೆ ಆಗಿದ್ದಳು! ಆಕೆಯ ಮಾತ್ರ ಹೊರಟಾಗೆಲ್ಲ ರೂಪಮತಿಯ ಅಂತೆ ಕರಣವು ಉತ್ತೇಬರುತ್ತಿತ್ತು. ತಾನಾ ದರೂ, ಆಕೆಯನ್ನು ಅನುಕರಿಸಿ, ರಜಪೂತರ ಒಗರನ್ನೂ ಅವರ ಕಾವ್ಯತ್ರ ತೇಜಸ್ಸಿನ ಮಹಿಮೆಯನ್ನೂ ಕಾಯ್ದುಕೊಳ್ಳಬೇಕೆಂದು ನಿಶ್ಚಯಿಸಿದ್ದಳು; ತನ್ನ ಪತಿಯು ಶೌರ್ಯ-ಪರಾಕ್ರಮಗಳನ್ನು ತೋರಿಸುವಾಗ ತಾನು ಸಹಾಯ ಮಾಡಬೇಕೆಂದು ಗೊತ್ತುಮಾಡಿಕೊಂಡಿದ್ದಳು; ತನ್ನ ಹೊಟ್ಟೆ ಯಿಂದ ಮಕ್ಕಳಾದರೆ ಆವರಿನ್ನು ಸತ್ಯಶೀಲರನ್ನಾಗಿ ಮಾಡಬೇಕೆಂದು ಮನಸ್ಸಿನಲ್ಲಿ ಗಂಟುಹೊಡಿಕೊಂಡಿದ್ದಳು. ಅಂದಬಳಿಕ ತನಗೆ ಪೂಜ್ಯಗುರು ವಿನಂತಿ ಇದ್ದ ಚಂದ್ರಾವತಿಯು ದುರ್ಘರವಾದ ವಿಪತ್ತಿಗೆ ಗುರಿಯಾದದ್ದು ರೂಪಮತಿಗೆ ವ್ಯಾಸನವಾದದ್ದೇನಾಶ್ಯಯಾವು? ರೂಪಮತಿಯ ಈ ಸಂತಾಪವನ್ನೂ, ವ್ಯಾಸನವನ್ನೂ ನೋಡಿ ವಿಜಯಸಿಂಹನಿಗೆ ಒಂದು ಬಗೆ ಯಿಂದ ನಿಜವಾಗಿಯೇ ಸವಾಧಾನವಾಯಿತು. ಆ ಸವಾಧಾನದ ಭರದಲ್ಲಿ ಆತನು ಮಗಳ ಮುಖವನ್ನು ಮುಗುಳಿನಗೆಯಿಂದ ಸುಮ್ಮನೆ ನೋಡುತ್ತ ಕುಳಿತುಕೊಂಡಿದ್ದನು. ಚಂದ್ರಾವತಿಯ ವ್ಯತ್ಸಾಂತವೆಲ್ಲ ಆತನಿಗೆ ಗೊತ್ತಿದ್ದಿಲ್ಲವೆಂತಲ್ಲ. ಆಕೆಯ ಸತೀತ್ವದ ವಿಷಯವಾಗಿ ಆತನು ಆದರ ಬುದ್ಧಿಯುಳ್ಳವನಾಗಿದ್ದನು. ಜಸವಂತಸಿಂಗನೋಡನೆ ಆಕೆಯ ಲಗ್ನವಾದದ್ದು ಆತನ ಮನಸ್ಸಿಗೆ ಎಷ್ಟು ಮಾತ್ರವೂ ಬಂದಿದ್ದಿಲ್ಲ. ಜೋಧಪುರದ ಮನೆ ತನವು ಮುಸಲ್ಮಾನರಿಗೆ ಹೆಣ್ಣು ಕೊಟ್ಟು ಕುಲಗೆಟ್ಟು ಹಾಗೆ ಆದದ್ದರಿಂದ, ಆ ಮನೆತನಕ್ಕೆ ಚಂದ್ರಾವತಿಯನ್ನು ಕೊಡುವದರಿಂದ, ಪವಿತ್ರವಾಗಿದ್ದ ಉದೇಪುರದ ಮನೆತನವು ಅಪ್ರತ್ಯಕ್ಷವಾಗಿ ಮುಸಲ್ಮಾನರೋಡನೆ ಸಂಬಂಧ ನಾಡಿದ ಹಾಗೆ ಆಗುತ್ತದೆಂದು ವಿಜಯಸಿಂಹನು ತಿಳಿದಿದ್ದನು. ಅಷ್ಟು ಸಂಬಂಧವಾಗುವದೂ ಆ ವ್ಯಾಧರಜಪೂತವೀರನ ಮನಸ್ಸಿಗೆ ಬರಲಿಲ್ಲ. ತನ್ನ ಹೆಂಡಿಯು, ಅಂದರೆ ರೂಪಮತಿಯ ತಾಯಿಯು ಉದೇಪುರದ ಅರಸುಮನೆತನದವರೇ ಆದದ್ದರಿಂದ, ಈಗ ಚಂದ್ರಾವತಿಯನ್ನು ಜಸವಂತಸಿಂಗನಿಗೆ ಕೊಟ್ಟರೆ, ತನಗೂ ಮುಸಲ್ಮಾನರ ಅಪ್ರತ್ಯಕ್ಷಸಂಬಂಧವಾಗುವ

ದೆಂದು, ಆತನು ಜೋಧಪುರದ ಬೀಗತನಕ್ಕೆ ಹೇಸಿದನು; ಆದರೆ ವಿಜಯ ಸಿಂಗನು ವಯಸ್ಸಿನಿಂದ ಎಪ್ಪು ಹಿಡಿಯನಿದ್ದರೂ, ಆತನ ವಿಷಯವಾಗಿ ಉಳಿದ ರಜಪೂತ ಮನೆತನಗಳ ಮುಖ್ಯ ಪುರುಷರ ಮನಸ್ಸಿನಲ್ಲಿ ಎಪ್ಪು ಪೂರ್ಜುಬುದ್ಧಿಯಿದ್ದರೂ ಆತನು ವಯಾರ್ಥದೆಯಿಂದ ಸಣ್ಣವನಾಗಿದ್ದನು. ಆತನು ಉದೇಪುರದ ವಾಂಡಲಿಕರಲ್ಲಿ ಒಬ್ಬನು. ಅಂದಬಳಿಕ, ಆತನ ಈ ಮನೋದಯವು ತಪ್ಪದೆ ಹ್ಯಾಗೆ ಪೂರ್ಣವಾಗಬೇಕು? ಆಗಲಿಲ್ಲ. ಜನವಂತಸಿಂಗನ ಶೌಯರೂ, ದೊಡ್ಡಸ್ತಿಕೆಯೂ ತನಗೆ ಹಿತಕರವಾದಾ ವೆಂಬ ಆಶೆಯಿಂದ ಚಂದ್ರಾವತಿಯ ತಂದೆಯು ಮಗಳನ್ನು ಜನವಂತಸಿಂಗ ನಿಗೆ ಕೊಟ್ಟನೆಂದು ಹಿಂದೆ ಹೇಳಿದೆ. ಈ ಸಂಗತಿಯು ವಿಜಯಸಿಂಗನ ಮನಸ್ಸಿಗೆ ಬಾರದಿದ್ದರೂ, ಅದಕ್ಕೆ ಬೇರೆ ಯಶ್ವವಿದ್ದಿಲ್ಲ. ಇದರಿಂದ ಚಂದ್ರಾ ವತಿಯ ವಿಷಯವಾಗಿ ವಿಜಯಸಿಂಗನು ಆನಾದರಪಡಿಲ್ಲ; ಆದರೆ ಮರುಗಿದನು. ಮುಂದೆ ಚಂದ್ರಾವತಿಯು ಗಂಡನಿಗೆ ರಜಪೂತರ ಕರ್ತವ್ಯನನ್ನು ತಿಳಿಮುವ ವಿಷಯವಾಗಿ, ರಜಪೂತ ವೀರಪತ್ರಿಯರಿಗೆ ಯೋಗ್ಯವಾಗುವಂತೆ ನಡಕೊಂಡದ್ದು ಪ್ರಸಿದ್ಧವಾದಾಗ, ಆಕೆಯ ವಿಷಯವಾಗಿ ವಿಜಯಸಿಂಗನಲ್ಲಿ ಆದರವೂ, ಪ್ರೇಮವೂ ಉತ್ಸನ್ನವಾದವು. ಜನವಂತಸಿಂಗನು ಕಾಯ್ದು ಕೊಳ್ಳಿದ್ದರೂ, ಚಂದ್ರಾವತಿಯಾದರೂ ರಜಪೂತರ ತೇಜಸ್ಸನ್ನು ಕಾಯ್ದು ಕೊಂಡಳಿಂದು ವಿಜಯಸಿಂಹನಿಗೆ ಸಮಾಧಾನವಾಯಿತು. ಅಂಥವಳಿಗೆ ಈಗ ಇಂಥ ದುರ್ಭರ ದುಃಖದ ಪ್ರಸಂಗವು ಒದಗಿದ್ದರಿಂದ, ಆತನ ಮನ ಸ್ವಿಗೂ ಬಹಳ ಆಸಮಾಧಾನವಾಗಿತ್ತು. ಇರಲಿ. ಮಗಳನ್ನು ಆಕ್ಯಂತವಾಗಿ ಸ್ವೀತಿಮುವ ವಿಜಯಸಿಂಗನು, ಆಕೆಯ ಕ್ವಾತ್ರತೀಇಸ್ಪತ್ನನ್ನು ನೋಡಿ ಕೊತುಕಪಟ್ಟು, ತನಗಾಗಿದ್ದ ಆಸಮಾಧಾನವನ್ನು ಮರೆತು ಮಗಳನಗೆ ಯಿಂದ ನಗುತ್ತ ಮೇಲೆ ಹೇಳಿದಂತೆ ಮಗಳನ್ನು ನೋಡುತ್ತು. ಕುಳಿತು ಕೊಂಡಿದ್ದನು. ಆಗ ರೂಪಮತಿಯು ಆತಜ್ಞತುರದಿಂದ ತಂದೆಯನ್ನು ಕುರಿತು—

ರೂಪಮತಿ—ಬಾಸ್ವಾಜೀ, ಚಂದ್ರಾವತೀ ಅಬಚಿಗೆ ನಾನೋಂದು ಸಮಾಧಾನದ ಪತ್ರ ಬರೆದು ಕಳಸಬೇಕೆಂದು ಮಾಡಿದ್ದೇನೆ, ಆ ಪತ್ರವನ್ನು ಯಾರ ಕ್ಷೇತ್ರದಾದರೂ ಆಕೆಗೆ ಮುಟ್ಟಿಸುವಿರೋ?

విజయసింగ(నక్క)–ఓహో!, పత్రకళసలిక్కే తొందరెయీనిడే? క్షూగాదరూ మాడి పత్రవన్ను ముట్టిసువేను; ఆదరే రూపో!, నీను అంధదేను పత్రదల్లి బరెయువేయమా?

రూపమతి---ఎరడనేయేను బరెయువదు? క్షేనేరిగే బండ ఎదెయుద్ద మగను హోదద్దరింద, అబచిగే ఎరడు సమాధానద మాకుగకన్ను బరెయతక్కుద్ద. అప్పు, ష్టైట్‌సింగను తన్న తందెయ కూగే ఇద్దిల్లి. ఆతనిగే బాలబడియువ స్ఫూవవు సేరుత్తిద్దిల్లీందు నాను ఒకుజనర బాయింద కేళద్దేనే. ఆతను తన్న తాయియ తిక్కణదింద బేళేదవను. ఇంధవన ఘాతమాడిద్దరింద జంద్రావతీ అబచిగే బక్కల వ్యసనవాగిద్దితు. ననగే రిక్షేగలిద్దరి కూరిహోగి అబచియన్ను ఈగలేఁ సమాధానగోళమత్తిచేసు. ఔరంగజీబన గుప్తచారు ఆలల్లి సంచరిసత్తిద్ద, సంశయబందరే హోగబరువ వదన్ను తోఱిసుక్కలిరువరంతి. ఆవర క్షేయల్లి సిగదంతి యుక్కి యింద ఈ పత్రవన్ను కళసతక్కుద్ద. బాదశహన క్షేగే నన్న పత్ర సిక్కరే నిమగూ జంద్రావతీ అబచిగూ త్రాసవాదితాదద్దరింద హేళుత్తేనే.

విజయసింగ— తంగో!, ఇబ్బంగూ త్రాసవాగువకాగే నీను బరెయువదాదరూ ఏనమా? ఆగలి, బాదశహనింద ఆదష్టు ననగే త్రాసవాగలి. ఒమ్మె ఆ నీఁచనసంగడ నాను యుద్ధమాడబేఁందు మాడిరువేను. యారాదరూ శారు ననగే సకాయ మాడిదరే ఒక్కయదాయితు; ఇల్లదిద్దరే నానోబ్బనే ఔరంగజీబన సంగడ యుద్ధమాడి హోడెయువేను, ఇల్లవే మాడియువేను; ఆదరే జసవంత సింగన కాగే బేన్న తోరిసి ఓడి మాత్ర బరలిక్కుల్ల. రజపూతర క్షూత్రతేజస్సు ఇన్నూ పూణ్య నష్టవాగిరువదిల్ల. తరుణరల్ల దిద్దరూ నన్నంథ నాల్చు జన వృద్ధరు ననగే సకాయకరాగి ఇరు త్రారే. ఆవరల్లి క్షూత్రతేజస్సు ఇన్నూ నిశ్చయవాగి ఇరుత్కుదేంబదన్న జగత్తిన అనుభవక్కే తందుకొడువేను. బరి నీను పత్రవన్ను, ఆదు

ಮುಗಿದಕೂಡಲೆ ಒಬ್ಬ ನಂಬಿಗಿಯ ಸೇವಕನ ಸಂಗಡ ಅದನ್ನು ನಿಮ್ಮ
ಅಭಿಚಿಯ ಕಡೆಗೆ ಕಳಿಸಿಕೊಂಡುವೆನು. ನೀನು ಬೆದರಬೀಡು, ಬಾದಶಹನ
ಜಾರರು ಏನು ಮಾಡುತ್ತಾರೆ ನೋಡೋಣ.

ಮುದುಕರಲ್ಲಿ ಒಂದು ಬಗೆಯ ಹಟಪೂರಿತನವು ಹೆಚ್ಚಿಗೆತ್ತು
ಹೋಗುತ್ತದೆಂದು ಹಿಂದೆಯೋನ್ನು ಹೇಳಿರುತ್ತದ್ದೆನ್ನು? ಅದರಂತೆ ವಿಜಯ
ನಿಂಗನು ಪತ್ರವನ್ನು ಕಳಿಸಿಯೋ ತೀರುವೆನೆಂದು ಹಟಪೂರಿತನು. ರೂಪ
ಮತಿಯು ಓರಂಗಜೀಬನಜಾರರ ಭಯವನ್ನು ತೋರಿಸದಿದ್ದರೆ, ಅವನು
ಒಂದು ಪಷ್ಟದಲ್ಲಿ ಮಗಳಿಗೆ ಪತ್ರ ಬರೆಯಬೇಡವೆಂದು ಹೇಳಿದರೂ ಹೇಳ
ಬಹುದಾಗಿತ್ತು; ಆದರೆ ಯಃಕಶ್ಮಿತ ಜಾರರ ಭಯಕ್ಕಾಗಿ ಪತ್ರ ಕಳಿಸುವ
ದನ್ನು ಬಿಡುವೆಂದು ಹೇಡಿತನದ ಲಕ್ಷಣವೆಂದು ಆತನು ತಿಳಿದನು. ಬರೇ
ಒಂದು ಪತ್ರದಿಂದಲೇ ಭಯಂಕರ ಪ್ರಸಂಗವು ಉದಗುವದಾಗಿದ್ದರೆ, ಅದನ್ನು
ಆದಷ್ಟು ಬೇಗನೆ ಒದಗಿಸಿಕೊಳ್ಳಬೇಕೆಂದು ಆತನು ಆತುರಪಟ್ಟಿನು.
ರೂಪಮತಿಯ ಒಂದು ಪತ್ರದಿಂದ ಓರಂಗಜೀಬನನ್ನು ರೇಗಿಬ್ಬಿಸುವೆಂದು
ಅಗಲಿಕ್ಕಿಳ್ಳೆಂದು, ತಾನು ಸ್ನಾತಃ ಜಸವಂತಶಿಂಗನಿಗೆ ಒಂದು ಪತ್ರವನ್ನು
ಬರೆದನು. ಎರಡೂ ಪತ್ರಗಳು ಜಾರನ ಮುಖದಿಂದ ಕಾಬೂಲಕ್ಕೆ ಕಳಿಸ
ಲ್ಪಟ್ಟವು; ಆದರೆ ಶ್ರಿಯವಾಚಕರೇ, ಈ ಎರಡೂ ಪತ್ರಗಳು ಓರಂಗಜೀಬನ
ಕ್ಕೆಸೇರಿಂದ್ದರಿಂದ ಪರಿಣಾಮವೇನಾಯಿತೆಂಬದನ್ನು ಹೇಳುವ ಮೊದಲು,
ನಾವು ರೂಪನಗರವನ್ನು ಬಿಟ್ಟು ಎರಡನೆಯ ಕಡೆಗೆ ಹೋಗಿ ಬೇರೆ ಷ್ಟೇ
ಗಳ ಗುರುತುಮಾಡಿಕೊಳ್ಳುವೆಂದು ಅವಕ್ಕಾಗಿದೆ.



ಉನೇಯ ಪ್ರಕರಣ ರಾಜೂ ಜಸವಂತಸಿಂಗ್

ರಜಪೂತರ ಬಹಿರುಗಳನ್ನು ಬರೆದವರು, ತಮ್ಮ ಬಹಿರುಗಳಲ್ಲಿ ಹಲವು ರಜಪೂತವೀರರ ಚರಿತ್ರುಗಳನ್ನು ಬರೆದಿರುವರು. ಅವುಗಳಲ್ಲಿ ಶೌಯ್, ಧ್ಯೈಯ್, ಸ್ತ್ರೋಮಿಭರ್ತ್, ದೇಶಭರ್ತ್, ಜಾತ್ಯಭಿಮಾನ, ಕುಲಾಭಿಮಾನ ಮೊದಲಾದ ಸದ್ಗುಣಗಳಿಂದ ಸ್ಥಾರತರಾಗಿ ಹಲವು ಪರಾಕ್ರಮಾದ ಕೆಲಸಗಳನ್ನು ಮಾಡಿದ ಉದಾಹರಣೆಗಳು ಎಷ್ಟೋ ಇರುವವು; ಆದರೆ ರಾಜಾಜಾಸವಂತ ಸಿಂಗನ ಚರಿತ್ರದಂಥ ವಿಲಕ್ಷಣ ಚರಿತ್ರು ಯಾರದೂ ಇರಲಿಕ್ಕಿಲ್ಲ. ಒಬ್ಬ ಸುಪ್ರಸಿದ್ಧ ಇತಿಹಾಸಕಾರನು ಈತನನ್ನು ಕುರಿತು ಅನ್ನುವದೇನೇಂದರೆ— “ ಈ ರಜಪೂತ ಏರನಲ್ಲಿರುವ ಶೌಯ್, ಧ್ಯೈಯ್, ಮಹತ್ವ, ಮಾನ್ಯತೆ ಮೊದಲಾದ ಸದ್ಗುಣಗಳ ಪ್ರಮಾಣದಿಂದ ಆತನಲ್ಲಿ ಫೋರಣಪೂ-ಜಾಣ ತನವೂ ಇದ್ದರೆ, ಆತನು ಯಾವಾಗೋ ಮೋಗಲರಾಷ್ಟ್ರದ ಬುಡಮೇಲು ಮಾಡಬಿಡುತ್ತಿದ್ದನು.” ನಮ್ಮದಾ ನದಿಯ ದಂಡೆಯಲ್ಲಿ ಓರಂಗಜೇಬ ನೋಡನೆ ಯುದ್ಧಮಾಡಿ ಸೋತಂದಿನಿಂದ ಸರಾಸರಿ ನಾಲ್ಕುತ್ತೀರಿದು ವರ್ಷಗಳವರೆಗೆ, ಅಂದರೆ ಓರಂಗಜೇಬನ ಅಪ್ರಣೀಯಂತೆ ಕಾಬೂಲದ ಹಿನು ಮಯ ಪ್ರದೇಶದಲ್ಲಿಯ ಕಾಡುಜನರನ್ನು ಹಣ್ಣು ಮಾಡುವವರಿಗೆ, ಜಸವಂತಸಿಂಗನ ಚರಿತ್ರದಲ್ಲಾದ ರೂಪಾಂತರವು ಬಹು ವಿಲಕ್ಷಣವಾದದ್ದೀಂಬ ದರಲ್ಲಿ ಸಂಶಯವಿಲ್ಲ. ಶರಾಜಹಾನನ ನಾಲ್ಕುರು ಮಕ್ಕಳಲ್ಲಿ, ಅಂದರೆ

ದಾರಾ, ಸುಜಾ, ಬೈರಂಗಜೇಬ, ಮುರಾದ ಎಂಬವರಲ್ಲಿ, ಹಿಂಯ ಮಗ ನಾದ ದಾರಾನು ಘನವಂತನಾಗಿದ್ದು, ಸ್ವಭಾವದಲ್ಲಿ ಕೆಲಮಟ್ಟಿಗೆ ಅಕುರ ಬಾದಕಹನನ್ನು ಹೊಲುತ್ತಿದ್ದನು. ಜಸವಂತಸಿಂಗನು ಹೊದಲಿಗೆ ದಾರಾನ ಪಕ್ಕವನ್ನು ವಹಿಸಿ ಬೈರಂಗಜೇಬನನ್ನು ಬಹಳವಾಗಿ ದ್ವೇಷಿಸುತ್ತಿದ್ದದ್ದು ನಿಜವು; ಆದರೆ ಬಟ್ಟಿನ ಮೇಲೆ ಮುಸಲ್ಕಾನರನ್ನು ಕಂಡರೆ ಜಸವಂತ ಸಿಂಗನು ಸೇರುತ್ತಿದ್ದಿಲ್ಲ. ಮುಸಲ್ಕಾನರು ತಮ್ಮ ಧರ್ಮದ, ಹಾಗು ಜಾತಿಯ ಶತ್ರುಗಳಿದ್ದು, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ದುಷ್ಪರುವದರಿಂದ, ಅವರನ್ನು ನಾಶ ಗೊಳಿಸುವದು ನನ್ನ ಕರ್ತವ್ಯವೇಂದು ತಿಳಿದು ಆತನು ನಡೆಯುತ್ತಿದ್ದನು. ಶಹಾಜಹಾನನ ಒಬ್ಬ ಮಗನ ಪಕ್ಕವನ್ನು ವಹಿಸಿ ಉಳಿದ ಮುವರನ್ನು ನಾಶಗೊಳಿಸಿ, ಆ ಮೇಲೆ ತನ್ನ ಪಕ್ಕದವನನ್ನು ನಾಶಗೊಳಿಸಬೇಕೆಂದು ಹೊಂಚು ಹಾರಿದ್ದಕ್ಕೆ ಆತನ ಹಲವು ಕೃತಿಗಳು ಸಾಕ್ಷಿಗಳಾಗಿರುವವು; ಆದರೆ ಆತನಲ್ಲಿ ಧೋರಣವೂ, ಜಾಣತನವೂ ಇದ್ದಿಲ್ಲ. ಬೈರಂಗಜೇಬ ನೋಡನೆ ನರ್ಮದಾ ನದಿಯ ದಂಡೆಯಲ್ಲಾದ ಯುದ್ಧದಲ್ಲಿ ಆತನು ಸೋಲ ಲಿಕ್ಕೆ ಆತನ ಗರ್ವತನವೂ, ಗೆಲವಿನ ಬಗ್ಗೆ ಆತನು ವಹಿಸಿದ್ದ ಆಯೋಗ್ಯ ನಂಬಿಗಿಯೂ ಕಾರಣಗಳಾದವು. ಇದಲ್ಲದೆ, ಆತನು ಹಿಡಿದ ಕೆಲಸಗಳಲ್ಲಿ ಒಂದನ್ನೂ ಮಜಲಿಗೆ ಮುಟ್ಟಿಸುತ್ತಿದ್ದಿಲ್ಲ. ಶಿವಾಜಿಯ ಪಾರಪತ್ಯಕಾವ್ಯಿ ಬೈರಂಗಜೇಬನು ಈತನನ್ನು ದಕ್ಷಿಣಕ್ಕೆ ಕಳಿಸಿದಾಗ, ಕುಟೀಲ ಹ್ಯಾದಯದ ಈರಜಪೂತನು ಶಿವಾಜಿಗೆ ಅನುಕೂಲನಾಗ ಶಾಹಿಸ್ತೇಖಾನನನ್ನು ಯಮ ಸದನಕ್ಕೆ ಆಟ್ಟಿಲಿಕ್ಕೆ ಆ ತರುಣ ಮರಾಟಿನಿಗೆ ಅನುವು ಮಾಡಿಕೊಟ್ಟಿನು. ಶಿವಾಜಿಯ ಸ್ವರಾಜ್ಯವನ್ನು ಸಾಫಿಸಿ ಹೊಗಲರ ದವಡೆಯೋಳಿಗಿಂದ ದೇಶವನ್ನು ಬಿಡಿಸಬಹುದೆಂದು ತಿಳಿದೇ, ಆತನಿಗೆ ಜಸವಂತಸಿಂಗನು ಅನುಕೂಲವಾದನು. ಬೈರಂಗಜೇಬನನ್ನು ಕಂಡರಂತೂ ಜಸವಂತಸಿಂಗನು ಎಕ್ಕಿಪ್ಪ ಸೇರುತ್ತಿದ್ದಿಲ್ಲ. ಯಾವಾಗ ಆತನ ಸೇರು ತೀರಿಸಿಕೊಂಡೇನೆಂದು ಎದುರು ನೋಡುತ್ತಿದ್ದನು. ಬಾದಶಾಹನ ಮಗನಾದ ಹೊಯಾವರಿ ಎಂಬವನಿಗೆ ಥಂಡೆಯ ವಿರುದ್ಧ ಬಂಡು ಮಾಡಲಿಕ್ಕೆ ಉತ್ತೇಜನ ಕೊಟ್ಟವನು ಜಸವಂತ ಸಿಂಗನೇ; ಆದರೆ ಧೋರಣ ಜಾಣತನಗಳು ಇಲ್ಲದ್ದಂದ ಒಂದು ಕೆಲಸವೂ ಈತನಿಂದ ಕಡೆಗಾಣಲಿಲ್ಲ.

ಟೆರಂಗಜೀಬನು ಜಸವಂತವಂತಸಿಂಗನ ಈ ಘಾತಕತನವನ್ನೂ, ಯುತ್ತಿಗಳನ್ನೂ, ಒಳಂಚುಗಳನ್ನೂ ಪೂರ್ಣವಾಗಿ ಅರಿತಿದ್ದನು. ಟೆರಂಗಜೀಬನ ನಾಶಕಾಗಿ ಜಸವಂತಸಿಂಗನು ಹೊಂಚುಹಾರಿದ್ದುಂತೆ, ಜಸವಂತಸಿಂಗನ ನಾಶಕಾಗಿ ಟೆರಂಗಜೀಬನಾದರೂ ಹೊಂಚುಹಾರಿದ್ದನು. ಸೇರಿಗೆ ಸವ್ವಾಸೇರು ಗಂಟು ಬಿಡ್ಡಂತಾದುದರಿಂದಲೇ ಕಡೆಗೆ ಟೆರಂಗಜೀಬನ ಘಾತಕತನಕ್ಕೆ, ಇದ್ದ ಒಬ್ಬ ಮಗನನ್ನು ಬಲಿಕೊಟ್ಟು ಜಸವಂತಸಿಂಗನು ದುಃಖ ದಿಂದ ಕೊರಗಬೇಕಾಲ್ಕಾನ್ತಿ. ಟೆರಂಗಜೀಬನು ಪ್ರಸಿದ್ಧರೀತಿಯಿಂದ ಜಸವಂತಸಿಂಗನ ಕೇಡು ಬಗೆಯುವಂತೆ ಇದ್ದಿಲ್ಲ; ಯಾಕಂದರೆ, ಜಸವಂತಸಿಂಗನು ಆ ಕಾಲದ ಪ್ರಸಿದ್ಧ ರಜಪೂತ ವೀರರಲ್ಲಿ ಒಬ್ಬನಾಗಿದ್ದನಲ್ಲದೆ, ಅತ್ಯಂತ ಬಲಾಢ್ಯರಾಜನಾಗಿದ್ದನು; ಮತ್ತು ತನ್ನ ಜಾತಿಭಾಂಧವರ ಮೇಲೆ ಆತನ ವರ್ಚನೆಯನ್ನು ವಿಶೇಷವಾಗಿತ್ತು. ಅದರಿಂದಲೇ ತನೇಕ್ಕಾಡನೆ ಜಸವಂತಸಿಂಗನು ಪ್ರಸಿದ್ಧ ರೀತಿಯಿಂದ ಎಷ್ಟು ದ್ವೇಷ ಬೆಳಿಸಿದರೂ, ತನ್ನ ದೊರೇಕ ವನ್ನು ಎಷ್ಟು ಚಿಂತಿಸಿದರೂ ಟೆರಂಗಜೀಬನು ಆತನೋಡನೆ ಬಹಿರಂಗದಲ್ಲಿ ಸ್ನೇಹದಿಂದ ನಡಕೊಳ್ಳುತ್ತಿದ್ದನು; ಮತ್ತು ಮೇಲೆ ಮೇಲೆ ಆತನನ್ನು ಮಹತ್ವದ ಕೆಲಸಗಳಾಗಿ ದೂರದೂರದ ಪಾರಂತಗಳಿಗೆ ಕಳಸುತ್ತಿದ್ದನು. ಒಂದು ಕಡೆಯಲ್ಲಾದರೂ ಜಸವಂತಸಿಂಗನು ವಿಶ್ವಾಸದಿಂದ ನಡಕೊಂಡು ಬಾದಶಾಹನ ಹಿತವನ್ನು ಸಾಧಿಸಲಿಲ್ಲ. ಕಡೆಗೆ ಟೆರಂಗಜೀಬನು ಬೇಸತ್ತುಹೊರಿನ ಸೀಡೆ ಹೊರಗೇ ಹೋಗಲೆಂದು ಗುಡ್ಡಗಾಡ ಜನರ ಸದ್ಗು ಅದಿಗಲಿಕೆಂದು ಜಸವಂತಸಿಂಗನನ್ನು ಕಾಬಾಲ ಪಾರಂತದ ಮೇಲೆ ಕಳಿಸಿದನು. ಆ ಗುಡ್ಡಗಾಡ ಜನರು ಜಸವಂತಸಿಂಗನನ್ನು ಗೊತ್ತಿಗೆ ಹಚ್ಚುವರೆಂದು ಟೆರಂಗಜೀಬನು ತಿಳಿದಿದ್ದನು; ಇದರಿಂದ ಜಸವಂತಸಿಂಗನ ಪರಾಕ್ರಮವನ್ನು ಟೆರಂಗಜೀಬನು ಪೂರ್ಣವಾಗಿ ಅರಿತಿದ್ದಲ್ಲಿಂದು ತೋರುತ್ತದೆ; ಯಾಕಂದರೆ, ಕಾಬಾಲಕ್ಕೆ ಹೋದ ಸ್ವಲ್ಪ ದಿವಸಗಳಲ್ಲಿಯೇ ಜಸವಂತಸಿಂಗನು ಅಲ್ಲಿಯ ಗುಡ್ಡಗಾಡ ಜನರನ್ನು ನೇತ್ತಿಗೆ ಮಾಡಿ ಅಲ್ಲಿ ತನ್ನ ಆಧಿಕಾರವನ್ನು ಕೂಡಿಸಿದನು. ಇನ್ನು ಸ್ವಲ್ಪ ದಿವಸಗಳಲ್ಲಿಯೇ ಆತನು ತಿರುಗಬರತಕ್ಕವನ್ನು; ಅಷ್ಟರಲ್ಲಿ ಟೆರಂಗಜೀಬನು ಆತನ ಮಗನಾದ ಪ್ರಧಿರೀಸಿಂಗನನ್ನು ಜೋಧಪುರದಿಂದ ಕರಿಸಿಕೊಂಡು, ಹಿಂದೆ ಹೇಳಿದಂತೆ ವಿನಲೇಸಿತ

ಪೋಣಾಕನ್ನು ತೊಡಿಸಿ ಕೊಂಡು, ಅದರ ದುಃಖದಾಯಿಕ ವರ್ತಮಾನವನ್ನು ನಿಲ್ದಾಜ್ಜಿತನದಿಂದ ಕಾಬೂಲಕ್ಕೆ ಕಳಿಸಿಕೊಟ್ಟಿನು.

ಪ್ರಧಿನೀಸಿಂಗನು ಜಸವಂತಸಿಂಗನ ಪ್ರೀತಿಯ ಮಗನಾಗಿದ್ದನು. ರಜ ಪೂತರ ಅತ್ಯಂತ ಶ್ರೀಮತ್ ಕುಲದ ವೀರರಿಗೆ ಯೋಗ್ಯವಾದ ಸದ್ಗುಣಗಳಿಲ್ಲ ಆತನಲ್ಲಿ ಪೂರ್ಣವಾಗಿ ತುಂಬಿದ್ದವು. ಆತನು ಬದುಕಿದ್ದರೆ, ಹೈರಂಗಜೀಬನ ವ್ಯೇ ಮೆತ್ತಗೆ ಮಾಡಿ, ತನ್ನ ತಂದೆಯ ವಿಶ್ವಾಸಫೋತ ಮಾಡಿದ ಸೇಡನ್ನು ತೀರಿಸಿಕೊಳ್ಳುತ್ತಿದ್ದನೇಂಬದರಲ್ಲಿ ಸಂಶಯವಿಲ್ಲ; ಆದರೆ ಸದ್ಯಕ್ಕೆ ತಾನು ಹೈರಂಗಜೀಬನ ಸೇಡು ತೀರಿಸಿಕೊಂಡು ಆತನ ಪಾರಪತ್ಯ ಮಾಡುವದೊತ್ತಲ್ಲಿ ಗುಳಿದು, ಹೈರಂಗಜೀಬನೇ ತನ್ನ ಇದ್ದ ಒಬ್ಬ ಮಗನನ್ನು ಕೊಂಡದ್ದರಿಂದ ಜಸವಂತಸಿಂಗನಿಗೆ ಬಹಳ ದುಃಖವಾಯಿತು. ಕ್ಷೋಧಾಗ್ರಿಯಿಂದ ಆತನು ಸಂತಪ್ತನಾದನು; ಆದರೆ ಕ್ಷೋಧದಿಂದ ಪ್ರಯೋಜನವೇನೂ ಆಗುವಂತೆ ತೋರಿದ್ದರಿಂದ, ಆ ರಜಪೂತವೀರನು ನಿರಾಶೆಪಟ್ಟಿ ಉಸುಗ್ರಳಿದನು. “ಪ್ರಧಿನೀಸಿಂಗನು ಸತ್ತನೇ”ಂಬ ಅಕ್ಷರಗಳನ್ನು ಓದಿದ ಕೂಡಲೇ ಆತನ ಹೃದಯಕ್ಕೆ ವಜ್ರಫಾತವಾದಂತಾಯಿತು. ಆತನು ಭಾರ್ಯಾತಿಷ್ಠನಂತೆ ಆಗಿ, ಮೋರಿ ಕೆಗ್ಗಿಸಿಕೊಂಡು ಎಷ್ಟೊಂದು ಹೊತ್ತು ಸುಮೃನೆ ಕುಳಿತು ಬಿಟ್ಟಿದ್ದನು. ಆತನು ತಿರುಗಿ ತಿರುಗಿ ಹೈರಂಗಜೀಬನ ಪತ್ರವನ್ನು ಓದಿಸೋಡಿದನು; ಆದರೆ ಮಗನ ಮರಣದವಾತೀಯ ಹೊರತು ಹೆಚ್ಚಿನ ಯಾವ ಸಂಗತಿಯೂ ಆ ಪತ್ರದಿಂದ ಗೊತ್ತಾಗಲಿಲ್ಲ. ಮಗನು ಏನಾಗಿ ಸತ್ತನು, ಆತನನ್ನು ಯಾರು ಕೊಂಡರು ಎಂಬ ಸಂಗತಿಗಳಾವವೂ ಆದರಿಂದ ತಿಳಿಯುವ ಹಾಗಿದ್ದಿಲ್ಲ. ಹೈರಂಗಜೀಬನ ಕವಟ ಸ್ವಭಾವವನ್ನು ಪೂರಾ ಬಳಸಿದ್ದರೆ ಶಾರಿ ರಜಪೂತನು, ತನ್ನ ಮಗನನ್ನು ಹೈರಂಗಜೀಬನೇ ಕೊಲ್ಲಿಸಿರಬೇಕೆಂದು ನಿಶ್ಚಯಿಸಿದನು. ದಿನ ದಿನಕ್ಕೆ ಆತನ ಈ ನಿಶ್ಚಯವು ದೃಢತರವಾಗಹಕ್ತಿತು. ಯಾಕಂದರೆ, ದಿಲ್ಲಿಯಿಂದ ಬೇರೆ ಯಾರ ಪತ್ರಗಳೂ ಆತನಿಗೆ ಬರಲಿಲ್ಲ. ತನ್ನ ಕವಟ ಕೃತಿಯು ನನಗೆ ತಿಳಿಯಬಾರದೆಂದು ಅಲವು ಗೀರನು ಬೇರೆ ಯಾರ ಪತ್ರಗಳೂ ನನಗೆ ಮುಟ್ಟಿದಂತೆ ಘೃವಸ್ಥಿ ಮಾಡಿರುವನೆಂದು ಜಸವಂತಸಿಂಗನು ತರ್ಕಿಸಿದನು. ಮಗನ ಈ ಆಕಾಲಿಕ ಮರಣದಿಂದ ಆತನ ಪ್ರಕೃತಿಯು ಬಹಳ ಕಣ್ಣಿತು. ಈತನು ಇನ್ನು ನಾಲ್ಕೆಂಟು

ದಿವಸಗಳಾದರೂ ಬದುಕುವನೋ ಇಲ್ಲವೋ ಎಂಬ ಬಗ್ಗೆ ಎಲ್ಲರಿಗೂ ಸಂಶಯ ಬರಹತ್ತಿತು. ಆತನು ತೀರ ಹಣ್ಣಾಗುತ್ತ ನಡೆದನು. ತಾನು ಇನ್ನು ಬದಕುವದರಲ್ಲಿ ಅರ್ಥವಿಲ್ಲವೇಂಬ ವಿಚಾರವು ಆತನ ಕೈದಯದಲ್ಲಿ ಮನೆಮಾಡಿಕೊಂಡಢ್ಣಿಂದ, ಮರಣದ ಮಾರ್ಗ ಪ್ರತೀಕ್ಷೆಮಾಡುತ್ತ ಆತನು ಕುಳಿತಂತೆ ಆಗತ್ತು. ತನಗೆ ಸಾಪ್ತ ಬೇಗನೆ ಬಂದಪ್ಪು ನೆಟ್ಟಿಗೆಂದು ಆತನು ತಿಳಿದಿದ್ದನು. ಇತ್ತು ಚಂದ್ರಾವತಿಯ ಸ್ಥಿರಾದರೂ ಹೀಗೆಯೇ ಆಗುತ್ತ ನಡೆದಿತ್ತು. ಸತ್ಯತ್ರನ ಮರಣದ ವಾರ್ತೆಯಿಂದ ಆಕೆಗೆ ಎಪ್ಪು ದುಃಖವಾಗಿರುವದೆಂಬದನ್ನು ವಾಚಕರೇ ತರೀಸಬೇಕು. ಆಕೆಯು ಅನ್ನ ನೀರು ಬಿಟ್ಟುಬಿಟ್ಟಳು. ಆದರಲ್ಲಿ ಆಕೆಯು ಗಭರವತಿಯಿದ್ದದ್ದರಿಂದ ಎಲ್ಲರೂ ಚಿಂತಿಗೊಳಗಾದರು. ಪತಿಯು ಪುತ್ರ ಶೋಕದಿಂದ ತೀರ ನೇಲ ಹಿಡಿದದ್ದನ್ನು ನೋಡಿಯಂತು ಚಂದ್ರಾವತಿಯ ದುಃಖದ ಮೇರೆಯು ತಪ್ಪಿತು. ಆ ಪತಿವೃತ್ತಿಯು ಪತಿಯ ಹಾಸಿಗೆಯ ಬಳಯಿಂದ ಅತಿತ್ತ ಉಲು ಕದಾದಳು; ಆದರೆ ದಾಸಿಯರು ಪರಿಪರಿಯಾಗಿ ಆಕೆಯನ್ನು ಸಮಾಧಾನ ಗೊಳಿಸುತ್ತಲಿದ್ದದ್ದರಿಂದಲೂ, ಪೃಥ್ವೀಸಿಂಗನು ಹೋದರೂ, ನೀನು ಗಭರವತಿಯಿರುವದರಿಂದ ಮತ್ತೊಬ್ಬ ರಾಜಪುತ್ರನು ಜನಿಸಿ ಜೋಧಪುರದ ಮನೆ ತನವು ನಿಲ್ಲಬಹುದೆಂದು ಅವರು ಆಶೆ ಶೋರಿಸುತ್ತ ಬಂದದ್ದರಿಂದಲೂ, ಆಕೆಯು ಸ್ವತಃ ಧೀರಳೂ-ವಿಚಾರಶೀಲಳೂ ಆದದ್ದರಿಂದಲೂ ಕೈಲಾದ ಮಟ್ಟಿಗೆ ಸಮಾಧಾನ ತಾಳುತ್ತ ಬಂದಳು. ಆ ಧರ್ಮಭೀರುವಾದ ರಾಣಿಯು, ಭೂರಣಹಕ್ಕೆದೋಷಕ್ಕೂ ಅಂಜಹತ್ತಿದಳು. ಈ ಕಾರಣಗಳಿಂದ ಆಕೆಯ ಪ್ರಕೃತಿಯು ಕೆಲಮಟ್ಟಿಗೆ ಸಮಾಧಾನಕಾರಕವಾಗಿತ್ತೀಂದು ಹೇಳಬಹುದು.

ಬರಬರುತ್ತ ಜಸವಂತಸಿಂಗನ ಸ್ಥಿರಾದರೂ ವಾತ್ರ ತೀರ ಶೋಚನೀಯ ವಾಯಿತು. ದಿನಕ್ಕೆ ಮೂರು ನಾಲ್ಕು ಬಾರಿಯಾದರೂ ಆತನು—“ ಪೃಥ್ವೀ ಸಿಂಗನ ಮರಣದ ನಿಜವಾದ ಸಂಗತಿಯು ತಿಳಿಯಿತೋ ? ಬೇರೆ ಯಾರ ಪತ್ರಗಳಾದರೂ ಬಂದಿರುವವೋ ” ಎಂದು ಕೇಳುತ್ತಿದ್ದನು; ಆದರೆ ಪತ್ರಗಳೇ ಬಾರದ್ದರಿಂದ ಆತನನ್ನು ಸಮಾಧಾನಗೊಳಿಸಲಿಕ್ಕೆ ಯಾರಿಗೂ ಮಾರ್ಗ ವಿಲ್ಲದಾಯಿತು. ದುರ್ಗಾದಾಸನೇ ನೋಡಲಾದ ಸ್ವಾಮಿನಿಷ್ಟು ಸೇವಕರು

ಬಹಳ ಚಿಂತಿಗೊಳಿಗಾದರು. ಹೀಗಿರಲು, ಒಂದಾನೊಂದು ದಿನ ದಿಲ್ಲಿಯಿಂದ ಒಬ್ಬ ಮುಸಲ್ಕಾನನು ಒಂದು ಪತ್ರವನ್ನು ತಂದು ದುರ್ಗಾದಾಸನ ಕೈಯಲ್ಲಿ ಕೊಟ್ಟಿನು. ದುರ್ಗಾದಾಸನು ಆ ಪತ್ರವನ್ನು ಓದಿ ಮುಸಲ್ಕಾನನು ಆದನ್ನು ತಂದು ಕೊಟ್ಟಿದ್ದ ಕಾಗಿ ಪರಮಾಶ್ಚಯರಪಟ್ಟಿನು. ಈ ಪತ್ರವನ್ನು ಮುಸಲ್ಕಾನನಾದ ನೀನು ಹಳ್ಳಿಗೆ ತಂದೆ, ಎಂದು ಪ್ರಶ್ನಿಮಾಡಿ, ಸೂಕ್ಷ್ಮ ಧ್ವಣಿಯಿಂದ ಆತನನ್ನು ನೋಡಹತ್ತಿದನು. ಆಗ ಪತ್ರತಂದವನು ದುರ್ಗಾದಾಸ ನಿಗೆ—ವಿಚಾರದಲ್ಲಿ ಹೊತ್ತುಗಳಿಯುವದಕ್ಕೆ ಇದು ಸಮಯವಲ್ಲವು. ನೀವು ಬೇಗನೆ ಜಸವಂತಸಿಂಗ್ ಮಹಾರಾಜಿಗೆ ಈ ಪತ್ರವನ್ನು ಓದಿ ಶೋರಿಸಿ ದೆಂದು ಸೂಚಿಸಿದನು. ಈ ಸೂಚನೆಯು ಯೋಗ್ಯವಿದ್ದಿದ್ದರಿಂದ ದುರ್ಗಾದಾಸನು ಪತ್ರದ ಸಂಗತಿಯನ್ನು ಹೇಳುವದಕಾಗಿ ತನ್ನ ಸ್ವಾಮಿಯ ಬಳಿಗೆ ಹೋದನು. ಆ ಪತ್ರದ್ವಾರ್ಜಿಸಿ ಸಂಗತಿಯಿಂದ ಜಸವಂತಸಿಂಗನಿಗೆ ಸಮಾಧಾನವಾಗುವಂತಿಯಿದ್ದಿಲ್ಲ; ಮತ್ತು ಹೇಳುವ ಸುದ್ದಿಯನ್ನು ಕೇಳಿ ತಿಳಕೊಳ್ಳುವವು ಶಕ್ತಿಯೂ, ಪ್ರಜ್ಞಿಯೂ ಜಸವಂತಸಿಂಗನಿಗೆ ಇಡ್ಡಿಲ್ಲ. ಹೆರಂಗಜೇಬನ ಯೋಗ್ಯತೆಯನ್ನೂ, ಶೀಲವನ್ನೂ ತಿಳಿದವನಾವನಾದರೂ ಇದ್ದರೆ ಆತನು ಜಸವಂತಸಿಂಗನೇ ಎಂದು ಹೇಳಬಹುದು. ಅಂತೇ ಆತನು ಹೆರಂಗಜೇಬನ ಪತ್ರವನ್ನು ಓದಿದ ಕೂಡಲೇ ತನ್ನ ಮಗನನ್ನು ಹೆರಂಗಜೇಬನೇ ಕೊಳ್ಳಿಸಿದನೆಂದು ಹೇಳಿದನು. ಇತ್ತು ದುರ್ಗಾದಾಸನು, ಮರಣೋನ್ನಿಖನಾಗಿ ಮಲಗಿಕೊಂಡಿದ್ದ ಜಸವಂತಸಿಂಗನ ಬಳಯಲ್ಲಿ ಕುಳಿತು ಕೊಂಡು ಒಳ್ಳೀ ಯುಕ್ತಿಯಿಂದ ಆತನಿಗೆ—“ಮಹಾರಾಜರೇ, ಹೆರಂಗಜೇಬನು ಬೆಲೆಯಳ್ಳ ಉಡುಪು ತೊಡಪುಗಳನ್ನು ಕೊಟ್ಟು ಆತನ ಪೂರ್ಣಹರಣಮಾಡಿದನು.” ಎಂದು ಹೇಳಿದನು; ಆದರೆ ತೀರ ಹೀಣನಾದ ಜಸವಂತಸಿಂಗನು ದುರ್ಗಾದಾಸನ ಗಂರುತನ್ನು ಕೂಡ ಹುಡಿಯದೆ, ಆತ್ಮಂತ ಹೀಣವಾದ ಸ್ವರದಿಂದ— ಪೃಥ್ವೀಸಿಂಗಾ, ತನ್ನಾ, ಬಂದೆಯಾ ಬಾ, ಇಷ್ಟಹೊತ್ತು ಎಲ್ಲಿಗೆ ಹೋಗಿದ್ದೆ? ಆ ದುಷ್ಪನು ನಿನ್ನ ಪೂರ್ಣಹರಣ ಮಾಡಿದ್ದನಲ್ಲವೇ? ನೀನು ವಾರಾಗಿ ಬಂದೆ ಯಂಬಂತೆ ಕಾಣುತ್ತದೆ! ಒಳ್ಳೀಯದಾಯಿತು, ನೆಟ್ಟಿಗಾಯಿತು. ಇನ್ನು ವೇಲೆ ನಾವಿಬ್ಬರೂ ಕೂಡಿ ಆತನ ಸೇಡನ್ನು ಪೂರ್ಣವಾಗಿ ತೀರಿಸಿಕೊಳ್ಳೋಣವಂತೆ.

ದುರ್ಗಾರ್ಥಾಸನು ಜಸವಂತಸಿಂಗನು ಮುಖದ ತೀರ ಸನಿಯಕ್ಕೆ ತನ್ನ ಕೆವಿಯನ್ನು ಒಯ್ದುದ್ದರಿಂದಲೇ ಮೇಲಿನ ಶಬ್ದಗಳು ಆಶನ ಕೆವಿಗೆ ಕೇಳಿಸಿದವು. ಅದನ್ನು ನೋಡಿ, ರಾಜಾನು ಇನ್ನು ಬಹಳ ಹೊತ್ತು ಬದುಕಲಾರ ನೇಂದು ದುರ್ಗಾರ್ಥಾಸನು ನಿಶ್ಚಯಿಸಿ, ಪತ್ರದ ಸಂಗತಿಯನ್ನು ರಾಜಾನಿಗೆ ಹೇಳಿವ ಉಸಾಭರಿಯನ್ನು ಬಿಟ್ಟುನು. ರಾಜ ವೈದ್ಯರ ಉಪಾಷಾರಗಳು ನಡೆದೇ ಇದ್ದವು; ಅದರೆ ಶ್ರೀಣತೀಯು ಬರಬರುತ್ತ ಹೆಚ್ಚಿತ್ತು ಹೊಯಿತು. ಶಾಂತವಾಗುವಾಗ ದೀಪವು ದೊಡ್ಡದಾಗುವಂತೆ, ಅಂದು ಮಧ್ಯರಾತ್ರಿಯ ಸುಮಾರಕ್ಕೆ ರಾಜಾನು ಒಮ್ಮೊಂದೊಮ್ಮೆ ಎದ್ದು ಕುಳಿತು—“ದುರ್ಗಾರ್ಥಾಸಾ, ದುರ್ಗಾರ್ಥಾಸಾ,” ಎಂದು ಗಟ್ಟಿಯಾಗಿ ಕೂಗಿ, ಅಲ್ಲಿ ಇದ್ದ ಬೇರೆ ಜನ ರೀಲ್ಲರು ಹೊರಟು ಹೋಗುವಂತೆ ಸನ್ನೆ ಮಾಡಿದನು. ಅದರಂತೆ ಜನರೀಲ್ಲರು ಹೋದರು. ಚಂದ್ರಾವತೀರಾತೀಯು ಮಾತ್ರ ಇದ್ದ ಸ್ಥಳದಲ್ಲಿಯೇ ಇದ್ದಳು. ರಾಜಾನು ಆಕೆಯ ಕಡೆಗೆ ನೋಡಿದೆ, ದುರ್ಗಾರ್ಥಾಸನನ್ನು ಕುರಿತು—ಇನ್ನು ನಾನು ವರಲೋಕಕ್ಕೆ ತೆರಳಿದೆನು. ಸದ್ಯಕ್ಕೂಂತು ನಾನು ನಿರ್ವಂಶನಾಗಿದ್ದೇ ಇನೆ; ಅದರೆ ಈಗ ನನಗಾಗಿದ್ದ ಘಟಣ್ಣಂತವು ನಿಜವಾಗಬೇಕಾಗಿದ್ದರೆ, ಈಕೆಯು ಹೊಟ್ಟಿಯಲ್ಲಿ ಇನ್ನು ನಾಲಾತ್ರಿ ದಿವಸಗಳಲ್ಲಿ ಗಂಡುಮಂಗನು ಹಟ್ಟಬೇಕು; ಅತನಿಂದ ನನ್ನ ಹೇತುವು ಪೂರ್ಣವಾಗಬೇಕು. ಇವರಿಬ್ಬರನ್ನು ನಿನಗೆ ಒಪ್ಪಿಸಿ ನಾನು ಹೊರಟನು.” ಎಂದು ನುಡಿದವನೇ ಹಿಂದಕ್ಕೆ ಬಿಡ್ಡನು. ಮನೋಷಧೀಯಿಂದ ಅತ್ಯಂತ ಶ್ರೀಣಿಂಜಾಗಿ ಪತೀಯ ಹಾಸಿಗೆಯ ಬಳಿಯಲ್ಲಿ ಮಲಗಿದ್ದ ಚಂದ್ರಾವತಿಯು, ಆವೇಶಗೊಂಡು ಎದ್ದು ಪತಿಯನ್ನು ಹಿಡಿಯುತ್ತಿರಲು, ಜಸವಂತಸಿಂಗನ ಪ್ರಣೋತ್ಸವಾಯಾಯಿತು. ಆಗ ಆ ಪತಿ ವೃತ್ತಿಯು ಪಟ್ಟ ದುಃಖವನ್ನೇನು ವರ್ಣಿಸುವದದ್ದೆ? ಆಕೆಯ ದುಃಖವನ್ನು ನೋಡಿ ದುರ್ಗಾರ್ಥಾಸನೇ ವೊದಲಾದ ಸ್ವಾಮಿಭಕ್ತರ ಹೈದರಾಯಗಳು ಕರಗಿ ನೀರಾದದ್ದರಲ್ಲಿ ಆಶ್ಚರ್ಯವಿಲ್ಲ. ಚಂದ್ರಾವತಿಯೆಂದರೆ ಸರ್ವಸಾಧಾರಣ ಮನುಷ್ಯಳಲ್ಲ. ಆಗಿನ ಕಾಲದಲ್ಲಿ ಯಾವತ್ತು ರಜಪೂತಸ್ಥಾನದೊಳಗಿನ ಎಲ್ಲ ರಜಪೂತ ವೀರರ ವಿಲಕ್ಷಣವಾದ ಅಭಿಮಾನಕ್ಕೂ, ಪೂಜ್ಯಭಾವಕ್ಕೂ ಪಾತ್ರಳಾದವರು ಯಾವಳಾದರೂ ಇದ್ದರೆ, ಆ ಮಹಾಸಾಧ್ಯಯು ಚಂದ್ರಾವತಿಯೇ ಆಗಿದ್ದ ಓಂದು ನಿಭಾರಧವಾಗಿ ಹೇಳಬಹುದು. ಹೆಚ್ಚಿಗೆ ಹೇಳಿವ

ದೇನು ? ಚಂದ್ರಾವತಿಯನ್ನು ರಜಪೂತರು ತಮ್ಮ ಕುಲದೇವತೆಯೆಂದು ಭಾವಿಸುತ್ತಿದ್ದರು. ಕೇವಲ ಉದೇಪುರದ ರಾಜಪುತ್ರಿಯೆಂಬದಿಷ್ಟೇ ಕಾರಣ ದಿಂದ ರಜಪೂತರು ಚಂದ್ರಾವತಿಯನ್ನು ಇಟ್ಟ ಮನ್ನಿಸುತ್ತಿದ್ದಿಲ್ಲ; ಆ ವೀರ ಪಕ್ಷಿಯು ಪ್ರಸಂಗದಲ್ಲಿ ತನ್ನ ಅಂಥ ಉಜ್ಜುಲ ಗುಣಗಳನ್ನು ಘೃತಪಡಿಸಿದ್ದ ರಿಂದಲೇ ಆಕೆಯನ್ನು ತಮ್ಮ ಕುಲದೇವತೆಯೆಂದು ರಜಪೂತರು ಭಾವಿಸುತ್ತಿದ್ದರು. ಕೆಳಗಿನ ಪ್ರಸಂಗವೊಂದನ್ನೇ ಓದಿದರೂ ನಮ್ಮ ಬರಹದ ಸರ್ಕ್ಯತೆಯು ವಾಚಕರಿಗೆ ಶೋರಬಹುದು.



ಜನೆಯ ಪ್ರಕರಣ

ವೀರಪತ್ರಿಯು

ತಂದೆಯಾದ ಶಹಾಜಹಾನನ ಮೇಲೆ ತಿರುಗಿ ಬಿಡ್ಡ, ರಾಜ್ಯವನ್ನು ಸಂಪಾದಿಸತ್ತೊಡಗಿದ್ದ ಬೈರಂಗಜೇಬನು, ದಕ್ಷಿಣದಿಂದ ದಂಡನ್ನು ತಕ್ಕೊಂಡು ದಿಲ್ಲಿಯ ಮೇಲೆ ಸಾಗಿ ಹೋಗುತ್ತಿರುವಾಗ, ಜಸವಂತಸಿಂಗನು ಶಹಾಜಹಾನನ ಪಕ್ಷವನ್ನು ವಹಿಸಿ, ತನ್ನ ವೀರ ಸೇನೆಯೊಡನೆ ಬೈರಂಗಜೇಬನಿಗೆ ಮಾರ್ಗದಲ್ಲಿ ಎದುರಾದನು. ಅವರಿಬ್ಬರ ಯುದ್ಧವು ನಮ್ಮದೇಯ ದಂಡೆಯ ಮೇಲೆ ಆಯಿತು. ಆ ಯುದ್ಧದಲ್ಲಿ ಜಸವಂತಸಿಂಗನ ದೃಢಿನಲ್ಲಿ ಪೂರಾ ಖಂ ಜನರು ಸಹ ಉಳಿದಿದ್ದಿಲ್ಲ, ಅಲ್ಲಿಯ ವರಿಗೆ ಒಳ್ಳೇ ಕೌಯಿದಿಂದ ಆತನು ಕಾದಿದರೂ, ಜಯಲಪ್ಪಿಯು ಬೈರಂಗಜೇಬನ ಕೊರಳಲ್ಲಿಯೇ ಮಾಲೆ ಹಾಕಿದಳು. ಆಗ ಜಸವಂತಸಿಂಗನು ಜೀವ ಬದುಕಿಸಿಕೊಂಡು ರಣಭೂಮಿಯಿಂದ ಓಡಿ ಹೋಗಬೇಕಾಯಿತು. ಆತನು ಹಲವು ಪ್ರಕಾರದ ಸೋಗುಗಳನ್ನು ಹಾಕಿಕೊಂಡು ಹ್ಯಾಗಾದರೂ ಮಾಡಿ ಜೋಧಪುರಕ್ಕೆ ಬಂದು ಬಿಡ್ಡನು. ಯುದ್ಧದಲ್ಲಿ ಎದುರಾದ ವೀರರನ್ನು ಸೋಲಿಸುವದು, ಇಲ್ಲವೆ ಸಾಯುವುದು ಭಾರತೀಯ ವೀರರ, ವಿಶೇಷವಾಗಿ ರಜಪೂತವೀರರ ಧರ್ಮ ವಿದ್ದು, ಜೋಧಪುರದಂಥ ಪ್ರಸಿದ್ಧ ಮನೆತನದ ಅರಸನು ಹೀಗೆ ಸಮರ ಭೂಮಿಯಿಂದ ಜೀವಗ್ಜನಾಗಿ ಓಡಿ ಬಂದದ್ದು ಪರಮಲಾಂಭನವೆಂದು ಎಲ್ಲಗೂ ತಿಳಕೊಂಡರು. ಪ್ರಸಿದ್ಧ ಉದೇಪುರದ ರಾಜಕ್ಕೂ ಕೆಯಾದ ಚಂದ್ರು ವತ್ತೀ ರಾಣಿಯಂತು ಇದನ್ನು ಕೇಳಿ ಅನುಮಾಧಾನ ಪಟ್ಟು, ಸಂತಾಪದಿಂದ

ಜೋಧಪುರದ ಸುತ್ತಲು ಕಾವಲಿಡಿಸಿ ಕೊಟೆಯ ಬಾಗಿಲುಗಳನ್ನೇಲ್ಲ ಇಕ್ಕೆಸಿ ದಳು. ರಜಪೂತರ ಶೀತಿಂಗೆ ಕಲಂಕವನ್ನುಂಟು ಮಾಡುವ ಕೆಲಸ ಮಾಡಿ ದ್ವಿರಂದ ಪತಿಯನ್ನು ತಿರುಗಿ ಜೋಧಪುರದೊಳಗೆ ಕರಕೊಳ್ಳಲಿಕ್ಕೆಲ್ಲೆಂದು ಆಕೆಯು ನಿಶ್ಚಯಿಸಿದ್ದಳು. ಚಂದ್ರಾವತಿಯು ನಿಶ್ಚಯವನ್ನು ಸರ್ವಥಾ ತಪ್ಪತಕ್ಕವಳಿದ್ದಿಲ್ಲ. ಆಕೆಯು ಮಹಾ ಪತಿವೃತ್ತಿಯು; ಗಂಡನನ್ನು ನಿಜ ವಾಗಿ ದೇವರೆಂದು ತಿಳಿಯುವವರು ಇದ್ದಳು; ಆದರೆ ಪಾತಿವೃತ್ತದ ನೇರೆ ಯಲ್ಲಿ ವೀರಜನನೀತ್ಯವೂ, ವೀರಪತ್ರಿತ್ಯವೂ ಮೂರ್ತಿವಂತವಾಗಿ ಆಕೆಯಲ್ಲಿ ವಾಸಿಸುತ್ತಿದ್ದವು. ತಾನು ಹೀಗೆ ನಡೆದರೆ ಪತಿಯ ಅವಮಾನವಾದಿತೆಂಬ ಕಲ್ಪನೆಯು ಕೂಡ ಆಕೆಯ ಮನಸ್ಸಿನಲ್ಲಿ ಬರಲಿಲ್ಲ. ರಣಭೂಮಿಯಿಂದ ಓಡಿ ಬಂದವನು ನನ್ನ ಪತಿಯೇ ಆಲ್ಲೆಂದು ಅನ್ವಯಿಕಾಗೂ ಆಕೆಯು ಸಂಕೋಚಿಸಿ ಪಡಲಿಲ್ಲ. ಇತ್ತು ಜಸವಂತಸಿಂಗನು, ಯುದ್ಧದಲ್ಲಿ ಬದುಕಿ ಉಳಿದ ಸ್ವಲ್ಪ ಜನರೋಡನೆ ಬಂದು ಪಟ್ಟಣವನ್ನು ಪ್ರವೇಶಿಸಲಿಕ್ಕೆ ಹೋಗಲು, ಪಟ್ಟಣದ ದ್ವಾರಗಳಿಲ್ಲ ಇಕ್ಕೆದ್ದು, ಕಾವಲುಗಾರರು ಒಳಗೆ ಬರಗೊಡುವಾಗಿ ನಿಂತಿರುತ್ತಾರೆ. ಇದನ್ನು ನೋಡಿ ಜಸವಂತಸಿಂಗನು ಆಶ್ಚರ್ಯ ಮಗ್ನಾದಿನು. ತಾನು ಜೋಧಪುರದ ಪ್ರತ್ಯಕ್ಷಭಡಿಯನಿದ್ದು, ತನ್ನ ಪುರಪನೇಶಕ್ಕೆ ಪ್ರತಿಬಂಧವಾಗುವ ದರ ಆಫ್ರವೇನೆಂಬದೇ ಆತನಿಗೆ ತಿಳಿಯಾದಾಯಿತು. ಕಾವಲುಗಾರಿಗೆ ತಾನು ಯಾರೆಂಬದನ್ನು ನೋಡಲು ತಿಳಿಸಿ ಹೇಳಿದ್ದರಿಂದ ಹೀಗಾಗಿರಬಹುದೆಂದು ಆತನು ಸಮಾಧಾನ ಮಾಡಿಕೊಂಡು, ತಾನು ಯಾರೆಂಬದನ್ನು ಸ್ವಷ್ಟವಾಗಿ ತಿಳಿಸಿ, ಪುರವನ್ನು ಪ್ರವೇಶಿಸಲಿಕ್ಕೆ ಯಶ್ವಿಸಿದನು; ಆದರೆ ವ್ಯಾಧಿವು. ನೀವು ಯಾರೇ ಇರಲಿ, ಆದರಲ್ಲಿ ಜಸವಂತಸಿಂಗಮಹಾರಾಜರಿದ್ದರಂತೂ ಆವರನ್ನು ಒಳಗೆ ಬಿಡಲೇ ಬಾರದೆಂದು ಮಹಾರಾಣಿ ಚಂದ್ರಾವತಿ ಸಾಹೇಬರವರ ಕಟ್ಟಪ್ರಕ್ರಿಯಾಗಿರುವದು; ಎಂದು ಕಾವಲುಗಾರರಿಂದ ಸ್ವಷ್ಟವಾಗಿ ಉತ್ತರವು ದೊರೆಯಿತು. ಪಟ್ಟಣವನ್ನು ಸುತ್ತುತ್ತು ಸುತ್ತುತ್ತು, ಈ ವಲಾಯನ ಸೂಕ್ತವನ್ನು ಹರಿಸಿದ ಮಂದಿಯು ಚಂದ್ರಾವತಿರಾಣಿಯು ಕುಳಿತುವ ಕೊತ್ತಳದ ಬಳಿಗೆ ಬಂದಿತು. ಇಂದರಲ್ಲಿ ಜಸವಂತಸಿಂಗನೂ ಇದ್ದನು. ತಾಣಿಯ ಬಳಿಯಲ್ಲಿ ಚಿಕ್ಕವನಾದ ಪ್ರಧ್ವೀಸಿಂಗನ ಹೊರತು ಉಳಿದವರಾರೂ ಇದಿಲ್ಲ. ಈಕೆಯು ರಾಣಿಯೇ ಇರುವಕ್ಕಿಂದು ಜಸವಂತಸಿಂಗನ ಸರದಾರರಲ್ಲಿ

ಒಬ್ಬನು ಗೊತ್ತು ಹಿಡಿದನು. ಈಕೆಯನ್ನು ಪ್ರತ್ಯೇಕ ಪಾರ್ಥಿಸಿದರೆ, ಒಳಗೆ ಹೋಗಲಿಕ್ಕೆ ಹಾದಿ ಹಿಗಬಹುದೆಂದು ತಿಳಿದು ಆತನು ರಾಣಿಯನ್ನು ಕುರಿತು-ನಮ್ಮ ಒಡೆಯನ್ನೂ, ನಿನ್ನ ಪತಿಯೂ ಆದ ಮುಹಾರಂಜಾ ಜಸವಂತಸಿಂಗ್ ರವರು ಬಂದಿದುವರು. ಅವರನ್ನು ಒಳಗೆ ಬಿಡುವದಕ್ಕಾಗಿ ಕಾವಲುಗಾರ ರನ್ನು ಆಜ್ಞಾಪಿಸಿ ಒಳಗೆ ಕರಕೊಳ್ಳಿರಿ, ಎಂದು ಬೇಡಿಕೊಂಡನು. ಆದಕ್ಕೆ ರಾಣಿಯು ಕೊತ್ತುಳಿದ ಮೇಲಿಂದಲೇ ಸಮಾಧಾನದಿಂದ— ಹೋಧಪುರದ ಮನೆತನದ ವೀರಜನಸಿಯ ವೀರಪುತ್ರನು ಸಂಗ್ರಹಮದಲ್ಲಿ ಜಯವನ್ನು ಪಡೆಯುವನು, ಇಲ್ಲವೇ ಸಾಮುವನನು; ಹಾಗೆ ಮಾಡದೆ ಸೋತಮೇಲೆ ಮೋರೆ ತಗ್ಗಿಸಿಕೊಂಡು ತಿರುಗಿ ಬಂದಿರುವನೇ? ಎಂದಿಗೂ ಬಂದಿರಲಿಕ್ಕಿಲ್ಲ. ನಿಮ್ಮಂಥ ನಿಲ್ಫಾಜ್ಞ ಜನರು ರಜಪೂತರ ಹೆಸರಿಗೆ ಕುಂದನ್ನುಂಟು ಮಾಡ ಲಿಕ್ಕೆ ಹುಟ್ಟಿರುತ್ತಿರಿ. ನಿವೃನ್ನ ಪತಿಯೊಡನೆ ಯುದ್ಧ ಭೂಮಿಯಲ್ಲಿ ಯಾಕೆ ಮರಣ ಹೊಂದಲಿಲ್ಲ? ಬಂದ ದಾರಿಯಿಂದ ತಿರುಗಿ ಹೋಗಿರಿ. ಸುಳ್ಳಿಂದು ಸೋಟಿಷ್ಣಿಂದು ಹೇಳಿ ನನ್ನನ್ನು ಮೋಸಗೊಳಿಸಬೇಕಿರಿ. ನನ್ನ ಪತಿ ಮಹಾರಾಜರು ಸೋತ ಬಳಕ ಹೀಗೆ ಎಂದಿಗೂ ತಿರುಗಿ ಬರಲಾರರು. ನಿಮ್ಮಂಥ ಅಂಜುಬಾರುಕ ಹೇಡಿ ಜನರನ್ನು ಬಂದು ಕ್ಷಣವಾದರೂ ನಾನು ಹೋಧಪುರದಲ್ಲಿ ನಿಲ್ಲಿಗೊಡಲಿಕ್ಕಿಲ್ಲ.

ಕೋಟಿಯ ಕೆಳಗೆ ಒತ್ತುಟಿಗೆ ಮರಿಗೆ ನಿಂತಿದ್ದ ರಾಜಾ ಜಸವಂತಸಿಂಗನು ಈ ಮಾತುಗಳನ್ನು ಕೇಳುತ್ತಿದ್ದನು. ಆಗ ಆತನ ಆವಸ್ಥೆಯು ಏನಾಗಿರ ಬಹುವೆಂಬದನ್ನು ಆತನೆ ಬಲ್ಲನು! ಮಹಾರಾಣಿಯು ಕೋಟಿಯ ಮೇಲಿ ನಿಂದ ಹೀಗೆ ಮಾತಾಡುತ್ತಿರುವಾಗ ಉಳಿದ ಸರದಾರರು, ಜಸವಂತಸಿಂಗನು ಇನ್ನು ಏನು ಮಾಡುವನೆಂದು ಮನಸಿನಲ್ಲಿ ತರ್ಕಿಸುತ್ತೇ ಆತನ ಕಡೆಗೆ ಸೋಡುತ್ತಲಿದ್ದರು. ಎಷ್ಟು ಹೊತ್ತುದರೂ ಏನು ಮಾತಾಡಬೇಕೆಂಬದು ರಾಜಾನಿಗೆ ತಿಳಿಯಲ್ಪಾಡು. ಕಡೆಗೆ ಆತನು ನಿರುಪಾಯನಾಗಿ ಉಳ್ಳ ಸ್ವರದಿಂದ ತನ್ನ ಹೆಂಡತಿಗೆ— ನಾನು ಜಸವಂತಸಿಂಗನು ನಿಜವಾಗಿಯೇ ಬಂದಿರುತ್ತೇನೆ. ನಿನ್ನ ಮತದಂತೆ ನಾನು ಮಾಡತಕ್ಕವನು; ಆದರೆ ಹಾಗೆ ಮಾಡಿರುವದಕ್ಕೆ ಅನೇಕ ಕಾರಣಗಳಿರುವವು. ಅವನ್ನು ಇಲ್ಲಿಂದ ಹೇಳ ಲಿಕ್ಕೆ ಬರುವಹಾಗಿಲ್ಲ. ಈಗ ಬಾಗಿಲು ತೆಗಿಸಿ ನನಗೆ ಒಳಗೆ ಬರಗೊಡಿಸು.

ಈಗ ಆಗಿರುವ ಶೋಭಿಯು ಸಾಕಷ್ಟು ಆಯಿತು, ಎಂದು ಹೇಳಿದನು. ಅದನ್ನು ಕೇಳಿ ರಾಣಿಯು ಗಟ್ಟಿಯಾಗಿ ನಕ್ಕಳು. ಆ ಮೇಲೆ ಒಮ್ಮೆಲ್ಲೆ ಹುಬ್ಬ ಏಂಸಿ ತಿರಸ್ವಾರದಿಂದ ಕೆಳಗಿ ನೋಡುತ್ತ—ಇಂಥ ಮೋಸದ ಮಾತು ಗಳಿಂದ ನಾನು ಎಂದಿಗೂ ಮೋಸಹೋಗುವವೆಳಲ್ಲ. ನನ್ನ ಪತಿಯು ಹೀಗೆ ಎಂದಿಗೂ ಓಡಿ ಬರಲಾರನು. ತಾವು ಓಡಿ ಬಂದದ್ದನ್ನು ನೋಡಿ ಚಿಕ್ಕ ವಾಗುವಾದ ಈ ಸ್ವಧ್ವಿಂಸಿಂಗನು ಏನು ಕಲಿತಾನೆಂಬದರ ಎಚ್ಚರವು ಆವರಿಗೆ ಇರಲಿಕ್ಕಿಲ್ಲವೋ? ಅಂದ ಬಳಿಕ ಇನ್ನೂ ಆವರು ಯಾದ್ದ ಮಾಡುತ್ತ ಸಮರ ಭೂಮಿಯಲ್ಲಿಯೇ ಇರುವರೆಂಬ ನಂಬಿಗೆಯು ನನಗಿರುವದು. ಆದ್ದರಿಂದ ಆವರೊಬ್ಬರನ್ನೇ ಸಮರ ಭೂಮಿಯಲ್ಲಿ ಬಿಟ್ಟು ಓಡಿ ಬಂದಿರುವ ನೀವು, ಒಳ್ಳಿಯ ಮಾತಿನಿಂದ ತಿರುಗಿ ಹೋಗಿರಿ; ಇಲ್ಲದಿದ್ದರೆ ಈಗಲೇ ದಂಡನ್ನು ನಿಮ್ಮಾಬ್ಜಿನ್ನು ಹಿಂಡಿ ಕಳಿಸಿ, ನಿಮ್ಮನ್ನು ಹಿಡತರಿಂದ ಆಗಸಿಗೊಬೊಬ್ಬಿಬ್ಬರಂತೆ ಗಲ್ಲಿಗೆ ಹಾಕಿಸುವೆನು; ಅಂದರೆ, ಸ್ವಾಮಿಯನ್ನು ಬಿಟ್ಟು ಯಾದ್ದ ಭೂಮಿ ಯಿಂದ ಓಡಿ ಬರುವವರ ಗತಿಯು ಏನಾಗುವದೆಂಬದನ್ನು ಜಗತ್ತಿಗೆ ಶೋರಿಸಿ ದಂತಾಗುವದು, ಅನ್ನಲು, ಜಸವಂತಸಿಂಗನಿಗೆ ಒಳ್ಳೀ ಬಿಗಿ ಬಂದಿತು. ಆತನು ಯುಕ್ತಿ ಪ್ರಯುಕ್ತಿಯಿಂದ ಮಾತಾಡಿದ್ದರ ಪ್ರಯೋಜನವು ಏನೂ ಆಗ ಡಾಯಿತು. ಕಡೆಗೆ ರಾಜಾನು ಹೆಂಡತಿಯನ್ನು ಬೆದರಿಸಿ ನೋಡಿದನು. ಬೆದರಿಕೆ ಹಾಕಿದ್ದರಿಂದತು ಸಂತಾಪದಿಂದ ರಾಣಿಯ ಮೈಮೇಲಿನ ಎಚ್ಚರವು ತಪ್ಪಿತು. ಹೀಂದುಮುಂದಿನ ವಿಚಾರವಿಲ್ಲದೆ ಆಕೆಯು ಗಂಡನನ್ನು ಕುರಿತು-ರಾಜಾಂಗಣದಿಂದ ಓಡಿ ಬಂದವರಿಗೆ ಹೆಂಗಸರಾದರೂ ಹೆದರುವರೋ ಇಲ್ಲವೋ ಎಂಬದಿಷ್ಟೂ ಗೊತ್ತಿಲ್ಲದ ಬಳಿಕ ಏನು ಹೇಳಬೇಕು? ಹೆಂಗಸರನ್ನು ಬೆದರಿಸುವದಪ್ಪೇ ಈಗ ಕ್ಷೇತ್ರದಲ್ಲಿ ಉಳಿದಿರುತ್ತದೆ. ಎಂದು ಸ್ವಷ್ಟವಾಗಿ ಉತ್ತರಕೊಟ್ಟಿಲ್ಲ!

ಇದನ್ನು ಕೇಳಿ ಜಸವಂತಸಿಂಗನು ಅತ್ಯಂತ ಘೋಸನಪಟ್ಟನು. ಇನ್ನು ಜೋಧಪುರವನ್ನು ಪ್ರವೇಶಿಸುವ ಆಶೀಯು ಆತನಿಗುಳಿಯಲ್ಲಿ. ಆತನು ನಿರುಪಾಯನಾಗಿ ಅಲ್ಲಿಂದ ಐದಾರು ಹರಡಾರಿಯ ಮೇಲಿರುವ ಒಂದು ತಿವ ಮಂದಿರದಲ್ಲಿ ಇರಹತ್ತಿದನು. ತೀರಾ ಕ್ಷೇತ್ರದರುವರಿಗೆ ಯಾದ್ದ ಮಾಡಿದ್ದ ರಿಂದ ಆತನ ಮೈಮೇಲೆ ಹಲವು ಗಾಯಗಳಾಗಿದ್ದವು; ಆದರೆ ಹಾದಿಯಲ್ಲಿ

ಶತ್ರುಗಳು ಹಿಡಿದಾರೆಂಬ ಭಯದಿಂದ ಆತನು ತನಗಾದ ಫಾಯಾಗಳನ್ನು ನೋಡಿ ಬಗೆಬಗೆಯ ಸೋಗುಗಳನ್ನು ಹಾಕಿಕೊಂಡು ಬಹುಶ್ರಮವಟಪ್ಪು ಜೋಡಿಸುತ್ತಿರ್ಕೆ ಬಂದಿದ್ದನು. ಮೇಲೆ ಹೇಳಿದಂತೆ ನಿರಾಶೆಯಾದದ್ದರಿಂದ ಆತನು ಕೈಕಾಲುಗೆಟ್ಟನು. ಆತನು ಶಿವಮಂದಿರದಲ್ಲಿ ಕುಳತು ಇನ್ನು ಮುಂದೆ ಏನು ಮಾಡಬೇಕೆಂದು ವಿಚಾರ ಮಾಡುತ್ತಿರಲು, ಆತನಿಗೆ ಗುಣ್ಣದಂಥ ಚಳಿ ಬಂದು ಉಗ್ರ ಜ್ವರಗಳು ದೇಹವನ್ನು ಆವರಿಸಿದವು. ಆತನ ಬೇಸೆ ಹೆಚ್ಚು ಗುತ್ತು ಹೋಯಿತು. ಮುಂದೆ ಒಂಬತ್ತು ದಿನಗಳವರೆಗೆ ರಾಣಿಯು ಆದನ್ನು ನಿಜವೆಂದು ತಿಳಿಯಲೇ ಇಲ್ಲ; ಆದರೆ ದಿನದಿನಕ್ಕೆ ಮೇಲಿಂದ ಮೇಲೆ ಜನರು ಬಂದು ಸುದ್ದಿಯನ್ನು ಹೇಳಹತ್ತಿದ್ದರಿಂದ, ಏನದೆ ನೋಡಬೇಕೆಂದು ಯೋಚಿಸಿ, ದಾಸಿಯ ವೇಷದಿಂದ ರಾತ್ರಿ ಆಕೆಯು ಶಿವ ಮಂದಿರಕ್ಕೆ ಹೋದಳು. ಆಗ ನಿಜವಾಗಿ ತನ್ನ ಪತಿಯು ವ್ಯಾಧಿ ಸೀಡಿತನಾಗಿದ್ದು, ಆತನ ಅಷ್ಟ ಚಮ್ಮಗಳು ಮಾತ್ರ ಉಳಿದಿದ್ದವು. ಮೊದಲಿನ ತೇಜಸ್ಸು ಆತನಲ್ಲಿ ಲೇಶವಾದರೂ ಉಳಿದಿದ್ದಿಲ್ಲ. ಜನರ ಸಹಾಯದ ಹೋರತು ಮಲಗಿದ ಸ್ಥಳ ದಿಂದ ಆತನು ಉಲುಕಲಾರದವನಾಗಿದ್ದನು. ಆತನ ಆ ಸ್ಥಿತಿಯನ್ನು ನೋಡಿದ ಕೂಡಲೇ, ತನ್ನ ನಿಷ್ಠಿರಕನದ ಬಗ್ಗೆ ರಾಣಿಗೆ ಬಹಳ ಪರಾಪ್ರಾಯವಾಯಿತು. ಆಕೆಯು ಆತುರದಿಂದ ಪತಿಯ ಬಳಿಗೆ ಹೋಗಿ ಆತನ ಚರಣಗಳನ್ನು ಗಟ್ಟಿಯಾಗಿ ಹಿಡಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತ ಅನ್ನ ಅಪರಾಧವನ್ನು ಕ್ಷಮಿಸಬೇಕೆಂದು ಆತನನ್ನು ಪ್ರಾರ್ಥಿಸಿದಳು. ಮಹಾರಾಜಾನು ರಾಣಿಯ ಮೇಲೆ ಬಹಳ ಸಿಟ್ಟಾಗಿದ್ದನು; ಆದರೆ ತನ್ನ ಮೇಲಿದ್ದ ಆಕೆಯ ನಿಷ್ಪೇಷು ಬಗ್ಗೆ ಆತನಿಗೆ ತಿಲನಾತ್ರವಾದರೂ ಸಂಕಯವಿದ್ದಿಲ್ಲ. ಆಕೆಯ ಉದ್ದೇಶದ, ಹಾಗು ಸಂತಾಪದ ಭರದಲ್ಲಿ ಹೀಗೆ ಮಾಡಿದಳಿಂದು ಮನಸ್ಸಿನಲ್ಲಿ ತಂದು ಕೊಂಡು, ಆತನು ತನ್ನ ಸ್ತೋಣಸ್ವರದಿಂದ ಆಕೆಗೆ “ಶೋಕಮಾಡಬೇಡೆ”ಂದು ಹೇಳಿದನು. ಚಂಡ್ರಪತಿಯು ಆ ಪ್ರಣದಿಂದ ಅಲ್ಲಿಯೇ ಪತಿಯ ಬಳಿಯ ಲಿಂದ್ದು ಮನಸ್ಸಿನಲ್ಲಿ ಆತನ ಸೇವೆಯನ್ನು ಮಾಡಿ ಆ ಬೇಸೆಯಿಂದ ಆತನನ್ನು ಉಳಿಸಿಕೊಂಡಳು. ಮಹಾರಾಣಿಯ ಮೊದಲಿನ, ಹಾಗು ಎರಡನೆಯ ಈ ಶೃಂಗಳಿಂದ ಆಕೆಯ ವೀರಪತ್ನಿತ್ವ, ಪಾತಿಪ್ರಕೃತ್ಯಾ ಜಗತ್ತಿನಲ್ಲಿ ಚನಾಗ್ನಿ ಪ್ರಕಟಿವಾದವು. ಅಂದಿನಿಂದ ಆಕೆಯ ವಿಷಯವಾಗಿ ರಚಿತವೂ

ಸಾಫನದಲ್ಲಿ ಲ್ಲಿ ವಿಲಕ್ಷ್ಯಣ ಆದರವೂ, ಅಭಿಮಾನವೂ ಪಸರಿಸಿದವು. ಬೈರಂಗೆ ಜೇಬನ ದುಷ್ಪತನದ ಮೂಲಕ ಜಸವಂತಸಿಂಗನು ಸೋಸಬೇಕಾದ ಸಂಕಟ ದಲ್ಲಿ ಚಂದ್ರಾವತಿಯು ನಿಜವಾದ ತನ್ನ ಅಧಾರಂಗಿಯ ಧರ್ಮವನ್ನು ಪತಿಯ ಅನುಭವಪ್ರಕ್ರಿಯೆ ತಂದುಕೊಟ್ಟಳು. ಮುಂದೆ ಜಸವಂತಸಿಗನು ಬೈರಂಗಜೇಬನ ಅಪ್ರಜೆಯಿಂದ ಪ್ರಧಿತಸಿಂಗನಿಗೆ ಜೋಧಪುರದ ರಾಜ್ಯಕಾರಭಾರವನ್ನು ಒಪ್ಪಿಸಿ, ತಾನು ಕಾಬೂಲಕ್ಕೆ ಹೋಗಬೇಕಾಯಿತು. ಆಗ ರಾಜಾನು ಹೆಂಡತಿಗೆ—ನೀನು ಜೋಧಪುರದಲ್ಲಿದ್ದ ಮಗನಿಗೆ ರಾಜ್ಯಕಾರಭಾರದಲ್ಲಿ ಸಹಾಯ ನೊಡಿಂದು ಆದರದಿಂದ ಹೇಳಿದನು; ಆದರೆ ಪತಿನ್ನತಿಯಾದ ಚಂದ್ರಾವತಿಯು ಪುತ್ರ ಮೋಹಕ್ಕೆ ಸಿಲುಕದೆ “ನೀವಿದ್ದಲ್ಲಿ ನಾನು” ಎಂದು ಹೇಳಿ ಪತಿಯೊಡನೆ ಕಾಬೂಲಕ್ಕೆ ಹೋಗಿದ್ದಳು. ಮುಂದೆ ಸ್ವಲ್ಪದಿನಗಳಲ್ಲಿಯೇ ಆಕೆಯು ಮೇಲೆ ಹೇಳಿದಂತೆ ಆಲ್ಲಿ ಪುತ್ರವಿಯೋಗ ದುಃಖವನ್ನುಳಿದೆ, ಪಕಿ ವಿಯೋಗ ದುಃಖವನ್ನೂ ಅನುಭವಿಸಬೇಕಾಯಿತು.

ಪತಿಯ ಮರಣಬಂದ ಚಂದ್ರಾವತಿಯು ದುಃಖಪೀಡಿತಳಾಗಿ ಸಂಖ ಗಮನ ಮಾಡುವದನ್ನು ನಿಶ್ಚಯಿಸಿದಳು. ಗರ್ಭವತಿಗೆ ಸಹಗಮನವೂ ನಿಷೇಧವೆಂದು ಎಷ್ಟು ಹೇಳಿದರೂ ಆಕೆಯು ಕೇಳಿದಾದಳು. ಆಕೆಯು ತನ್ನ ಹಂಪಿವನ್ನು ನಡಿಸುವ ಹಾಡಿಯನ್ನೇ ಹಿಡಿದಳು. ಇಂಥ ಪ್ರಸಂಗದಲ್ಲಿ ಮಹಾ ಸ್ವಾಮಿಭಕ್ತನಾದ ದುರ್ಗಾದಾಸನ ಹೊರತು ಆಕೆಗೆ ಸಮಾಧಾನ ಹೇಳಲಿ ಕ್ಷಮ್ಯರೂ ಸಮರ್ಥರಿಂದಿಳಿ. ಆತನು ಆಕೆಯ ಸಮಾಧಾನವನ್ನು ಮಾಡಿಯೇ ತೀರೇನೇಂದು ಆಕೆಯಂತೆಯೇ ಹಟ್ಟ ಹಿಡಿದು, ಮನಸ್ಸಿಗೆ ಸ್ವಲ್ಪ ತಾರಸ ಮಾಡಿಕೊಂಡು ಆಕೆಯನ್ನು ಕುರಿತು— ಮಹಾರಾಣೀಸಾಹೇಬರೇ, ನಿಮ್ಮ ಮನಸ್ಸಿನಲ್ಲಿ ಜೋಧಪುರದ ಶೂರ ಮನೆತನದ ವಂಶಕ್ಕೆಯ ಮಾಡುವದಿರು ತ್ತದೇನು? ಯಾವನ ಮನೆತನಕ್ಕೆ ಸಿಂಹಾಸನವು ಹೋಗಬಾರದೆಂದು ಮಹಾರಾಜಾನವರು ಇಷ್ಟ ಪ್ರಯತ್ನ ಮಾಡಿದರೋ, ಯಾವನನ್ನು ಅವರು ರಾಜ್ಯದ ಗಡಿಬಿಡಿಸಿ ಹೋರಿಗೆ ಹಾಕಿದರೋ ಆ ನಿಮ್ಮ ಮೈ ದುನನ ವಂಶಕ್ಕೆ ಜೋಧಪುರದ ಸಿಂಹಾಸನವು ಹೋಗಿ, ಆ ಸಿಂಹಾಸನದ ದುರ್ದರ್ಶಿಯಾಗು ವದು ನಿಮ್ಮ ಮನಸ್ಸಿನಲ್ಲಿದ್ದರೆ, ನಿಬಾಧವಾಗಿ ಸಹಗಮನ ಮಾಡಿ; ಆದರೆ ಪ್ರಾಣವನ್ನು ಬಿಡುವಾಗ ಹೇಳಿದ ಮಹಾರಾಜಾನವರ ಮಾತುಗಳನ್ನು

ఆవరిగాద దృష్టాంతవన్నూ మనస్సినల్లి తందు ఆవర ఇచ్ఛియన్ను పూజావాడువదిద్దరీ, సకగమనవన్ను రహితమాడిరి. నీవు కిళి దవరిరుత్తీరి. జోధపురద రాజవంశక్యయద పాపవన్ను హేళి కేళి ఉదియల్లి కట్టికొళ్లికై నీవు ఎందిగూ ఒప్పలిక్కిల్లి. నాను తమ్ము దాశను, హీగి ఒత్తాయదింద తమగే హేళలికై సమభానల్లి; ఆదరే ఆంథ హోక్కు బందద్దరింద వాతాడదిద్దరీ నివాహపిల్ల దాయితు. ఇదశ్శూ హేచ్చ్చు నానేను మాడువహాగెద్దేనే?

దుగాందాసను మకాస్త్రమిభక్తును. ఆతన బిలేయన్ను చెంద్రు పతియు పూజావాగి అరంతిద్దళు. ఆతను యావ ఉడ్డీకిదింద ఇష్టు ర్ఘుళ ర్ఘుళ మాతఃధుత్తానేంబదు ఆకేయ మనస్సిగే హోళెదిత్తు. ఆద్దరింద ఆతన మాతిన పరిణామవు మకారాణీయ మనస్సిన మేలీ ఆగి, ఆకేయు విచారమాడుత్తే సుమ్మనే కుళతుకొండళు. ఈ సంధి యన్న సాధిసి దుగాందాసను మత్తే నాల్యు మాకుగళన్న ఉపదేశి సలు, చెంద్రువతియు పూజావాగి ఎళ్ళత్తు తన్న దుఃఖవన్ను నుంగి కొండళు. తన్న పతియ భవిష్యదంతి నిజవాగియే తనగే పుత్రును జనిసువదింద ఆతన క్షేయింద జోధపురద హేసరన్ను కాయ బీకేందు ఆకేయు నిశ్శేయిసిదళు. కూడలే పతియ ఉత్కర రీయే గళన్న యథాస్కితవాగి సమాధానదింద నడియగొట్టుళు. మకా రాణానిగే ఆగ్నిసంస్కారవన్ను మాడువ హోదలు, దుగాందాసను తన్న సంగడ తన్న ఆత్మాంత విశ్వాసద ఐదు జనరన్ను కరకొండు మకారాణీ యిబలిగ హోగి, తాపు స్వామినివ్వ రాగిరువేందు ఆణ మాడిదను. రాణాన ఉత్కరశ్రీయేగళు యథాశ్రుకారవాగి సాగకత్తిదవు. తన్న మగనన్న ఔరంగజేబనే కొళ్లిసిదనేంబ సంశయావు జసపంతిసింగణ మనస్సినల్లి బందంతే, చెంద్రువతిరాణీయ మనసినల్లియూ, దుగాం దాసన మనస్సినల్లియూ బందిత్తు. ఒచ్చ ముసల్కైనను తందు కొట్టు పత్రద హోరతు బేరీ యావ పత్రగళూ బారద్దరింద, ఆవర సంశ యవు నిశ్శేయద స్వరూపవన్ను హోందితు. ఆ దుష్ట బాదశహు:

ಇನ್ನೂ ಏನೇನು ಮಾಡುತ್ತಾನೋ, ಎಂದು ಅವರು ವಿಚಾರಮಗ್ನಿಗಾಗಿದ್ದರು. ಜಸವಂತಸಿಂಗನು ಸತ್ಯ ಇನ್ನೂ ಹೆತ್ತುದಿವಸ ಪೂರ್ಣವಾಗಿದ್ದಿಲ್ಲ, ಅಷ್ಟ ರಲ್ಲಿ ಬೈರಂಗಜೇಬನು ಮತ್ತೊಂದು ಪತ್ರವನ್ನು ಬರೆದನು. ಅದರಲ್ಲಿ ಜಸ ವಂತಸಿಂಗನಿಗೆ ಕಾಬೂಲದಿಂದ ಹೊರಟು ದಿಲ್ಲಿಗೆ ಬರಬೇಕೆಂದು ಬರೆದಿತ್ತು. ಅದನ್ನು ಓದಿ ದುರ್ಗಾದಾಸನು—ಬಾದಶಹನ ಸೇರು ತೀರಿಸಿಕೊಳ್ಳುವ ಇಚ್ಛೆಯು ಇಷ್ಟಕ್ಕೇ ಮುಗಿದಂತಿ ತೋರುವದಿಲ್ಲ. ಮಹಾರಾಜರನ್ನು ದಿಲ್ಲಿಗೆ ಕರಿಸಿ ಕೊಂಡು ಏನು ಮಾಡಬೇಕೆಂದು ಯೋಚಿಸಿದ್ದನೋ ಎನೋ? ಮಹಾ ರಾಜರಂತು ಪುತ್ರತೋರ್ಕದಿಂದ ದೇಹವಿಟ್ಟರು. ಮಹಾರಾಣಿಯವರ ಪ್ರಸೂತಿ ಕಾಲವು ತೀರ ಸಮಾಪಿಸಿದೆ. ಇಂಥ ಸ್ಥಿತಿಯಲ್ಲಿ ನಾನು ದಿಲ್ಲಿಗೆ ಹೋದರೂ ಕಷ್ಟ, ಬಿಟ್ಟರೂ ಕಷ್ಟ. ಮಹಾರಾಜರ ಮರಣದ ಸುದ್ದಿಯು ತಿಳಿದರೆ ಬಾದಶಹನು ಏನು ಮಾಡುವನೋ ಏನೋ, ಎಂದು ಆ ಮಹಾ ಸ್ವಾಮಿ ಭಕ್ತನು ಪರಿಪರಿಯಾಗಿ ಚಿಂತಿಸುತ್ತಿರಲು, ಒಂದು ಪ್ರಹರದ ಮೇಲೆ ಆತನದೊಂದು ಚಿಂತಿಯು ಕಡಿದು, ಮಹಾರಾಣಿಯು ಗಂಡುಮಂಗವನ್ನು ಹೆತ್ತಿಳು.



ಇನೆಯ ಪ್ರಕರಣ ಸಾಹಸೋಪಕ್ರಮ.

ಚಂದ್ರಾವತೀ ರಾಣಿಗೆ ಪುತ್ತೊತ್ತುವಾದದ್ದರಿಂದ ಯಾವತ್ತು ಸ್ವಾನ್ಯಾ
ಭಕ್ತು ಮಂಡಲಿಗೆ ವಿಲಕ್ಷ್ಯಣ ಆನಂದವಾಯಿತು. ಪ್ರಧಿಪೀಂಗನೂ, ಜನ
ವಂತಸಿಂಗನೂ ಇನ್ನೂ ಹೊನ್ನೆ ಹೊನ್ನೆ ಸತ್ತಿರಲು, ಪುತ್ತೊತ್ತುವದಿಂದ
ಆನಂದವಾಯಿತೆಂದು ಹೇಳುವದು ವಿಚಿತ್ರವಾಗಿ ತೋರಬಹುದು; ಅದರೆ
ಅಗನ ಪ್ರಸಂಗ, ಸ್ಥಳ, ಕಾಲಗಳನ್ನು ವಿಚಾರಿಸಿದರೆ, ಅಂಥ ದುಃಖದ
ಪ್ರಸಂಗದಲ್ಲಿಯೂ ಪುತ್ತೊತ್ತುವದಿಂದ ಆನಂದವಾಗುವ ಸಂಭವವಿತ್ತು.
ಕರ್ಮಧರು ಸಂಯೋಗದಿಂದ ಗಂಡುಮಾಗುವ ಹುಟ್ಟಿದರೆ, ಆತನನ್ನು
ಮುಂದೆ ಮಾಡಿ ಜೋಧಪುರದ ಸಿಂಹಾಸನವನ್ನು ಸ್ಥಿರಪಡಿಸಬೇಕೆಂತಲೂ,
ಇಷ್ಟು ದಿನ ಪರಿಪರಿಯಾಗಿ ಸೀಡಿಸಿದ ಬೈರಂಗಜೇಬನ ಸೇಡನ್ನು ತೀರಿಸಿ
ಕೊಂಡು, ತಮ್ಮ ಕುಲಾಭಿಮಾನ-ಧರ್ಮಾಭಿಮಾನಗಳನ್ನು ಕಾಯ್ದು ಕೊಳ್ಳು
ಬೇಕೆಂತಲೂ ಚಂದ್ರಾವತೀ ರಾಣಿಯೂ, ಮಗಾರಾಜಾಸನೂ ತಮ್ಮ ತಮ್ಮ
ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಿದ್ದರು. ಈ ನಿಶ್ಚಯಕ್ಕೆ ಮೂಲಾಧಾರವಾಗಿ
ಮಾಗುವ ಹುಟ್ಟಿದ್ದರಿಂದ ಆವರಿಬ್ಬರ ಮನಸ್ಸು ಕೆಲವುಟ್ಟಿಗೆ ಸಮಾಧಾನ
ಹೊಂದಿದ್ದು ಆಶ್ಚರ್ಯವಲ್ಲ; ಅದರೆ ಈ ಸಮಾಧಾನವು ಬಹಳ ಹೊತ್ತು
ಉಳಿಯಲಿಲ್ಲ. ಈ ಸುದ್ದಿಯು ಬೈರಂಗಜೇಬನಿಗೆ ಗೊತ್ತಾದರೆ, ಅವನು
ವಿನು ಅಪ್ಪಣಿ ಮಾಡುವನೋ ಎಂಬ ಚಿಂತಿಯು ಆವರನ್ನು ಪೀಡಿಸಹತ್ತಿತು.
ಜನವಂತಸಿಂಗನ ಬೀಜವು ಉಳಿಯಬಾರದೆಂದು ಬೈರಂಗಜೇಬನು ತುಂಬಾ

ಇಚ್ಛೆಸುತ್ತಿದ್ದನು. ಈ ಇಚ್ಛೆಯ ಮೂಲಕವಾಗಿಯೇ ಅವನು, ಒಬ್ಬನೇ ಮಗನಾಗಿದ್ದ ಪೃಥಿವೀಸಿಂಗನನ್ನು ಕೊಲ್ಲಿಸಿದ್ದನು; ಈ ಇಚ್ಛೆಯ ಮೂಲಕ ವಾಗಿಯೇ ಅವನು, ದಿಲ್ಲಿಗೆ ಹೋರಟು ಬರಬೇಕೆಂದು ಜಸವಂತಸಿಂಗನಿಗೆ ಪತ್ರವನ್ನು ಬರೆದಿದ್ದನು; ಅದರಿಂದ ಬಾದಶಹನು ತಮಗೆ ತೊಂದರೆ ಪಡಿ ಸದೆ ಇರನೀಂದು ತಿಳಿದು, ದುರ್ಗಾದಾಸನು ತಾವು ಮೌದಲಿನಿಂದಲೇ ಜಾಗ ರೂಕವಾಗಿರತಕ್ಕೆದ್ದೆಂದು ಮನಸ್ಸಿನಲ್ಲಿ ಗಂಟುಹಾಕಿಕೊಂಡಿದ್ದನು. ರಾಣಿಗೆ ಹತ್ತು ದಿನಗಳಾದರೂ ಪೂರ್ಣವಾಗದೆ ಸ್ಥಳಭಿಟ್ಟು ಕದಲುವಂತೆ ಇದ್ದಿಲ್ಲ. ಮೇಲಾಗಿ ಆಕೆಯು, ಪತಿಯು, ಹಾಗು ಪುತ್ರನ ಶೋಕದಿಂದ ಬಹುಪ್ರೇಣ ವಾಗಿದ್ದಳು. ಆಕೆಯು ಸೇವೆಗೆ ಹೆಂಗಸರ ಕೊರತೆಯು ವಿಶೇಷವಾಗಿತ್ತು. ಆಕೆಯು ತನ್ನ ಮಯಾದಿಗೆ ತಕ್ಕಂತೆ ದಾಸಿಯರನ್ನು ಸಂಗಡ ಕರಕೊಳ್ಳಬೇಕೆ, ಎದ್ದು ಹೋಗಿಸಬೇಕಂತೆ ಪತಿಯ ಸಂಗಡ ಬಂದಿದ್ದ ಳು; ಆದರೂ ಆಕೆಯು ಒಮ್ಮೆ ದುಃಖವನ್ನು ನುಂಗಿಕೊಂಡು ಧೈಯರ್ತಾಳಿದ ಬಳಿಕ ಯಾವದಕ್ಕಾಗಿ ಸೊಪ್ಪು ಹಾಕುವವಳಿದ್ದಿಲ್ಲ; ಅದರಿಂದ ದುರ್ಗಾದಾಸನು ಆಕೆಯ ವಿಷಯ ವಾಗಿ ನಿಶ್ಚಯಿತನಾಗಿದ್ದನು.

ರಾಣಿಯು ಹಡೆದು ಒಂಬತ್ತು ದಿನಗಳಾದವು; ದಿಲ್ಲಿಗೆ ಹೋರಟು ಬರಬೇಕೆಂದು ಜಸವಂತಸಿಂಗನ ಹೆಸರಿನಿಂದ ಪತ್ರ ಬಂದಬಳಿಕ ಬಾದಶಹನು ಮತ್ತೆ ಪತ್ರ ಬರೆದಿದ್ದಿಲ್ಲ. ಜಸವಂತಸಿಂಗನ ಬೆನ್ನುಮೇಲೆ ಛೀರಂಗಜೀಬನ ಗುಪ್ತಚಾರರು ಇರುವದರಿಂದ, ಇಲ್ಲಿ ಪ್ರತಿದಿನ ನಡೆಯುವ ಸಂಗತಿಗಳು ಬಾದಶಹನ ಕಿವಿಗೆ ಮುಟ್ಟಿತ್ತುವೆಂಬುದು ದುರ್ಗಾದಾಸನಿಗೆ ಗೊತ್ತಿತ್ತು; ಅದರಿಂದ, ಜಸವಂತಸಿಂಗನು ಸತ್ತ ಸುದ್ದಿಯನ್ನು ಕೇಳಿದ ಬಳಿಕ ಬಾದಶಹನು ಏನು ಅಪ್ಪಣಿ ಮಾಡುವನೋ, ಎಂದು ಆ ಸ್ವಾಮಿಭಕ್ತನು ಹಾಡಿಯನ್ನು ನೋಡುತ್ತಿದ್ದನು. ಛೀರಂಗಜೀಬನ ಅಪ್ಪಣಿಯ ಹೋರತು, ಯಾವ ಕೆಲಸ ಮಾಡಲಿಕ್ಕು ಆತನಿಗೆ ಸಂಕೋಚವಾಗಹ್ತಿತು. ಬಾದಶಹನು ಅಂತರಿಂಗದಲ್ಲಿ ಜಸವಂತಸಿಂಗನನ್ನು ಎಪ್ಪು ದೈತ್ಯಿಸುತ್ತಿದ್ದರೂ, ಆ ಧೂರ್ತನು ಬಹಿ ರಂಗದಲ್ಲಿ ಸ್ವೀಕ ಭಾವದಿಂದಲೇ ನಡಕೊಳ್ಳುತ್ತಿದ್ದನು. ಇಂಥ ಪ್ರಸಂಗದಲ್ಲಿ ತಾನು ಸ್ವಲ್ಪ ತಪ್ಪಿನಡೆದರೂ ಅದನ್ನೇ ಗುಡ್ಡ ಮಾಡಿ ಬಾದಶಹನು ಪ್ರಸಿದ್ಧ ರೀತಿಯಿಂದ ತಮಗೆ ಕೇಡು ಬಗೆಯಲಿಕ್ಕೆ ಹೇಸುವನನಲ್ಲಿಂದು ಆ ಸ್ವಾಮಿ

ಭಕ್ತ ದುರ್ಗಾದಾಸನು ತಿಳಿದಿದ್ದನು. ಇನ್ನೂ ಪೂರಾ ಹತ್ತು ದಿನ ತುಂಬದ ಕೂಸಿನ ಆಶೀಯಂದ, ರಾಜ್ಯರೂಪವಾದ ಪ್ರಚಂಡ ಮಂದಿರವನ್ನು ನಿಲ್ಲಿಸ ಹೋಗುವದು ಸಾಮಾನ್ಯ ಸಾಹಸವಲ್ಲ. ಆ ಕೂಸನ್ನಾ, ಚಂದ್ರಾವತೀರಾಣಿಯನ್ನೂ ಸಾವಿರಾರು ಸಂಕಟಗಳಿಂದ ಸುರಕ್ಷಿತವಾಗಿ ಜೋಡಿಪುರಕೈ ಕರಕೊಂಡು ಹೋಗುವದೂ, ಕರಕೊಂಡು ಹೋಡಬಳಿಕ ರಾಜಪುತ್ರನು ದೊಡ್ಡ ವಸಾಗುವವರಿಗೆ ಆತನನ್ನು ಸುರಕ್ಷಿತ ರಕ್ಷಿಸುವದೂ ಸಂಲಭ ಕಲಸಗಳಲ್ಲ. ಇಂಥ ದುಸ್ಪಾಧ್ಯ ಕಾರ್ಯಗಳನ್ನು ಕೊನೆಗಾಗಿ ಶುವೇಂದು ಜನವಂತಸಿಂಗನ ಚರಣಸ್ವರ್ವಮಾಡಿ ಪ್ರತಿಷ್ಠಿಯಂದ ಹೇಳಿದ ಸ್ವಾಮಿಭಕ್ತ ದುರ್ಗಾದಾಸನು, ಹಗಲು ರಾತ್ರಿ ಎಪ್ಪು ವಿಚಾರಮಗ್ನನಾಗಿರಬಹುದೆಂಬದನ್ನು ವಾಚಕರೀ ತರ್ಕಿಸತಕ್ಕುದ್ದು. ದುರ್ಗಾದಾಸನು ಹೀಗೆ ವಿಚಾರಮಗ್ನನಾಗಿರುವಂಗ ದಿಲ್ಲಿಯಂದ ಪತ್ರವು ಬಂದಿತು. ಜನವಂತಸಿಂಗನು ಸತ್ಯ ಸುದ್ದಿಯನ್ನು ಕೇಳಿ ಬಾದಕಹನು ಆ ಪತ್ರವನ್ನು ದುರ್ಗಾದಾಸನ ಹೇಸರಿನಿಂದ ಬರೆದಿದ್ದನು. ಅದರಲ್ಲಿ ಬಾದಕಹನು ದುರ್ಗಾದಾಸನನ್ನು ಒಳತಾಗಿ ಗೌರವಿಸಿದ್ದನು. ಜನವಂತಸಿಂಗನ ಮರಣದಿಂದ ತನ್ನ ಸಿಂಹಾಸನದ ದೊಡ್ಡ ಆಧಾರಸ್ಥಂಭವೈ ಮುರಿಗಹಾಗಾಯಿತು. ಆತನು ಮೊದಲು ನಮ್ಮ ತಂದೆಯ ಅಪ್ಯಂತ ಯಿಂದಲೂ, ಆಮೇಲೆ ನಮ್ಮ ಅಣ್ಣನ ಪಕ್ಕದಿಂದಲೂ ನನಗಿ ವಿರೋಧಿಯಾಗಿ ನಡಕೊಂಡರೂ, ನನ್ನ ಚಾಕರಿಗೆ ಬಂದಬಳಿಕ ಆತನು ಆ ನಿರೋಧ ವನ್ನೆಲ್ಲ ಮರೆತು ನನ್ನ ಸಂಗಡ ಬಹು ಸ್ವೀಮದಿಂದಲೂ, ಸಿಷ್ಟೆಯಿಂದಲೂ, ಸರಳತನದಿಂದಲೂ ನಡಕೊಂಡನು. ಜನವಂತಸಿಂಗನಂಥ ಸರದಾರನೂ, ವೀರನೂ, ಸ್ವಾಮಿಭಕ್ತನೂ, ಮತ್ತುದ್ದಿಯಾ ಮತ್ತೊಬ್ಬನು ದೊರೆಯುವದು ದುರ್ಭವ. ಇಂಥವನ ಪರಿಪಾಠದ ಸಮಂಚಾರವನ್ನು ನಾನು ವಿಚಾರಿಸುವದು ಆವಶ್ಯಕವಾಗಿರುವದು. ಅದು ನನ್ನ ಕರ್ತವ್ಯವೆಂತಲೇ ತಿಳಿದು ನಾನು ಈ ಪತ್ರವನ್ನು ಬರೆದಿರುತ್ತೇನೆ. ಈಗ ಕಳಿಸಿರುವ ನಮ್ಮ ಜನರ ಸಂಗಡ ರಾಣಿಯನ್ನು ಎಚ್ಚರದಿಂದ ದಿಲ್ಲಿಗೆ ಕರಕೊಂಡು ಬರಬೇಕು. ಆಕೆಯು ಈಗ ಯಾವ ಸ್ಕಿತಿಯಲ್ಲಿರುವಳಿಂಬದನ್ನು ನಾನು ಬಲ್ಲಿನು. ಅಂತೇ ಆಕೆಯು ಮುಂದಿನ ಯಾವತ್ತು ಕೆಲಸಗಳ ನಿಂಬಂಧದಿಂದ ಉತ್ತಮ ವ್ಯವಸ್ಥೆಯನ್ನು ಮಾಡುವೇನು. ಉದ್ವೇಷುಂಬಿಗಮೇಯು ತನ್ನ ಮಹಾಲಿನಲ್ಲಿ ಬೇಕಾದ

ಅನುಕೂಲತೀಗಳನ್ನು ಮಾಡಿಕೊಡುವೆನೆಂದು ಒಡಂಬಟ್ಟಿರುವಳು. ಬೇಗ ಮೆಯು ರಾಣಿಗೆ ತಂಗಿಯಾಗಬೇಕಾದದ್ದರಿಂದ, ಆಕೆಯು ರಾಣಿಯನ್ನು ಬೇಗನೆ ಕರಿಸಿಕೊಳ್ಳಬೇಕೆಂದು ದುಂಭಾಲು ಬಿಡ್ಡಿರುತ್ತಾಳ್ಳಿ! ನಿಮ್ಮ ಸ್ವಾಮಿ ನಿಷ್ಪೇಯನ್ನಾದರೂ ನಾವು ಬಲ್ಲೇವು. ಅದರಿಂದಲೇ ದಬಾರದಲ್ಲಿ ನಾವು ನಿಮಗೆ ಸರದಾರಿಕೆಯನ್ನು ಕೊಡಬೇಕೆಂದು ನಿಶ್ಚಯಿಸಿರುವೇ, ಎಂದು ಪತ್ರ ಬಲ್ಲಿ ಬರೆದಿತ್ತು.

ದುರ್ಗಾದಾಸನು ಬಹು ಚತುರನೂ, ಅತ್ಯಂತ ಬುದ್ಧಿಶಾಲಿಯೂ, ಘೋಯರ್ಥಿಲನೂ, ಘೋರಣವುಳ್ಳವನೂ ಆಗಿದ್ದನು. ಆತನು ಛೆರಂಗಜೀಬನ ಈ ಸವಿಯಾದ ಪತ್ರಕ್ಕೆ ಮರುಳಾಗಲಿಲ್ಲ. ಇದು ಛೆರಂಗಜೀಬನ ಶುದ್ಧ ಕವಟವೆಂದು ಆತನು ಭಾವಿಸಿದನು. ಚಂದ್ರಾವತೀರಾಣಿಯನ್ನು ಕರೆದು ಕೊಂಡು ಹೋಗಲಿಕ್ಕೆ ಶಸ್ತ್ರಸಾಂಗಳಾದ ಜಂಂ ಜನ ದಂಡಾಳಂಗಳು ಬಂದಿ ರುವರೆಂಬದನ್ನು ಕೇಳಿಯಂತು ಆತನು ಚಿಂತಿಗೊಳಿಸಿದನು. ದಂಡಿನ ಮುಖ್ಯಸ್ಥನಾದ ನಯನಪಾಲನ ಮುಖವನ್ನು ನೋಡಿದ ಕೂಡಲೇ ದುರ್ಗಾ ದಾಸನ ಎದೆಯು ದಸಕ್ಕೇಂದಿತು. ಚಂದ್ರಾವತಿಯ ವ್ಯೇದುನನಾದ ಆವರ ಸಿಂಹನು ನಿಪುಣಿಕನೆಂದು ತಿಳಿದಿದ್ದರು. ಆದರೆ ಆತನಿಗೆ ನಯನಪಾಲನೆಂಬ ಮಗನಿದ್ದು, ಆತನು ಭಿಲ್ಲಜನರ ಮನೆಯಲ್ಲಿ ಮೊಡ್ಡವನಾಗಿ ತನ್ನ ತಂದೆಯು ಜೋಧಪುರದ ರಾಜ್ಯವನ್ನು ತಿರುಗಿ ಸಂಸಾದಿಸುವದಕ್ಕಾಗಿ ಛೆರಂಗಜೀಬನ ಆಶ್ರಯವನ್ನು ಪಡೆದಿದ್ದನು. ನಯನಪಾಲನು ಹೇಸರಿಗೆ ಮಾತ್ರ ರಜಪೂತ ನೆನಿಸುಕೊಳ್ಳತ್ತಿದ್ದನು. ಆತನು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ್ದ ನೆಂದು ಹೇಳಬಹುದು. ಎಲ್ಲ ರಜಪೂತರ ನಾಶವಾಗಿ ತನ್ನ ಉತ್ತರವಾಗುವ ಹಾಗಿದ್ದರೆ, ಅದಕ್ಕೆ ಆತನು ಹೀಂದೆ ಮುಂದೆ ನೋಡುವಹಾಗಿದ್ದಿಲ್ಲ. ಛೆರಂಗಜೀಬನು ಜಸವಂತಸಿಂಗನ ನಾಶವನ್ನೂ, ಆವನ ಸಂತತಿಯ ನಾಶವನ್ನೂ ಯುತ್ತಿಯಿಂದ ಮಾಡಿ, ಜೋಧಪುರದ ಸಿಂಹಾಸನದ ಮೇಲೆ ತನ್ನ ಹಕ್ಕು ಕನಾದ, ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ ನಯನಪಾಲನನ್ನು ಕೂಡಿಸಬೇಕೆಂದು ಮಾಡಿದ್ದನು. ಇದೇ ಉದ್ದೇಶದಿಂದಲೇ ಛೆರಂಗಜೀಬನು ಪೃಥ್ವೀಸಿಂಗನನ್ನು ಕೊಲ್ಲಿಸಿದನು; ಜಸವಂತಸಿಂಗನು ಪುತ್ರಶೋಕದಿಂದ ಅನಾಯಾಸವಾಗಿ ಮರಣಹೊಂದಿದನು; ಇನ್ನು ಚಂದ್ರಾವತಿಯು ಗಂಡು

ಹಡಿದರೆ, ಆ ಶಿಶುವನ್ನು ನಾಶಗೊಳಿಸಿ ಚಂದ್ರಾವತಿಯನ್ನು ತನ್ನ ರಾಣೀ ವಾಸದಲ್ಲಿ ಸೇರಿಸಿಕೊಂಡರೆ ಬಾದಕಹನ ಬಯಕೆಯು ಪೂರ್ಣವಾದಂತಾಗುತ್ತತು. ಸಿಲಕು ಉಳಿದ ಈ ಸ್ವಲ್ಪ ಕೆಲಸವನ್ನು ಪೂರ್ಣವಾಡಿ, ಜೋಧ ಪುರದ ಸಿಂಹಾಸನಕ್ಕೆ ಪಾತ್ರನಾಗಬೇಕೆಂತಲೇ ಬೈರಂಗಜೇಬನು ಈಗ ನಯನಪಾಲನನ್ನು ೫೦೦ ದಂಡಾಳುಗಳ ಮುಖ್ಯನನ್ನಾಗಿ ವೂಡಿ ಕಳಿಸಿದ್ದನು. ನಯನಪಾಲನ ಮುಖವನ್ನು ಸೋಡಿದ ಕೂಡಲೇ ಈ ಸಂಗತಿಯೆಲ್ಲ ದುರ್ಗಾ ದಾಸನ ಮನಸ್ಸಿಗೆ ಹೊಳಿದು, ಅತನು ಒಳಗಿಂದೊಳಗೆ ನಯನಪಾಲನ ಮೇಲೆ ಹಳ್ಳಿ ಕಡಿಯಹತ್ತಿದನು. ಈ ನೀಚನು ಮುಖ್ಯನಾಗಿ ಚಂದ್ರಾವತಿ ರಾಣಿಯನ್ನು ಕರೀಯಬಂದದ್ದರ ಲಕ್ಷ್ಯವು ಒಳ್ಳೆಯದಲ್ಲೆಂದು ಆ ಸ್ವಾಮಿ ನಿಷ್ಟನು ತಿಳಿಕೊಂಡನು.

ನಯನಪಾಲನು ಪ್ರಥಮದಶಃನದಲ್ಲಿಯೇ ದುರ್ಗಾದಾಸನನ್ನು ಕುರಿತು—ನೀವು ಚಂದ್ರಾವತೀ ರಾಣಿಯನ್ನು ಇಷ್ಟೇ ದಿವಸಗಳಲ್ಲಿ ಕರ್ಕೊಂಡು ಬರಬೇಕೆಂದು ಬಾದಕಹರು ಆಗ್ರಹ ಮಾಡಿರುವದಲ್ಲ; ಆದರೆ ಬಹಳ ದಿವಸ ನಿಲ್ಲುವದರಲ್ಲಿ ಆರ್ಥವಿಲ್ಲೆಂದು ಮಾತ್ರ ಸೂಚಿಸಿರುವರು. ಇನ್ನು ಸಮೀಪಕ್ಕೆ ಬಂದಿರುವ ಚಳಗಾಲದಲ್ಲಿ ಇಲ್ಲಿ ಇರುವದರಿಂದ ಹಿತ ವಾಗದು. ರಾಣಿಯವರು ಹಡಿದು ಹತ್ತು ದಿವಸಗಳಾಗಿಹೋದವು. ಇನ್ನು ಹೊರಡಿಕ್ಕೆ ತೊಂದರೆಯಿಲ್ಲ. ಸೋಡಿರಿ, ಅವರ ಮನಸಿನಲ್ಲಿದ್ದರೆ ನನ್ನ ಅವಸರವು. ಬಾದಕಹರ ಆಗ್ರಹವಂತೂ ಇರುವದೇ. ಇಲ್ಲ. ತಿರುಗಿ ಕೇಳಿದರೆ, ಅವರು ರಾಣಿಯ ಮೇಲೆ ಯಾವ ಪ್ರಕಾರದ ಒತ್ತಾಯವು ಆಗಲಾರ ದೆಂತಲೂ, ಅವರ ಮನಸ್ಸಿಗೆ ಯಾವ ಪ್ರಕಾರದ ತ್ರಾಸವು ಸೋಂಕಲಾಗ ದೆಂತಲೂ, ಅವರ ಇಚ್ಛೆಯ ಹೊರತು ಏನೂ ಮಾಡಲಾಗದೆಂತಲೂ, ಹಾದಿಯಲ್ಲಿ ಇಳಿಯಬೇಕೆಂದಲ್ಲಿ ಇಳಿಸಬೇಕೆಂತಲೂ, ಬೇಕೆಂದಪದಾರ್ಥಗಳನ್ನು ಕೊಡಬೇಕೆಂತಲೂ ಕಟ್ಟಿಪುಣಿ ಮಾಡಿದ್ದಾರೆ. ಒಟ್ಟಿಗೆ ಹೇಳುವ ದೆಂದರೆ, ಜನವಂತಸಿಂಗಮಹಾರಾಜರ ಪಟ್ಟರಾಣಿಗೆ ಯೋಗ್ಯವಾಗುವಂತೆ ಅನುಕೂಲರಾಗಿ ಅವರನ್ನು ಕರ್ಕೊಂಡು ಬರಬೇಕೆಂದು ಬಾದಕಹರು ಹೇಳಿರುವರು; ಯಾಕಂದರೆ, ಚಂದ್ರಾವತಿ ರಾಣಿಯು ಇನ್ನು ಬೇಗನೆ ಬಾದ ಶಹರ ಜನಾನಭಾನೆಯ.... ಎಂದು ನಯನಪಾಲನು ಮುಂದೆ ಏನೋಇ ನುಡಿ

ಯುತ್ತಿದ್ದನು; ಆದರೆ, ಆತನ ಮಾತನ್ನು ಕೇಳುತ್ತಿದ್ದ ದುರ್ಗಾದಾಸನ ಮಂಬಿದಲ್ಲಿ ವೃಕ್ಷವಾಗಿದ್ದ ಚಂತೆಯ ಮುದ್ರೆಯು, ಕಡೆಯ ಸಬ್ಬವು ಕಿವಿಗೆ ಬಿದ್ದ ಕೂಡಲೇ ತಟ್ಟಿನೆ ಅಳದು, ಮುಖವು ಉಗ್ರವಾಯಿತು. ಆತನ ನೀತ್ರಗಳು ಕಂಚಿತ್ ವಿಸ್ತೀರ್ಣವಾದವು. ಅವುಗಳಲ್ಲಿ ರಕ್ತಮೆಯು ತೋರುಹತ್ತಿತು. ಮೇಲಿನ ಹಲ್ಲಾಗಳು ಕೆಳದುಟಿಯನ್ನು ಕಸುವಿನಿಂದ ಕಚ್ಚಿದವು. ಟೊಂಕದಲ್ಲಿ ಅಲೆದಾಡುತ್ತಿದ್ದ ಖಡ್ಗದ ಕಡೆಗೆ ಆತನ ಕೈಗಳು ಹೋದವು. ಧೂರ್ಜನಾದ ನಯನಪಾಲನು ಇದನ್ನಿರತು ತನ್ನ ನಾಲಿಗೆ ಕಚ್ಚಿಕೊಂಡು ಆ ಮಾತನ್ನು ಅಷ್ಟುಕ್ಕೆ ಬಿಟ್ಟುಬಿಟ್ಟಿನು. ಜನವಂತಸಿಂಗನೊಡನೆ ಚಂದ್ರಾವತಿಯ ಲಗ್ನವಾದಂದಿನಿಂದ ಆಕೆಯ ಮೇಲೆ ಬಾದಶಹನ ಕಣ್ಣ ಇರುತ್ತದೆಂದು ದುರ್ಗಾದಾಸನು ಕೇಳುತ್ತಿದ್ದನು. ಆ ಮಾತಿನ ನಿಜತ್ವವು ಈಗ ಆತನ ಆನುಭವಕ್ಕೆ ಬಂದಂತಾಯಿತು. ಇದಲ್ಲದೆ, ಗಭರವತಿಯಿರುವಾಗ ಚಂದ್ರಾವತಿಯನ್ನು ಜನಾನಖಾನೆಯಲ್ಲಿ ಸೇರಿಸುವದರಿಂದ, ಹುಟ್ಟತ್ತಲೇ ಆಕೆಯ ಮಗನನ್ನು ಕೊಲ್ಲಲಿಕ್ಕೆ, ಇಲ್ಲವೇ ಆ ಕೂಸಿಗೆ ಜನ್ಮತಃ ಮುಷಲಾಂತರಂಫು ದಿನಾದ ದೀಕ್ಷೆಯನ್ನು ಕೂಡಲಿಕ್ಕೆ ಎಪ್ಪು ಮಾತ್ರವೂ ತೋಂದರೆಯಾಗುವ ಹಾಗಿದ್ದಿಲ್ಲ; ಹೀಗೆ ಅಲಮಗಿರಿನು ಎರಡು ಮೂರು ದುರಾಲೋಚನೆಗಳನ್ನು ಸಾಧಿಸಿಕೊಳ್ಳಲಿಕ್ಕೆ ಹೋಂಚುಹಾಕಿರುವನೇಂದು ದುರ್ಗಾದಾಸನು ತಿಳಿದನು. ಈ ಪ್ರಸಂಗದಿಂದ ಹಾಗೆ ಪಾರಾಗಬೇಕೆಂದು ಆತನು ಆಲೋಚಿಸತೋಡಿಗೆದ್ದು ಆಶ್ಚರ್ಯವಲ್ಲ. ಮೋದಲಿಗೆ ಆತನು ಚಂದ್ರಾವತಿಯನ್ನೂ, ಆಕೆಯ ಮಗನನ್ನೂ, ಪೈರಂಗಜೇಬನ ಬಲಿಯೊಳಗಿಂದ ಬಿಡಿಸಿಕೊಂಡು ಅವರನ್ನು ಸುರಕ್ಷಿತ ಸ್ಥಳದಲ್ಲಿರಂಬಿಕಾಗಿತ್ತು. ಆದೇ ತನ್ನ ಪ್ರಥಮ ಕರ್ತವ್ಯವೆಂದು ಆತನು ಭಾವಿಸಿದನು.

ಚಂದ್ರಾವತಿಯ ಬಳಿಯಲ್ಲಿ ಶ್ರೀಯರಕೊರತೆಯಿತ್ತೀಂದು ಹಿಂದೆ ಯೋಮ್ಮೆ ಹೇಳಿದೆಯಷ್ಟೇ? ದುರ್ಗಾದಾಸನ ಬೆನ್ನಿನಲ್ಲಿ ಬಿದ್ದ ತಂಗಿಯಾದ ಇಂದಿರೆಯು ಚಂದ್ರಾವತಿಗೆ ಅರ್ಥಗೀಳತಿಯಾಗಿಯೂ, ಅರ್ಥದಾಸಿಯಾಗಿಯೂ ಇದ್ದಳು. ಜನವಂತಸಿಂಗನ ಮೇಲೆ ದುರ್ಗಾದಾಸನ ಭಕ್ತಿಯಿದ್ದಂತೆ, ಚಂದ್ರಾವತಿರಾಣಿಯ ಮೇಲೆ ಇಂದಿರೆಯ ಭಕ್ತಿಯು ಅತ್ಯಂತವಾಗಿ ಇತ್ತು. ಇಂದಿರೆಯು ಬಾಲವಿಧವೆಯಾದದ್ದರಿಂದ, ಅಣ್ಣನ ಬಳಿಯಲ್ಲಿಯೇ ಇರುತ್ತಿ

ದ್ವಿತೀಯ ಮನುಷ್ಯರಿಗೆ ಅದರಲ್ಲಿ ದುರ್ಗಾದಾಸನು ಪತ್ತಿಹೀನನಾಗಿದ್ದನು. ಆತನ ಹೊಟ್ಟಿನ್ನಿತಿಗಳನ್ನು ಇಂದಿರೆಯೇ ಸೋದುತ್ತಿದ್ದಳು. ಕಾಬೂಲದಲ್ಲಿ ಬಂದಬಳಿಕ ಜಸವಂತಸಿಂಗನ ಪಂಡಿತ್ಯಲ್ಲಿ ದುರ್ಗಾದಾಸನ ಉಂಟಳಿವಚಾರಿಗಳು ಆಗ ಹತ್ತಿದ್ದಂದ, ಇಂದಿರೆಯು ಚಂದ್ರಾವತಿಯ ಅಂತಃಪುರದಲ್ಲಿ ಉಳಿದಳು. ಇದೆಲ್ಲವನ್ನು ಮನಸ್ಸಿನಲ್ಲಿ ತಂದು, ದುರ್ಗಾದಾಸನ: ತನ್ನ ಸ್ವಾಮಿ ಕಾರ್ಯದಲ್ಲಿ ಇಂದಿರೆಯು ತನಗೆ ಸಹಾಯ ಮಾಡಬಹುದೆಂದು ಭಾವಿಸಿದನು. ನಯನಪಾಲನೊಡನೆ ವಿರೋಧ ಬಳಸುವ ಗೊಡವಿಗೆ ಹೋಗದೆ, ಆ ಸ್ವಾಮಿ ಭಕ್ತನು ಆತನಿಗೆ ಅನುಕೂಲವಾಗಿರುವಂತೆ ತೋರಿಸಿ, ಒಳಗೊಂಡೊಳಗೆ ಕಾರ್ಯ ಸಾಧಿಸುವ ಹವಣಿಕೆಯಲ್ಲಿದ್ದನು. ಮತ್ತೂ ಒಂದು ದಿನವು ಕಳೆದು ಹೋಯಿತು. ಹನ್ನೆರಡನೆಯ ದವಸ ಚೇಳಗಿನಲ್ಲಿ ನಯನಪಾಲನು ಚಂದ್ರಾವತಿರಾಣಿಯ ಅಂತರ್ಗ್ರಹದ ಸುತ್ತಲು ತನ್ನ ದಂಡಾಳುಗಳ ಕಾವಲು ಇಟ್ಟಿರುವನೆಂತಲೂ, ಹೋಗಬರುವವರನ್ನು ಹೋರಿಸದೆ ಮುಂದಕ್ಕೆ ಬಿಡುವ ದಿಲ್ಲೆಂತಲೂ ದುರ್ಗಾದಾಸನು ಕೇಳಿ ಸಂತಾಪಗೊಂಡನು. ಹೀಗೆ ಮಾಡಲಿಕ್ಕೆ ಕಾರಣವೇನೆಂದು ಆತನು ನಯಪಾಲನನ್ನು ಕೇಳಲು, ಆತನು ಸಮಾಧಾನದಿಂದ ದುರ್ಗಾದಾಸನನ್ನು ಕುರಿತು—ಬಾದಶಹನ ಅಪ್ರಾಣಿಯಂತೆ ನಡೆಯುವದು ನನ್ನ ಕರ್ತವ್ಯವಾದದ್ದರಿಂದ ಹೀಗೆ ಮಾಡಬೇಕಾಯಿತು. ಚಂದ್ರಾವತಿರಾಣಿಯು ಗಭ್ರವತಿರಾಗಿರುವದರಿಂದ, ಜಸವಂತಸಿಂಗನ ಶತ್ರುಗಳು ಆಕೆಗೆ ಯಾವಕಾಲದಲ್ಲಿ ಏನು ಮಾಡುವುದಿಂಬದನ್ನು ಹೇಳಲಿಕ್ಕಾಗುವ ದಿಲ್ಲಿ; ಆದ್ದರಿಂದ ಆಕೆಯ ಸಂರಕ್ಷಣವನ್ನು ಬಹುದ್ವೈತೀಯಂದ ಮಾಡತಕ್ಕದೆಂದು ಇಂದಿರಾಗಿರು ಹೇಳಿರುತ್ತಾರೆ. ರಾಣಿಯ ಮೇರುನನಾದ ಅಮರಸಿಂಹನು ಜನರ ತಿಳಿವಳಿಕೆಯಂತೆ ನಿಪುಂತ್ರಕನಾಗಿರುವದಿಲ್ಲ; ಆತನಿಗೆ ಮತ್ತು ಇರುವರು. ತಮ್ಮ ತಂದೆಯನ್ನು ಗಡಿಬಿಡಿಸಿ ಓಡಿಸಿ ಜೋರಿಪುರದ ಸಿಂಹಾಸನವನ್ನು ಕಸುಗೊಂಡದ್ದಕ್ಕಾಗಿ ಈಗ ಅವರು ಜಸವಂತಸಿಂಗನ ಸೇಡುತ್ತಿರಿಸಿಕೊಳ್ಳಲಿಕ್ಕೆ ಯತ್ತಿಸಬಹುದು. ಜಸವಂತಸಿಂಗನು ನಿಪುಂತ್ರಕನಾಗಿ ಮರಣಹೊಂದಿರುವನೆಂಬ ಸುದ್ದಿಯು ಈಗ ನಾಲ್ಕುಕಡೆಗೆ ಹಬ್ಬಿರುತ್ತದೆ. ಇಂಥ ಸ್ಥಿತಿಯಲ್ಲಿ ಚಂದ್ರಾವತಿರಾಣಿಯು ಗಭ್ರವತಿಯಿರುವದರಿಂದ ಆಕೆಯ ಹೊಟ್ಟಿಯಲ್ಲಿ ಗಂಡುಮಾಗನು ಹುಟ್ಟಿದರೆ, ತಮ್ಮ ಕಾರ್ಯಕ್ಕೆ ವಿಫ್ಫ್ಫು

ವಾಗಬಹುದೆಂದು ತಿಳಿದು, ಅವರು ಚಂದ್ರಾವತಿಯ ಗಭ್ರವನ್ನು ನಾಶಗೊಳಿಸದೆ ಎಂದೂ ಬಿಡಲಿಸ್ತೀಲ್ಲ. ಜಸವಂತಸಿಂಗನು ನಿಪುತ್ತಿಕನಾಗಿ ಸತ್ಯದ್ದರಿಂದ ಬಾದಶಹರಿಗೆ ಬಹಳ ದುಃಖವಾಗಿದೆ. ಅವರು ಅಖಿಂಡ ಒಂದು ದಿನ ಅನೇವೈದಕ ಗ್ರಹಣವಾಡಲಿಲ್ಲ. ಇಲ್ಲಿಯ ವರೆಗೆ ತಾವು ಜಸವಂತಸಿಂಗನ ಸಂಗಡ ನಿಷ್ಠರತನ್ನಿಂದ ನಡಕೊಂಡದ್ದಕ್ಕಾಗಿ ಅವರಿಗೆ ಬಹಳ ಚಡವಡಿಕೆ ಯಾಗಿರುತ್ತದೆ. ಇನ್ನು ಮೇಲೆ, ಗಭ್ರವತಿಯಾಗಿರುವ ಚಂದ್ರಾವತಿಯ, ಹಾಗು ಆಕೆಯ ಹೊಟ್ಟಿಯಲ್ಲಿ ಹುಟ್ಟುವ ಶಿಶುವಿನ ಸಂಗೋಪನವನ್ನು ಉತ್ತಮರೀತಿಯಿಂದ ವಾಡಿ, ತಮಗಾಗಿರುವ ಪಶ್ಚಾತ್ತಪವನ್ನು ಶಾಂತಗೊಳಿಸಿಕೊಳ್ಳಬೇಕೆಂದು ಬಾದಶಹರು ವಾಡಿರುತ್ತಾರೆ. ಚಂದ್ರಾವತಿಗೆ ಗಂಡುಮಗುವು ಹುಟ್ಟಿದ್ದರಿಂದಂತು ಬಾದಶಹರ ಆನಂದವು ಅವರ ಹೊಟ್ಟಿಯಲ್ಲಿ ಹಿಡಿಸುವಹಾಗಿರುವದಿಲ್ಲ. ಗಂಡು ಹುಟ್ಟಿದರೆ ಹೊಟ್ಟಿಯ ಮುಗ ನಂತೆ ಲಾಲನ-ವಾಲನಗಳನ್ನು ವಾಡಿ, ಆತನನ್ನು ಜೋಧಪುರದ ಸಿಂಹಾಸನದ ಮೇಲೆ ಕೂಡಿಸಬೇಕೆಂದು ನಿಶ್ಚಯಿಸಿ, ಬಹು ಜೋಕೆಯಿಂದ ರಾಣಿಯನ್ನು ಕರೆಕೊಂಡು ಬರಬೇಕೆಂದು ಹೇಳಿ ನನ್ನನ್ನು ಈಗ ಕಳಿಸಿಕೊಟ್ಟಿದ್ದಾರೆ. ಅಂದಬಳಿಕ ನಾನು ಎಷ್ಟುರದಿಂದ ನಡೆಯಿದ್ದರೆ ಹ್ಯಾಗೆ? ಎಂದು ಕೇಳಿದನು.

ನಯನಪಾಲನ ಈ ಮಾತುಗಳನ್ನು ದುರ್ಗಾದಾಸನು ಎಳ್ಳಷ್ಟು ನಿಜವೆಂದು ನಂಬಲಿಲ್ಲ. ಬಾದಶಹನೂ, ಈ ನಯನಪಾಲನೂ ಇಬ್ಬರೂ ಮೋಸಗಾರರೇ ಎಂದು ಆತನು ನಿರ್ಧರಿಸಿದನು. ಈ ಬಣ್ಣದ ಮಾತಿಗೆ ಮರುಖಾಗದೆ ಬಹು ಜಾಗ್ರತ್ತಯಿಂದ ನಡೆದು, ಯುಕ್ತಿಪ್ರಯುಕ್ತಿಗಳಿಂದ ರಾಣಿಯನ್ನೂ, ಶಿಶುವಾದ ಆಜಿತಸಿಂಗನನ್ನೂ ಇಲ್ಲಿಂದ ದಾಟಿಸಿಕೊಂಡು ಹೋಗಿ, ಇವರ ಮೂಗಿಗೆ ಮಸಿ ಹಕ್ಕಬೇಕೆಂದು ಆತನು ನಿಶ್ಚಯಿಸಿದನು. ರಾಣಿಯ ಬಳಗೆ ಹೋಗಲಿಕ್ಕೆ ಬರಲಿಕ್ಕೆ ದುರ್ಗಾದಾಸನ ಮಟ್ಟಿಗೆ | ಇನ್ನೂ ಪ್ರತಿಬಂಧವಾಗಿದ್ದಿಲ್ಲ. ಅವ್ಯಾರಲ್ಲಿ ತಾನು ಮಾಡತಕ್ಕ ಕಾರ್ಯವನ್ನು ಮಾಡಿ ಬಿಡುವದು ನೆಟ್ಟಿಗೆಂದು ಆತನು ನಿರ್ಧರಿಸಿದ್ದನು. ಆತನು ಮರುದಿವಸ ತನ್ನ ತಂಗಿಯಾದ ಇಂದಿರೆಯ ಬಳಗೆ ಹೋಗಿ—

ದುರ್ಗಾದಾಸ—ತಂಗೀ, ಇಂದಿರೇ, ನಮ್ಮೆಲ್ಲರ ಮೇಲೆ ಎಂಧ ಕರಿಣ

ಪ್ರಸಂಗವು ಬಂದೊಡಿದೆಯೆಂಬದು ನಿನಗೆ ಗೊತ್ತೀ ಇರುತ್ತದೆ. ಈ ಪೊತ್ತಿನ ವರೆಗೆ ಉಂಡಿರುವ ಜಸವಂತಸಿಂಗಮಹಾರಾಜರ ಅನ್ನವನ್ನು ಸಾರ್ಥಕ ಮಾಡುವ ಪ್ರಸಂಗವು ಈಗ ಬಂದೊಡಿರುತ್ತದೆ. ಮಹಾರಾಜರು ಪ್ರಾಣ ಬಿಡುವಾಗ ಅಡಿದಂತೆ ನಾವೆಲ್ಲಿರು ನಡೆಯತಕ್ಕದ್ದೆಂದು, ನಿನಗೆ ಹೇಳಬೇಕ ನ್ನುವಹಾಗಿಲ್ಲ; ಆದರೆ ತಂಗೀ, ಈಗ ನೀನು ಹ್ಯಾಗೆ ಮಾಡುತ್ತೀ?

ಇಂದಿರೆ—ಅಣ್ಣಾ, ಇದೇನು ನಿನ್ನ ಕೇಳೊಣವು? ಸ್ವಾಮಿಕಾರ್ಯ ಕ್ಷಮಿ ಪ್ರಾಣವನ್ನು ಕೊಡಲು ಸಿದ್ಧಾರ್ಥಿರುವ ನನಗೆ ಏನು ಮಾಡುತ್ತೀ ಯೆಂದು ಕೇಳುವೆಯಲ್ಲ? ಏನು ಮಾಡಬೇಕು ಹೇಳು; ಚಂದ್ರಾವತಿ ರಾಣಿಯವರಂಥವರ ಸಲುವಾಗಿ ನನ್ನಂಥ ಹತಭಾಗ್ಯ ಸ್ತ್ರೀಯ ದೇಹದ ಉದ ಯೋಗವಾಗುತ್ತದ್ದರೆ, ಅದಕ್ಕೂ ಹೆಚ್ಚಿನದು ಮತ್ತೀನು ಬೇಕಾಗಿರುವದು? ಎಂಥ ಕರಿಣ ಕಾರ್ಯವಿದ್ದರೂ ಆದನ್ನು ಮಾಡುವೇನು. ಪ್ರತ್ಯೇಕ ಪ್ರಾಣ ದಾನಕ್ಕೆಂತ ಹೆಚ್ಚಿನ ಕೆಲಸವಿಲ್ಲವಷ್ಟೇ? ಪ್ರಾಣವನ್ನು ಸಿಸಲಿಕ್ಕೂ ನಾನು ಸಿದ್ಧಿಳಿರುತ್ತೀನೇ.

ತಂಗಿಯ ಈ ಮಾತುಗಳನ್ನು ಕೇಳಿ, ದುರ್ಗಾದಾಸನ ಕಂಠವು ಸದ್ಗುದಿತವಾಗಿ ಕಣ್ಣಗಳಲ್ಲಿ ಅಶ್ವಗಳು ತುಂಬಿಬಂದವು. ಇಂದಿರೆಯು ಸ್ವಾಮಿ ಕಾರ್ಯದಲ್ಲಿ ಇಷ್ಟು ದಕ್ಷಾರ್ಥಿಗಳಿಗೆ ಒಳಕ ತನ್ನ ಕಾರ್ಯವನ್ನು ಸಾಧಿಸಲಿಕ್ಕೆ ಎಷ್ಟು ಮಾತ್ರವೂ ತೊಂದರೆಯಾಗದೆಂದು ಆತನು ಭಾವಿಸಿ, ಕ್ಷಣವಾತ್ರ ತನ್ನ ಕಣ್ಣಗಳನ್ನು ಮುಚ್ಚಿಕೊಂಡು ಅಶ್ವಗಳನ್ನು ತನ್ನ ಉತ್ತರೀಯದಿಂದ ಒತ್ತಿಕೊಂಡನು. ಆ ಮೇಲೆ ಸ್ವಲ್ಪ ಹೊತ್ತು ಸುಮೃನೆ ಕುಳಿತುಕೊಂಡು ಮತ್ತಿಷ್ಟು ಭಯಪ್ರದ ಸಂಗತಿಯು ಮನಸ್ಸಿನಲ್ಲಿ ಬಂದದ್ದರಿಂದ, ತಂಗಿಯನ್ನು ಕುರಿತು—

ದುರ್ಗಾದಾಸ—ತಂಗೀ, ನೀನು ಚನ್ನಾಗಿ ವಿಚಾರಮಾಡಿ ಮಾತಾಡಿದೆಯಲ್ಲವೇ? ಇಬ್ಬದಿದ್ದರೆ ಒಮ್ಮೆ ಕೆಲಸಕ್ಕೆ ಕ್ಯಾರೆಕ್ಟರಿಂಗ್ ನಡುವೆ ಕುಗ್ಗಿ ದರೆ, ಎಲ್ಲರ ನಾಶವಾದಿತ್ತ. ಇನ್ನೊಮ್ಮೆ ವಿಚಾರಮಾಡಿ ಮಾತಾ.....

ಆದರೆ ಇಂದಿರೆಯು ಮುಂದೆ ಮಾತಾಡಗೊಡದೆ ನಡುವೇ ಬಾಯಿ ಹಾಕಿ— ಅಣ್ಣಾ, ನಾನು ಯಾರು ಮಗಳು? ಯಾರ ತಂಗಿಯು? ಇಂಥ ಮಾತು ನನ್ನನ್ನು ಯಾಕೆ ಕೇಳುತ್ತೀ? ಎಂದು ವಿಚಿತ್ರ ಸ್ವಾಭಿಮಾನ

ದಿಂದ ಪ್ರಶ್ನೆ ಮಾಡಿಕೊಡಲೆ ದುರ್ಗಾದಾಸನು ಒಹು ಸಮಾಧಾನ ಪಟ್ಟು,

ದುರ್ಗಾದಾಸ— ತಂಗೀ, ಪ್ರಸಂಗವು ಒಹು ಭರ್ಜಂಕರವಾದದ್ದು. ಪ್ರಾಣಕೊಡುವದರಿಂದ ಕೆಲಸವಾಗುವ ಹಾಗಿದ್ದರೆ, ಅದಕ್ಕೆ ಇಷ್ಟೇಂದು ಚಿಂತೆಯಿದ್ದಿಲ್ಲ. ಬರಿಯ ಪ್ರಾಣವನ್ನು ಕೊಟ್ಟಿರೆ ಕೆಲಸವಾಗುವಹಾಗಿಲ್ಲ. ರಜಪುತರಿಗೆ ಪ್ರಾಣಕ್ಕೆಂತ ಪ್ರಿಯವಾಗಿದ್ದ ಪಾತಿಪ್ರಕ್ಷದ ತನಕ ಪ್ರಸಂಗವು ಬರಬಹುದು! ಅದಕ್ಕೂ ನೀನು ಅಂಚುವದಿಲ್ಲೆಂದು ಹೇಳಿದರೆ, ಸ್ತ್ರೀವಿ ಕಾರ್ಯಕ್ಕೆ ಕನುವು ಬಂದಂತಾಗುವದು. ನಿನ್ನ ಹೊರತು ಬೇರೆಯವರಿಂದ ಈ ಕೆಲಸವಾಗುವ ಹಾಗಿದ್ದರಿ ನಿನ್ನ ಮುಂದೆ ಈ ವಾತನ್ನು ತೆಗೆಯುತ್ತಲೇ ಇದ್ದಿಲ್ಲ. ಆದರೆ ನಿನ್ನ ಕೈಯಿಂದಲೇ ಈ ಕಾರ್ಯವಾಗಬೇಕಾಗಿದೆ.

ಇಂದಿರೆ— ಅಣ್ಣಾ, ಅದೇನು ಹೇಳು; ನಾನು ಎಲ್ಲಕ್ಕೂ ಸಿದ್ಧಿಭಾಗಿ ದ್ವೇನೆ. ನೀನು ಹೇಳಿದಹಾಗೆ ಕೇಳುವೇನೆಂದಬಳಿಕ ತಿರುಗ ಮಾತೇಕೆ? ಮಾತಿನಲ್ಲಿ ಹೊತ್ತುಗಳೆಯವ ಸಮಯವೇ ಇದು?

ದುರ್ಗಾದಾಸ— ತಂಗೀ, ಅಜಿತೆಸಿಂಗುನಾರನನ್ನೂ, ಚಂದ್ರಾವತೀ ರಾಣಿಯನ್ನೂ ಅಂತರ್ಗ್ರಹದಿಂದ ಹೊರಹೊರಡಿಸಿ, ನೀನು ಚಂದ್ರಾವತೀ ರಾಣಿಯ ಸ್ಥಳದಲ್ಲಿ ಇರಬೇಕಾಗುವದು. ರಾಣಿಯೂ ರಾಜಪುತ್ರನೂ ಒಮ್ಮೆ ಸುರಕ್ಷಿತ ಹೊರಬಿದ್ದು ಬಂದರೆಂದರೆ ಕೆಲಸವಾಯಿತು. ನಾನು ಹಣ್ಣಾಗಾದರೂ ಮಾಡಿ ಅವರನ್ನು ರಜಪೂತಸ್ಥಾನಕ್ಕೆ ಕರೆಕೊಂಡು ಹೋಗುತ್ತೇನೆ.

ಇಂದಿರೆ— ಇವೇ ಆಹುದಲ್ಲವೇ? ಇದು ನನ್ನ ಕೈಗೂಡಿತು. ನಾನು ಅಂತರ್ಗ್ರಹದಲ್ಲಿ ಖಾಲಿದರೆ ಚಂತಾರವತೀರಾಣಿಯವರು ಹೊರಟು ಬರಬಹುದು; ಆದರೆ ಕೊಸನ್ನ ಹೊರಹೊರಡಿಸುವ ಬಗೆಹ್ಯಾಗೆ?

* ದುರ್ಗಾದಾಸ— ಅದನ್ನು ಕುರಿತು ನಾನು ಆಲೋಚಿಸಿರುತ್ತೇನೆ. ಹೇಳುವೇನು ಚಿತ್ತಗೊಟ್ಟು ಕೇಳು. ನಾವು ಮಾಡತಕ್ಕದ್ದನ್ನು ಇಂದು ಇಲ್ಲವೇ ನಾಳಿಯಾದರೂ ಮಾಡಲೇಬೇಕು. ನೀನು ಈಗ ಚಂದ್ರಾವತೀರಾಣಿಸಾಹೇಬರವರ ಬಳಗೆ ಹೋಗಿ ಇಲ್ಲಿ ನಡೆದಿರುವ ಸಂಗತಿಯನ್ನೆಲ್ಲ ಹೇಳು. ಅವರು ಜಾಣಾಡುರುವರು, ಸೂಜ್ಞರೂ ಇರುವರು. ನಿನ್ನ ಮಾತುಗಳಿಗೆ ಅವರು ಇಷ್ಟಿಕೊಂಡೇ ಒಟ್ಟಿಕೊಳ್ಳುವರು. ಈಗ ನಯನಪಾಲನು ಅಂತರ್ಗ್ರಹಕ್ಕೆ

ಕಾವಲಿಟ್ಟಿರುವದನ್ನು ನೀನು ಬಲ್ಲಿಯಷ್ಟೇ? ನೀನು ನಿನ್ನ ಗೋಪೆಯನ್ನು ಹೊಡ್ಡಿಕೊಂಡು ಇಂದಿನಿಂದ ನಾಳನ ವರೆಗೆ ಏನಿಲ್ಲೆಂದರೂ ಹತ್ತು ಹದಿ ಸ್ನೇಹಸಾರೆಯಾದರೂ ಒಳಗಿನಿಂದ ಹೊರಗೆ-ಹೊರಗಿನಿಂದ ಒಳಗೆ ಹೋಗಿ ಬಂದು ವಾಡು; ಅಂದರೆ ಗೋಪೆಯ ಮೇಲಿಂದ ನೀನು ನನ್ನ ತಂಗಿಯಿಂದು ತಿಳಿದು ನಿನ್ನನ್ನು ಯಾರೂ ತಡವಲಿಕ್ಕಿಲ್ಲ. ಮುಂದೆ ಆದೇ ಗೋಪೆಯನ್ನು ಹೊಡ್ಡಿಕೊಂಡು ಚಂದ್ರಾವತೀರಾಣೀಸಾಹೇಬರು ಅಂತರ್ಗ್ರಹದಿಂದ ಹೊರಟು ಬರಲಿ. ಇನ್ನು, ಅಜಿತಸಿಂಗಕುವಾರನನ್ನು ಕರಕೊಂಡು ಬರುವ ಒಂದು ಸಾಹಸದ ಕಾರ್ಯವನ್ನು ನಿನ್ನ ಮುಂದೆ ಹೇಳಿವದು ಉಳಿಯಿತು. ನೀನು ನಾಳಿ ನಸುಕಿನಲ್ಲಿ—ಇಂದಿರಿ ತೀರ ನಸುಕಿನಲ್ಲಿ ಕಂಡೆಯಾ? ಆಗ ಮನೆಯಿಂದ ಹೊರಟು ಉರಹೊರಗೆ ದೂರಜಿರುವ ನಮ್ಮ ಗೌಳಗನೊಬ್ಬನ ಮನೆಗೆ ಹೋಗಬೇಕು. ಆತನು ನಿನಗೆ ಕಾಶ್ಮೀರದ ಗೌಳಗರ ಹೆಣ್ಣುಮಕ್ಕಳ ಪ್ರೋಫಾಕನ್ನು ಹಾರಿಕೊಳ್ಳಲಿಕ್ಕೆ ಕೊಡುವನು. ನೀನು ಆ ಪ್ರೋಫಾಕನ್ನು ಹಾರಿಕೊಂಡು, ಆ ಗೌಳಗರ ಉದ್ದನ್ನು ದೊಡ್ಡ ಬುಟ್ಟಿಯಲ್ಲಿ ಹಾಲಿನ ಪಾತ್ರಿಗಳನ್ನು ಇಟ್ಟುಕೊ. ಪಾತ್ರಿಗಳ ನಡುವೆ ಒಂದು ಕೂಸನ್ನು ಮಲಗಿಸಿದಂತೆ ಹುಲ್ಲನ್ನು ಇಟ್ಟು, ಮೇಲೆ ಹೊಚ್ಚಿಕೊಂಡು ಬುಟ್ಟಿಹೊತ್ತುಕೊಂಡು ಚಂದ್ರಾವತೀರಾಣೀಯವರ ಬಳಗೆ ಹೋಗಿ. ನಿತ್ಯದಲ್ಲಿ ಬರುವ ಗೌಳಗರೆಂದು ನಿನ್ನನ್ನು ಯಾರೂ ಪ್ರತಿಬಂಧಿಸಲಿಕ್ಕಿಲ್ಲ. ಅಂತರ್ಗ್ರಹದಿಂದ ತಿರುಗಿ ಬರುವಾಗ ಆ ಹುಲ್ಲಮೇಲೆ ಅಜಿತಸಿಂಗ ರಾಜಕುವಾರರನ್ನು ಮಲಗಿಸಿಕೊಂಡು ಮೇಲೆ ಹೊಚ್ಚಿಕೊಂಡು ಬಾ. ಹೀಗೆ ವಾಡಿ ವೋದಲು ರಾಜಕುವಾರರನ್ನು ಗೌಳಗರ ಮನೆಯಲ್ಲಿ ಇಟ್ಟು, ಆ ಮೇಲೆ ನಿನ್ನ ಗೋಪೆಯನ್ನು ಚಂದ್ರಾವತೀರಾಣೀಯವರಿಗೆ ಕೊಟ್ಟು ಅವರನ್ನು ಹೊರಗೆ ಕಳಿಸಿ, ನೀನು ಅವರ ಸ್ಥಳದಲ್ಲಿ ಇರತಕ್ಕದ್ದು. ಇದು ಕೇಳಲಿಕ್ಕೆ ವಿಚಿತ್ರವಾಗಿಯಾ ಮಾಡಲಿಕ್ಕೆ ಕರಿಣವಾಗಿಯೂ ತೋರಬಹುದು; ಆದರೆ ಸ್ವಾಮಿನಿಷ್ಟೇಯಿಂದಲೂ, ಜಾಗ್ರತೆಯಿಂದಲೂ ಮಾಡಿದರೆ ಕಾರ್ಯವು ನಿಶ್ಚಯವಾಗಿ ಸಾಧಿಸುವದು. ನಾನು ಇಂದು ನಯನಪಾಲನ ಮನಸ್ಸಿಗೆ ಸಂತೋಷವಾಗುವಂತೆ ಆವನೊಡನೆ ಮಾತಾಡುತ್ತಲಿರುವೆನು; ಅಂದರೆ ಆತನ ಲಕ್ಷ್ಯ ಅಂತರ್ಗ್ರಹದ ಕಡೆಗೆ ಹೋಗಲಿಕ್ಕಿಲ್ಲ. ರಾಜಪುತ್ರರೂ, ರಾಣೀಸಾಹೇಬರವರೂ ನಿನ್ನ ಸಾಹಸ

ದಿಂದ ಹೊರಬಿದ್ದು ಬಂದರೆಂದರೆ, ಹೋಲಿಯಲ್ಲಿ ಅವರಿಬ್ಬಿರನ್ನು ಕುಳ್ಳಿಸಿ, ರಜಪೂತಸ್ಥಾನಕ್ಕೆ ಕಳಸುವ ಕೆಲಸವು ನನ್ನನ್ನು ಕೂಡಿತು. ಅವರನ್ನು ದಾಟಹಾರಿದ ಬಳಿಕ ನಾನು ಎರಡುದಿನ ಇಲ್ಲಿಯೇ ಇರುವೆನು; ಯಾಕಂದರೆ ನಯನಪಾಲನಿಗೆ ನಮ್ಮೆ ಸಾಹಸದ ಗಂಧವು ಕೂಡ ತಗಲಿದರೆ ಕೆಲಸವು ಘಾತವಾಗುವಹಾಗಿದೆ. ಇಂದಿರೇ, ಯಾಕೆ, ಮಾತಾಡಲೊಲ್ಲಿ? ಸುಮ್ಮನೆ ಕುಳಿತುಕೊಂಡೆ? ಬೆದರಿದೆಯೇನು?

ಇಂದಿರೇ—ಅಣ್ಣಾ, ನಾನು ಮಾತಾಡದಿರುವದಕ್ಕೆ ಬೆದರಿಕೆಯು ಕಾರಣ ವಲ್ಲ. ಸಿನ್ನ ಯಾವತ್ತು ಹಂಚಿಕೆಯನ್ನೂ, ಹೊಂದಿಕೆಯನ್ನೂ ನೋಡಿ ಬೆರಗಾಗಿ ಕುಳಿತುಕೊಂಡಿದ್ದೇನೆ. ಈ ಕಾರ್ಯವು ನನ್ನಿಂದ ನಿರ್ವಿಫ್ಫೊವಾಗಿ ಹ್ಯಾಗೆ ಸಾಧಿಸಿತೆಂಬ ಚಿಂತೆಯು ನನ್ನನ್ನು ಬಾಧಿಸುತ್ತದೆ; ಆದರೆ ಚಂದ್ರಾ ವತೀರಾಣೀ ಸಾಹೇಬರವರ ಮೇಲೆ ನನ್ನ ಅಂಥ ಉತ್ತೃಟಿ ಭಕ್ತಿಯೇ ಇರುತ್ತದ್ದರೆ, ಚಿಂತೆಯನ್ನೂ ದರೂ ನಾನು ಯಾಕೆ ಮಾಡಬೇಕು? ಅಣ್ಣಾ, ಇನ್ನು ಬೇರೆವಿಚಾರವಿಲ್ಲ. ಸೀನು ಹೇಳಿದ ಎರಡೂ ಕೆಲಸಗಳನ್ನು ಸಾಧಿಸಲ್ಪದೆ ಹ್ಯಾಗೆ ಕೊನೆಗಾಣಿಸುತ್ತೇ ನೆಂಬದನ್ನು ನೋಡಿಯಾದರೂ ನೋಡು.

ತಂಗಿಯ ಈ ಧೈಯರು ಮಾತುಗಳನ್ನು ಕೇಳಿ ದುರ್ಗಾದಾಸನಿಗೆ ಪರವಾನಂದವಾಯಿತು. ಆ ಆನಂದದ ಭರದಲ್ಲಿ ಆತನು ಶ್ವಷಣಮಾತ್ರ ಸುಮ್ಮನೆ ಕುಳಿತು, ಸ್ತುತಪೂರ್ಣ—ಸಾದರವೂ—ಪ್ರೇಮಯುಕ್ತವೂ ಆದ ಧೈಸ್ವಿಗಳಿಂದ ತಂಗಿಯನ್ನು ನೋಡಹಕ್ತಿದನು. ಆದರೆ ಸ್ವಲ್ಪ ಹೊತ್ತಿನಲ್ಲಿ ಆತನ ಮನಸ್ಸಿನಲ್ಲಿ ದುಃಖ ವಿಚಾರವು ಹೊಳೆಯಲು, ಕೂಡಲೇ ನಗೆಹೋಗಿ ಒಂದು ನಿಟ್ಟುಸುರು ಆತನಮುಖಿಂದ ಹೊರಬಿದ್ದಿತು. ಆದನ್ನು ನೋಡಿ ಇಂದಿರಿಯ ತನ್ನ ಅಣ್ಣಾನನ್ನು ಕುರಿತು—ಅಣ್ಣಾ, ಹೀಗೆ ಒಮ್ಮೆಲೇ ನಿಟ್ಟುಸುರು ಬಿಟ್ಟ ಕಾರಣವೇನು? ಎಂದು ಕೇಳಲು, ದುರ್ಗಾದಾಸನ ಮುಖಿಂದ ಅಕ್ಷರಗಳೇ ಹೊರಡಿದಾದವು. ಆತನ ಕಣ್ಣಗಳು ಆಶ್ರಿಪೂರ್ಣವಾದವು. ಇಂದಿರಿಯ ಮತ್ತೆ ಅಣ್ಣಾನನ್ನು ಕುರಿತು ನೊಡಲಿನಂತೆ ಪ್ರಶ್ನಮಾಡಲು, ದುರ್ಗಾದಾಸನು—ತಂಗೀ, ಇಷ್ಟೆಲ್ಲ ಮಾಡಿದರೆ ಸ್ವಾಮಿಭಕ್ತಿಭಾದ ಸೀನು, ಮಹಾರಾಣಿಯವರ ಮಣಿಂದ ಮುಕ್ತಿಭಾಗುವೆಯೆಂದು ಬೇರೆ ಹೇಳಿ ಬೇಕಾಗಿರುವದಿಲ್ಲ; ಆದರೆ ನಿನ್ನ ಗತಿಯೇನಾದಿತೆಂಬದರ ವಿಚಾರವನ್ನು

ನೀನು ಮಾಡಿರುವೆಯೋ? ಆ ವಿಚಾರವು ನನ್ನ ಮನಸ್ಸಿನಲ್ಲಿ ಉತ್ತೇಣುವಾದ ಕೂಡಲೇ ನನಗೆ ಹ್ಯಾಗೆ ಹ್ಯಾಗೋ ಆಗುತ್ತದೆ. ಆದರಿಂದಲೇ ನನ್ನ ಮುಖ ದಿಂದ ನಿಟ್ಟುಸುರು ಹೊರಬಿದ್ದಿತು, ಎಂದು ನುಡಿದನು. ಆಗಿನ ಕರಿಣ ಪ್ರಸಂಗದಲ್ಲಿ ಯಾರಿಗೂ ನಗೆ ಬರುವಹಾಗಿದ್ದಿಲ್ಲ; ಆದರೆ ಅಂಥ ಪ್ರಸಂಗ ದಲ್ಲಿಯೂ ಇಂದಿರಿಯು ನಕ್ಕು ಆಳ್ಳಿ ನನ್ನ ಕುರಿತು—ಆಣ್ಣಾ, ಜೋಧಪುರದ ಮನೆತನದ ಸಂರಕ್ಷಣದ ಕಾರ್ಯವನ್ನು ಸಾಧಿಸುವ ಅವಶ್ಯಕ ಪ್ರಸಂಗದಲ್ಲಿ, ನನ್ನ ಗತಿಯು ಏನಾದಿತೆಂದು ಆಲೋಚಿಸುವದು ಯೋಗ್ಯವಾಗಬಹುದೇ? ನೀನೇ ಹೇಳು. ಆಲೋಚಿಸುತ್ತು ಕುಳಿತುಕೊಳ್ಳುವ ಹೊತ್ತೇ ಇದು? ಕಾರ್ಯ ಸಾಧಕನು ಮುಂದೆ ನನ್ನ ಗತಿಯೇನಾದಿತೆಂದು ಆಲೋಚಿಸಹಕ್ತಿದರೆ, ಕಾರ್ಯವು ಸಾಧಿಸಬಹುದೆ? ಅಣ್ಣಾ, ಏಳು ಗೊತ್ತಾದಂತೆ ಇನ್ನು ಬಡಬಡ ಕೆಲಸಮಾಡೋಣ. ಮುಂದೆ ನಮ್ಮ ಮೇಲೆ ಸಂಕಟಬಂದಾಗ ನೋಡಿ ಕೊಳ್ಳಲಿಕ್ಕೆ ಬಂದಿತು. ಇಲ್ಲದ ಸಂಕಟಿಗಳನ್ನು ಈಗ ಕಲ್ಪಿಸುತ್ತು ಕುಳಿತುಕೊಳ್ಳುವದೇಂಕೆ? ನನಗೆ ಬರತಕ್ಕ ಸಂಕಟಗಳು ನನ್ನ ರಣ್ಣಾ ಮುಂದೆಯೇ ಇರುತ್ತವೆ. ಅವುಗಳ ಆಲೋಚನೆಯು ಈಗ ಬೇಡ. ಹೋಗಲೋ ಹಾಗಾದರೆ ನಾನು? ಈಗಲೇ ಚಂದ್ರಾವತೀರಾಣೀಸಾಹೇಬರನ್ನು ಕಂಡು, ಆವರಿಗೆ ಎಲ್ಲ ಸಂಗತಿಯನ್ನು ಹೇಳುವೆನು; ಅಂದರೆ ನಾಳೆ ಕಾರ್ಯಸಾಧಿಸಲಿಕ್ಕೆ ತೊಂದರೆ ಯಾಗಲಿಕ್ಕುಲ್ಲ.

ಒನೇಯ ಪ್ರಕರಣ ಬಂಧನಿಮೋಽಚನ

ತಂಗಿಯ ಮಾತಿಗೆ ದುರ್ಗಾದಾಸನು ಉತ್ತರಕೊಡಲಿಲ್ಲ. ಸಮ್ಮತಿಯನ್ನು ಷ್ವಾತ್ಪದಿಸುವದಕ್ಕಾಗಿ ತಲೆಯನ್ನು ಮಾತ್ರ ಹಾಕಿದನು. ಇಂದಿರೆಯು ರಾಣಿಯ ಬಳಿಗೆ ಹೋಗಿ ನಡೆದ ವೃತ್ತಾಂತವನ್ನೆಲ್ಲ ಹೇಳಿದಳು. ಅಂತರ್ಗ್ರಹದಲ್ಲಿರುವ ಚಂದ್ರಾವತಿಗೆ ಯಾವ ಸಂಗತಿಯೂ ಗೊತ್ತಿದ್ದಿಲ್ಲ. ಇಂದಿರೆಯನ್ನು ಸಂಕಟಕ್ಕೆ ಗುರಿಮಾಡಿ ತಾನು ಪಾರಾಗಿ ಹೋಗಲಿಕ್ಕೆ ಆ ಉದಾರಾಂತಃಕರಣದ ಸಾಧ್ಯತ್ವ ಒಪ್ಪಿಕೊಳ್ಳಲಿಲ್ಲ. ಆಕೆಯು ಇಂದಿರೆಯನ್ನು ಕುರಿತು— ಇಂದಿರೇ, ನಿನ್ನ ಈ ವಿಚಾರಗಳಿಗೆ ನಾನು ಒಪ್ಪಿಕೊಳ್ಳುವೆನೆಂದಾದರೂ ನೀನು ಹ್ಯಾಗೆ ಕಲ್ಪಿಸಿದೆ? ನಿನ್ನನ್ನು ಸಂಕಟಕ್ಕೆ ಗುರಿಮಾಡಿ ನಾನು ಪಾರಾಗಿ ಹೋಗಲಾ? ಇಂದಿರೇ, ನೆನ್ನಿಂದ ಇನ್ನು ಏನು ಆಗಬೇಕಾಗಿದೆ ಹೇಳಿ? ಹೋಗು, ಅಜಿತಸಿಂಗನನ್ನು ಕರಕೊಂಡು ಹೋಗು. ನಾನು ಆತನ ಹಡೆದ ತಾಯಿಯು, ನೀನು ಇನ್ನು ಆತನ ಪಾಲನ ಮಾಡುವ ತಾಯಿಯಾಗು. ನನ್ನ ಗತಿಯನ್ನು ನಾನು ಕಂಡುಕೊಳ್ಳುವೆನು. ಅಜಿತಸಿಂಗನನ್ನು ಕರಕೊಂಡು ಹೋಗು. ನಾನು ಇನ್ನು ಆತನನ್ನು ನಿಮಿಭೂರ ಉಡಿಯಲ್ಲಿ ಹಾಕಿಬಿಟ್ಟಿ ನೆಂದು ತಿಳಿ. ನಾನು ಆತನ ತಾಯಿಯಲ್ಲ, ನೀನು ಆತನ ತಾಯಿಯು; ಅನ್ನಲು, ಇಂದಿರೆಯು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಆಕೆಯು ತನ್ನ ಉತ್ತರವಾದ ಸ್ವಾಮಿಭಕ್ತಿಯ ಯೋಗದಿಂದಲೂ, ತನ್ನ ಬಾಲವೈಧವ್ಯದ ಸಾಥ ಕತೆಯ ಮಾರ್ಗದ ಸಮರ್ಥನಿಂದಲೂ ರಾಣಿಯ ಮನಸ್ಸನ್ನು ಒಲಿಸಿ

ಕೊಂಡು, ತಾನು ಹೇಳಿದಂತೆ ಕೇಳಲು ಆಕೆಯನ್ನು ಒಡಂಬಿಸಿದಳು. ಆ ಮೇಲೆ ತನ್ನ ಅಣ್ಣನು ಹೇಳಿದಂತೆ ಗೋಷಿಯನ್ನು ಧರಿಸಿ ಹಲವುಸಾರೆ ಅಂತ ಸ್ವರಹಕ್ಕೆ ಓಡಾಡಿ ಕಾವಲುಗಾರಿಗೆ ತನ್ನ ಗೋಷಿಯ ಗುರತನ್ನು ಚೆನ್ನಾಗಿ ಮಾಡಿಕೊಟ್ಟಳು. ಇದರಿಂದ ಮರುದಿನ ಆಕೆಯ ಕೆಲಸಕ್ಕೆ ಪ್ರತಿಬಂಧವಾಗುವ ಸಂಭವವಿಲ್ಲದಾಯಿತು.

ಇಷ್ಟೆಲ್ಲ ಕೆಲಸವಾದ ಮೇಲೆ ಇಂದಿರಿಯು ಮರುದಿನ ನೆಹಿಕಿನಲ್ಲಿ ಹೊರಟು ಗೋಳಗನ ಮನೆಗೆ ಹೋದಳು. ಆಕೆಯು ಮೊದಲೇ ಗೋತ್ತು ದಂತೆ ಗೋಳಗಿತ್ತಿಯ ಉಡಿಗಿತ್ತೊಡಿಗಿಗಳನ್ನು ಧರಿಸಿ, ಬುಟ್ಟಿಯನ್ನು ಹೊತ್ತು ಕೊಂಡು, ಸಾವಕಾಶವಾಗಿ ಚಂದ್ರಾವತಿಯ ಮಂದಿರದ ಕಡೆಗೆ ನಡೆದಳು. ಗೋಳಗರಾಕೆಯೆಂದು ಎಲ್ಲರಿಗೂ ಸ್ವಷ್ಟವಾಗಿ ಕಾಣುತ್ತಿದ್ದದರಿಂದ, ಆಕೆಯನ್ನು ಯಾರೂ ಪ್ರತಿಬಂಧಿಸಲಿಲ್ಲ. ಕಾವಲುಗಾರರಲ್ಲಿ ಒಬ್ಬಿಬ್ಬರು ಮಾತ್ರ ಆಕೆಯು ರೂಪಕ್ಕೆ ಮೋಹಿತರಾಗಿ ತಮ್ಮಾಳಗೆ ಚೇಸ್ಪೆ ಮಾಡುತ್ತ ನಿಂತುಕೊಂಡರು. ಗೋಳಗರಾಕೆಯು ಒಳಗೆ ಹೋಗಿ ಹಾಲುಕೊಟ್ಟು ಸ್ವಾಭಾವಿಕವಾಗಿ ತಿರುಗಬರುವಂತೆ ಬುಟ್ಟಿಹೊತ್ತುಕೊಂಡು ಬಂದಳು. ಯಾವ ತೀರಂದರೆಯೂ ತಟ್ಟಿದೆ ಹೊರಬಿದ್ದದರಿಂದ, ಆನಂದಭರಿತಳಾಗಿ ಮುಗುಳುನಿಗೆ ನಗುತ್ತ ಆಕೆಯು ಸಾಗಿದ್ದಳು. ಸ್ವಾಮಿಕಾರ್ಯವು ನಿರ್ವಿಫ್ಳವಾಗಿ ಹೊನೆಗಾಣುವ ದನ್ನು ನೋಡಿ, ಆಕೆಗೆ ಪರಮಾವಧಿ ಆನಂದವಾದದ್ದರಲ್ಲಿ ವಿಶೇಷವೇನು? ಆದರೆ, ಇಂದಿರಿಯು ಆನಂದದ ಭರದಲ್ಲಿ ಹಿಂದಕ್ಕೆ ಹೊರಳಿ ನೋಡಲು, ಆವರಿಬ್ಬರು ಮೋಹಿತವಾನರು ತನ್ನ ರೂಪಕ್ಕೆ ಮೋಹಿತರಾಗಿ, ತಮ್ಮ ತಮ್ಮಾಳಗೆ ಚೇಸ್ಪೆಮಾಡುತ್ತ, ನಗುತ್ತ, ಕೆಲೆಯುತ್ತ, ತನ್ನ ಬೆನ್ನಹತ್ತಿ ಬರುತ್ತಿದ್ದರು. ಇದನ್ನು ನೋಡಿದ ಕೂಡಲೆ ಇಂದಿರಿಯ ಸೊಂಡೆಯು ಒಣಗಿತು. ತಾನೊಬ್ಬಳೇ ಇದ್ದು, ಇಂಥ ಕ್ಷುದ್ರರು ತನ್ನನ್ನು ಬೆನ್ನಹತ್ತಿ ಬಂದಿದ್ದರೆ ಆಕೆಯೇನು ಹೆದರುತ್ತಿದ್ದಿಲ್ಲ; ಆದರೆ ತಲೆಯ ಮೇಲೆ ಬುಟ್ಟಿ, ಆದರಲ್ಲಿ ಕೂಸು ಮಲಗಿದೆ! ಕೂಸು ಅತ್ತರೆ, ಇಲ್ಲವೆ ಈ ಕ್ಷುದ್ರರು ತಮ್ಮತಮ್ಮಾಳಗೆ ಚೇಸ್ಪೆ ಮಾಡುತ್ತ ತನ್ನನ್ನು ತಡಹಾಯ್ದರೆ, ಕಾರ್ಯಫ್ಳಾತವಾದಿತೆಂದು ಆಕೆಯು ಚಿಂತಾಮನ್ಯಾಳಾದಳು; ಆದರೆ ಇಂದಿರಿಯು ಸರ್ವಸಾಧಾರಣ ಶ್ರೀಯಾದ್ವಿಲ್ಲ, ಆಚ್ಚೆ ರಜಪೂತನ ಉಜ್ಜ್ವಲ ರಕ್ತದಿಂದ ಜನಿಸಿದವಳಾಗಿದ್ದು, ದುರ್ಗಾದಾಸ

ನಂಥ ಧೀರಗಂಭೀರ ಸ್ವಾಮಿಭಕ ನ ನೆರಳಲ್ಲಿ ಬೆಳೆದಿದ್ದಳು. ಆಕೆಯು ಅಂಥ ಕರಿಣ ಪ್ರಸಂಗದಲ್ಲಿಯೂ ಛೈಯ್ಯವನ್ನು ತಾಳಿ, ಅಂಜಿದವಳಂತೆ ನಟಿಸಿ, ಲಗುಲಗು ಹೆಚ್ಚಿ ಹಾಕಹತ್ತಿದಳು. ಆದನ್ನು ನೋಡಿ ಅವರಿಬ್ಬರು ಮೋಹ ಬತಶಾನರಿಗೆ ಬಹಳ ಆನಂದವಾಯಿತು. ಅವರು ಆಕೆಯ ಚೇಷ್ಟೆಯನ್ನು ಮಾಡುತ್ತ ಹಾಗೆಯೇ ಬೆನ್ನುಹತ್ತಿ ಬರಹತ್ತಿದರು.

ಇನ್ನು ಭಗವಾನ್ ಕನ್ನೆಯನ್ನು ಏನು ಮಾಡುವನೋ, ಎಂದು ಇಂದಿರಿಯ ಪ್ರಣಿತಃ ಚಿಂತಿಸಹತ್ತಿದಳು. ಈ ಪ್ರಸಂಗದಿಂದ ತಾನು ಪಾರಾಗುವ ಬಗೆಯು ಆಕೆಗೆ ತೊರೆದಾಯಿತು; ಆದರೆ ವಿಪತ್ತಿನಲ್ಲಿ ಭಗವಂತನು ಸಜ್ಜ ನರ ರಕ್ಷಣಮಾಡುವನೆಂಬ ದೃಢವಿಶ್ವಾಸವಿದ್ದದ್ದರಿಂದ, ಆಕೆಯು ಒಳ್ಳೇ ಛೈಯ್ಯದಿಂದ ಮುಂದಕ್ಕೆ ಸಾಗಿದ್ದಳು. ಇಂದಿರಿಯ ದೃಢವಿಶ್ವಾಸದ ಉತ್ತಮ ಫಲವು ಆಗ ಆಕೆಗೆ ದೊರೆಯಿತು. ಅವರಿಬ್ಬರು ತಮ್ಮ ತಮ್ಮೊಳಗೆ ಚೇಷ್ಟೆ ಮಾಡುತ್ತ ಬರುತ್ತಿರುವಾಗ ಅವರಲ್ಲಿ ಒಬ್ಬನು ಸಿಟ್ಟಿಗೆದ್ದನು; ಅಪ್ಪರಲ್ಲಿ ಇಂದಿರಿಯು ಹಿಂದಿರುಗಿ ಅವರನ್ನು ಕಡೆಗಟ್ಟಿನಿಂದ ಒಮ್ಮೆ ನೋಡಿದಳು. ಈ ನೋಟವೇ ಇಂದಿರಿಯ ಆರಣ್ಯನಿವಾರಣಕ್ಕೆ ಕಾರಣವಾಯಿತು. ನನ್ನನ್ನು ನೋಡಿದಕೆಂದು ಒಬ್ಬನು, ನಿನ್ನಂಥ ಹಲಿಗೆ ಮೋರಿಯವನನ್ನೇ ನು ನೋಡುತ್ತಾಳೆ, ನನ್ನನ್ನು ನೋಡಿದಕೆಂದು ಮತ್ತೊಬ್ಬನು. ಹೀಗೆ ತಮ್ಮ ತಮ್ಮೊಳಗೆ ವಾದಿಸತ್ತೊಡಗಿದರು. ಬರಬರುತ್ತ ಅವರಕ್ಕೆಗೆ ಕೈಹತ್ತಿತು. ಈ ಸಂಧಿಯನ್ನು ಸಾಧಿಸಿ, ಇಂದಿರಿಯು ಬಡಬಡ ನಡೆದು ಗೊಳಿಗರ ಮನೆಯನ್ನು ಸುರಕ್ಷಿತವಾಗಿ ಮಂಟಿದಳು. ಆಮೇಲೆ ಆಕೆಯು ಆ ಗೊಳಿಗರ ಸೋಗ್ಗಬಿಟ್ಟು, ತನ್ನ ಉಡಿಗೆ ತೊಡಿಗೆಗಳನ್ನು ಧರಿಸಿ, ಎಲ್ಲರ ಗುರುತಿನ ಆ ಗೊಳಿಯನ್ನು ಹೊತ್ತುಕೊಂಡು, ಬೇಗನೆ ಚಂದ್ರಾವತಿಯ ಮಂದಿರದ ಕಡೆಗೆ ನಡೆದಳು; ಯಾಕಂದರೆ, ತಾಯಿ ಮಕ್ಕಳನ್ನು ಬಹಳ ಹೊತ್ತು ಆಗಲಿಸುವದು ಆಕೆಯ ಮನಸ್ಸಿಗೆ ಬರಲಿಲ್ಲ. ತನ್ನ ಸಲುವಾಗಿ ತಮ್ಮ ತಮ್ಮೊಳಗೆ ಗುದ್ದಾಡುತ್ತಿದ್ದ ಅವರಿಬ್ಬರು ಮೋಹಬರ್ಥಿಶಾನರು ಗಾಯಪಟ್ಟಿ, ನೆಲಕ್ಕೆ ಉರುಳರಲು, ಇಂದಿರಿಯು ನಿಬಾರಧವಾಗಿ ಚಂದ್ರಾವತಿಯ ಮಂದಿರವನ್ನು ಪ್ರವೇಶಿಸಿದರು. ಆಕೆಯು ತನ್ನ ಗೊಳಿಯನ್ನು ಚಂದ್ರಾವತಿರಾಳಿಗೆ ಹೊಡ್ಡುಕೊಳ್ಳಲಿಕ್ಕೆ ಕೊಟ್ಟಿ, ಬೇಗನೆ ಇಲ್ಲಿಂದ ಹೊರಡಬೇಕೆಂದು ದುಂಬಾಲಬಿದ್ದಳು, ಹಾಗೆ

ಮಾಡುವದು ಚಂದ್ರಾವತಿಯ ಮನಸ್ಸಿಗೆ ಬಾರದಿದ್ದರೂ, ಶ್ರಸಂಗವನ್ನು ನೋಡಿ ಬಹು ಕಷ್ಟದಿಂದ ಆ ದುರ್ದೈವಿಯಾದ ರಾಣಿಯು, ಅಂತರ್ಗ್ರಹದಿಂದ ಹೊರಬಿದ್ದ ಳು. ಇತ್ತು ಸ್ವಾಮಿಭಕ್ತಿಳಾದ ಇಂದಿರೆಯು, ಇನ್ನು ಬಂದದ್ದನ್ನು ನೋಡಿಕೊಳ್ಳುವೆನೆಂಬ ನಿಶ್ಚಯದಿಂದ ರಾಣಿಯ ಸ್ಥಳವನ್ನು ಅಕ್ರಮಿಸಿದಳು.

ಚಂದ್ರಾವತಿಯು ಹೊರಬಿದ್ದ ಬಂದರೂ ಆಕೆಗೆ ಸಮಾಧಾನವಾಗಲಿಲ್ಲ. ಇಂದಿರೆಯು, ಹಾಗು ಆಕೆಯ ಅಣ್ಣನಾದ ದುರ್ಗಾದಾಸನ ಅವಸ್ಥೆಯು ಏನಾಗುವದೋ, ಎಂಬ ಚಿಂತೆಯಿಂದ ಆಕೆಯ ಚಿತ್ತವು ಅಸ್ವಸ್ಥವಾಯಿತು. ಆದನ್ನು ಕುರಿತು ಆಕೆಯು ದುರ್ಗಾದಾಸನ ಮುಂದೆ ಪ್ರಸ್ತಾಪಿಸಲು, ಆತನು—ಇನ್ನು ಇಂಥ ವಿಚಾರಗಳನ್ನು ನೀವು ಮನಸ್ಸಿನಲ್ಲಿಕೂಡ ತರಲಾಗದೆಂದು ನಿರ್ಧಾರದಿಂದ ಹೇಳಿದನು; ಮತ್ತು ಸಂಜೆಯ ವರಿಗೆ ಗೌಳಿಗನ ಮನೆಯಲ್ಲಿದ್ದು, ಸಂಜೆಯಾದಬಳಿಕ ಡೋಲಿಯಲ್ಲಿ ಕುಳಿತು ಪ್ರಯಾಣ ಮಾಡಬೇಕೆಂದು ಹೇಳಿ, ಆಕೆಯನ್ನು ಗೌಳಿಗನ ಮನಿಗೆ ಕಳಿಸಿದನು. ಇನ್ನು ಎರಡು ಘಳಿಗೆ ತಡವಾಗಿದ್ದರೆ ದುರ್ಗಾದಾಸನ ಕಾರ್ಯವಾಗುವದು ಒತ್ತಿಟ್ಟಿಗುಳಿದು, ಆತನು ಪ್ರಾಣಸಂಕಟಕ್ಕೆ ಗುರಿಯಾಗಬೇಕಾಗುತ್ತಿತ್ತು; ಯಾಕಂದರೆ, ನಯನಪಾಲನು ಚಂದ್ರಾವತಿಯ ಮಂದಿರದ ತನ್ನ ಕಾವಲುಗಾರರನ್ನು ಕರಿಸಿ—ನನ್ನ ಅಪ್ಯಂತೆಯ ಹೊರತು ರಾಣಿಸಾಹೇಬರ ಬಳಿಗೆ ಯಾರನ್ನೂ ಬಿಡಬಾದು. ದುರ್ಗಾದಾಸರನ್ನೂ, ಅವರ ತಂಗಿಯಾದ ಇಂದಿರಾಬಾಯಿಯವರನ್ನೂ ಮಾತ್ರ ಪ್ರತಿಬಂಧಿಸಲಾಗದು; ಆದರೆ ಅವರು ಒಳಗೆ ಹೋದ ಸುದ್ದಿಯನ್ನು ನನಗೆ ತಿಳಿಸಬೇಕು, ಎಂದು ದುರ್ಗಾದಾಸನ ಸಮಕ್ಕ ಅಪ್ಯಂತೆ ಮಾಡಿದನು. ಆ ಮೇಲೆ ದುರ್ಗಾದಾಸನ ಕಡೆಗೆ ಹೊರಳಿ—ದುರ್ಗಾದಾಸರೇ, ನನ್ನ ಅಪ್ಯಂತೆಯನ್ನು ಕೇಳಿ, ನಿಮಗೆ ಬಹಳ ಆಶ್ಚರ್ಯ ವಾಗಿರಬಹುದು. ಜನವಂತಸಿಂಗಮಹಾರಾಜರಿಗೆ ಶತ್ರುಗಳು ಬಹಳ. ಅವರ ದಾಯಾದಿಗಳಂತು ಸಣ್ಣಕ್ಕೆ ಬಾದಶಹನ ದಬಾರದಲ್ಲಿ ಮುಂದಾಳುಗಳಾಗಿದ್ದರೆ; ಆದ್ದರಿಂದ ಯಾರು ಯಾವ ಕಾಲಕ್ಕೆ ತಿರುಗಬಿದ್ದು ಆಕೂಸಿನ ಪ್ರಾಣಕ್ಕೆ ಎರವಾದಾರೆಂಬದರ ನಿಯಮವನ್ನು ಹೇಳಲಿಕ್ಕೆ ಬರುವ ಹಾಗಿಲ್ಲ. ಒಳಗೆ ಯಾರು ಹೋಗುತ್ತಾರೆ, ಏನು ಮಾಡುತ್ತಾರೆ, ಎಂಬ

ದಿಷ್ಟಾದರೂ ನನಗೆ ಸ್ವಷ್ಟವಾಗಿ ತಿಳಿದರೆ, ಮನಸ್ಸಿನ ಚಡಪಡಿಕೆಯಾದರೂ ತಪ್ಪಿತು. ಯಾಕೆ? ನಾನನ್ನು ವದು ನಿಜಪೋ—ಸುಕ್ಕೊಂದಿಲ್ಲ, ಅನ್ನಲು, ದುರ್ಗಾದಾಸನು ನಯನಪಾಲನ ಮೋರೆಯ ಇಚ್ಛೆಗೆ—ಆಹುದು, ಹುಡುಗನ ಸುರಕ್ಷಿತತೆಯ ವಿವಯವಾಗಿ ಎಮ್ಮು ಎಚ್ಚರಪಟ್ಟರೂ ಸ್ವಲ್ಪವೇ ಇರುತ್ತದೆ, ಎಂದು ಉತ್ತರಕೊಟ್ಟು, ಮನಸ್ಸಿನಲ್ಲಿ— ರಾಣಿಯೂ ರಾಜವುತ್ತನೂ ಗೋಳಿಗರ ಮನೆಯನ್ನು ಸೇರಿದ ಬಳಿಕ ಕಾವಲನ್ನು ಭದ್ರಪಡಿಸುವ ಹಂಚಿಕೆಗಳು ಈತನಿಗೆ ಸೂಚಿಸಹಕ್ಕಿನೇ. ಎಂದು ನಶ್ಯಿಸು.

ನಯನಪಾಲನಿಗೆ ದುರ್ಗಾದಾಸನ ಈ ಬಳಂಚಿನ ಗಂಧವು ಕೂಡ ತಗಲಿದ್ದಿಲ್ಲ. ದುರ್ಗಾದಾಸನ ಸವಿಮಾತುಗಳಿಗೆ ಆತನು ಬಹುಮಟ್ಟಿಗೆ ಮರುಳಾಗಿದ್ದನೆಂದು ಹೇಳಬಹುದು. “ಬಾದಶಾಹನ ಬಳಿಯಲ್ಲಿ ನನಗೋಂದು ನೌಕರಿಯನ್ನು ಕೊಡಿಸುವಿರಾ” ಎಂದು ದುರ್ಗಾದಾಸನು ಕೇಳಿದ್ದನ್ನು ನಿಜ ವೆಂದು ತಿಳಿದು, ನಯನಪಾಲನು— ದುರ್ಗಾದಾಸಾ, ಬಾದಶಾಹನ ಚಾಕರಿಯೇಕೆ? ಬೇಕಾದೆ ನಾನು ನಿನ್ನನ್ನು ಚಾಕರಿಗೆ ಇಟ್ಟುಕೊಳ್ಳುವೆನು, ಅನ್ನಲು, ಕೂಡಲೇ ದುರ್ಗಾದಾಸನು— ಓಹೋ! ನಿಮ್ಮ ಚಾಕರಿಯನ್ನಂತು ನಾನು ಸಂತೋಷದಿಂದ ಮಾಡುವೆನು. ಜಸವಂತಸಿಂಗಮಹಾರಾಜರ ಸೇವೆಯನ್ನು ಏಕನಿಷ್ಠೆಯಿಂದ ಮಾಡಿದಂತೆ, ಬೇರೆ ಯಾರಾದರೊಬ್ಬರ ಸೇವೆಯನ್ನು ಈಗ ಮಾಡಬೇಕಾಗಿರುವದು. ಆ ಸೇವೆಯನ್ನು ನೀವೇ ಕೈ ಕೊಂಡರೆ ಬಹಳ ನೆಟ್ಟಿಗಾಯಿತಲ್ಲ, ಎಂದನು. ಅದನ್ನು ಕೇಳಿ ನಯನಪಾಲನು ಸಂತೋಷಮಗ್ನನಾದನು. ಆತನು ಸಂತೋಷದಭರದಲ್ಲಿ ದುರ್ಗಾದಾಷ ನನ್ನು ಕುರಿತು—“ನಿನ್ನಂಥ ಸೇವಕನು ನನಗೆ ಸಿಕ್ಕರೆ, ಜಸವಂತಸಿಂಗನ ಪದವಿಯೂ, ಬೇರೆ ಯಾವತ್ತೂ ಕಾರ್ಯಗಳೂ ನನ್ನ ಕೈಸೇರಲಿಕ್ಕೆ ತೊಂದರೆಯೇನು ಉಳಿಯುವದು? ನನ್ನ ತಂಡೆಯನ್ನು ಹಡ್ಡವಾಗುಮಾಡಿದ್ದ ಸೇಡನ್ನು ಇ....”ಆದರೆ ಅಷ್ಟರಲ್ಲಿ ನಯನಪಾಲನ ಮನಸ್ಸಿನಲ್ಲಿ ಯಾವ ವಿಜಾರಣೆ ಹೊಳೆಯಿತೋ ಯಾರಿಗೆಗೊತ್ತು! ಆತನು ತನ್ನ ನಾಲಿಗೆ ಕಚ್ಚಿಕೊಂಡು ದುರ್ಗಾದಾಸನನ್ನು ಕುರಿತು— ನಾನು ಈ ಅಫುವಿನ ಅಮಲಿನಲ್ಲಿ ಎಚ್ಚರಲ್ಲದೆ ಏನೇನು ಹರಟುವೆನೋ ಯಾರಿಗೆ ಗೊತ್ತು! ಯಾರವರು, ಅಲ್ಲಿ ಯಾಂದ್ದಿರಿ? ನಾಳೆ ಇಲ್ಲಿಂದ ತಳಕಿತ್ತಬೇಕೆಂದು ಮಾಡಿರುತ್ತದೆ. ದುರ್ಗಾ

ದಾಸರೇ, ನೀವು ರಾಣಿಯವರ ವಿಚಾರವನ್ನು ತಿಳಕೊಂಡರೆ ನೆಟ್ಟಿಗಾಗು ವದು. ಅವರ ಪ್ರಕೃತಿಯು ನೆಟ್ಟಿಗಿದ್ದರೆ, ನಾಳಿಗೇ ನಾವು ಇಲ್ಲಿಂದ ಹೊರ ದೋಣ, ಅನ್ನಲು, ಈ ಮಾತುಗಳನ್ನು ಕೇಳಿ ದುರ್ಗಾದಾಸನ ಮನಸ್ಸಿಗೆ ಕ್ಷಣಹೊತ್ತು ಹ್ಯಾಗೆಹ್ಯಾಗೋ ಆಯಿತು. ರಾಣಿಯೂ, ರಾಜಷ್ಟ್ರಸೂ ಇನ್ನೂ ಗೋಳಿಗರ ಮನೆಯನ್ನು ಬಿಟ್ಟು ಸಹ ಹೋಗದಿರುವಾಗ, ಈತನು ನಾಳಿಗೇ ಹೊರಡಬೇಕೆನ್ನುತ್ತಾನ್ನಿ! ಮೂರುದಿವಸದ ಹಾದಿಯನ್ನಾದರೂ ಅವರು ಮುಂದಕ್ಕೆ ಕ್ರಮಿಸಿಹೊಗದ್ದರೆ ನೆಟ್ಟಿಗಾಗುತ್ತಿತ್ತು. ಮೂರದಿನ ಸಿಗದಿದ್ದರೂ ಒಂದು ಇಡಿಯ ರಾತ್ರಿಯಾದರೂ ತನ್ನ ಜನರ ಮಾರ್ಗಕ್ರಮ ಇನ್ನೇ ಅವಕಾಶವು ದೊರೆಯುವದು ಅವಶ್ಯವಾಗಿತ್ತು, ಎಂದು ಯೋಚಿಸಿ, ಆತನು ಬಹು ವಿನಯದಿಂದ ನಯನವಾಲನನ್ನು ಕುರತು— ರಾಣಿಸಾಹೇಬರೇ, ತಮ್ಮ ಅಪ್ಪಣಿಯು ಎಲ್ಲಿರಗೂ ಶಿರಸಾಮಾನ್ಯವಾಗಿರುತ್ತದೆ. ನಾನು ತಮ್ಮ ಸಮ್ಮತಿಯಿಂದ ರಾಣಿಯವರಿಗೆ ತಮ್ಮ ಅಪ್ಪಣಿಯನ್ನು ತಿಳಿಸುತ್ತೇನೆ; ಆದರೆ ಅವರ ಪ್ರಕೃತಿಯು ನೆಟ್ಟಿಗಿಲ್ಲದಿದ್ದರೆ ತಾವು ಅವಸರ ಮಾಡಬಾರದು. ಹಾದಿಯಲ್ಲಿ ಏನಾದರೂ ಆಗಲಿ—ಬಿಡಲಿ, ಕೂಸಿಗೆ ಬೇನೆ ಬರಲಿ-ಬೆಸರಿಕೆ ಬರಲಿ, ಸುಮ್ಮನೆ ನೀವು ಅವಕೇರ್ರಿಗೆ ಗುರಿಯಾಗಬೇಕಾದಿತು. ನಾನು ಜವವಂತಸಿಂಗಮಹಾರಾಜರ ಬಳಯಲ್ಲಿ ಸ್ವಷ್ಟಮಾತಾದುತ್ತಿದ್ದಂತೆ, ಈಗ ನಿಮ್ಮ ಮುಂಬಾದರೂ ಸ್ವಷ್ಟ ಮಾತಾದುವೆನು; ಯಾಕಂದರೆ, ತಾವು ನನ್ನನ್ನು ಸೇವಕನೆಂದು ಸ್ವೀಕರಿಸಿರುತ್ತೀರಿ. ರಾಣಿಸಾಹೇಬರ ಇಚ್ಛೆಯಂತೆ ನಡಕೊಳ್ಳುವದಿದ್ದರೆ, ಇನ್ನು ಎರಡುದಿನ ತಡೆಯಬೇಕೆಂದು ತಮಗೆ ಹೇಳಿ ಕೊಳ್ಳುವೆನು. ಅಷ್ಟರಲ್ಲಿ ಅವರ ಮನಸ್ಸಿನಲ್ಲಿ ಏನಿರುತ್ತದೆಂಬದನ್ನು ನಾನು ತಮಗೆ ತಿಳಿಸುವೆನು.

ದುರ್ಗಾದಾಸನ ಈ ಮಾತುಗಳನ್ನು ಕೇಳಿ ನಯನವಾಲನು—ಆಗಲಿ, ಹಾಗೇ ಆಗಲಿ. ತಿಳಿಸಿರ ಹಾಗಾದರೆ, ಇನ್ನು ಅವರು ಬೇಗನೆ ನಮ್ಮು ‘ಮಲಿಕಾ ಮಾ ಅರ್ಥಮಾ’ ಆಗುವರು. ಬಾದಶಹನ ಆ ಸುಳ್ಳ ಉದೇ ಪುರದ ಬೇಗನೆಯು ಹೋಗಿ, ಈ ನಿಜವಾದ ಉದೇಪುರದ ಬೇಗನೆಯು ಆತನಿಗೆ ದೊರೆಯುವಳು, ಎಂದು ನುಡಿದು, ಮೂರ್ಖತನದಿಂದ ಗಹಗಹಿಸಿ ನಕ್ಕನು. ಅದನ್ನು ಕೇಳಿ ದುರ್ಗಾದಾಸನು ಸಂತಾಪಗೊಂಡು, ಈಗಲೇ ಈ

ದುವ್ಯನ ನಾಲಿಗೆಯನ್ನು ಕೊಯ್ದು ಬಿಡಬೇಕೆಂದು ಮಾಡಿದನು. ಆತನ ಕೈಯು ಬೋಂಕದಲ್ಲಿದ್ದ ಖಡ್ಗದ ಕಡೆಗೆ ಹೋಗಿಯತು; ಆದರೆ ಈಗಿನ ಪ್ರಸಂಗ ದಲ್ಲಿ ಸೋತು ಹೋಗುವದೇ ಹಿತಕರವೆಂದು ತಿಳಿದು ಆ ಸ್ವಾನಿಭಕ್ತನು ಸಂತಾಪವನ್ನು ನುಂಗಿಕೊಂಡು ಸುಮ್ಮನೆ ಅಲ್ಲಿಂದ ಹೊರಟುಹೋದನು. ನಯನಪಾಲನಿಗೆ ಯಾವ ಪ್ರಕಾರದ ಸಂಶಯವೂ ಬರಬಾರವೆಂದು ಆತನು ಚಂದಾರವತಿಯ ಮಂದಿರವನ್ನು ಪ್ರವೇಶಿಸಿ, ತನ್ನ ತಂಗಿಯನ್ನು ಕಂಡು, ಅಲ್ಲಿ ಇದ್ದ ದೇವತೆ ಎಂಬ ಹೆಸರಿನ ಅತ್ಯಂತ ವಿಶ್ವಾಸದ ದಾಸಿಗೆ ಹೇಳತಕ್ಕ ಕೆಲವು ವಾತುಗಳನ್ನು ಹೇಳಿ ಹೊರಗೆ ಬಂದನು. ಆತನು ನಯನಪಾಲನ ಬಳಗೆ ಬಂದು— ನಿಮ್ಮ ಅಪ್ಯಂತಯು ರಾಣಿಸಾಹೇಬಿಗೆ ಪೂರ್ಣ ಸಮ್ಮತವಾಗಿ ರುತ್ತದೆ; ಆದರೆ ಕೂಸಿಗೆ ಈಗಿರಿದು ದಿನಗಳಿಂದ ಸ್ವಲ್ಪ ನೆಗಡಿಯಾದಹಾಗೆ ಆಗಿರುವದರಿಂದ, ನಾಳೆ ಸಂಜೀಗೆ ಹೊರಡಿಂಣವೆಂದು ಆವರು ಹೇಳಿರುವರು, ಅನ್ನಲು, ನಯನಪಾಲನು ಆದಕ್ಕೆ ಒಪ್ಪಿಕೊಂಡು—ದುರ್ಗಾದಾಸಾ, ರಾಣಿಯವರು ಇನ್ನೂ ಎಂಟುದಿನಗಳ ಮೇಲೆ ಹೊರಡಿಂಣವೆಂದರೂ ನಾನು ಆದರಂತೆ ನಡಕೊಳ್ಳತಕ್ಕವನೇ ಸರಿ; ಆದರೆ ಬಾದಶಹರ ಇಚ್ಛಿಯು ಹಾಜಿರುತ್ತದೆಂಬದನ್ನೂ ಸ್ವಲ್ಪ ನೋಡಬೇಕಾಗುವದು, ಎಂದು ಹೇಳಿದನು. ಆದಕ್ಕೆ ದುರ್ಗಾದಾಸನು— ಹೋ ಹೋ, ಎಂದು ಸಮ್ಮತಿಸಿ, ಆತನ ಆಪ್ಯಂತ ಪಡೆದು ಹೊರಟು ಹೋದನು. ಹೊತ್ತು ಮುಳುಗಿ ಕತ್ತಲಾಗುವವರಿಗೆ ಹಾಗು ಹೀಗು ಹೊತ್ತುಗಳಿದು, ಕತ್ತಲಾದ ಕೂಡಲೆ ಆತನು ಗೌಳಗರ ಮನೆಗೆ ಹೊರಟನು. ಅಲ್ಲಿ ಎಲ್ಲ ಸಿಧ್ಧವಾಗಿತ್ತು. ರಾಣಿಯು ರಾಜ ಪುತ್ರನೊಡನೆ ಡೋಲಿಯಲ್ಲಿ ಕುಳಿತು ಪ್ರಯಾಣ ಬೆಳಿಸಿದಳು. ಆಕೆಯ ಸಂಗಡ ಹದಿಸ್ಯೆದು ಹದಿನಾರು ಜನರು ಇದ್ದರು. ಇಂದಿರೆಯ ವಿಷಯವಾಗಿ ರಾಣಿಯು ಬಹಳ ವ್ಯಾಸನಪಡುತ್ತಿದ್ದಳು. ಆಕೆಯ ಸುರಕ್ಷಿತತೆಯ ಬಗ್ಗೆ ರಾಣಿಯು ದುರ್ಗಾದಾಸನ ಮುಂದೆ ಪರಿಪರಿಯಾಗಿ ಹೇಳಿ ನಿವಾರಿಸಿಲ್ಲ ದಾಗಲು, ಬಹುಕವ್ಯಾದಿಂದ ಮುಂದಕ್ಕೆ ಸಾಗಿದಳು. ತನ್ನ ಜನರು ಅಥ ವ್ಯೋಮ ಮೇಲೆ ಹೋದದ್ದನ್ನು ನೋಡಿ ದುರ್ಗಾದಾಸನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಇನ್ನು ಮೂರು ನಾಲ್ಕು ದಿನಗಳಲ್ಲಿ ಇಂದಿರೆಯನ್ನು ಕರಕೊಂಡು ನಿಮ್ಮನ್ನು ಕೂಡುವೆನೆಂದು ಹೇಳಿ, ಅಥ ಸಂಭಂಷಣೆಯಿಂದಲೂ

ಮುಂದೆ ಏನಾಗುವದೋ ಎಂಬ ಚಿಂತೆಯು ಭಾಧಿಸಲು ಅರ್ಥ ಆಸಂತುಷ್ಟತೆಯಿಂದಲೂ ದುರ್ಗಾರ್ಥಾಸನು ಹಿಂದಿರುಗಿದನು.

ಮಧ್ಯರಾತ್ರಿಯಾಯಿತು. ಎಲ್ಲ ಕಡೆಯಲ್ಲಿ ಶಾಂತತೆಯ ಸಾಮಾಜಿಕವು ಪ್ರಸ್ಥಾಪಿತವಾಗಿತ್ತು. ನಯನಪಾಲನ ದಂಡಾಳಗಳು ಅದೇ ಗಾಯನವಾದನ ಗಳನ್ನು ನಿಲ್ಲಿಸಿ ತಮ್ಮ ತಮ್ಮ ಹಾಸಿಗೆಗಳನ್ನು ಹಾಸಿಕೊಂಡು ಸ್ವಸ್ಥವಾಗಿ ಮಲಿಗೊಂಡಿದ್ದರು. ತೊಗಲಬಾವಿಲಿಗಳು ನಡನಡುವೆ ಫರಫರ ಸಪ್ಪಳ ಮಾಡಿ ಶಾಂತತೆಯನ್ನು ಸ್ಪಳ್ಪು ಭಂಗಗೊಳಿಸುತ್ತಿದ್ದವು. ಹಿಗಿರುವಾಗ ಒಮ್ಮೆಂದೋಮ್ಮೆ ಅಂತರ್ಗ್ರಹದಲ್ಲಿ ರೋದನ ಧ್ವನಿಯು ಕೇಳಿಸಹತಿತು. ಅವ ಶ್ವದ ಆಪ್ತರು ತೀರಿಕೊಂಡಾಗ ಆಕ್ರೋಶಮಾಡಿ ಆಳುವಂತೆ ಮೂವರು ನಾಲ್ಕು ರು ಹೆಂಗಸರು ಆಳುತ್ತಿದ್ದರು. ಈ ಸುದ್ದಿಯನ್ನು ಕಾವಲುಗಾರರು ನಯನಪಾಲನಿಗೆ ತಿಳಿಸಲು, ಆತನು ದುರ್ಗಾರ್ಥಾಸನನ್ನು ಕರಿಸಿಕೊಂಡು ಅಂತರ್ಗ್ರಹದಲ್ಲಿ ಯಾಕೆ ಆಳುತ್ತಿರುವರು, ನೋಡಬೇಕೆಂದು ಹೇಳಿದನು. ಅದಕ್ಕೆ ದುರ್ಗಾರ್ಥಾಸನು— ಮಹಾರಾಜರೇ, ವಿಶೇಷವೇನೂ ಇರಲಿಕ್ಕೆಲ್ಲ. ರಾಣೀಸಾಹೇಬರಿಗೆ ಮಹಾರಾಜಾನವರ ಸ್ವರ್ಪಣವಾಗಿ, ಅವರು ಆಳುತ್ತಿರೆ ಬಹುದು, ಎಂದು ಸೂಚಿಸಿ, ಉದರೂ ಅಪ್ರಾಣಿಯಂತೆ ಹೋಗಿ ಬರುತ್ತೇನೆ, ಎಂದು ಹೊರಟುಹೋದನು. ಬಹಳ ಹೊತ್ತಿನಮೇಲೆ ತಿರುಗಿ ಬಂದವನು ಬಿಕ್ಕಿ ಬಿಕ್ಕಿ ಆಳುತ್ತಲೇ ಬಂದನು. ಆಗ ನಯನಪಾಲನು—ಯಾಕೆ ? ಏನಾ ಯಿತು. ಎಂದು ದುರ್ಗಾರ್ಥಾಸನನ್ನು ಪರಿಪರಿಯಂದ ಕೇಳಲು, ಆತನು ಕಣ್ಣ ಒರಿಸಿಕೊಳ್ಳುತ್ತ ಸದ್ಗುಡಿತ ಕಂಠದಿಂದ— ಮಹಾರಾಜರೇ, ಏನು ಹೇಳಲಿ ? ಸರ್ವಸ್ವಾಫಾತವಾಗಿ ಹೋಯಿತು. ಜಸವಂತಸಿಂಗ್ ಮಹಾರಾಜರ ವಂಶವು ಇಂದಿಗೆ ಮುಣಿಗಿತು ! ಅವರಿತತ್ವಗಳ ಮನಸ್ಸಿನಂತೆ ಆನಾಯಾಸವಾಗಿ ಆಯಿತು, ಎಂದು ನುಡಿದು, ಮೊದ್ದ ದಸಿಯಂದ ಆಳ ಹತ್ತಿದನು. ಅದಕ್ಕೆ ನಯನಪಾಲನು— ಅಂಥ ಫಾತದ ಪ್ರಸಂಗವೇನಾ ಯಿತು, ಸ್ವಪ್ನವಾಗಿ ಹೇಳಬೇಕೆಂದು ದುಂಬಾಲು ಬಿಡ್ಡ ಕೇಳಲು, ದುರ್ಗಾರ್ಥಾಸನು ಕಡಿಗೆ— ಮಹಾರಾಜರೇ, ಕೂಸಿಗೆ ಎರಡು ದಿನ ನೆಗಡಿಯಾದ ಕಾಗೆ ಆಗಿತ್ತೆಂದು ನಿನ್ನ ಹೇಳಿದ್ದೆನಲ್ಲ, ಆ ನೆಗಡಿಯಲ್ಲಿ ಬಾಲಗ್ರಹವಿಕಾರವಾಗಿ ಕೂಸು ಆಕಸ್ಮಾತ್ ಮಧ್ಯರಾತ್ರಿಗೆ ತೀರಿಕೊಂಡಿತು; ಅದರಿಂದಲೇ ರಾಣೀಸಾಹೇಬರು ಆಕ್ರೋಶಮಾಡಿದೆಗಿದ್ದಾರೆ. ಅವರಿಗೆ ಸಮಾಧಾನ

ಹೇಳುವದು ಯಾರಂದಲೂ ಆಗದು. ಹೊಡಲೇ ಅವರು ಪುತ್ರಶೋಕ ದಿಂದಲೂ, ಪತಿಶೋಕದಿಂದಲೂ ಸೀಡಿತರಾಗಿರಲು, ಹೊಸ ಪುತ್ರಶೋಕವು ಅವರಿಗೆ ಪಾಪವಾದಂತಾಯಿತು. ಹೀಗೇ ಬಿಟ್ಟರೆ ಅವರು ಶೋಕಮಾಡಿ ಮಾಡಿ ನಿರ್ವಿಷ್ಯಾರಾಗಬಹುದು. ಹೊಡಲು ಶವಕ್ಕೆ ಹಿಡಿಮಣ್ಣ ಕೊಟ್ಟು ಬಿಡಬೇಕು. ಶವವು ಕಟ್ಟಿದುರಿಗಿರುವತನಕ ದುಃಖವು ಕಡಿಮೆಯಾಗುವ ಹಾಗಿಲ್ಲ, ಎಂದು ನುಡಿದು, ದುರ್ಗಾದಾಸನು ನಯನವಾಲನ ಸಮ್ಮತಿಯಿಂದ ಮತ್ತೆ ಅಂತರ್ಗ್ರಹಕಕ್ಕೆ ಹೋದನು. ಕೂಡಲೇ ಭಯಂಕರವಾದ ರೋದನ ಧ್ವನಿಯು ಕೇಳಿಸಹತ್ತಿತು. ಸ್ವಲ್ಪ ಹೊತ್ತಿನ ಮೇಲೆ ಆತನು ತಿರುಗಿ ಬಂದು ನಯನವಾಲನಿಗೆ— ಮಹಾರಾಜರೇ, ರಾಣಿಸಾಹೇಬರವರು ಶವಕ್ಕೆ ತಾವೇ ಕೈಮುಟ್ಟು ಮಣ್ಣ ಕೊಡುತ್ತೇವಲ್ಲದೆ, ಒಬ್ಬರನ್ನೂ ಮುಟ್ಟಿಗೊಡಲಿಕ್ಕೆಲ್ಲೆಂದು ಹಳ್ಳಿಪನ್ನೇ ಹಿಡಿದಿರುತ್ತಾರೆ. ಈ ಪ್ರಸಂಗದಲ್ಲಿ ಅವರ ಮಾತನಂತೆಯೇ ಹೋಗುವದು ನೆಟ್ಟಿಗೆ. ಹಂಗಸರ ಹೋರತು ನಿಮ್ಮ ಯಾವತ್ತೂ ಕಾವಲು ಗಾರರನ್ನೂ ಕರಿಸಿಕೊಂಡರೆ, ಹಿಂದಿನ ಚೀಲಿನಲ್ಲಿ ತಗ್ಗ ಶೋಡಿಸಿ ಶವಕ್ಕೆ ಅವರು ಕೈಮುಟ್ಟು ಮಣ್ಣ ಕೊಡುವಂತೆ ಮಾಡುತ್ತೇನೆ.

ರಾಜಪುತ್ರನ ಮರಣದ ವಾರ್ತೆಯನ್ನ ಕೇಳಿ ನಯನವಾಲನಿಗೆ ಸಮಾಧಾನವಾಯಿತೋ ಅಸಮಾಧಾನವಾಯಿತೋ ಎಂಬದನ್ನು ಸ್ವಷ್ಟವಾಗಿ ಹೇಳುವದು ಕರಿಣವೇ ಸರಿ; ಗಭ್ರವತಿಯನ್ನು ಸುರಕ್ಷಿತವಾಗಿ ಕರಕೊಂಡು ಬರಬೇಕೆಂದು ಬಾದಶಾಹನ ಅಪ್ರತಿಯಾಗಿರಲು, ಈ ಸುದ್ದಿಯನ್ನು ಯಾವ ಹೋರಿಯಿಂದ ಬಾದಶಾಹನ ಮುಂದೆ ಹೇಳಬೇಕೆಂದು ಆತನು ಅಸಮಾಧಾನವಟ್ಟಿಸು. ಜನವಂತಸಿಂಗನಿಗೆ ಗಂಡುವಂಗವು ಹುಟ್ಟಿದರೆ, ತನ್ನ ಮನೆಯಲ್ಲಿ ಆದರ ರಕ್ಷಣಮಾಡಿ, ಜೋಧಪುರದ ರಾಜನನ್ನು ಕೇವಲ ಹಸ್ತಕನ್ನಾಗಿ ನೂಡಿಕೊಳ್ಳಬೇಕೆಂದು ಅಲಮಗೀರನು ಯೋಚಿಸುತ್ತಿರುವಾಗ, ಇದೇನು ಅನಧಿವಾಯಿತೆಂದು ಯೋಚಿಸಿ, ನಯನವಾಲನು ದುರ್ಗಾದಾಸನಿಗೆ—ಹೋಗಿರಿ, ನಿವಂದನತೆಯೇ ಶವಕ್ಕೆ ಮಣ್ಣ ಕೊಡಿಸಿರಿ. ಕಾವಲು ಗಾರರನ್ನು ಕರಿಸಿಕೊಳ್ಳತ್ತೇನೆ; ಎಂದು ಹೇಳಿ, ಕೂಡಲೇ ಕಾವಲುಗಾರರನ್ನು ಕರಿಸಿಕೊಂಡನು. ದುರ್ಗಾದಾಸನು ಅಂತರ್ಗ್ರಹದಲ್ಲಿ ಹೋದಕೂಡಲೇ ಮತ್ತೆ ಶೋಕಧ್ವನಿಯು ಹೆಚ್ಚಿತು. ಆಗ ತಂಪು ಹೊತ್ತು ಇದ್ದು, ಗಾಳಿಯು

ಸುಳಯದ್ದ ರಿಂದ ಶೋಕದ್ವಾರಿಯು ನಯಪಾಲನಿಗೆ ಸ್ವಷ್ಟವಾಗಿಕೇಳಿಸುತ್ತಿತ್ತು. ದುರ್ಗಾದಾಸನು ರಾಣಿಗೆ ಸಮಾಧಾನವನ್ನು ಹೇಳಿ, ತವವನ್ನು ತಕ್ಖ್ಯಂಡು ಬರಬೇಕೆಂದು ಹೇಳಲು, ರಾಣಿಯು ಮಿತಿವೀರಿ ಅಕ್ಷೋಶಮಾಡಿ— ಹಾ? ಮಗನೇ, ನಿನ್ನನ್ನು ಈಗ ಮಣಿಲ್ಲಿ ಇಟ್ಟು ಬರಲಾ? ಅವರು ಸತ್ತಮೇಲೆ ಹುಟ್ಟಿದೆ; ಆದರೆ ಯಾಕೆ ಬದುಕಲಿಲ್ಲವ್ವು? ಬಾಳಾ ಮುಂಜಾವಿನಿಂದ ನೀನು ಅಳಲಿಲ್ಲ. ಈಗ ನಾನು ಹ್ಯಾಗೆ ಮಾಡಲಿ? ಎಲ್ಲಿಗೆ ಹೋಗಲಿ? ನನ್ನ ಕೂಸನ್ನು ಯಾರು ತಂದು ಕೂಟ್ಯಾರು? ಇನ್ನು ನಿನ್ನನ್ನು ನಾನು ಎಲ್ಲಿ ನೋಡಿನು? ನಿನ್ನ ಸಲುವಾಗಿಯೇ ದುರ್ಗಾದಾಸನೂ ದಾಸಿಯರೂ ನನಗೆ ಸಹಗಮನ ಮಾಡಬೇಡೆಂದು ಹೇಳಿದ್ದರಲ್ಲ? ಇನ್ನೇನು ಗತಿಯು ಪ್ರಧ್ಯಾಯು ಹೋದರೂ, ಅವರು ಹೋದರೂ ನಿನ್ನನ್ನುನೋಡಿ ಶಾಲಕಳೆಯು ಬೀಕೆಂದಿದ್ದರೆ, ನೀನೂ ಕೈಬಿಟ್ಟು ಹೋಡಿಯಾ? ಇನ್ನು ಪತಿಯ ಪಾದುಕೆ ಗಳೊಡನೆ ಸಹಗಮನ ಮಾಡುವದೊಂದೇ ಮಾರ್ಗವು ನನಗೆ ಉಳಿದಂತಾ ಯಿತು. ಈಗ ಕೈಮಾಟ್ಟು ನಿನ್ನನ್ನು ಮಣಿಲ್ಲಿಟ್ಟು ನಾಳಿಗೆ ಸಹಗಮನ ಮಾಡುವೆನು, ಎಂದು ಶೋಕಮಾಡುತ್ತಿರಲು, ದುರ್ಗಾದಾಸನು ಸಮಾಧಾನ ಮಾಡುತ್ತಿಲಿದ್ದನು. ದಾಸಿಯರು ತವವನ್ನು ತಕ್ಖ್ಯಾಳ್ಳಿಕೈ ಯತ್ನಿಸುವಾಗ ರಾಣಿಯು ತಕ್ಖ್ಯಾಳ್ಳಿಗೊಡದೆ, ತಾನೇ ತವವನ್ನು ತಕ್ಖ್ಯಂಡು ಎದ್ದು— ದುರ್ಗಾದಾಸರೇ, ಆ ತಗ್ಗಿ ಎಲ್ಲಿ ಅದೆ, ನನಗೆ ಶೋರಿಸಿರಿ, ಎಂದು ಅರಿವೆ ಯಲ್ಲಿ ಏನನೊಂದೇ ಹ್ಯಾಗಾದರೂ ಸುತ್ತಿದ್ದನ್ನು ತಕ್ಖ್ಯಂಡು ಹೋಗಿ, ಮತ್ತೂ ಮೈ ಭಯಂಕರವಾಗಿ ಶೋಕಮಾಡಿ ಅದನ್ನು ತಗ್ಗಿನಲ್ಲಿ ಚಲ್ಲಿಕೊಟ್ಟು ರಾಣಿಯು ಒಳಗೆ ಬಂದಳು. ದುರ್ಗಾದಾಸನು ಮೇಲೆ ಮಣಿ ದೂಡಿ ಶೋಕ ಗ್ರಹಿಸಿ ಅತ್ಯಂತ ಮಾನವದನದಿಂದ ಹೊರಗೆ ಬಂದನು. ಅತ್ಯ ರಾಣಿ ಅಕ್ಷೋಶವು ಕೆಲಮಟ್ಟಿಗೆ ಕಡಿಮೆಯಾದರೂ ಅದು ಪೂರ್ಣ ಶಾಂತವಾಗಿದ್ದಿಲ್ಲ.

ಮರುದಿನ ರಾಣಿಯು ಸಹಗಮನ ಮಾಡುವೆನೆಂದು ಹಟ್ಟಿಡಿದಳು. ಅದಕ್ಕೆ ನಯನಪಾಲನು ಸಮೃತಿಸಲಿಲ್ಲ. ರಾಣಿಯ ಮೇಲೆ ಬಲವಾದ ಕಾವಲಿಟ್ಟು, ನಾಳಿಗೆ ಇಲ್ಲಿಂದ ಹೊರಡತಕದೆಂದು ಆತನು ನಿಧರಿಸಿದನು. ಕಡೆಗೆ ಇನ್ನು ಮೂರುದಿನಗಳ ಅವಕಾಶವನ್ನಾದರೂ ಕೊಡಬೇಕೆಂದು

ರಾಣಿಯು ನಯನಪಾಲನನ್ನು ಆಗ್ರಹಿಸಿದ್ದಿಂದ ಬೇಡಿಕೊಳ್ಳಲು, ಆದನ್ನಿಷ್ಟು
ಆತನು ನಡಿಸಿದನು. ಈ ಮೂರುದಿನಗಳಲ್ಲಿ ರಾಣಿಯ ದುಃಖವು ಕಡಿಮೆ
ಯಾದಂತಿ ತೋರಿಸಲಾಯಿತು. ದುರ್ಗಾದಾಸನು ದಿನಾಲು ಒಂದಿರದು
ಸಾರೆ ರಾಣಿಯ ಬಳಗೆ ಹೋಗುತ್ತಿದ್ದನು. ಮೂರನೆಯ ದಿನ ದುರ್ಗಾ
ದಾಸನು ರಾಣಿಯ ಬಳಗೆ ಹೋಗಿರಲು, ಒಂದು ಜಮತ್ವಾರದ ಸಂಗತಿಯು
ಒದಗಿತು. ನಯನಪಾಲನ ಕಾವಲುಗಾರನೊಬ್ಬನು ನಯನಪಾಲನ ಬಳಗೆ
ಒಂದು— ಮಹಾರಾಜರೇ, ಏನೋ ವೋಸವಾಗುವಂತಿ ತೋರುತ್ತದೆ.
ನೀವು ಚಂದ್ರಾವತೀರಾಣಿಯವರನ್ನೂ, ದುರ್ಗಾದಾಸನನ್ನೂ ದಿಲ್ಲಿಗೆ ಕರ
ಕೊಂಡು ಹೋಗಬೇಕೆಂದು ಮಾಡಿರುವಿರಷ್ಟೇ? ಆದರೆ ರಾಣಿಯೂ,
ದುರ್ಗಾದಾಸನೂ ನಿಮಗೆ ಮಂಕುಭಾದಿ ಹಚ್ಚಿ ಇಲ್ಲಿಂದ ಓಡಿ ಹೋಗುವ
ಯೋಜನೆಯಲ್ಲಿದ್ದ ಹಾಗೆ ತೋರುತ್ತದೆ. ಒಬ್ಬ ದಾಸಿಗೆ ಉಂಜಡ ಆಶೆ
ಹಚ್ಚಿದ್ದರಿಂದ ಈ ಸುಧಿಯು ನನಗೆ ಗೊತ್ತಾಯಿತು. ಈ ಮಾತು ನಿಜವೆಂಬ
ನಂಬಿಗಿಯು ನನಗಿರುತ್ತದೆ. ಸೇವಕ ಧರ್ಮದಂತಿ, ನಾನು ಇದ್ದ ಸಂಗತಿ
ಯನ್ನು ಸನ್ನಿಧಿಗೆ ತಿಳಿಸಿದ್ದೇನೇ. ಚಿತ್ತಕ್ಕೆ ಬಂದಂತೆ ವ್ಯವಸ್ಥೆಯಾಗಬೇಕು,
ಎಂದು ಹೇಳಲು, ನಯನಪಾಲನು ಆ ಸೇವಕನಿಗೆ ಕೆಲವು ಪ್ರಶ್ನಗಳನ್ನು
ಮಾಡಿದನು. ಬಳಿಕ ತಾನು ಏನು ಮಾರ್ಗತ್ತೇನೆಂಬದರೆ ಎಚ್ಚರಿಲ್ಲದೆ ಆತನು
ಒಮ್ಮೆಲೇ ದುರ್ಗಾದಾಸನನ್ನು ಕರೆಸಿ—ದುರ್ಗಾದಾಸಾ, ಇನ್ನು ನೀನು ರಾಣೀ
ಸಾಹೇಬರ ಭಿಟ್ಟಿಗೆ ಹೋಗಬೇಡ, ಎಂದು ಕಟ್ಟಪ್ಪಣಿ ಮಾಡಿದನು. ಆದಕ್ಕೆ
ದುರ್ಗಾದಾಷನು—ಹೀಗೇಕೆ? ಹೀಗೇಕೆ? ಎಂದು ಕೇಳಲು, ಆದಕ್ಕೆ ನಯನ
ಪಾಲನ್ನಿಂದ ಸರಳವಾದ ಉತ್ತರವು ದೊರೆಯಲಿಲ್ಲ. ಆಗ ದುರ್ಗಾದಾಸನು—
ಮಹಾರಾಜರೇ, ನಾನು ಈಗ ನಿಮ್ಮ ಅಜ್ಞಾಂಕಿತನಾಗಿರುವದರಿಂದ ತಮ್ಮ
ಆಜ್ಞೆಯಂತೆ ನಡೆದುಕೊಳ್ಳುವದು ಆವಶ್ಯಕವಾಗಿರುವದು. ಆದರೆ ನನ್ನ
ಒಡತಿಯು ನನ್ನ ಬಳಿಯಲ್ಲಿರುವ ತನಕ ಆಕೆಯ ಸೇವೆಗಾದರೂ ನನಗೆ
ಆಸ್ತಿದವಿರಬೇಕು. ಹಾಗಿಲ್ಲದ ಬಳಿಕ ನಾನು ತಮ್ಮಸೇವೆಯನ್ನು ಕೈಕೊಳ್ಳು
ವದರಲ್ಲಿ ಲಾಭವೇನಿರುವದು? ನನಗೆ ನನ್ನ ದೇಶಕ್ಕೆ ಹೋಗಲಪ್ಪಣಿಕೊಟ್ಟು
ಬಿಟ್ಟರೆ, ನನ್ನ ಮಾರವಾದ ದೇಶದಲ್ಲಿ ನಾನು ಸ್ವಷ್ಟವಾಗಿ, ಇದ್ದಬಿಡುವೆನು.
ಇನ್ನು ಮೇಲೆ ಯಾರ ಸೇವೆಮಾಡುವ ಇಚ್ಛೆಯೂ ನನಗಿರುವದಿಲ್ಲ, ಎಂದು

ಹೇಳಿದನು. ಅದನ್ನು ಕೇಳಿ ನಯನಪಾಲನ ಮನಸ್ಸಿನಲ್ಲಿ ಯಾವ ವಿಚಾರವು ಉತ್ತನ್ನವಾಯಿತೋ ದೇವರೇ ಬಲ್ಲ, ಆತನು ಒಮ್ಮೆಲೇ ದುರ್ಗಾದಾಸನನ್ನು ಕುರತು— ದುರ್ಗಾದಾಸರೇ, ನಿಮ್ಮ ಮನಸ್ಸಿಗೆ ಬಂದತ್ತ ನೀವು ಸೂತೋಷದಿಂದ ಹೋಗಬಹುದು. ನಾವು ಚಂದ್ರಾವತಿರಾಣಿಯನ್ನು ಕರಕೊಂಡುಇದೇ ಕ್ಷುಣ ದಿಲ್ಲಿಯ ಹಾದಿಯನ್ನು ಹಿಡಿಯುವೇವು. ಎಂದು ಹೇಳಿ, ಕೂಡಲೇ ಪಾಳಯವನ್ನೆಬ್ಬಿಸಲಿಕ್ಕೆ ದಂಡಿಗೆ ಅಪ್ಪಣಿ ಮಾಡಿದನು.

—ಉತ್ತರಾಖಂಡ—

ಉನೆಯ ಪ್ರಕರಣ ಪದ್ಮೀಯ ಸಾಹಸ

ಪ್ರಯಪಾಚಕರೇ, ಸ್ವಾಮಿಭಕ್ತರಾದ ದುರ್ಗಾದಾಸನನ್ನೂ, ಇಂದಿರೆಯನ್ನೂ ನಯನಪಾಲನ ಬಳಿಯಲ್ಲಿ ಬಿಟ್ಟು, ನಾವು ಚಂದ್ರಾವತಿರಾಣಿಯ ಸಮಾಜಾರವನನ್ನು ತಕ್ಕೊಳ್ಳುತ್ತುವಾ ನಡೆಯಿರಿ. ಚಂದ್ರಾವತಿಯ ಸಂಗಡಹದಿನ್ಯೇದು—ಹದಿನಾರು ಜನರು ಇದ್ದರೆಂದು ಹೇಳಿದೆಯಷ್ಟೇ? ಅವರಲ್ಲಿ ಗಿಯಾಸುದ್ದೀನನೆಂಬ ವೃಧ್ಧ ಮುಸಲ್ಮಾನನು ಒಬ್ಬನಾಗಿದ್ದನು. ಗಿಯಾಸುದ್ದೀನನು ಜಸವಂತಸಿಂಗನ ಪೂರ್ಣವಿಶ್ವಸರ್ಕೆ ವಾತ್ರನಾಗಿದ್ದನು. ಒಂದು ಪುಸಂಗದಲ್ಲಿ ಜಸವಂತಸಿಂಗನು ಗಿಯಾಸುದ್ದೀನನ ಪೂರ್ಣರಕ್ಷಣ ಮಾಡಿದ ರಿಂದ, ಆ ಮುಸಲ್ಮಾನನು ಕೈತಳ್ಳಿತೆಯಿಂದ ಜಸವಂತಸಿಂಗನ ಚಾಕರಿಗೆ ನಿಂತುಕೊಂಡಿದ್ದನು. ಅಫ್ಗಾಣಿಸ್ತಾನದ ಗುಡ್ಡಗಾಡಜನರು ಒಮ್ಮೆ ಒಬ್ಬ ನನ್ನು ತಮ್ಮ ಸ್ವಾಮಿಯಿಂದು ಒಪ್ಪಿಕೊಂಡ ಬಳಿಕ, ತಮ್ಮ ಸ್ವಾಮಿಕಾರ್ಯಕ್ಕಾಗಿ ಬೇಕಾದಂಥ ಕಷ್ಟಸೋಷಲಿಕ್ಕೆ ಅವರು ಹಿಂಜರಿಯತಕ್ಕವರಲ್ಲಿಂದು ಪ್ರಸಿದ್ಧಿ ಇರುವದು. ಅಫ್ಗಾಣಿಸ್ತಾನದಲ್ಲಾದ ಜಸವಂತಸಿಂಗನ ಜಯಕ್ಕೆ

ಗಿಯಾಸುದ್ದಿ ನನೇ ಕಾರಣನಾಗಿದ್ದನು. ಗಿಯಾಸುದ್ದಿ ನನು ಗುಡ್ಡದೊಳಗಿನ ಕರಿಂವಾಗ್ರಗಳನ್ನು ತೋರಿಸಿದ್ದರೆ, ಜನವಂತಸಿಂಗನಿಗೆ ಇಷ್ಟಬೇಗಳೆ ಜಯಪ್ರಾಪ್ತಿಯಾಗುತ್ತಿದ್ದಿಲ್ಲ; ಅಫ್ಗಾಣಿಸ್ತಾನದ ಜಯದ ಕೇತೀರ್ಯಾಲ್ಲಿಯ ಮೂರುವಾಲು ಕೇತೀಗೆ ಗಿಯಾಸುದ್ದಿ ನನೇ ಕಾರಣನೇಂದು ಒಪ್ಪಿಕೊಳ್ಳಬಹುದು. ಇರಲಿ, ಈತನ ಹೊರತು ಬೇರೆ ನಾಲ್ಕುರು ರಜಪೂತವೀರರು ಚಂದ್ರಾವತಿಯ ಮುಖ್ಯ ಸಹಾಯ ಕರ್ತೃಗಳಾಗಿದ್ದರು. ಅವರಲ್ಲಿ ಶಿವಸಿಂಗನ ಪರಿಚಯವು ವಾಚಕರಿಗೆ ಇರಬಹುದು. ಈತನು ದೂಪನುತ್ತಿಯಾಗಿದ್ದನು. ತಂದೆಯಾದ ವಿಜಯಸಿಂಗನ ಮಾತು ಕೇಳಿದೆ, ಈತನು ಜನವಂತಸಿಂಗನ ಸಂಗಡ ಅಫ್ಗಾಣಿಸ್ಥಾನಕ್ಕೆ ಬಂದಿದ್ದನೇಂದು ಹೇಳಿದ್ದನ್ನು ವಾಚಕರು ಮರೆತಿರಲಿಕ್ಕೆಲ್ಲ. ಇವರಿಬ್ಬರ ಹೊರತು ರಾಮಸಿಂಗ, ಜಗತ್ತಾಸಿಂಗ, ಹರಪಾಲ ಎಂಬ ಮೂವರು ರಜಪೂತರು ಇದ್ದರು. ಈ ಪವರೂ ದುರ್ಗಾದಾಸನೂ ಕೂಡಿ ತಾವು ಸ್ವಾಮಿನಿಷ್ಠರಾಗಿರುವೆನೆಂತಲೂ, ಜನವಂತಸಿಂಗನ ವಂಶವನ್ನು ಕಾಯುವೆನೆಂತಲೂ ಚಂದ್ರಾವತಿರಾಣಿಯ ಸಮಕ್ಕೆ ಪ್ರತಿಜ್ಞೆ ಮಾಡಿದ್ದರು.

ಚಂದ್ರಾವತಿರಾಣಿಯನ್ನು ದೊಡ್ಡ ಹಾದಿಯಿಂದ ಕರಕೊಂಡು ಹೋಗಿಲ್ಕೆ ಬರುವ ಹಾಗಿದ್ದಿಲ್ಲ. ಹಾದಿಯಲ್ಲಿ ಯಾವ ಕಾಲಕ್ಕೆ ಯಾರು ಭೇಟ್ಟಿಯಾದಾರು? ಯಾವ ಕಾಲಕ್ಕೆ ಎಂಥ ಪ್ರಸಂಗವು ಒದಗಿತು, ಎಂಬ ಭಯವಿದ್ದದ್ದರಿಂದ, ಗಿಯಾಸುದ್ದಿ ನನು ಅಡವಿಯ ಸೀಳಹಾದಿಯಿಂದ ಆಕೆಯನ್ನು ಕರಕೊಂಡು ನಡೆದಿದ್ದನು. ವೋಡಲೇ ಅಫ್ಗಾಣಿಸ್ಥಾನದೊಳಗಿನ ಗುಡ್ಡಗಾಡುರಾಯು, ಅದರಲ್ಲಿ ಬಹುತರ ಎಂದೂ ಮನುಷ್ಯರ ಸಂಚಾರವಿಲ್ಲದ ಸ್ಥಳದೊಳಗಿಂದ ಗಿಯಾಸುದ್ದಿ ನನು ರಾಣಿಯನ್ನು ಕರಕೊಂಡು ಹೊರಟಿದ್ದನು. ಮಾರ್ಗದ ಭಯಂಕರತೆಯನ್ನು ವರ್ಣಿಸುವ ಹಾಗಿದ್ದಿಲ್ಲ. ಕೆಲಕೆಲವು ಕಡೆಯಲ್ಲಿ ಕಾಲುಜಾರಿದರೆ ಸಾಕು, ಪಾತಾಳಲೋಕಕ್ಕೆಳಿದರೆಂತಲೇ ತಿಳಿಯಬೇಕಾಗುತ್ತಿತ್ತು. ಇಂಥ ಬಿಗಿಯಾದ ಮಾರ್ಗದೊಳಗಿಂದ ಹೋಗುತ್ತಿರುವಾಗ ಚಂದ್ರಾವತಿರಾಣಿಯ ಚಿತ್ತವು ಚಿಂತಾಮನ್ಯವಾಗುತ್ತಿತ್ತು. ತನ್ನ ಈಕೂಸು, ಇಂಥ ಸಂಕಟಗಳನ್ನು ನಿಂಗಿ, ದೊಡ್ಡದಾಗಿ ಜೋಧಪುರದ ಸಿಂಹಾಸನಾರೂಢವಾದಿತೆಂಬ ಮಾತು ಆಕೆಗೆ ಅಶ್ವವಾಗಿ ತೋರುತ್ತಿತ್ತು.

ಪ್ರತ್ಯೇಸಿಂಗನು ಮರಣಹೊಂದಿದ ದಿವಸನೇ ತನ್ನ ಅಪಕರ್ಚನೆ ಆರಂಭ ವಾಯಿತೆಂತಲೂ, ಇನ್ನು ಕಷ್ಟಪಡುತ್ತ ಒಂದು ದಿನ ಬಿಂದು ಹೋಗುವ ದಷ್ಟೇ ತನ್ನ ವಾಲಿಗೆ ಉಳಿದಿರುತ್ತದೆಂತಲೂ ಆಕೆಯು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿದ್ದಳು. ಹೀಗೆ ಎಲ್ಲಪೂ ಪ್ರತಿಕೂಲವಾಗುತ್ತಿರುವಾಗ, ಈಗಿಯಾ ಸುದ್ದೀನನಾದರೂ ನಂಬಿಗೆಯಿಂದ ಹಾದಿಯನ್ನು ಶೋರಿಸುತ್ತಾನೆಂದು ಹ್ಯಾಗೆ ತಿಳಿಯಬೇಕೆಂದು ಆಕೆಯು ಶಂಕಿಸಹತಿದಳು. ಮನುಷ್ಯನ ಮನಸ್ಸಿ ಚಿಂತೆಯಿಂದ ಒಮ್ಮೆ ದುರ್ಬಲವಾಯಿತೆಂದರೆ, ಆದು ಇಲ್ಲದ ಕಲ್ಪನೆಗಳಿಂದ ಮತ್ತಿಷ್ಟು ಚಿಂತಿಗೊಳಗಾಗುತ್ತದೆ. ಚಂದರ್ಜಾವತಿಯ ಸ್ಥಿತಿಯು ಹೀಗೆಯೇ ಆಗಿತ್ತು. ಆಕೆಯು ಕೇವಲ ಉದಾಸೀನಳಾಗಿ ಡೋಲಿಯಲ್ಲಿ ಕುಳಿತುಕೊಂಡಿ ರುತ್ತಿದ್ದಳು. ಡೋಲಿಯ ಹೊತ್ತುವರು ಬಹು ಸ್ವಲ್ಪಮಟ್ಟಿಗೆ ವಿಶ್ವಾಂತಿಯನ್ನು ಹೊಂದಿ, ಆದಪ್ಪು ಬೇಗನೆ ನಡೆಯುತ್ತಿದ್ದರು. ಈ ಮೇರಿಗೆ ನಾಞ್ಜನಿಯ ದಿವಸ ಬೆಳಗಾಗುವವರಿಗೆ ಆವರು ವೇಗದಿಂದ ಹಾದಿಯ ನಡೆದರು. ಆಗ ಗಿಯಾಸುದ್ದೀನನು ಆನಂದದಿಂದ ತನ್ನ ಸಂಗಡಿಗರನ್ನು ಕುರಿತು— ತಮ್ಮ ಗಳಿರಾ, ನಾವು ಇನ್ನು ಹಾದಿಗೆ ಹತ್ತಿದೆವು. ಸಂಕಬಿಂದ ಪಾರಾದೆವೆಂದು ಹೇಳಲಿಕ್ಕೆ ಪ್ರತಿಬಂಧವಿಲ್ಲ. ಇನ್ನು ಅಡ್ಡದಾರಿಗಳೂ, ಗುಡ್ಡಗಳೂ ಮುಗಿದವು. ಕರಿಣವಾದ ಹಾದಿಗಳುಕೂಡ ತೀರಿದವು. ಇನ್ನು ಒಂದು ಬಿಕ್ಕಪಟ್ಟಿನ ಗುಡ್ಡವು ವಾತ್ರ ಉಳಿದಿರುತ್ತದೆ; ಆದನ್ನಷ್ಟು ದಾಟಿಬಿಟ್ಟರೆ ಸಿಬ್ರಯರಾದೆವು ಎಂದನು.

ಗಿಯಾಸುದ್ದೀನನ ಈ ಮಾತುಗಳನ್ನು ಕೇಳಿ, ಚಂದರ್ಜಾವತಿಗೆ ಬಹಳ ಅನಂದವಾಯಿತು. ಆಕೆಯು ಗಿಯಾಸುದ್ದೀನನನ್ನು ಕುರಿತು ಏನೂರೆ ಮಾತಾಡಬೇಕೆನ್ನುತ್ತಿರುವವ್ಯರೋಳಿಗೆ, ಆ ಅರಣ್ಯದಲ್ಲಿ ಆರ್ತಫಂಡ್ಸಿಯು ಕೇಳಿಸಹತಿತು. ಯಾವಳೋ ಹೇಳ್ಣಿಮಂಗಳು ದುಃಖಪೀಡಿತಳಾಗಿ ಆಳುತ್ತಿದ್ದಳು; ಯಾರಾದರೂ ನನ್ನನ್ನು ರಕ್ಷಿಸಿರೆಂದು ದೊಡ್ಡ ಧ್ವನಿಯಿಂದ ಕೂಗುತ್ತಿದ್ದಳು. ಇದನ್ನು ಚಂದರ್ಜಾವತಿರಾಣಿಯು ಕೇಳಿದಳು. ಉಳಿದ ಜನರ ಕಿವಿಗಾದರೂ ಆ ಆರ್ತಫಂಡ್ಸಿಯು ಕೇಳಿಸಿತು. ಎಲ್ಲರೂ ಅತ್ಯಿತ್ತನೋಡಹತಿದರು; ಆದರೆ, ಆ ಗುಡ್ಡಗಳೊಳಗಿನ ಪ್ರತಿಷ್ಠಾನಿಗಳಿಂದ ಮೂಲ ಧ್ವನಿಯು ಎತ್ತ ಕಡೆಯಿಂದ ಬರುತ್ತದೆಂಬದೇ ತಿಳಿಯದಾಯಿತು. ಎಲ್ಲರೂ

ಲಕ್ಷ್ಯಪೂರ್ವಕವಾಗಿ ಕೇಳಹತ್ತಿದರು. ಶಿವಸಿಂಗನಿಗೆ ಮಾತ್ರ ಆ ಧ್ವನಿಯ ಗುರುತು ಹತ್ತಿದಹಾಗೆ ಆದದ್ದಿರಿಂದ, ಆತನು ಹೆಚ್ಚು ಆಶಕ್ತಿಯಿಂದ ಕೇಳಬೇಕ್ಕಿದ್ದನು. ಆತನು ತನ್ನ ಸಂಗಡಿಗರನ್ನು ಕುರಿತು— ಯಾರೋ ಹಾದಿಕಾರರು ಈ ಗುಡ್ಡದಲ್ಲಿ ಕಳ್ಳರಕ್ಕೆಯಲ್ಲಿ ಸಿಕ್ಕಂತೆ ಹೋರುತ್ತದೆ. ಕಳ್ಳರು ನಮಗೂ ತಾನಕೊಡಬಹುದು; ಆದ್ದರಿಂದ ನಾವು ಮುಂಗಡವಾಗಿ ಎಚ್ಚುತ್ತಿರುವದು ಜಾಣತನನ್ನು. ನಾನು ಹೋಗಿ ನೋಡಿಬರುತ್ತೇನೆ, ಸಾಧಿಸಿದರೆ ಸಂಕಟದಲ್ಲಿ ಸಿಕ್ಕವರನ್ನು ಬಿಡಿಸಿಕೊಂಡು ಬರುತ್ತೇನೆ, ಎಂದು ನುಡಿಯುತ್ತಿದಲು, ಚಂದ್ರಾವತಿರಾಣಿಯು—ನನ್ನಂಥವಳಾವಳೋ ಒಬ್ಬ ಅನಾಥ ಸ್ತೀಯು ಸಂಕಟಕ್ಕೆ ಗುರಿಯಾದಂತೆ ಕಾಣುತ್ತದೆ. ಆಕೆಯನ್ನು ಬಿಡಿಸಿಕೊಂಡು ಬಂದ ಹೊರತು ಇಲ್ಲಿಂದ ಉಲುಕಲಿಕ್ಕಿಲ್ಲೆಂದು ನಾನು ನಿಶ್ಚಯಿಸಿದ್ದೇನೆ. ದುಃಖ ದಿಂದ ಪೀಡಿತರಾದವರ ಆರ್ಥಿಕ್ಕುಸಿಯನ್ನು ಕೇಳಿ, ಆವರ ಪ್ರಾಣವನ್ನು ರಷ್ಟೆ ಸದೆ ಹಾದಿಯ ಹಿಡಿದು ಹೋಗುವದು ರಜಪೂತರಿಗೆ ಎಷ್ಟು ಮಾತ್ರಪೂರ್ಯೋಗ್ಯವಲ್ಲ, ಎಂದು ನುಡಿದಳು. ಇದನ್ನು ಕೇಳಿದಕೂಡಲೇ ಗಿಯಾಸುದ್ದೀ ನನ್ನ— ಬಾಯಿಸಾಹೇಬರೇ, ತಾವಾದುವ ಮಾತ್ರ ಆಕ್ಷರಿತಃ ನಿಜವಾದದ್ದು; ಆದರೆ ತಮ್ಮ ಮೇಲೆ ಬಂದಿರುವ ಪ್ರಸಂಗವನ್ನು ನೋಡಿದರೆ, ಒಂದು ಕ್ಷಣವಾದರೂ ತಾವು ಹಾದಿಯಲ್ಲಿ ನಿಂತುಕೊಳ್ಳುವದು ಹಿತಕರವಲ್ಲ. ಕಾಬೂಲಿದಲ್ಲಿ ಏನಾಗಿರುವದೋ ಯಾರಿಗೆ ಗೊತ್ತು? ನಮ್ಮ ಕಪಬಿಜಾಲನೆಲ್ಲಿ ಗೊತ್ತಾಗಿ, ನಯನಪಾಲನು ನಮ್ಮನ್ನು ಬೆನ್ನಿಟ್ಟೆ ಬರಲಿಕ್ಕೆ ದಂಡು ಕೆಳಿಸಿದ್ದರೆ ನಾವು ಏನು ಮಾಡಬೇಕು? ಇಂಥ ಪ್ರಸಂಗದಲ್ಲಿ ನಾವು ಸುಮ್ಮನೆ ತಡಮಾಡಿದರೆ ಪಶ್ಚಾತ್ತಾಪಕ್ಕೆ ಗುರಿಯಾಗಬೇಕಾದಿತು. ನಾವು ಇಷ್ಟ ಹೊತ್ತಿನ ತನಕ ಮಾಡಿದ ಪ್ರಯತ್ನವೆಲ್ಲ ವ್ಯಧಿವಾಗಿ, ಈ ಚಿಕ್ಕಮಾತಾರಾಜರು ಶತ್ರುಗಳ ಕ್ಷೇಸೇರಿದರೆ, ಏನು ಉಳಿದಹಾಗಾಯಿತು? ತಾವು ಸುರಪ್ಪಿತವಾಗಿ ಜೋಧಪುರಕ್ಕೆ ಹೋಗಿ ಮುಟ್ಟಿದರೆ, ಬಹುಜನರ ಕಷ್ಟನಿವಾರಣಕ್ಕೆ ತಾವು ಕಾರಣವಾಗಬಹುದು. ಈಗ ಇಲ್ಲಿ ಸುಮ್ಮನೆ ತಡಮಾಡಿದರೆ, ನೀವೇ ಸಂಕಟಕ್ಕೆ ಗುರಿಯಾಗುವ ಸಂಭವವಿರುತ್ತದೆ.

ಗಿಯಾಸುದ್ದೀನನ ಈ ಮಾತುಗಳನ್ನು ಚಂದ್ರಾವತಿಯು ಸಮಾಧಾನದಿಂದ ಕೇಳಿಕೊಂಡು, ಮಾತುಮುಗಿದ ಮೇಲೆ ಅವನನ್ನು ಕುರಿತು—

ಗಿಯಾಸುದ್ದಿನೆ, ನೀನಾಡುವ ಮಾತು ಸುಳ್ಳಲ್ಲಿ; ಆದರೆ, ಅಪ್ಪು, ರಾಜ್ಯಕ್ಕೆ ಹೋಗಿ ಈತನನ್ನು ದೊಡ್ಡವನನ್ನು ಮಾಡುವದು ಯಾತಕೆ? ದುಃಖಿತರೆ ರಕ್ಷಣಕ್ಕಾಗಿಯೇ ಅಲ್ಲವೇ? ಈಗ ಪ್ರತ್ಯೇಕ ಪ್ರಸಂಗು ಒದಗಿರಲು, ಬೇದಾ ಸೀಸ್ವವೇಚೆ? ಹೋಗಿರಿ, ಆ ಅನಾಧವ್ರಾಣಿಯನ್ನು ಬಿಡಿಸಿಕೊಂಡು ಬರಿ. ಮಾತಿನಲ್ಲಿ ವ್ಯಾಧಿಕಾಲಹರಣ ಮಾಡಬೇಡಿರಿ. ಪಾಪ, ಆ ಬಡವ್ರಾಣಿಯು ಎಲ್ಲಿಯಾದರೂ ಜೀವಕೆ ಎರವಾದಾಳು. ಇಳಿಸಿರಿ, ನನ್ನ ಡೋಲಿಯನ್ನು ಇಲ್ಲಿಯೇ ಇಳಿಸಿರಿ. ಬಹಳವಾದರೆ ಒಬ್ಬಬ್ಯಾಂಗ ಸಂರಕ್ಷಣಕ್ಕಾಗಿ ಉಳಿದು, ಮಿಕ್ಕವರೆಲ್ಲ ಒ ಬಡವ್ರಾಣಿಯನ್ನು ಬಿಡಿಸಿಕೊಂಡು ಬರಲಿಕ್ಕೆಹೋಗಿರಿ. ಬಿಡಿಸಿಕೊಂಡು ಬಂದರೊಂದು ನಾನು ಈ ಸ್ಥಳದಿಂದ ಕದಲುವ ಹಾಗಿಲ್ಲ. ಎಂದು ನುಡಿದಳು. ಅದನ್ನು ಕೇಳಿ ಶಿವಸಿಂಗನು ಮುಂದಾಗಿ— ಬಾಯಿಸಾಹೇ ಬರೇ, ನಾನು ತಮ್ಮ ಅಪ್ಪಣಿಯಂತೆ ಕಾರ್ಯಮಾಡಿಕೊಂಡು ಬರಲು ಸಿದ್ಧನಿ ದ್ದೇನೇ. ಆ ದುಃಖಿಸಿಕೊಂಡು ಬಂದು ತಮ್ಮೆದುರಿಗೆ ನಿಲ್ಲಿಸದೆ, ತಮಗೆ ಮೋರಿಯನ್ನು ತೋರಿಸಲಿಕ್ಕೆಲ್ಲ; ಆದರೆ ತಾವು ಚಂಡಿತನದಿಂದ ಇಲ್ಲ ಕುಳತುಕೊಳ್ಳಬೇಡಿರಿ; ಹಾದಿಯನ್ನು ಹಿಡಿಯಿರಿ. ನೀವು ಬಂದು ವಸಿತ್ಯನ್ನು ಮಾಡುವದರೊಳಗೆ ನಾನು ಆ ಸ್ತ್ರೀಯನ್ನು ಬಿಡಿಸಿಕೊಂಡು ಬಂದು ನಿಮ್ಮ ಮುಂದೆ ನಿಲ್ಲಿಸುವೆನು. ಈ ಮಾತಿನ ವಿಷಯವಾಗಿ ಎಳ್ಳವ್ಯಾಪ್ತಿ ಸಂಶಯಪಡಬಾರದು. ಶಿವಸಿಂಗನ ಇದೊಂದು ಮಾತನ್ನು ಪರೀಕ್ಷೆಸಿಬಿಡಬೇಕು, ಎಂದು ಹೇಳಿದನು. ಶಿವಸಿಂಗನ ಈ ಪ್ರತಿಜ್ಞೆಯನ್ನು ಕೇಳಿ ಚಂದರ್ಮವಿಯು ತನ್ನ ಹಟ್ಟವನ್ನು ಬಿಟ್ಟು ತೋರಿಯನ್ನು ಮುಂದಕ್ಕೆ ಸಾಗಿಸಲಿಕ್ಕೆ ಅನುಮೋದಿಸಿದಳು. ತನ್ನ ಸಹಾಯ ಕಾಗೆ ಹೊರಟಿದ್ದ ರಾಮಸಿಂಗ, ಹರಪಾಲ ಮೋದಲಾದವರನ್ನು ತಡೆದು, “ರಾಣಿಯ ಸಂರಕ್ಷಣಕ್ಕೆ ನೀವು ಇರಲೇಬೇಕು, ನನ್ನ ಚಿಂತಿಯನ್ನು ಬಿಡಿರಿ,” ಎಂದು ಹೇಳಿ ಶಿವಸಿಂಗನೊಬ್ಬನೇ ಆ ಅನಾಧಸ್ತ್ರೀಯ ಸಂಕಟವನ್ನು ದೂರ ಮಾಡಲಿಕ್ಕೆ ಹೊರಟುಹೋದನು. ಆತನು ಸಾಧಾರಣವಾಗಿ ಘ್ರಣಿಯು ಕೇಳಬರುವ ದಿಕ್ಕಿಗೆ ಹೋಗುತ್ತಿರಲು, ಬಂದು ದೊಡ್ಡ ಬಸರಿಯಮರದ ಬುಡದಲ್ಲಿ ಒಬ್ಬ ತರುಣಿಯು ಅಳುತ್ತ— “ಬರಿ, ಬೇಗನೆ ಬರಿ, ಬಿಡಿಸಿ ಕೊಳ್ಳಿರಿ,” ಎಂದು ಕೂಗುತ್ತ ನಿಂತಿದ್ದು, ಆಕೆಯ ಮುಂದೆ ಒಬ್ಬ ಭಿಳಿನು

ಇಬ್ಬರು ಮೋಗಲರೊಡನೆ ಕಾದುತ್ತಿದ್ದನು. ಭಿಲ್ಲನ ವೈಶುಂಬ ಗಾಯ ಗಳಾಗಿದ್ದವು. ಇನ್ನು ಆತನು ಬಹಳ ಹೊತ್ತು ತಡೆಯುವ ಹಾಗಿದ್ದಿಲ್ಲ. ತರುಣಿಯ ಮುಖವನ್ನು ನೋಡಿದಕೂಡಲೇ ಶಿವಸಿಂಗನಿಗೆ ಗುರುತು ಹಕ್ಕಿ ದಂತಾಯಿತು. ಕೂಡಲೇ ಆತನು ತನ್ನ ಖದ್ದನನ್ನು ಹಿರಿದು, ಮೋಗಲರ ಮೇಲೆ ಸಾಗಿಹೋಗಿ, ಒಬ್ಬನನೇಲೆ ಕಮುವಿನಿಂದ ಖದ್ದನನ್ನು ಪ್ರಯೋಗಿಸಿದನು. ಕೂಡಲೇ ಆ ಮೋಗಲನು ದೊಪ್ಪನೆ ನೆಲಕ್ಕೆ ಬಿದ್ದನು. ಕಾದುವ ಭರದಲ್ಲಿ ಮೋಗಲರು ಶಿವಸಿಂಗನನ್ನು ನೋಡಿದ್ದೇ ಇಲ್ಲ. ಹೀಗೆ ಅಕ್ಸಿಕ್ಕ ವಾಗಿ, ಒಬ್ಬನು ನೆಲಕ್ಕೆಬಿದ್ದದ್ದನ್ನನೋಡಿ ಇನ್ನೊಬ್ಬನು ಶಿವಸಿಂಗನ ಮೇಲೆ ಏರಿಬರುತ್ತಿರಲು, ಶಿವಶಿಂಗನ ಖದ್ದದ ಕಡತದಿಂದ ಅವನೂ ನೆಲಕ್ಕುರುಳಿದನು. ಇಷ್ಟೇಲ್ಲ ಕಾಯರು ಬಹು ಸ್ವಲ್ಪ ಕಾಲದಲ್ಲಿ ಆಯಿತು. ಶಿವಸಿಂಗನು ಭಿಲ್ಲನ ಬಳಿಗೆ ಹೋಗಿ—“ ಬಲೀ, ಶಾಬಾಸ, ಶಾಬಾಸ; ಆದರೆ ನೀವಿಬ್ಬರು ಇತ್ತು ಯಾವ ಕಡೆಗೆ ಹೋರಬಿರಿ ? ” ಎಂದು ಕೇಳಿದನು. ಇಷ್ಟು ಸಲಿಗೆಯಿಂದ ತನ್ನನ್ನು ಕೇಳುವ ಶಿವಸಿಂಗನಿಗೆ ಉತ್ತರಕೊಡುವವನ್ನು ಪ್ರಜ್ಞಿಯು ಬಲಿಗೆ ಇಡ್ಡಿಲ್ಲ. ಆತನಿಗೆ ಬಲವಾದ ಗಾಯಗಳಾಗಿ ಮಿತಿಮೀರಿ ರಕ್ತಸ್ತಾವವಾದದ್ದರಿಂದ, ಆತನು ಬೋಳಿಬಂದವನ ಹಾಗೆ ಬಿದ್ದುಕೊಂಡಿದ್ದನು. ಶಿವಸಿಂಗನ ಈ ಪ್ರಶ್ನಕ್ಕೆ ಉತ್ತರಕೊಡಲಿಕ್ಕೆ ತರುಣಿಯೊಬ್ಬಳು ಜಾಗರೂಕಾಗಿದ್ದಳು; ಆದರೆ ಶಿವಸಿಂಗನನ್ನು ನೋಡಿದ ಕೂಡಲೇ ಆಕೆಯು ನಾಬಿಕೆಯಿಂದ, ತಲೆಬಾಗಿಸಿ, ನೆಲವನ್ನು ನೋಡುತ್ತ ನಿಂತುಕೊಂಡಳು. ಆಕೆಯ ಮುಖಮುದ್ರೆಯಲ್ಲಿ ವಿಲಕ್ಷಣವಾದ ಸಂತೋಷವು ವೃತ್ತವಾಗುತ್ತಿತ್ತು. ಆಕೆಯು ನಡುನಡುವೆ ಕದ್ದು, ಶಿವಸಿಂಗನ ಮುಖವನ್ನು ಓರೆಗಳ್ಳಿನಿಂದ ನೋಡುತ್ತಿದ್ದಳು. ಶಿವಸಿಂಗನಿಗೆ ಆಕೆಯ ಗುರುತು ಸಿಕ್ಕಿದ್ದರಿಂದಲೋ ಏನೋಇ, ಆತನು ಹೆಚ್ಚಿಗೆ ಪ್ರಶ್ನಮಾಡದೆ, ಆಕೆಯನ್ನು ನೋಡುತ್ತ ಕೆಲವು ಹೊತ್ತು ಸುಮ್ಮನೆ ನಿಂತುಕೊಂಡನು. ಆ ಮೇಲೆ ಆತನು ಆ ಶ್ರೀಯನ್ನು ಕುರತು—ಇಂಥ ಭಯಂಕರ ಸ್ಥಳದಲ್ಲಿ ಬಲಿಭಿಲ್ಲನ ಸಂಗಡ ಯಾವಕಡೆಗೆ ಹೋಗುವದು ? ಮನೆಯಲ್ಲಿ ಎಲ್ಲರೂ ಸೆಟ್ಟಿಗಿದ್ದಾರಷ್ಟೇ ? ಇಲ್ಲದಿದ್ದರೆ ಏನಾದರೂ ಅನರ್ಥದ ಪ್ರಸಂಗ ಉದಿಗಿದ್ದರಿಂದ ಹೀಗೆ ಓಡಿಬರಬೇಕಾಯಿತೋ ? ಶಿವಸಿಂಗನ ಈ ಪ್ರಶ್ನಕ್ಕೆ ಉತ್ತರಕೊಡಬೇಕೆಂದರೆ, ಆ ತರುಣಿಯು

ಮುಖದಿಂದ ಆಕ್ಷರಗಳೇ ಹೊರಡದಾದವು. ಆಕೆಯು ಶಿವಸಿಂಗನ ದಶನ ದಿಂದ ತಾನು ಸಂಕಟದಲ್ಲಿ ಮುಳುಗಿದ್ದನ್ನು ಮರೆತು, ಅನಂದಸರವಶಳಾಗಿದ್ದೆ ಹೀಂದು ಹೇಳಬಹುದು. ಶಿವಸಿಂಗನು ಅದೇ ಪ್ರಶ್ನವನ್ನು ಆತುರದಿಂದ ಮತ್ತೊಮ್ಮೆ ಮಾಡಲು, ಆ ತರುಣೀಯು ಮೆಲ್ಲನೇ— ಹೌದು ನೆಟ್ಟಿಗಿಡ್ದರೆ; ನಾನು ಹೊರಟುಬರುವವರಿಗೆ ಎಲ್ಲರೂ ನೆಟ್ಟಿಗಿಡ್ದರು. ನಾನು ಇತ್ತು ಬಂದ ಬಳಿಕ ಏನಾಗಿರುವದೋ ಇಂದಿಗೆ ಗೊತ್ತು! ಎಂದು ಉತ್ತರ ಕೊಟ್ಟಿಳು. ಆಗ ಶಿವಸಿಂಗನು—ನೀನು ಯಾಕೆ ಹೊರಟು ಬಂದೆ? ನೀನು ಬಂದಬಳಿಕ ಏನಾಗಿರಬಹುದೆಂದು ಭಾವಿಸುತ್ತೀ? ಎಂದು ಮತ್ತೆ ಪ್ರಶ್ನಮಾಡಲು, ಆ ತರುಣೀಯು “ಅದೆಲ್ಲ ಸಂಗತಿಯನ್ನು ನಾನು ಹಿಂದುಗಡೆ ನಿಮಗೆ ಹೇಳುತ್ತೀನೇ; ಆದರೆ ಮೊದಲು ಈ ಬಡಪ್ರಾಣಿಯಾದ ಬಲಿಭಿಲನ ಸಮಾಚಾರ ವನ್ನು ತಕ್ಕೊಳ್ಳಬಾರದೇನು? ನನ್ನ ಸಲುವಾಗಿ ಆತನು ಪಾಣವನ್ನು ಕೊಟ್ಟಿನೋ ಏನೋ, ಎಂದು ಆತನಬಳಿಗೆ ಹೋಗಿ ಉಪಚರಿಸಿ, ಆ ಭಿಲನು ಹೇಳಿದ ವನಪ್ರತಿಯ ರಸವನ್ನು ಆತನ ಗಾಯಗಳಿಗೆ ಹಚ್ಚಿದಳು. ಆಗ ಭಿಲನು ಆ ತರುಣಿಗೆ—“ಅಮಾತ್ಯ, ಆ ತರುಣವೀರನು ಬಾರದಿದ್ದರೆ ನಮ್ಮೆ ಆವ ಸ್ಥಿಯು ಏನಾಗಿ ಹೋಗುತ್ತಿತ್ತಲ್ಲ! ನನ್ನಿಂದ ಏನೂ ಉಪಯೋಗ ವಾಗುತ್ತಿದ್ದಿಲ್ಲ. ಶಂಕರ! ಶಂಕರ! ಮಹಾಕಾಲ” ಎಂದು ದೇವರನ್ನು ಸೃಂಧಿಸಿದನು. ಮುಂದೆ ಮಾತಾಡಲಿಕ್ಕೆ ಆತನಿಗೆ ಆವಸಾನವುಳಿಯ ಲಿಲ್ಲ. ಆಷ್ಟರಲ್ಲಿ ಶಿವಸಿಂಗನು ಮುಂದಕ್ಕೆ ಬಂದು— ಎಲಾ, ಇನ್ನೆವ್ವು ನಿನ್ನಿಂದ ಉಪಯೋಗವಾಗಬೇಕಾಗತ್ತು? ನಿನ್ನ ಮೈಯು ಗಾಯಗಳಿಂದ ಜರಡಿಯ ಹಾಗೆ ಆಗಿಹೋಗಿದೆಯಲ್ಲ! ಎಷ್ಟು ರಕ್ತ ಸೋರುತ್ತದೆ ಇದು! ಬಲೀ, ನಿನಗೆ ಏನಾದರೂ ವನಪ್ರತಿ ಗೊತ್ತಿದ್ದರೆ ಹೇಳು, ತಂದು ಹಚ್ಚಿತ್ತೀನೇ, ಎಂದನು. ಆಗ ಬಲಿಯು ಅಲ್ಲಿಯೇ ಸಮಾಪದಲ್ಲಿದ್ದ ಗಿಡಮೂಲಕ ಯನ್ನು ತೋರಿಸಲು, ಆ ತರುಣೀಯು ಅದನ್ನು ಆರೆದು, ಗಾಯಗಳಿಗೆ ಮತ್ತೆ ಹಚ್ಚಿದಳು. ಆಗ ಆ ಭಿಲನಿಗೆ ಸ್ವಲ್ಪ ವಿಶ್ವಾಂತಿಯಾದ ಹಾಗೆ ಆಗಲು, ಆತನು ತನ್ನ ಎರಡು ಕೈಬೆರಳುಗಳನ್ನು ಬಾಯಲ್ಲಿಟ್ಟುಕೊಂಡು ಗಟ್ಟಿಯಾಗಿ ಸಿಳ್ಳುಹಾಕಿದನು. ಆ ಸಿಳ್ಳುನ ಧ್ವನಿಯು ಅರಣ್ಯವನ್ನೆಲ್ಲ ವಾಸಿಸಿದಂತೆ ಪ್ರತಿಧ್ವನಿ ಗೊಂಡಿತು. ಮುಂದೆ ಹದಿನ್ನೆಂದು— ಇವ್ವತ್ತು ಮಿನಿಟ್ಸುಗಳಮೇಲೆ ಹತ್ತು

ಜನ ಭಿಲ್ಲರು ನಾಲ್ಕುಕಡೆಯಂದ ಅಲ್ಲಿಗೆ ಬಂಫರು. ಬಲಿಯು ತಮ್ಮ ಮಾತಿನಿಂದ ಅವರಿಗೆ ಏನೋ ಹೇಳಲು, ಅವರು ಶಿವಸಿಂಗನನ್ನು ಕುರಿತು— ಮಹಾರಾಜರೇ, ಹೋಲಿಯನ್ನು ಹೊತ್ತುಕೊಂಡು ಬಂದಿದ್ದ ಬೋಯಿಗಳು, ಬಿಡಿದಾಟಹತ್ತಿದ ಕೂಡಲೆ ಎತ್ತಹೋದರೋ ಏನೋ? ಸಿಕ್ಕರೆ ಅವರನ್ನು ಹಿಡಕೊಂಡು ಬರುತ್ತೇನೆ. ಸಿಗದಿದ್ದರೆ ನಾವೇ ಡೋಲಿಯನ್ನು ಹೊತ್ತು ಕೊಂಡು ಬರುತ್ತೇನೆ, ಎಂದು ಹೇಳಿದರು. ಅದಕ್ಕೆ ಶಿವಸಿಂಗನು—ಬೋಯಿಗಳನ್ನು ಹುಡುಕಿರಿ, ಬೇಡಿನ್ನು ವದಿಲ್ಲ; ಆದರೆ ನಾನು ರಾಣಿಸಾಹೇಬರವರಿಗೆ ಈ ತರುಣಿಯನ್ನು ಬೇಗನೆ ಕರಕೊಂಡು ಬರುವೆನೇಂದು ಪ್ರತಿಷ್ಠೆಮಾಡಿ ಬಂದಿರುವದರಿಂದ, ನಾವು ಅದಪ್ಪೆ ಬೇಗನೆ ಹೋಗಬೇಕಾಗಿದೆ; ಆದ್ದರಿಂದ ನೀವೇ ಹೋಲಿಯನ್ನು ಹೊತ್ತುಕೊಂಡು ವೇಗವಾಗಿ ನನ್ನನ್ನು ಹಿಂಬಾಲಿಸಿದರೆ ಬಹಳ ನೆಟ್ಟಿಗಾಗುವದು, ಅನ್ನಲು, ಆ ತರುಣಿಯು ಶಿವಸಿಂಗನಿಗೆ— ಏನಂದಿರಿ? ರಾಣಿಸಾಹೇಬರೇನು? ರಾಣಿ ಚಂದ್ರಾವತಿಸಾಹೇಬರೇ? ಅವರು ಕಾಬೂಲವನ್ನು ಬಿಟ್ಟು ಇಲ್ಲಿಯವರಿಗೆ ಬಂದಿರುತ್ತಾರೇನು? ಶಿವ! ಅಪ್ಪಯಾಜಿ, ನಾನು ಅವರ ಬಳಗೇ ಹೊರಡಿದ್ದೇನು. ಎಲ್ಲ ಇದ್ದಾರೆ ಅವರು? ನಡೆಯಿರೋ, ನಡಿಯಿರಿ ನನ್ನನ್ನು ಕರಕೊಂಡು.

ತರುಣಿಯ ಈ ಮಾತುಗಳನ್ನು ಕೇಳಿ ಶಿವಸಿಂಗನು ಆಕೆಯನ್ನು ಕುರಿತು— ರಾಣಿಯವರು ಬಹಳ ದೂರ ಹೋಗಿರಲ್ಪಿತ್ತಿಲ್ಲ. ಇಲ್ಲಿಯೇ ಸಮೀ ಪದಲ್ಲಿ ಹೋಗುತ್ತಿರಬಹುದು. ನೀನು ಈ ಭಿಲ್ಲರೊಡನೆ ಈ ಮಾರ್ಗದಿಂದ ಮುಂದಕ್ಕೆಸಾಗು. ನಾನು ಈಗ ಈ ಬಲಿಭಿಲ್ಲನ ಉಪಚಾರಮಾಡಿ ನಿಮ್ಮಿಂದ ಹಿಂದೆಯೇ ಬರುವೆನು, ಅನ್ನಲು, ಬಲಿಭಿಲ್ಲನು— ಮಹಾರಾಜರೇ, ತಾವು ನಿಲ್ಲಿವ ಅವಕ್ಷವಿಲ್ಲ. ಇನ್ನು ನನ್ನ ಚಿಂತಿಬಿಡಿರಿ. ನಾನು ಒಂದೆರಡು ದಿನ ಗಳಲ್ಲಿ ನಿಮ್ಮನ್ನು ಬಂದು ಕೂಡುವೆನು. ನೀವು ಹೋಗಿರಿ, ಎಂದು ಹೇಳಿದನು. ಉಳಿದ ಭಿಲ್ಲರೂ ಹಾಗೆಯೇ ಹೇಳಿದರು. ಆಗ ತರುಣಿಯು ಹೋಲಿಯಲ್ಲಿ ಕುಳಿತುಕೊಳ್ಳಲು, ಭಿಲ್ಲರು ಅದನ್ನು ಹೊತ್ತುಕೊಂಡು ಸಾಗಿದರು. ಶಿವಸಿಂಗನು ಹೋಲಿಯನ್ನು ಹಿಡಕೊಂಡು ಬಂದು ಮಗ್ಗಲಿನಿಂದ ಸಾಗಿರುವಾಗ ತರುಣಿಯು ಆತನನ್ನು ಕುರಿತು— ಮಹಾರಾಜರೇ, ರೂಪಮತಿಬಾಯಿ ಯವರು ತಮ್ಮ ಅಬಚಿಯಾದ ಚಂದ್ರಾವತಿರಾಣಿಯರಿಗೆ ಎರಡುಮೂರು

ಪತ್ರಗಳನ್ನು ಬರೆದರು, ಅವುಗಳಲ್ಲಿ ಒಂದಕ್ಕೂ ಉತ್ತರವಿಲ್ಲ. ಕಳಿಸಿದ ಭಿಲ್ಲರೂ ತಿರುಗಿ ಬರಲಿಲ್ಲ. ಕಾಬೂಲಿದಿಂದಂತು ದಿನದಿನಕ್ಕೆ ಹೊಸಹೊಸ ಸುದ್ದಿಗಳು ಬರಹತ್ತಿದವು. ಚಂದ್ರಾವತೀರಾಣೀಸಾಹೇಬರು ಏಳಂಟಿಂಗಳು ಗಭಿರಣೆಯಿರುವದರಿಂದ, ಆವರು ಇನ್ನು, ಬೇಗನೆ ಸ್ವದೇಶಕ್ಕೆ ಬರುವದಿಲ್ಲೆಂಬ ಸುದ್ದಿಯು ಹೊಡಲು ಬಂದಿತು. ಆಮೇಲೆ ಏಳಂಟಿಂಗಳಿನಗಳೊಳಗಾಗಿಯೇ ಮತ್ತೊಂದು ಸುದ್ದಿಯು ಬಂದಿತು. ಚಂದ್ರಾವತೀರಾಣೀಸಾಹೇಬರನ್ನು ಪರಸ್ಪರ ದಿಲ್ಲಿಗೆ ಹಿಡಕೊಂಡುಹೋಗುವರೆಂದು ಜನರು ಅನ್ನಹತ್ತಿದರು; ಆದಕ್ಕಾಗಿ ಬಾದಶಾಹನು ಕೆಲವು ದಂಡಾಳುಗಳನ್ನು ಕಳಿಸಿರುವನೆಂತಲೂ ಜನರು ಹೇಳಹತ್ತಿದರು. ಅದನ್ನು ಹೇಳಿದಕೂಡಲೇ ರೂಪಮತಿಬಾಯಿಸಾಹೇ ಬರು ನನ್ನನ್ನು ಕುರತು—ಪದ್ಯೇ, ಎಂಥ ಪ್ರಸಂಗವಿದು! ಚಂದ್ರಾವತೀ ಆಬಚಿಯ ಬಳಯಲ್ಲಿ ನನ್ನವರೆನ್ನುವವರು ಒಬ್ಬರಾದರೂ ಇಲ್ಲ. ನಾನು ಸ್ವತಃ ಹೋಗು ತ್ರಿಧೇನು; ಆದರೆ ಅಪ್ಪನು ಎಂದೂ ಹೋಗಿಂಡಲಿಕ್ಕಿಲ್ಲ. ನನಗೂ ನಿನಗೂ ಭೇದವಿಲ್ಲ. ನೀನು ಹೋಗುವಹಾಗಿದ್ದರೆ ನೋಡು. ಆಬಚಿಗೆ ನಿನ್ನಿಂದ ಬಹಳ ಉಪಯೋಗವಾದಿತು. ನಿನ್ನ ಉಪಕಾರವನ್ನು ಎಂದಿಗೂ ಮರಿಯ ಲಿಕ್ಕಿಲ್ಲ. ಹೊತ್ತಿಗಾಗದಿದ್ದ ಆಪ್ತರನ್ನೂ, ಅಂತಃಕರಣದವರನ್ನೂ ತಕ್ಕೊಂಡು ಮಾಡುವದೇನು? ಎಂದು ಹೇಳಿದಕೂಡಲೇ ನಾನು ಬಲಿಭಿಲಿನನ್ನು ಸಂಗಡ ಕರಕೊಂಡು ಹೊರಟಿನು, ಎಂದು ಹೇಳಿದಳು. ಆದಕ್ಕೆ ಶಿವಸಿಂಗನು ಮುಗುಳುನಗೆ ನಗುತ್ತು— ಕಾಬೂಲಕ್ಕೆ ಇನ್ನು ಆತುರದಿಂದ ಬರಲಿಕ್ಕೆ ಬೇರೆ ಕಾರಣವಿಲ್ಲವಷ್ಟೇ, ಅನ್ನಲು, ತರುಣೆಯು ಒಮ್ಮೆ ಆತನ ಮುಖವನ್ನು ನೋಡಿ ನಕ್ಕು ಕ್ಷಣದಲ್ಲಿ ವಿನ್ನಳಾಗಿ ನಿಟ್ಟಿಸಿರುಬಿಟ್ಟಳು.

ಪದ್ಯೇಯು ರೂಪಮತಿಯ ದಾಸಿಯೆಂಬದನ್ನು ವಾಚಕರು ಕಂಡುಹಿಡಿ ದಿರಬಹುದು. ಪದ್ಯೇಯು ಅನ್ನ ದೊಡ್ಡ ಮನೆತನದವಳಿಲ್ಲದಿದ್ದರೂ, ಅವು ತಿಮು ಸುಂದರಿಯಾಗಿದ್ದಳು. ರೂಪಮತಿಯ ಆಣ್ಣಾದ ಶಿವಸಿಂಗನು ಆಕೆಯನ್ನು ಮನಮುಟ್ಟಿ ಪ್ರೀತಿಸುತ್ತಿದ್ದನು. ಮುಂದೆ ಶಿವಸಿಂಗನು ತಂಡೆಯು ಆಪ್ತಣೆಯನ್ನು ಏರಿ ಜಸವಂತಸಿಂಗನ ಸಂಗಡ ಕಾಬೂಲಕ್ಕೆ ಹೋದನು. ಆದರೂ ಪರಸ್ಪರರಲ್ಲಿಯ ಪ್ರೇಮವು ನಷ್ಟವಾಗಿದ್ದಲ್ಲಿಂಬದನ್ನು ವಾಚಕರು ಈಗ ಮನಗಂಡಿರಬಹುದು. ತಾನು ದೊಡ್ಡ ಮನೆತನದವಳಿಲ್ಲದ್ದರಿಂದ ವಿಜಯ

ಸಿಂಹನು ತನ್ನ ಮಗನಾದ ಶಿವಸಿಂಗನೊಡನೆ ತನ್ನ ಲಗ್ಗನೊಡಲಿಕ್ಕೆ ಒಪ್ಪಲಿ
ಕ್ಕಿಲ್ಲೆಂದು ಆಕೆಗೆ ಆಗಾಗ್ಗೆ ಅಸಮಾಧಾನವಾಗುತ್ತಿತ್ತು. ಅದೇ ಅಸಮಾಧಾನ
ದಿಂದಲೇ ಪದ್ಯೆಯು ಮೇಲೆ ಹೇಳಿದಂತೆ ಶಿವಸಿಂಗನನ್ನು ನೋಡಿ, ನಕ್ಕು,
ಕೊಡಲೆ ವಿನ್ಯಾಖಾಗಿ ಉಸುಗ್ಗರೆದಳು. ನಯನವಾಲನ ವೈತ್ತಾಂತವನ್ನೂ
ಪುತ್ರಸಮೇತವಾಗಿ ಚಂದ್ರಾವತಿ ರಾಣಿಯನ್ನು ಕಾಬುಲದಿಂದ ಹೊರಡಿಸಿ
ಕೊಂಡು ಬಂದದ್ದನ್ನೂ ಶಿವಸಿಂಗನು ಒಂದುಳಿಯದಂತೆ ಪದ್ಯೆಯ ಮುಂದೆ
ಹೇಳಿದನು. ಅದನ್ನು ಕೇಳಿ ಪದ್ಯೆಯು— ಶಾಬಾಸ ! ಶಾಬಾಸ ! ಇಂದಿ
ರೆಯು ಸಿಜವಾಗಿ ತನ್ನ ದೇಹದ ಸಾಧಕ ಮಾಡಿದಳು ! ಭಲಾಮಗಳೇ
ಇಂದಿರೆ ಸಿಜವಾಗಿ ನೀನು ಸೈಲ್ತ್ರಾಕ್ರಾಂತಿರುತ್ತೀ, ಎಂದು ಅಂತೆಕರಣ
ಪೂರ್ವಕವಾಗಿ ಅಭಿನಂದಿಸಿದಳು. ಆದರೆ ಮುಂದೆ ಇಂದಿರೆಯ ಗತಿಯು
ಏನಾಗುವದೋ, ಎಂಬ ಚಿಂತೆಯು ಆಕೆಯನ್ನು ಚಾಧಿಸಹಕ್ತಿ, ಆ ಬಗ್ಗೆ ಶಿವ
ಸಿಂಗನನ್ನು ಕೇಳಲು, ಆತನು— ಪದ್ಯೇ, ಇಂದಿರೆಯ ಅಣ್ಣನಾದ ದುರ್ಗಾ
ದಾಸನು ತಂಗಿಯ ಬಂಧನವೋಚನಕ್ಕಾಗಿಯೇ ಹಿಂದೆ ಉಳಿದಿರುವನು.
ಏನಾದರೂ ಹಂಚಿಕೊಡಿ ಆತನು ತಂಗಿಯನ್ನು ಬಿಡಿಸಿಕೊಂಡು ಬರುವನು.
ಇದಲ್ಲದೆ, ಇಂದಿರೆಯು ಸಾಧಾರಣ ಬುದ್ಧಿಶಾಲಿಯಲ್ಲ, ತಿರುಗಿ ಕೇಳಿ
ದರೆ ಯಾರ ಸಹಾಯವೂ ಇಲ್ಲದೆ ಆಕೆಯು ತಾನೋಬ್ಜಾಗಿ ಪಾರಾಗಿ
ಹೊರಟು ಬರಬಹುದು.

ಈ ಮೇರಿಗೆ ಮಾತಾಡುತ್ತಾಡುತ್ತ ಅವರು ರಾಣಿಯನ್ನು ಮುಟ್ಟಿದರು.
ಶಿವಸಿಂಗನು ಬರಲೇಂದು ಬುದ್ಧಿಪೂರ್ವಕವಾಗಿಯೇ ಚಂದ್ರಾವತಿಯು ಸಾವ
ಕಾಶವಾಗಿ ಸಾಗಿದ್ದಳು. ಪದ್ಯೆಯು ರಾಣಿಯವರನ್ನು ನೋಡಿದ ಕೊಡಲೆ
ಮೊದಲು ಗಟ್ಟಿಯಾಗಿ ಅವರ ಪಾದಗಳನ್ನು ಹಿಡಕೊಂಡಳು. ರಾಣಿಯನ
ರಾದರೂ ಆಕೆಯನ್ನು ಎಬ್ಬಿಸಿ ಎದೆಗನಚಿಕೊಂಡರು. ಇಬ್ಬರ ಕಣ್ಣಗಳೊಳ
ಗಿಂದಲೂ ಅಶ್ರುಗಳು ಧಾರೆಯಿಟ್ಟು ಶುರಿಯುತ್ತಿದ್ದವು. ಆ ಮೇಲೆ ಪದ್ಯೆಯು
ಅಜಿತಸಿಂಗನನ್ನು ಎತ್ತಿಕೊಂಡು ಮುದ್ದ್ವಾದಿ, ಇತ್ತಿಂದತ್ತ ಅತ್ತಿಂದತ್ತ ಹಲವು
ಸಾರೆ ಓಡಾಡಿದಳು. ಆಕೆಯ ಅನಂದವು ಹೊಟ್ಟಿಯಲ್ಲಿ ಹಿಡಿಸದಾಯಿತು.
ರೂಪಮತಿಯ ಒಂದೂ ಪತ್ರವು ಮುಟ್ಟಿದ್ದನ್ನು ಕೇಳಿ ಪದ್ಯೆಗೆ ಬಹಳ ಆಶ್ಚರ್ಯ

ವಾಯಿತು. ಆ ಮೇಲೆ ಅವರು ಆ ಪತ್ರಗಳು ಎಲ್ಲಿ ಹೋಗಿರಬಹುದೆಂದು ತಕ್ಷಿಫ್ ಸುತ್ತಿರಲು, ಓರಂಗಜೇಬನ ಚಾರರು ಭಿಲ್ಲರನ್ನು ಕೊಂಡು ಆ ಪತ್ರಗಳನ್ನು ಕಸಗೊಂಡಿರಬಹುದೆಂದು ನಿಂಬಾಯವಾಯಿತು. ಆಗ ಪದ್ಮೇಯು— ಹೋಗಲಿಬಿಡಿರಿ. ಬೀಳಲೊಳ್ಳವೇಕೆ ಬಾದಶಹನ ಕಣ್ಣಿಗೆ ಆ ಪತ್ರಗಳು. ಆತನ ಅಂಜಿಕೆಯಾದರೂ ಏತಕ್ಕೆಷ್ಟು ! ಅವುಗಳಲ್ಲಿ ಬಾದಶಹನ ವಷಟ್ಕುರಗಳೇ ತುಂಬಿರುವವು, ಎಂದು ಹೇಳಿದಳು. ಈ ಮೇರಿಗೆ ಮಾತು ಕಥಿಗಳಾದ ಬಳಿಕ ಅವರು ಮುಂದಕ್ಕೆ ಪ್ರಯಾಣವನ್ನು ಬೆಳಿಸಿದರು. ಮುಂದೆ ಐದಾರು ದಿನ ಯಾವ ವಿಷ್ಣುಗಳೂ ಇಲ್ಲದೆ ಹಾಡಿಯು ಸಾಗಿತು. ರಜಪೂತಸಾಧನದ ಸೀಮೆಯು ಸಮೀಕ್ಷಿಸಿದ್ದರಿಂದ ಎಲ್ಲಿಗೂ ಬಹು ಸಂತೋಷವಾಯಿತು. ಅವರು ಆಸಂದದಿಂದ ಮಾರ್ಗವನ್ನು ಕ್ರಮಿಸುತ್ತಿರಲು, ಒಂದುವಿಷ್ಣುವುಂಟಿತು. ಓರಂಗಜೇಬನದೊಂದು ಚಿಕ್ಕ ಸೈನ್ಯವು ಬೆಷ್ಟುಟ್ಟಿ ಬರುವದೆಂೱು ಸುದ್ದಿಯನ್ನು ಬಲಿಭಿಲ್ಲನು ತಂದನು. ಅದನ್ನು ಕೇಳಿ ಎಲ್ಲಿಗೂ ಆಸನೂಧಾನವಾಯಿತು. ಚಂದ್ರಾವತೀರಾಣಿಯು ತನ್ನ ದುರ್ದೈವವನ್ನು ಹೆಳದುಕೊಳ್ಳುತ್ತಿದ್ದಾರು. ಇನ್ನು ಎರಡು ದಿನ ನಡೆದು ಹೋಗಿದ್ದರೆ, ಅವರು ಪ್ರಚಂದವಾದ ಗುಡ್ಡ ಗಳನ್ನು ಸೇರಿ, ಹೋಗಲರ ಕಣ್ಣಿಗೆ ಬೀಳದೆ ಎತ್ತಿತ್ತು ಗಪ್ಪಾಗಿ ಹೋಗುತ್ತಿದ್ದರು; ಆದರೆ ಎರಡು ದಿನ ತಡೆಯುವ ಬಗೆ ಹ್ಯಾಗೇ ? ಇನ್ನು ಐದಾರು ತಾಸುಗಳಲ್ಲಿ ಆ ಸೈನ್ಯವು ಒಂದು ಮುತ್ತುಬಹುದೆಂದು ಮತ್ತೊಬ್ಬ ಭಿಲ್ಲನು ಒಂದು ಸುದ್ದಿಯನ್ನು ಹೇಳಿದನು. ಆಗ ರಾಜಪುತ್ರನನ್ನೂ, ರಾಣಿಯನ್ನೂ ಉಳಿಸಿಕೊಳ್ಳುವ ಮಾರ್ಗವು ಯಾರಿಗೂ ತೋಚದಾಯಿತು. ಅವು ರಲ್ಲಿ ಪದ್ಮೇಯ ಮನಸ್ಸಿನಲ್ಲಿ ಒಂದು ಯುತ್ತೀಯು ಹೋಳಿಯಿತ್ತು. ಚಂದ್ರಾವತೀರಾಣಿಯವರು ಮಗನ ವಿಯೋಗದಃಬವನ್ನು ಸಹಿಸಲು ಒಡಂಬಟ್ಟರೆ ಕಾರ್ಯ ವಾಗುವದೆಂದು ಆಕೆಯು ಭಾವಿಸಿ, ಅದನ್ನು ರಾಣಿಯವರ ಮುಂದೆ ಆಡಿ ತೋರಿಸಲಿಕ್ಕೆ ಧೈಯರು ಸಾಲದೆ, ಸಿವಶಿಂಗನನ್ನು ಒತ್ತುಟ್ಟಿಗೆ ಕರೆದು ಎಲ್ಲ ಹಂಚಿಕೆಯನ್ನು ಹೇಳಿದಳು. ಅದು ಶಿವಸಿಂಗನಿಗೆ ಸಮರ್ಪಕವಾಗಿ ತೋರಿದ್ದರಿಂದ, ಆತನು ಚಂದ್ರಾವತೀರಾಣಿಯವರ ಮುಂದೆ ಆದನ್ನು ಹೇಳಿದನು. ಆಗ ರಾಣಿಯವರಿಗೆ ಪುತ್ರವಿಯೋಗ ದುಃಖವು ದುಃಖವಾದರೂ ಅವರು ಪದ್ಮೇಯನ್ನು ಕರೆಸಿ— ಪದ್ಮೇ, ನೀನಂದಂತೆ ಮಾಡಿದ್ದರೆ ರಾಜಪುತ್ರನ,

ಹಾಗು ನನ್ನ ರಕ್ಷಣವಾಗದು. ಇಗೋ ತಡವೇಕೆ, ಹಿಡಿರಾಜಪುತ್ರನನ್ನು. ಈತನನ್ನು ನೀನು ವೈಕುಂಠ ಯೋಗಿಗಳ ವಶಕ್ಕೆ ಒಪ್ಪಿಸಬೇಕೆನ್ನುವೆಯಷ್ಟೆ? ಒಪ್ಪಿಸು, ಏನೂ ಚಿಂತಿಯಿಲ್ಲ; ಆದರೆ ಆ ಯೋಗಿವರರಿಗೆ ನನ್ನ ಈ ವಿಜ್ಞಾನವನೆಯನ್ನು ತಿಳಿಸದೆಯಿರಬೇಕೆ. ಆ ಮಹಾತ್ಮರು ನನ್ನ ಕೂಸಿನ ರಕ್ಷಣವಾಡುತ್ತಿರಲು, ನನ್ನಂಥ ಪಾಸಿಯ ದುರ್ದ್ವವದಿಂದ ಏನಾದರೂ ಶತ್ರುಗಳಿಂದ ಆದಕ್ಕೆ ಸಂಕಟ ಒದಗಿದರೆ, ಆದನ್ನು ಅವರು ಕೈಮುಟ್ಟಿ ಯಾವ ದೊಂದು ತೀರ್ಥದಲ್ಲಿ ಚಲ್ಲಿಕೊಟ್ಟು ಬಿಡಲಿ! ನನ್ನ ಕೂಸು ಶತ್ರುಗಳ ಕೈಸೇರಿದಿದ್ದರೆ ತೀರಿತು. ಸರಗೋಡ್ಡಿ ನಾನು ಬೇಡಿಕೊಳ್ಳುವ ಮಾತು ಇದೇ, ಎಂದು ಆ ಮಹಾತ್ಮರಿಗೆ ಹೇಳಿ, ಎಂದು ನುಡಿಯುತ್ತ, ಕಣ್ಣೀರುಗಳು ಬಾಲಕನ ಮೇಲೆ ಬೀಕುತ್ತಿರಲು, ಧಿರ ಗಂಭೀರ ಸ್ವಭಾವದ ರಾಣಿಯು ಮಗನನ್ನು ಪದ್ಯೇಯ ಕೈಯಲ್ಲಿ ಕೊಟ್ಟಳು. ಕೂಡಲೇ ರಾಮಸಿಂಗನೂ, ಗಿರ್ಯಾಸುದ್ದೀ ನನೂ ಪದ್ಯೇಯ ಸಂಗಡ ನಡೆದರು. ಶಿವಸಿಂಗನೂ, ಬಲಿಭಿಲ್ಲನೂ ಚಂದ್ರಾ ವತೀರಾಣಿಯವರನ್ನು ಕರಕೆಂಂದು ಬೇರೆ ಕಡೆಗೆ ಸಾಗಿದರು. ಜಗತ್ತಿಂಗನೇ ಮೊದಲಾದ ಉಳಿದವರು ಬೈರಂಗಜೇಬನ ದಂಡನ್ನು ಮೋಸಗೋಳಿಸುವ ದಕ್ಕಾಗಿ ಹಾದಿಯಾನ್ನು ಹಿಡಿದು ಸಾಗಿದರು. ಇತ್ತು ಪದ್ಯೇಯು ತಾನು ಕೈಕೊಂಡ ಕಾರ್ಯವು ನಿರ್ವಿಫ್ಫೂವಾಗಿ ಹಾಗೆ ಕೈಗೂಡಿತೆಂಬ ಚಿಂತಿಯಿಂದ ನಡುವೆ ಎಲ್ಲಿಯೂ ನಿಲ್ಲಿದೆ ಮಾರ್ಗವನ್ನು ಕೃಮಿಸಿ, ಅಬೂ ಪರ್ವತದ ಬುಡವನ್ನು ಸೇರಿದಳು. ವೈಕುಂಠ ಯೋಗಿಗಳು ಆ ಗುಡ್ಡದೊಳಗನ ಯಾವದಾದರೊಂದು ಗವಿಯಲ್ಲಿ, ಅಥವಾ ಗುಡ್ಡದ ಮೇಲಿರುವ ಅಚಲೇಶ್ವರನ ದೇವಾಲಯದಲ್ಲಿ ಇರುತ್ತಿದ್ದರು; ಆದರೆ ಅವರು ಗುಡಿಯಲ್ಲಿರುವದಕ್ಕೆಂತ ಗವಿಯಲ್ಲಿರುವದೇ ಬಹಳ. ಯೋಗಿವರ್ಯರು ಎಲ್ಲಿರುವರೋ, ಎಂದು ಪದ್ಯೇಯು ಚಿಂತಿಸುತ್ತ ಸಾಗಿರಲು, ದಂಡಸಿಗೆ ದ್ರವ್ಯದ ನಿಧಿಯ ದರ್ಶನವಾಗುವಂತೆ, ಪದ್ಯೇಗೆ ಆಕಸ್ಯಾತ್ ವೈಕುಂಠಯೋಗಿಗಳ ದರ್ಶನವಾಯಿತು. ಆಗ ಆಕೆಯು ಯೋಗಿಗಳ ಸಮಾಪಕ್ಕೆ ಹೋಗಿ ನಮಸ್ಕರಿಸಿ, ಕೂಸಿಗೆ ಚೆಳಿ ಗಾಳಿ ಬಡಿದಿತೆಂಬ ವಿಚಾರವನ್ನು ಮಾಡಿದೆ ಅದರ ಮೈಮೇಲಿನ ಅರಿವೆಯನ್ನು ತೆಗೆದು ಯೋಗಿಗಳನ್ನು ಕುರಿತು ಗಟ್ಟಿಯಾಗಿ— ಯೋಗಿರಾಜರೇ, ಈತನು ಜೋಧಪುರದ ದುರ್ದ್ವವಿಯಾದ ರಾಜಪುತ್ರನು. ಚಂದ್ರಾವತೀರಾಣಿಸಾಹೇಬರವರು ತಮ್ಮ

ವಾದಗಳ ಮೇಲೆ ಕೆಡವಲಿಕ್ಕೆಂದು ನನ್ನ ಕೈಯಲ್ಲಿ ಈತನನ್ನು ಕೊಟ್ಟಿದ್ದಾರೆ. ತಾವು ಈತನನ್ನು ಸ್ವೀಕರಿಸಿ ನನಗೆ ಅಪ್ಪಣಿಕೊಡಬೇಕು.



ಇನೆಯು ಪ್ರಕರಣ

ಪದ್ಮೀಯ ಕೆಚ್ಚಿದೆ.

ಇತ್ತೆ ನಯನಪಾಲನು ದುರ್ಗಾದಾಸನಿಗೆ ಮನಬಂದತ್ತು ಸಂತೋಷ ದಿಂದ ಹೋಗಬೇಕೆಂದು ಹೇಳಿ, ರಾಣಿಯನ್ನು ಕರಕೊಂಡು ದಂಡನೊಡನೆ ದಿಲ್ಲಿಗೆ ಹೊರಟಿನು. ಆದರೆ ದಿಕ್ಕಿಲ್ಲದ ತಂಗಿಯನ್ನು ಬಿಟ್ಟುಹೋಗಲಿಕ್ಕೆ ದುರ್ಗಾದಾಸನ ಕಾಲುಗಳೇ ಏಳಿದಾದವು. ಆತನ ಮನಸ್ಸುಇತ್ತು ಒಂದಾಯಿತು. ಒಮ್ಮೆ ಅದು ಸ್ವಾಮಿ ಕಾರ್ಯವನ್ನು ಸಾಧಿಸಬೇಕೆಂದು ಚಂದ್ರಾವತೀ ರಾಣಿಯ ಕಡೆಗೆ ಎಳೆಯುತ್ತಿತ್ತು, ಮತ್ತೊಮ್ಮೆ ತಂಗಿಯ ಪರಿವಿಲ್ಲದೆ ಆಕೆಯನ್ನು ಬಿಟ್ಟುಹೋಗುವದು ಅನ್ವಯವೇಂದು ಇಂದಿರಿಯ ಕಡೆಗೆ ಎಳೆಯುತ್ತಿತ್ತು. ಜೋಧಪುರಕ್ಕೆ ಹೋದಬಳಿಕ ಸ್ವಾಮಿಕಾರ್ಯಕ್ಕಾಗಿ ದೇಹವನ್ನು ಅರ್ಪಿಸುವ ನನ್ನಂಥ ಬಹು ಜನರು ಇರುವದರಿಂದ ತಂಗಿಯ ಬಂಧವಿನೋ ಚನಕ್ಕಾಗಿ ಯತ್ನಿಸುವದು ಯೋಗ್ಯವೇಂದು ಆತನು ತಿಳಿದನು. ಸ್ವಾಮಿ ಕಾರ್ಯದ ಬಹು ಕರಿಣ ಪ್ರಸಂಗಷ್ಠಿ ಆ ಅಣ್ಣಿ-ತಂಗಿಯರಿಂದ ಈಗ ಸಾಧಿಸಲ್ಪಟ್ಟಿತೆಂದು ಹೇಳಬಹುದು; ಯಾಕಂದರೆ, ರಚಪೂತರಿಗೆ ಪಾಣಿಕ್ಕೆಂತಲೂ ಪಾತಿವೃತ್ಯದ ಯೋಗ್ಯತೆಯು ಹೆಚ್ಚಿನದಿದ್ದು, ಅದನ್ನು ಕೂಡ ಸ್ವಾಮಿಕಾರ್ಯಕ್ಕಾಗಿ ಕಳಕೊಳ್ಳಲಿಕ್ಕೆ ಇಂದಿರಿಯು ಅಣ್ಣಿನ ಮಾತಿನ ಮೇಲಿಂದ ಸಿದ್ಧಿಳಾಗಿ ದ್ವಾರು. ದುರ್ಗಾದಾಸನು ನಯನಪಾಲನ ಬಳಗೆ ಹೋಗಿ ವಿನಯದಿಂದ— ಮಹಾರಾಜರೇ, ಮನಬಂದತ್ತು ಹೋಗಬಹುದೆಂದು ನನಗೆ ಅಪ್ಪಣಿ ಕೊಡಿಸೋಣವಾಯಿತು; ಆದರೆ ಸ್ವಾಮಿಯ ಪಶ್ಚಿಮಾಯಿನ್ನು ಬಿಟ್ಟುಹೋಗಲಿಕ್ಕೆ

ನನ್ನ ಕಾಲುಗಳು ಏಳಲೊಳ್ಳವು; ಆದ್ದರಿಂದ ಸ್ವಾಮಿಪತ್ನಿಯ ಸೇವೆಯು ಘಟಿಸಿದಪ್ಪು ಘಟಿಸಲಿ, ತಮ್ಮ ಸಂಗಡ ಬರಲಿಕ್ಕೆ ನನಗೆ ಅಪ್ಪಣಿ ದೊರೆಯ ಬೇಕು, ಎಂದು ಹೇಳಿಕೊಂಡನು. ಆಗ ನಯನಪಾಲನು ತುಸು ಹೊತ್ತು ಯೋಚಿಸಿ ಮನಸ್ಸಿಗೆ ಏನು ಹೊಳೆಯಿತೋ ಏನೋ—“ಒಕ್ಕೆಯುದು, ನೀನು ನಮ್ಮ ಸಂಗಡ ಆನಂದಿಂದ ಬರಬಹುದು; ಆದರೆ ರಾಣಿಯವರ ದರ್ಶನಕ್ಕೆ ನಿನಗೆ ಸಂಪೂರ್ಣ ಪ್ರತಿಬಂಧವಿರುವದು” ಎಂದು ಹೇಳಿದನು. ಆದಕ್ಕೆ ಸಮ್ಮತಿಸಿ, ದುರ್ಗಾದಾಸನು ನಯನಪಾಲನ ದಂಡಿನೊಡನೆ ಸಾಗಿದನು. ಎರಡು ನಿಸ್ತಿಗಳಾದವು. ಮೂರನೆಯ ದಿನ ಸಂಜಯ ಮುಂದೆ ಒಂದು ಅರಣ್ಯದಲ್ಲಿ ಸೈಸ್ಯದ ಬೀಳು ಬಿಟ್ಟರುವಾಗ, ಚಂದ್ರಾವತಿಯನ್ನು ಕಾಣಬೇಕೆಂಬ ವಿಚಾರವು ನಯನಪಾಲನ ಮನಸ್ಸಿನಲ್ಲಿ ಉತ್ತನ್ನವಾಯಿತು. ದಿಲ್ಲಿಗೆ ಹೋದಬಳಿಕ ದೀರ್ಘಕಾಲ ಪರಿಶ್ರಮಪಟ್ಟಿರೂ ಆಗದ ಕಾರ್ಯವನ್ನು ತನ್ನ ಕೈಯಲ್ಲಿದ್ದಾಗ ಮಾಡಿಕೊಂಡು ಬಿಡುವದು ಜಾಣತನವೆಂದು ಆತನು ಭಾವಿಸಿದನು. ಚಂದ್ರಾವತಿಯು ಬೈರಂಗಜೇಬನ ರಾಣಿವಾಸವನ್ನು ಸೇರಿದ ಬಳಿಕ ಅನ್ಯರ ಕಣ್ಣಿಗೆ ಬೀಳಾವದು ವರಮಾ ದುಷ್ಟರವೆಂಬದನ್ನು ಆತನು ಅರ್ಥಿಸ್ತು. ಅಂತೇ ನಯನಪಾಲನು ಒಮ್ಮೆ ಚಂದ್ರಾವತಿಯನ್ನು ಕಂಡು ಎರಡು ಮಾತುಗಳನ್ನೂ ದಿಬಿಡಬೇಕೆಂದು ನಿಶ್ಚಯಿಸಿದನು.

ನಯನಪಾಲನೇ ದಂಡಿನ ಮುಖ್ಯನಾದದ್ದರಿಂದ ಆತನ ಈ ವಿಚಾರಕ್ಕೆ ಅಡ್ಡ ಬಗುವವರು ಯಾರೂ ಇದ್ದಿಲ್ಲ; ಚಂದ್ರಾವತಿಯ ಡೇರೆಯಾದರೂ ನಯನಪಾಲನ ಡೇರೆಯ ಬಳಿಯಲ್ಲಿಯೇ ಇದ್ದರಿಂದ, ಆಲ್ಲಿಗೆ ಹೋಗಲಿಕ್ಕೆ ಆತನಿಗೆ ತಡವೂ ಆಗುವಹಾಗಿದ್ದಿಲ್ಲ; ಆದರೆ ಆತನ ಕಾಲಗಳು ಒಮ್ಮೆಲೇ ಮುಂದಕ್ಕೆ ಕಿತ್ತಲೊಳ್ಳವು. ಸ್ವಲ್ಪ ಹೊತ್ತನಮೇಲೆ ಆತನು ಧೈಯದಿಂದ ಚಂದ್ರಾವತಿಯ ಡೇರೆಯ ಬಳಿಗೆ ಹೋದನು. ಕಾವಲುಗಾರರು ತನ್ನ ಪರೇ ಇದ್ದದ್ದರಿಂದ ಆತನಿಗೆ ಒಳಗೆ ಹೋಗಲಿಕ್ಕೆ ಪ್ರತಿಬಂಧವಾಗುವ ಹಾಗಿದ್ದಿಲ್ಲ. ನಯನಪಾಲನು ಡೇರೆಯ ಬಳಿಯಲ್ಲಿದ್ದ ಒಬ್ಬ ಕಾವಲುಗಾರನಿಗೆ—ಹೋಗು, ಚಂದ್ರಾವತಿರಾಣಿಯ ಒಬ್ಬದಾಸಿಯನ್ನು ಕರಕೊಂಡು ಬಾ, ಎಂದು ಹೇಳಿದನು. ಕೂಡಲೇ ಆ ಕಾವಲುಗಾರನು ಒಳಗೆ ಹೋಗಿ ತನಗೆ ಭಿಟ್ಟಿಯಾದ ಒಬ್ಬ ದಾಸಿಯನ್ನು ಕರಕೊಂಡು ಬಂದನು. ಚಂದ್ರಾವತಿರಾಣಿಯ ಬಳಿಯಲ್ಲಿ

ಹೆಂಗಸರ ಕೊರತೆಯಿಲ್ಲಿಂಬದನ್ನು ವಾಚಕರು ಬಲ್ಲರು. ಈಗ ಇಂದಿರಿಯ ಭಳಿಯಲ್ಲಿಯಂತು ದಾಸಿಯರ ಕೊರತೆಯು ವಿಶೇಷವಾಗಿತ್ತು. ದಾಸಿಯು ಬಂದದ್ದನ್ನು ನೋಡಿ ಸಯನಪಾಲನು— ಹೋಗು, ರಾಣಿಯವರಿಗೆ ನಾನು ಭೆಟ್ಟಿಗೆ ಬರುತ್ತೇ ನೇಂದು ಹೇಳು. ನಾನು ಅವರನ್ನು ಕಾಣುವದು ಅವಕ್ಕೆ ವಾಗಿದೆ. ತಿಳಿಸದೆ ಹಾಗೆಯೇ ಬರುತ್ತಿದ್ದೆನು; ಆದರೆ ಹಾಗೆ ನಾಡುವದು ನಿನ್ನ ಒಡಕಿಯ ಮನಸ್ಸಿಗೆ ಬರಲಿತ್ತುಳ್ಳೇಂದು ಮುಂಗಡ ತಿಳಿಸಿದ್ದೇನೆ, ಎಂದು ಹೇಳಿದನು. ದಾಸಿಯು ಇನ್ನೂ ನಾಲ್ಕು ಹೆಚ್ಚೆ ಹೋಗಿರಲಿತ್ತೀಲ್ಲ, ಅಷ್ಟರಲ್ಲಿ ನಯನಪಾಲನೂ ಆಕೆಯು ಬೆನ್ನಮೇಲೆಯೇ ಹೋದನು. ದಾಸಿಯು ಇಂದಿರಿಯ ಬಳಗೆ ಹೋಗುವದರೂ ಇಗಿಯೇ ನಯನಪಾಲನು ಇಂದಿರಿಯ ಮುಂದೆ ಹೋಗಿ ನಿಂತುಕೊಂಡನು. ಚಂದ್ರಾವತಿಯು ಪ್ರೋಫೆಕ್ಟನ್ನು ಧರಿಸಿದ್ದ ಇಂದಿರಿಯು, ಯಾವ ಸುದ್ದಿಯನ್ನೂ ಆರಿಯದ್ದರಿಂದ ವ್ಯೋಜಿತ ಬಿಟ್ಟು ಕುಳಿತುಕೊಂಡಿದ್ದಳು. ಆಕೆಯ ಸುಂದರ ಮುಖವು ನಯನಪಾಲನ ಕಣ್ಣಿಗೆ ಬಿದ್ದು, ಆತನು ಚರ್ಚಿತನಾಗಿ ನಿಂತುಕೊಂಡನು. ಇಂದಿರಿಯು ನಯನಪಾಲನನ್ನು ನೋಡಿದ ಕೂಡಲೇ ತನ್ನ ಸಿರಿಯ ಸೆರಗನ್ನು ಮುಂದಕ್ಕೆ ಎಳ ಕೊಂಡು ಹೋರಿಯನ್ನು ಮುಚ್ಚಿಕೊಂಡಳು. ನಯನಪಾಲನು ಇಂದಿರಿಯ ರೂಪಾತಿಶಯಕ್ಕೆ ಭ್ರಮಿಸ್ತನಾಗಿಯೋ, ಬೇರೆ ಯಾವ ಕಾರಣದಿಂದಲೋ ಕೆಲವು ಹೋತ್ತು ಸುವ್ಯಾಸೆ ನಿಂತುಕೊಂಡು, ಆಮೇಲೆ ಎಚ್ಚತ್ತು ಏನೋ ನೇನಪು ಮಾಡಿಕೊಂಡವನಂತೆ— “ ಏನು? ಇವಳು ಆ ಚಂದ್ರಾವತಿರಾಣಿಯೇ ” ಎಂದು ನುಡಿದು, ದಾಸಿಯನ್ನು ಚಮತ್ವಾರದ ದೃಷ್ಟಿಯಿಂದ ನೋಡಿಕತ್ತಿದನು. ಆಗ ದಾಸಿಯು ಬೆದರಿ, ಹಿಂದುಮುಂದಿನ ವಿಚಾರವಿಲ್ಲದೆ— “ ಆಲ್— ಆಲ್; ಇವರು ಚಂದ್ರಾವತಿ ರಾಣಿಯವರಲ್ಲ, ಇಂದಿರಾಬಾಯಿಯವರು ” ಎಂದು ತಟ್ಟಿನೆ ನುಡಿದು ಬಿಟ್ಟಳು. ಈ ಶಬ್ದಗಳು ಹೋರಬಿದ್ದ ಬಳಕ ತನ್ನ ನಾಲಿಗಿಯನ್ನು ಕೊಯ್ದು ಚಲ್ಲಬೇಕೆಂದು ಆ ದಾಸಿಯು ಮನಸ್ಸಿನಲ್ಲಿ ಅಂದು ಕೊಂಡಿರಬಹುದು; ಆದರೆ ಮಿಂಚಿಹೋದ ಮಾತಿಗೆ ಚಿಂತಿಸಿ ಫಲವೇನು? ಆಗಬಾರದ ಕೆಲಸವು ಆಗಿಹೋಯಿತು. ಆಗ ನಯನಪಾಲನು ಕೂಡಲೇ ಆ ದಾಸಿಯ ಮೈಲೆ ಹೋಗಿ— ಇವರು ಚಂದ್ರಾವತಿರಾಣಿಯಲ್ಲವೇ? ಹಾಗಾದರೆ ಈ ಇಂದಿರಾಬಾಯಿಯು ಯಾರು? ಹೇಳು, ಹೇಳು ಯಾರವರು!

ಎಂದು ಗದ್ದರಿಸಿದನು. ಗದ್ದರಿಸಿ ಗದ್ದರಿಸಿದಂತೆ ದಾಸಿಯು ಹೆಚ್ಚು ಹೆಚ್ಚು ಅಂಜಿ ನಡುಗಹತ್ತಿ—“ ಇಂದಿರಾಬಾಯಿಯು ದುರ್ಗಾದಾಸನ ತಂಗಿಯಾ. ಚಂದ್ರಾವತೀರಾಣೀಸಾಹೇಬರು ಇವರನ್ನು ಇಲ್ಲಿ ಕೂಡಿಸಿ ಯಾವಾಗೋ ಹೋದರು.” ಎಂಬ ಶಬ್ದಗಳು ಆ ದಾಸಿಯು ಬಿಕ್ಕೆ ಬಿಕ್ಕೆ ಅಳುವಾಗ ಹೋರಬಿದ್ದವು. ಆ ಮೇಲೆ ಕೇಳುವದೇನು? ನಯನಪಾಲನು ಸಿಟ್ಟಿನಿಂದ ಹುಚ್ಚನಾಗಿ, ಇಂದಿರಿಯ ಡೇರಿಯ ಬಿಗಿಯಾದ ಕಾವಲಿಟ್ಟು ದುರ್ಗಾದಾಸ ನನ್ನು ಹಿಡಿಸಿ ಪ್ರತಿಬಂಧದಲ್ಲಿಡಿಸಿದನು. ಚಂದ್ರಾವತೀರಾಣೀಯನ್ನು ನಡ ಹಾದಿಯಲ್ಲಿ ಹಿಡಕೊಂಡು ಬಂಗವರಿಗೆ ಬೇಡಿದ ಇನಾಮು ಕೊಡುವೆನೆಂದು ಸ್ವತಃ ಹೋಳಿದನು. ಕೂಡಲೇ ಇಷ್ಟತ್ತು ಇಪ್ಪತ್ತೈದು ಜನರದೊಂದೊಂದು ಗುಂಪಾಗಿ ಕೆಲವು ಗುಂಪುಗಳು ನಾಲ್ಕು ಕಡೆಗೆ ಹರಿಬಿದ್ದ ರಾಣೀಯನ್ನು ಹುಡುಕಲಿಕ್ಕೆ ಹೋದವು.

ಚಂದ್ರಾವತೀ ರಾಣೀಯನ್ನು ಬೆನ್ನಟ್ಟಿ ತಾನೂ ಹೋಗಬೇಕೆಂದು ಯೋಚಿಸಿ, ನಯನಪಾಲನು ತನ್ನ ಸಂಗಡ ಅರವತ್ತು—ಎಪ್ಪತ್ತು ಜನರನ್ನು ಕರಕೊಂಡು ತನಗೆ ವಿಶ್ವಸನೀಯವಾಗಿ ತೋರಿದ ದಾರಿಯಿಂದ ಹೋರಟಿನು. ಸಿಟ್ಟಿನ ಭರದಲ್ಲಿ ಆತನು ದುರ್ಗಾದಾಸನನ್ನು ಒಂದು ಗಿಡಕ್ಕೆ ಉರಲು ಹಾಕಿಸಿ ಕೊಲ್ಲಿಸಿ ಹೋಗಬೇಕೆಂದು ವಾಡಿದನು; ಆದರೆ ಹೀಗೆ ಕೊಲ್ಲಿಸುವದಕ್ಕಿಂತ ಆತನನ್ನು ಸಂಗಡ ಕರಕೊಂಡು ಹೋಗಿ ಪರಿಪರಿಯಾಗಿ ಪೀಡಿಸಿದರೆ, ಚಂದ್ರಾವತಿಯ ಗೊತ್ತು ಹತ್ತುಬಹುದೆಂದು ಯೋಚಿಸಿ, ಆ ಧೂತರನು ದುರ್ಗಾದಾಸನನ್ನೂ ಇಂದಿರಿಯನ್ನೂ ಸಂಗಡ ಕರಕೊಂಡು ಹೋರಟಿನು. ಬಹು ಬಿಕ್ಕಟ್ಟಿನ ಹಾದಿಯನ್ನೇ ನೋಡಿ ಆತನು ಹೋರಬಿದ್ದನು. ಕವರ್ ಧವರ್ ಸಂಯೋಗದಿಂದ ಆತನು ಹೋರಟಿದಾರಿಯೂ, ಚಂದ್ರಾವತಿಯು ಹೋದದಾರಿಯೂ ಒಂದೇ ಆಗತ್ತು. ಒಂದು ದಿನ ನಯನಪಾಲನು ಮಾರ್ಗ ದಲ್ಲಿ ದುರ್ಗಾದಾಸನನ್ನು ಕರೆಸಿ— ದುರ್ಗಾದಾಸಾ, ಇನ್ನು ಮೇಲೆ ನಿನ್ನ ಅವಸ್ಥೆಯೂ, ನಿನ್ನ ತಂಗಿಯ ಅವಸ್ಥೆಯೂ ಏನಾಗಬಹುದೆಂಬದನ್ನು ಕುರಿತು ನೀನು ಆಲೋಚಿಸು. ಈಗ ನೀನು ಚಂದ್ರಾವತಿಯನ್ನು ಎಲ್ಲಿಗೆ ಕಳಿಸಿರುವೆ ಯೆಂಬದನ್ನು ಹೋಳಿದರೆ, ಇಲ್ಲವೆ ಚಂದ್ರಾವತಿಯು ಇರುವ ಫಲವನ್ನು ತಿಳಿಸಿದರೆ, ನಿಮ್ಮಿಬ್ಬರ ಪರಿಣಾಮವಾಗುವದು; ಮತ್ತು ಬಾದಶಹನ ದಬಾರ

ದಲ್ಲಿ ನಿನ್ನ ಗೌರವವೂ ಆಗಬಹುದು. ವಿಚಾರಮಾಡು. ನಾನು ಚಂದ್ರಾವತಿಯನ್ನು ಹುಡುಕದೆ ಹೊಗೇ ಹೋದೇನೆಂದು ನಿನ್ನ ತಿಳಿದಿದ್ದೀ; ಆದರೆ ಸಿರಿಗೆ ಗಂಟು ಹೊಡಿದುಕೊ. ನಿನ್ನ ಕಣ್ಣಿ ದುರಿಗೆ ಚಂದ್ರಾವತಿಯನ್ನು ಹಿಡಿದು ದಿಲ್ಲಿಗೆ ಎಕೆಂದು ಹೋಗುತ್ತೇನೇ ನೋಡು. ಇಷ್ಟ್ವಿಂದ ನಾನು ಸಮಾಧಾನ ಪಡತಕ್ಕವನ್ನಲ್ಲ. ಜೋಧಪುರದ ರಾಜ್ಯವನ್ನು ಸ್ವಾಧೀನಪಡಿಸಿಕೊಂಡು ಅದರ ಸಿಂಹಾಸನವೇರಿ, ಚಂದ್ರಾವತಿಯನ್ನು ರಾಜೀವಾಗಿ ಮಾಡಿಕೊಂಡು, ನಿನ್ನನ್ನು ಮೂರುಸಾರೆ ಉರತುಂಬಮೇರಿಸಿ, ಈಡಿಗೆ ಶೂಲಕ್ಕೇರಿಸುವೇನು. ಪರುವೇ, ಬರಿಯ ಚಂದ್ರಾವತಿಯನ್ನು ಕರಕೊಂಡುಹೋಗಿ ನಿನ್ನ ಮಾಡುವದಾದರೂ ಏನು? ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಕೂಸೂ ಅಕ್ಷಸ್ಯಾತ್ಮಾಗಿ ಸತ್ಯದೇಹೀಯಿತು, ಎಂದು ನುಡಿಯಾತ್ಮಿರಲು, ಕಡೆಯ ಸಬ್ಬವನ್ನು ಕೇಳಿದ ಕೂಡಲೇ ದುರ್ಗಾದಾಸನು ಗಟ್ಟಿಯಾಗಿ ನಕ್ಷಸು. ಆದರಿಂದ ನಯನಪಾಲನ ಕಣ್ಣಗಳು ಒಮ್ಮೆಲ್ಲಿ ತೆರಿದಂತಾಗಿ, ಆತನು ಮೇಲಕ್ಕೆ ಮುಖವೆತ್ತಿ ವಿಚಾರಮಾಡಿ, ಎದೆಯು ದಸಕ್ಕೆನ್ನಲು— ಹ! ಹ! ಒಟ್ಟಿಗೆ ಚಂದ್ರಾವತಿಯ ಸಂಗಡ ಆಕೆಯ ಮುಗನ್ನ ಹೋಗಿರುವನು! ಆಹಾ! ಎಂಥ ವಿಲಕ್ಷಣ ಮೂರ್ಖನು ನಾನು! ತೀರಾ ಕತ್ತಿಯೆಂಬದರಲ್ಲಿ ಸಂಶಯವಿಲ್ಲ. ಇವ್ವು ಮರುಳತನಕ್ಕೆ ಹೋಗಬಹುದೇ, ಎಂದು ಪಶ್ಚಾತ್ತಾವಷಟ್ಟು, ಇಂದಿರೆಯ ದಾಸಿಯನ್ನು ಕರೆಸಿ ಬೆದರಿಸಿ ಕೇಳಲು, ಎಲ್ಲ ಮೋಸವು ಬೈಲಿಗೆ ಬಿಡ್ಡಿತು.

ನಯನಪಾಲನಿಗೆ ಇವ್ವು ಸಂತಾಪವಾದರೂ, ಚಂದ್ರಾವತಿಯನ್ನು ಹುಡುಕಿದ ಹೋರತು ಯಾವಕೆಲಸ ಮಾಡುವದೂ ಪ್ರಶ್ನವಲ್ಲಿಂದು ತಿಳಿದು, ಆತನು ಒತ್ತುರದಿಂದ ಮಾರ್ಗವನ್ನು ಕ್ರಮಿಸಹತ್ತಿದನು. ಹಾದಿಯಲ್ಲಿ ಬಲಿಭಿಲ್ಲನು ಆತನಿಗೆ ಭೇಟ್ಟಿಯಾಗಿ, ಇದೇ ದಾದಿಯಿಂದ ಚಂದ್ರಾವತಿಯು ಹೋದಳಿಂದು ಹೇಳಿದನು. ಸಾವ! ನಯನಪಾಲನು ಚಂದ್ರಾವತಿಯ ಶತ್ರುವೆಂಬದನ್ನು ಆ ಭಿಲ್ಲನೇನು ಬಲ್ಲನು? ಬಲಿಯು ಹಾದಿಯನ್ನು ತೋರಿಸುತ್ತ ನಯನಪಾಲನನ್ನು ಕರಕೊಂಡು ಹೋಗುತ್ತಿರಲು, ದುರ್ಗಾದಾಸನು ಏಕಾಂತದಲ್ಲಿ ಬಲಿಗೆ ಎಲ್ಲ ವರ್ತಮಾನವನ್ನು ಹೇಳಿ, ನಯನಪಾಲನು ಬೆನ್ನುಟ್ಟಿರುವನೆಂಬ ಸುಧಿಯನ್ನು ಬೇಗನೆ ಚಂದ್ರಾವತಿಗೆ ತಿಳಿಸಿದು ಹೇಳಿದನು. ಆ ಬಲಿಯು ನಯನಪಾಲನ ಕಣ್ಣ ತಪ್ಪಿಸಿ ಓಡಿ ಹೋಗಿ ಹೇಳಿದ್ದರಿಂದಲೇ

ಹಿಂದೆ ಹೇಳಿದಂತೆ ಪದ್ಯೇಯು ಅಜಿತಸಿಂಗನನ್ನು ಕರಕೊಂಡು ಅಬೂಪರ್ವ
ತದ ಮೇಲಿರುವ ವೈಕುಂಠಯೋಗಿಗಳ ಬಳಿಗೆ ಹೋದಳು. ಇತ್ತು ಚಂದಾರ
ವತಿಯನ್ನು ವಾರುವಾಡುವ ಯುಕ್ತಿಯನ್ನು ಕುರಿತು ಎಲ್ಲರು ಆಲೋಚಿಸ
ತೊಡಗಿದರು. ಪ್ರತಿ ಒಂದು ಕ್ಷಣಿಪು ಬಹು ಮಹತ್ವದ್ವಾಗಿ ಕ್ರಮಿಸುತ್ತಿತ್ತು.
ಇನ್ನು ಏನು ಮಾಡಬೇಕೆಂದು ಚಿಂತಿಮಾಡುತ್ತಿರುವಾಗ ರಾಮಸಿಂಗನು ಎಲ್ಲ
ರನ್ನು ಕುರಿತು— ನೀವು ಹೀಗೆ ಚಿಂತಿಮಾಡುತ್ತೆ ನಿಂತುಕೊಂಡರೆ ಇನ್ನು
ಎರಡು ತಾಸುಗಳಲ್ಲಿ ರಾಣಿಯವರು ನಯನಪಾಲನ ಕೃಸೇರುವರು. ಈಗ
ನಾನು ಹೇಳಿದಂತೆ ಮಾಡಿದರೆ, ಮಹಾರಾಣಿಯವರ ರಕ್ಷಣವಾಗಬಹುದು.
ರಾಣಿಯವರು ದೋಲಿಯಂದ ಇಳಿದು ಈ ಬಿಲ್ಲನ ಹೆಗಲನೇಲೆ ಕೂಡು
ಬೇಕು. ನಾನೂ ಹರಪಾಲನೂ ಅವರನ್ನು ರಕ್ಷಿಸಬೇಕು. ಅವರನ್ನು ಈ
ಅರಣ್ಯದೊಳಗಿನ ಯಾವನಾಡರೊಬ್ಬ ಭಿಲ್ಲನ ಗುಡಿಸಲಿಗೆ ಕರಕೊಂಡು
ಹೋಗಬೇಕು. ಶತ್ರುಗಳನ್ನು ವಂಚಿಸುವದಕ್ಕಾಗಿ ದೋಲಿಯಲ್ಲಿ ಒಬ್ಬನು
ಶತ್ರುವಾಣಿಯಾಗಿ ಕುಳತುಕೊಂಡು, ವಾಡಿಕೆಯಂತೆ ದೋಲಿಗೆ ಬುರುಕೆ
ಯನ್ನು ಹಾಕಬೇಕು. ಉಳಿದವರು ನಯನಪಾಲನ ಜನರನ್ನು ಕಂಡು
ಅಂಜಿ ಓಡಿಹೋಗುವವರಂತೆ, ದೋಲಿಯನ್ನು ಸುತ್ತುಗಟ್ಟಿ ಸಾಗಬೇಕು.
ನಯನಪಾಲನ ಜನರು ನಿಮ್ಮನ್ನು ಮುತ್ತಿದಾಗ ನೀವು ಜೀವದ ಹಂಗು
ದೊರೆದು ಕಾದತಕ್ಕದ್ದು. ಅಂದರೆ ಅಷ್ಟರಲ್ಲಿ ರಾಣಿಯವರು ಸುರಕ್ಷಿತವಾಗಿ
ಭಿಲ್ಲನ ಗುಡಿಸಿಲನ್ನು ಸೇರುವರು. ಆಗ ಸ್ವಾಮಿಕಾರ್ಡ್ಯವನ್ನು ಸಾಧಿಸಿದ
ಕೀರ್ತಿಗೆ ನೀವು ಪಾಲುಗಾರರಾಗುವಿರಿ, ಎಂದು ಹೇಳಿದನು. ರಾಮಸಿಂಗನ
ಈ ಹಂಚಿಕೆಯು ಎಲ್ಲಿರೂ ಸಮರ್ಪಕವಾಗಿ ತೋರಿದ್ದರಿಂದ, ಆದರಂತೆ
ಎಲ್ಲ ಷ್ವಾಸಕ್ಕಿರುತ್ತಿರುತ್ತಾಗಿ ಬಂದದ್ದರಿಂದಲೇ ಆಕೆಯು ಪಾರಾದಳಿಂದು ಹೇಳಬಹುದು; ಯಾಕಂ
ದರೆ, ರಾಮಸಿಂಗನು ಚಂದ್ರಾವತಿಯನ್ನು ಕರಕೊಂಡು ಅರಣ್ಯನನ್ನು ಸೇರುವ
ದಕ್ಕು, ನಯನಪಾಲನ ಜನರು ಚಂದ್ರಾವತಿಯ ದೋಲಿಯನ್ನು ಮುತ್ತುವ
ದಕ್ಕು ಗಂಟೇಬಿದ್ದಿತು. ಚಂದ್ರಾವತಿಯ ದೋಲಿಯನ್ನು ನೋಡಿ ನಯನ
ಪಾಲನಿಗೆ ಹಿಡಿಸಲಾರದಷ್ಟು ಆನಂದವಾಯಿತು. ವೇದಲು ವೇದ
ಹೋದರೂ ಕಡೆಗೆ ದೇವರು ಕಾಯ್ದನೆಂದು ತಿಳಿದು, ಆತನು ದುರ್ಗಾದಾಸನ

ಮುಂದೆ ಹಂಗಿಸಿದನು. ಮಹಾರಾಜೀಯ ಡೋಲಿಯು ನಯನಪಾಲನ ಕೈಗೆ ಸಿಕ್ಕಿದ್ದನ್ನು ನೋಡಿ ದುರ್ಗಾದಾಸನಿಗೆ ಬಹಳ ಅಸವಾಧಾನವಾಯಿತು; ಆದರೆ ರಾಮಸಿಂಗ್, ಹರಪಾಲ, ಶಿವಸಿಂಗ್, ಗಿರಾಸುದ್ದಿ ಇರೆಂಬ ಮುಖ್ಯ ಜನರಿಲ್ಲದ್ದನ್ನು ನೋಡಿ, ಈ ಸಾಲ್ಪರೂ ಕೂಡಿ ಏನಾದರೂ ಹಂಚಿಕೆಯಿಂದ ರಾಜಪುತ್ರನನ್ನೂ, ರಾಣಿಯವರನ್ನೂ ದಾಟಿಸಿರಬಹುದೆಂದು ಆತನು ತಕ್ಷಿಗಿದನು; ಆದರೂ ಆತನಿಗೆ ನಂಬಿಗೆಯಾಗಲಿಲ್ಲ. ವಾಡಿಕೆಯಂತೆ ಆತನು ನಯನಪಾಲನಿಗೆ ಉತ್ತರಕೊಡದೆ ಸುಮ್ಮನೆ ನಿಂತುಕೊಂಡಿದ್ದನು.

ನಯನಪಾಲನ ದಂಡಿನವರು ಡೋಲಿಯನ್ನು ಕೆಳಗಳಿಸಲಿಕ್ಕೆ ಆಪ್ತಣ ವಾಡಿದರು; ಆದರೆ ಬೋವಿಗಳು ಕೇಳಲಿಲ್ಲ. ರಾಣಿಯ ಉಳಿದ ಜನರು ಗಾಬರಿಯಾದಂತೆ ತೋರಿಗೆ ಡೋಲಿಯನ್ನು ಸುತ್ತುಗಟ್ಟಿ ಕಾಯಹತ್ತಿದರು. ನಮ್ಮ ಪ್ರಾಣವಿರುವತನಕ ಡೋಲಿಯನ್ನು ಮುಟ್ಟಿಗೆಂಡಲಿಕ್ಕಿಲ್ಲಿಂಬ ನಿಶ್ಚಯವು ಪ್ರತಿಯೊಬ್ಬರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ಆಗ ನಯನಪಾಲನು ಸಾಮೋವಚಾರದ ಗೊದವಿಗೆ ಹೋಗದೆ, ತನ್ನ ದಂಡಾಳಂಗಳನ್ನು ಕುರಿತು— ಏನು ನೋಡುತ್ತಿರಿ, ತುಂಡರಿಸಿರಿ, ಎಂದು ಆಜ್ಞಾಪಿಸಿದನು. ಕೂಡಲೇ ಉಭಯ ಪಕ್ಷದವರಲ್ಲಿ ಕಾಳಗನ್ನ ಉತ್ತನ್ನವಾಯಿತು. ರಾಣಿಯ ಪಕ್ಷದ ಪ್ರತಿಯೊಬ್ಬನು ಗಾಯಪಟ್ಟಿ ನೆಲಕ್ಕುರುಳಿವವರಿಗೆ ಕಾದಿದನು. ಈ ಮೇರಿಗೆ ರಾಣಿಯ ಆಕ್ಷಯ ಜನರು ಪರಾಧಿನೇರಾಗಿ ನೆಲಕ್ಕುರುಳಿದ್ದರಿಂದ ಬೋವಿಗಳು ಡೋಲಿಯನ್ನು ನೆಲಕ್ಕಿಳಿಸಿ ಓಡಿದರು. ನಯನಪಾಲನು ಕೈಮುಟ್ಟಿ ಡೋಲಿಯ ಪರದೆಯನ್ನು ಓರೆವಾಡಿ, ರಾಣಿಯನ್ನು ಹಿಡಿದೆಳಿಯ ಬೇಕೆನ್ನುತ್ತಿರಲು, ಹೊರಗಿಸಿಂದ ದುರ್ಗಾದಾಸನ ಬಿಢಿದ ಕಡತವೂ ಡೋಲಿಯ ಒಳಗಿನಿಂದ ಕತಾರಿಯ ಇರಿತವೂ ಕೂತು, ನಯನಪಾಲನನ್ನು ಹಿಂದಕ್ಕೆ ಸರಿಸಿದವು. ನಯನಪಾಲನ ದಂಡಾಳಂಗಳು ದುರ್ಗಾದಾಸನನ್ನು ಹಿಡಿದು ಹೆಡಮುರಿಗೆ ಕಟ್ಟಿ ಎಳೆದೊಯ್ದರು. ಡೋಲಿಯೊಳಗಿನವನ ಕತಾರಿಯ ಇರಿತವು ನಯನಪಾಲನ ಮೋರಿಗೆ ಜಾರಿಹೋದದ್ದರಿಂದ ಅಪ್ಪುಗಾಯವಾಗಲಿಲ್ಲ. ಚಂದ್ರಾವತಿಯ ಬದಲು ಡೋಲಿಯೊಳಗಿಂದ ಸರದಾರನು ಹೊರಬಿದ್ದದ್ದರಿಂದ, ನಯನಪಾಲನ ಸೊಂಡಿಯೊಣಿತು. ರಾಣಿಯೂ, ರಾಜಪುತ್ರನೂ ಪಾರಾಗಿರುವರೆಂದು ತಿಳಿದು ದುರ್ಗಾದಾಸನು

ಬಹಳ ಸಮಾಧಾನಪಟ್ಟನು. ನಯನಪಾಲನ ಆಶಾಂಕುರವು ಮತ್ತೆ ಸಂಪೂರ್ಣ ವಾಗಿ ಕಮರಹೋಯಿತು. ಗಾಯಪಟ್ಟು ನೆಲಕ್ಕುರುಳದ ರಾಣಿಯ ಜನರನ್ನು ಸೀಡಿಸಿದರೆ, ಅವರು ಚಂದ್ರಾವತಿಯ ಸುದ್ದಿಯನ್ನು ಹೇಳಬಹುದೆಂದು ತಿಳಿದು, ಅವರನ್ನು ಸೀಡಿಸುವದಕ್ಕಾಗಿ ತನ್ನ ದಂಡಿನವರಿಗೆ ಅಪ್ಪಣಿ ಮಾಡಿದನು. ದಂಡಾಳುಗಳನ್ನು ಎಷ್ಟು ಸೀಡಿಸಿದರೂ ಪ್ರಯೋಜನವೇನು ಆಗಲಿಲ್ಲ; ಆ ಜನರ ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ಕೇಳಿದರೂ ಅವರ ರಾಣಿಯ ಸುದ್ದಿಯನ್ನು ಹೇಳಲಿಲ್ಲ! ಆಗ ನಯನಪಾಲನು ಸಿಟ್ಟಿಗೆದ್ದು ದುರ್ಗಾದಾಸನ ಸಮಕ್ಕ ಆ ಪರಾಧಿನೇ ಪ್ರಾಣಿಗಳ ತಿರಜ್ಞೇದವನ್ನು ಮಾಡಿಸಿ, ರಚಪೂತಕುಲಕ್ಕೆ ಕಲಂಕವನ್ನಂಟು ಮಾಡಿದನು. ಆ ಮೇಲೆ ದುರ್ಗಾದಾಸನನ್ನು ಕುರಿತು— ಎಲಾ ಆಧಮಾ, ನೋಡು, ಹೀಗೆಯೇ ನಿನ್ನ ಸಮಕ್ಕ ನಿನ್ನ ತಂಗಿಯ ಪ್ರಾಣ ಹರಣಮಾಡಿ, ಆಮೇಲೆ ನಿನ್ನನ್ನು ನುಚ್ಚಿ ನುಚ್ಚುಗಿ ಕಡಿಯುವೆನು; ನರಿ, ನಾಯಿ, ಹದ್ದುಗಳಿಂದ ತಿನುಸುವೆನು, ಎಂದನು. ಅದನ್ನು ಕೇಳಿ ದುರ್ಗಾದಾಸನು ಗಾಂಭೀರ್ಯದಿಂದ ನಿಂತು ಕೊಂಡನು. ಆತನು ಸಿಟ್ಟಿಂದು ಮಾತಾಡಲಿಲ್ಲ. ನಯನಪಾಲನ ಕ್ಷುದ್ರತನಪೂರ್ವ, ನಿರಧರಿತನಪೂರ್ವ ವ್ಯಕ್ತವಾಗುವದಕ್ಕಾಗಿ ಆ ಸ್ವಾಮಿಭಕ್ತನು ತಿರಸ್ವಾರದಿಂದ ನಕ್ಷನು. ಅದರಿಂದಂತು ನಯನಪಾಲನ ಸವಾರಂಗವು ಉರಿಯ ಹತ್ತಿ, ನುಡಿದಂತೆ ನಡದೇ ತೀರುವೆನೆಂದು ಹೇಳಿ ಇಂದಿರಿಯನ್ನು ತನ್ನೆಡುರಿಗೆ ತಂದು ನಿಲ್ಲಿಸಬೇಕೆಂದು ಆತನು ಅಪ್ಪಣಿ ಮಾಡಿದನು.

ಅಪ್ಪಣಿಯಂತೆ ಇಂದಿರಿಯನ್ನು ತಂದು ನಯನಪಾಲನ ಮುಂದೆ ನಿಲ್ಲಿಸಿದರು. ಆಕೆಯು ಸ್ವಿಸ್ಪಭಾವದ ಲಜ್ಜಾಭಯಗಳನ್ನೇನು ತೋರ್ಚಿಸಿದರೆ, ಮೀಸೆಮೊತ್ತ ಗಂಡಸರಂತೆ ಗಾಂಭೀರ್ಯದಿಂದ ನಿಂತಕೊಂಡಳು. ಪ್ರತ್ಯೇಕ ಯವನಿಗೆ— “ಮಾಡು, ನನಗೆ ಏನು ಮಾಡುತ್ತೀಮಾಡು” ಎಂದು ವಿಚಾರಿಸುವ ಭಾವದಿಂದ ಆಕೆಯು ನಿಂತುಕೊಂಡಿದ್ದಳು. ಆಕೆಯ ತೇಜಸ್ವನ್ನು ನೋಡಲಾರದೆ, ನಯನಪಾಲನೇ ಆಕೆಯ ಎದುರಿಗೆ ತಲೆಬಾಗಿಸಿದ್ದ ನೆಂದು ಹೇಳಬಹುದು. ಕಾಲುಗಳಿಗೆಯವರಿಗೆ ನಯನಪಾಲನು ಹೀಗೆ ನೋರಿ ತಗ್ಗಿಸಿಕೊಂಡು ನಿಂತಿದ್ದನು. ಆ ಮೇಲೆ ಆತನು ಚಿತ್ತಸ್ಥೃತಿಯ ದಿಂದ ಆಕೆಯನ್ನು ಕುರಿತು—ನೀನೂ, ನಿನ್ನ ಈ ಮೂರ್ಖ ಅಣ್ಣನೂ ಬಾದ

ಶಹನ ಎಂಥ ಅಪರಾಧ ಮಾಡಿರುವಿರೆಂಬದರ ಕಲ್ಪನೆಯಾದರೂ ನಿನಗಿರುವದೋ? ಇನ್ನು ನಿಮ್ಮ ಗತಿಯೇನಾಗಬಹುದೆಂಬದನ್ನು ಕುರಿತು ವಿಚಾರಿಸಿದುವೆಯಾ? ಎಂದು ನುಡಿಯತ್ತಿರಲು, ಇಂದಿರೆಯು ನಡುವೇ ಭಾಯಿ ಹಾಕಿ, ಆತನನ್ನು ಸುಮ್ಮನಿರಿಸಿ, ತಿರಸ್ವಾರ ಘ್ರನಿಯಿಂದ— ನಯನವಾಲಾ, ನಾವು ಕಾರ್ಯಕ್ರೆ ಕೈಹಾಕಾವ ವೋದಲೇ ಈ ಮಾತಿನ ವಿಚಾರವನ್ನು ಮಾಡಿರುತ್ತೇವೆ. ತಿಳಿಯತ್ತೇ? ಮಹಾರಾಣಿಯೂ, ಮಹಾರಾಜಾನೂ ಸುರಕ್ಷಿತರಾಗಿರುತ್ತಾರೆಂಬ ಶಬ್ದಗಳಪ್ಪು ಕಿವಿಗೆ ಬಿದ್ದ ಬಳಿಕ. ನಮ್ಮ ಗತಿಯು ಬೇಕಾದ ಹಾಗೆ ಆಗಲಿ. ನಮ್ಮಾಬ್ಧಿರ ಪ್ರಾಣವನ್ನು ಕೊಡುವದರಿಂದ ಜೋಧ ಪುರದ ಪ್ರತ್ಯಕ್ಷದೇವತೆಯಾದ ಚಂದ್ರಾವತಿ ಮಾತೆಯು ಸುರಕ್ಷಿತಳಾಗಿರುತ್ತಿದ್ದರೆ, ಮತ್ತು ಬೈರಂಗಾಬಿಬನ ರಾಣಿವಾಸವನ್ನು ಸೇರಿ ಪರಿಪರಿಯ ಯಾತನೆಗಳಿಗೆ ಗುರಿಯಾಗುವ ದುರ್ಧರ ಪ್ರಸಂಗವು ಆ ಮಹಾಸತಿಗೆ ತಪ್ಪಿತಿದ್ದರೆ, ಆದಕ್ಕಾಗಿ ಹೆಚ್ಚಿಗೆ ನಮಗೇನುಬೇಕಾಗಿರುವದು? ಎಂದು ನುಡಿಯತ್ತಿರಲು, ನಯನವಾಲನು ನಡುವೇ ಭಾಯಿಹಾಕಿ, ಇಂದಿರಿಗೆ—“ಆದರೆ ನಿನ್ನ ಯಾತನೆಯನ್ನು ತಪ್ಪಿಸುವವರು ಯಾರು? ಬಹಳವಾದರೆ ಮಹಾರಾಣಿಯು ಬಾದಶಹನ ಹೆಂಡತಿಯಾಗುತ್ತಿದ್ದಳು; ಆದರೆ ಈಗ ನೀನು ಒಬ್ಬ ಸಿದ್ಧಿ ಮನುಷ್ಯನ ಹೆಂಡತಿಯಾಗಬೇಕಾಯಿತಲ್ಲ” ಎಂದು ಕೇಳಿದನು. ಇದನ್ನು ಕೇಳಿ ಇಂದಿರೆಯು ನಯನವಾಲನ ಹೊಟ್ಟಿಯಲ್ಲಿ ಬೆಂಬೆಬೀಳುವಂತೆ ಗಹಗಹಿಸಿ ನಕ್ಕು, ಆತನನ್ನು ಕುರಿತು— ನನ್ನ ಯೋಗಕ್ಕೇಮನನ್ನು ನೋಡಿಕೊಳ್ಳುವ ವಿಷಯವಾಗಿ ನಾನು ಸಮರ್ಥಿಂದ್ದೇನೇ. ನನ್ನ ವಿಷಯವಾಗಿ ನೀನು ಇಪ್ಪೇಕೆ ಚಿಂತಿಮಾಡುತ್ತೀ? ನನ್ನ, ಹಾಗು ನನ್ನ ಆಳ್ಳಿನ ಚಿಂತಿಯು ನಿನಗೆ ಬೇಡ. ನಮ್ಮದನ್ನು ನಾವು ಕಂಡುಕೊಳ್ಳುವೆವು; ಆದರೆ ಬುದ್ಧಿಗೇಡಿಯೇ, ದುಷ್ಪಬೈರಂಗಜೇಬ ಬಾದಶಹನ ಅಪ್ರತಿಯಿಂದ ಮಹಾರಾಣೀ ಚಂದ್ರಾವತಿಯಂಥ ಪತಿಪ್ರತಿಯನ್ನು— ಪ್ರತ್ಯಕ್ಷಹಡೆದ ತಾಯಿಯಂತೆ ಪೂಜ್ಯಾಳಾದ ಸತಿಯನ್ನು ಹಿಡಕೊಂಡು ಹೋಗಲಿಕ್ಕೆ ಬಂದಿರುವ ನಿನ್ನ ಕೈಕಾಲುಗಳು ಯಾಕೆ ಕಡಿದು ಹೋಗಲೋಲ್ಲವು? ನಮ್ಮಿಂಥ ಯಃಕಶ್ಮಿತ ಜನರು ಸ್ವಾನಿಭಕ್ತಿಯಿಂದ ಮಾಡಿರುವ ಸಾಹಸದ ಅಭಿನಂದನ ಮಾಡಿ ದೊಡ್ಡಿಸ್ತನ ತೋರಿಸುವದನ್ನು ಬಿಟ್ಟು, ಆ ತಾಯಿ

ಮಕ್ಕಳನ್ನು ಹಿಡಿಯುವದಕ್ಕಾಗಿ ಬೆಂಷ್ಟಿರ್ಪೆ ಬಂದು, ನಮ್ಮನ್ನು ಬೆದರಿಸುತ್ತೀರೋ? ಅಥವಾ, ನಿನ್ನ ಪೌರುಷಕ್ಕೆ ಧಿಕಾಶರವು! ನಿನ್ನ ಬೆದರಿಕಂಗೆ ಬೆದರಿ ನಾವು ಉಂಡುವನೆ ಗಳ ಎಣಿಸೇವೆಂದು ನೀನು ತಿಳಿದಿರುತ್ತೀರೀಯೇನು? ಮಾಡುವಾಡು; ನಿನ್ನ ಕೈಯಲ್ಲಿದ್ದ ದ್ವಿನ್ನು ವಾಡಃ. ಇಕೋ, ನಮ್ಮ ಅಣ್ಣನು ಅಲ್ಲಿ ನಿಂತಿರುತ್ತಾನೆ. ಅತನ ಪಾರದಕ್ಕೆಯ ಯೋಗ್ಯತೆಯಾ ನಿನಗಿರುವದಿಳಿ. ನಾನು ಇಲ್ಲಿ ನಿಂತಿರುತ್ತೀನೆ. ಏನು ಮಾಡುವದನ್ನು ಅತಂಕವಿಲ್ಲದೆ ಮಾಡು. ಸ್ವಾಮಿಕಾರ್ಯದಲ್ಲಿ ದೇಹವನ್ನು ಪೀಠಸುವದಕ್ಕಿಂತ ನಮಗೆ ಹೆಚ್ಚಿನದೇನು ಬೇಕಾಗಿರುವದು? ಎಂದು ನುಡಿದಳು. ಈ ಕಾಲದಲ್ಲಿ ಇಂದಿರೆಯ ಉಗ್ರಮೂರ್ತಿಯು ನೋಡುವವರಿಗೆ ಬಹು ಭಯಪ್ರದವಾಗಿ ಒಷ್ಣತ್ವತ್ತು.

ಇಂದಿರೆಯ ಈ ಘೈರ್ಯದ ವಾತುಗಳನ್ನು ಕೇಳಿ ನಯನಪಾಲನು ಆಕ್ಷಯಮಗ್ನನಾಡನು. ಆಕೆಯ ವಾತುಗಳಿಂದ ಅತನ ಮರ್ಮಸಾಫ್ತನಕ್ಕೆ ಗಾಯವಾದಂತಾಯಿತು. ಈ ಶ್ರೀಯಲ್ಲಿರುವ ತನ್ನ ಜಾತಿಯ, ಹಾಗು ದೀಶದ ಅಥವಾ ರಾಜ್ಯದ ಅಭಿಮಾನದ ಶತಾಂಶ ಅಭಿಮಾನವಾದರೂ ತನ್ನ ಲೀರುವದಿಲ್ಲಿಂದು ಅತನು ನಾಚಿದನು. ಮೊದಲಿಗೆ ಉಂಟಾದ ವಿನೇಕದ ಉದ್ದೇಖದಲ್ಲಿ ಅತನು— ಈ ಇಂದಿರೆಯನ್ನೂ ಆಕೆಯ ಅಣ್ಣನಾದ ಈ ದುರ್ಗಾದಾಸನನ್ನೂ ಬಿಟ್ಟು ಕೊಡಬೇಕಳ್ಳದೆ, ತಾನಾದರೂ ಬಾದಶಾಹನ ಸೌಕರಿಯನ್ನು ಬಿಟ್ಟು ಜೋಧಪುರದ ಸಿಂಹಾಸನದ ಸೇವೆಯನ್ನು ಏಕಸಿಸ್ತೆಯಿಂದ ಮಾಡಬೇಕೆಂದು ಯೋಚಿಸಿದನು. ಹೀಗೆ ಯೋಚಿಸಿವಾಗ ಇಂದಿರೆಯ ಮೋಹಕ ಸ್ವರೂಪದ ಕಡೆಗೂ, ಆಕೆಯ ದೈಸ್ಯದ, ಆದರೆ ತೇಜಸ್ಸಿನಿಂದ ದೇದಿಪ್ರವಾನವಾದ ಮುಖತ್ವೀಯ ಕಡೆಗೂ ಅತನ ಲಕ್ಷ್ಯವು ಹೋಯಿತು. ಆಕೆಯನ್ನು ನೋಡುತ್ತ ನೋಡುತ್ತ ಅತನ ಮನಸ್ಸಿನ ವಿಚಾರವು ಯಾವ ದಿಕ್ಕಿಗೆ ಹೋರಳಿತೋ ತಿಳಿಯದು; ಅತನು ಒಮ್ಮೆಲೆ ತನ್ನ ಜನರ ಕಡೆಗೆ ತಿರುಗಿ— ಎಲಾ, ಈ ದುರ್ಗಾದಾಸನನ್ನು ಬಿಟ್ಟು ಬಿಡಿರಿ. ಯಾರಿಗೆ ಗೊತ್ತು, ನನ್ನನ್ನು ಮೋಸಗೊಳಿಸಬೇಕೆಂದು ಈತನು ಈ ಎಲ್ಲ ಆಟವನ್ನು ಹೂಡಿರುತ್ತಾನೋ ಏನೋ ಅದನ್ನು ತಕ್ಕಣಂದು ನಾವು ಮಾಡುವದೇನು? ಈಕೆಯೇ ಚಂದ್ರಾವತೀರಾಣೆಯಾಗಿರಬಹುದು. ರಾಣಿಯ ಗುರುತು ನಮಗಿಲ್ಲದ್ದಿಂದ ಏನಾದರೂ ಹಂಚಿಕೆಮಾಡಿ ನಮ್ಮ ಕೈಯಿಂದ

ಆಕೆಯನ್ನು ಬಿಡಿಸುವದಕ್ಕಾಗಿ ಈತನು ಏನಾದರೂ ಹಂಚಿಕೆಮಾಡಿರಬಹುದು. ಈ ದುಗಾರ್ಥಾಸನೋಡನೆ ನಮ್ಮ ಕೆಲಸವೇನು? ಈಕೆಯನ್ನು ಮಾತ್ರ ಬಿಡಲಾಗದು. ಈತನು ತನ್ನ ಮನಬಂದತ್ತ ಹೋಗಲೊಳ್ಳನೀಕೆ, ಈತನು ನಮ್ಮ ಸಂಗಡ ಬರುತ್ತೀನೆಂದರೂ ಬೇಡ. ಏಳಿರನ್ನು, ಎಂದು ನುಡಿಯಲು ಇಂದಿರೆಯು—ನಯನಪಾಲಾ, ನಿನು ಹೀಗೆ ಎವ್ವು ಬೆದರಿಸಿದರೂ ನಾವು ಬೆದರುವ ಅಣ್ಣ ತಂಗಿಯರಲ್ಲ. ನಿನು ನನೆಷ್ಟುಬ್ಬಳ್ಳಿ ಕರಕೊಂಡು ಹೋಗು, ನಮ್ಮಿಷ್ಟಬ್ಬರನ್ನು ಕರಕೊಂಡು ಹೋಗು, ಮನಸ್ಸಿಗೆ ಬಂದಂತೆ ಮಾಡು. ನಾವು ಮಾಡತಕ್ಕ ಕೆಲಸವನ್ನು ಮಾಡಬಿಟ್ಟೇವು. ನಮ್ಮ ಮಹಾ ರಾಣಾನು—ಅಜಿತಕ್ಕಿಂಗನುಹಾರಂಜನು—ಜಂದಾರವತೀ ಮಹಾರಾಣಿಯ ಪುತ್ರನು, ಆದರೆ ಮೂಳಾರ್, ನಯನಪಾಲಾ, ಇನ್ನು ನಿನ್ನ ಮುಂದೆ ಹೇಳು ವದರಿಂದ ಪ್ರಯೋಜನವೇನು? ನಮ್ಮ ಜೋಧಪುರದ ಭಾಲರಾಜನೂ, ಮಹಾರಾಣಿಯೂ ಜೋಧಪುರದ ಭಿಲ್ಲರ ಗಡಿಯನ್ನು ಸೇರಿದರು. ಇನ್ನು ಪ್ರತ್ಯೇಕ ಬಾದಶಾಹನು ತನ್ನ ಪ್ರಚಂಡ ಸೈಸ್ಯದೊಡನೆ ಹುಡುಕಲಿಕ್ಕೆ ಬಂದರೂ ಅವರು ಸಿಗಲಾರರು. ನಡೆ, ದಿಲ್ಲಿಗೆ ನನ್ನನ್ನು ಕರಕೊಂಡು ಹೋಗು. . ಬಾದಶಾಹನ ಮುಂದೆ ನನ್ನನ್ನು ನಿಲ್ಲಿಸಿ ಬೇಕಾದ ಹಾಗೆ ಹೇಳು. ಆ ಮೇಲೆ ನನ್ನ ಮನಸ್ಸಿಗೆ ಬಂದಂತೆ ನಾನು ಹೇಳುವೆನು. ಮುಂದೆ ಏನಾಗುತ್ತದೆ ನೋಡೋಣ. ನಯನಪಾಲಾ, ನಾನು ಬಾದಶಾಹನ ಮುಂದೆ ಎಲ್ಲ ತೋಡಿ ಕೊಂಡಬಳಿಕ ನಿನ್ನ ಗತಿಯೇನಾಗುವದೆಂಬದನ್ನಾಡರೂ ನೋಡು!

ಈ ಮೇರಿಗೆ ನಯನಪಾಲನು ಒಂದು ಪಟ್ಟು ಗದ್ದರಿಸಿ ಹತ್ತು ಮಾತ್ರ ಗಳನ್ನು ಆಡಿದರೆ, ಇಂದಿರೆಯು ಹತ್ತುಪಟ್ಟು ಗದ್ದರಿಸಿ, ಇಪ್ಪತ್ತು ಮಾತ್ರ ಗಳನ್ನು ಆಡುತ್ತಿದ್ದಳು. ನಾನು ನಿನಗೆ ಎಳ್ಳಿಪ್ಪು ಹೆದರುವದಿಲ್ಲೀಂಬ ಭಾವ ವನ್ನು ಆಕೆಯು ಷ್ವಾಕ್ತಮಾಡಿದ್ದಳು. ಹೆದರುವ ಯೋಗ್ಯತೆಯ ಮನು ಷ್ಯಳೀ ಇವಳಿಲ್ಲೀಂದು ಆಕೆಯು ಎಲ್ಲಿರ ಮುಂದೆ ನಡೆದು ತೋರಿಸಿದಳು; ಆದರೂ ನಯನಪಾಲನು ನಾಚಿಕೆಗೇಡಿಯಂತೆ ಮತ್ತೆ ಇಂದಿರೆಯನ್ನು ಕುರಿತು—ಎಲ್ಲೆ ಉಧ್ಘಟಳೀ, ನಿನು ಬೇಕಾದಪ್ಪದಿಟ್ಟತನವನ್ನು ತೋರಿಸು. ನಾನು ಬಾಯಿಂದ ಬಂದದ್ದನ್ನು ಮಾಡಿಯೇ ತೀರುವೆನು. ನಿಮ್ಮ ಅಣ್ಣ ನನ್ನ ಸುಮ್ಮನೆಯಾದರೂ ಯಾಕೆ ಬಿಡಬೇಕು? ಆತನನ್ನು ನುಜ್ಜು

ನುಚ್ಛಾಗಿ ಕಡಿದು ಈ ಅರಣ್ಯದ ಹದ್ದು ಕಾಗೆಗಳ ಪಾಲುಮಾಡಿ ನಿನೊಷ್ಟಿನೆ ದಿಲ್ಲಿಗೆ ಹೋರಡುವೆನು. ಅಂದರೆ ನಿನ್ನ ಕಣ್ಣಗಳು ಸ್ವಲ್ಪ ತೆರೆದಾವು. ನನ್ನ ಮಾತುಗಳನ್ನೆಲ್ಲ ಹುಡುಗಾಟಿಕೆಯೆಂದು ನೀನು ತಿಳಿದಂತೆ ಕಾಣುತ್ತದೆ. ಕಣ್ಣ ಮುಟ್ಟಿ ನೋಡಿದರೆ ಗೊತ್ತಾಗುವನು. ಆ ಮೇಲೆ....ಎಂದು ನುಡಿಯುತ್ತಿರಲು, ಇಂದಿರೆಯು ಆತನನ್ನು ಮುಂದಕ್ಕೆ ಮಾತಾಡಿಗೊಡದೆ, ವೊದಲಿನಂತೆ ಗಹಗಹಿಸಿ ನಕ್ಕು—ಅಂದಮೇಲೆ ಏನು ಮಾಡುವ ದನ್ನು ಈಗ ಮಾಡಿ ಬಿಡಬಾರದೆ? ಸುಮ್ಮನೆ ಮಾತಾಡಿ ಬಾಯಿಯೇಕೆ ಹೊಲಸುಮಾಡಿಕೊಳ್ಳುತ್ತಿ? ನಯನಪಾಲಾ, ಪ್ರತ್ಯಕ್ಷ ಯಮನಿಗೆ ಹೆದರಲಾರದವರ ಮುಂದೆ ಸನ್ನಂಧ ಹೇಸಿಯ ಉಟವೆನು ನಡೆಯಬೇಕು? ಇನ್ನು ಬಾಯಿಂದ ಮಾತಾಡಬೇಡ, ಕೈಯಿಂದ ಮಾಡಿ ತೋರಿಸು.” ಎಂದು ನುಡಿಯುವಾಗ ಇಂದಿರೆಯ ಆ ಅಂಗವಿಕ್ಷೇಪಾದಿಗಳನ್ನು ನೋಡಿ ಬೆಸ್ವಾಗಿ ನಯನಪಾಲನು ಕೆಲಹೊತ್ತಿನ ವರಿಗೆ “ ಏನು ಮಾಡಲಿ, ಹ್ಯಾಗೆ ಮಾಡಲಿ” ಎಂಬ ದಶಾಕ್ಷರೀ ಮಂತ್ರವನ್ನು ಜಪಿಸುತ್ತ ಕುಳಿತುಕೊಂಡನು. ಕಡೆಗೆ ದುಗಾರ್ಥಾಸನನ್ನು ಬಿಟ್ಟು ಇಂದಿರೆಯೊಬ್ಬಳನ್ನೇ ಕರಕೊಂಡು ಹೋಗಬೇಕೆಂದು ನಿಶ್ಚಯಿಸಿ, ತನ್ನ ದಂಡಾಳುಗಳಲ್ಲಿ ಆರುಮಂದಿಯನ್ನು ಕರೆದು ಆತನನ್ನು ಅರಣ್ಯದಲ್ಲಿ ದೂರಬಿಟ್ಟು ಬರಿ, ಎಂದು ಆಜ್ಞಾಪಿಸಿದನು. ಕೂಡಲೇ ಅವರು ದುಗಾರ್ಥಾಸನನ್ನು ಎಳೆದೊಯ್ಯಹತ್ತಿದರು. ಆಗ ಇಂದಿರೆಯು ಇನ್ನು ಅಣ್ಣನ ವಿಯೋಗವಾಗುವದೆಂದು ಅಸಮಾಧಾನ ಪಟ್ಟಳು. ಆಕೆಯು ಧೈಯರು ಅಳಿದು ಹೃದಯವು ಕರಗಿತು. ಏರಡು ದುಃಖಾಶ್ಚಾರಿಗಳು ಪಟ್ಟಿನೆ ಉದುರಿದವು. ಅವನ್ನು ನಯನಪಾಲನು ನೋಡಬಾರದೆಂದು ಆಕೆಯು ಜಾಗ್ರತೆಯಿಂದ ಒರಿಸಿಕೊಂಡು ದುಃಖವನ್ನು ನುಂಗಿಕೊಂಡಳು. ಆ ಧೀರೆಯು ಅಣ್ಣನಿಗೆ ಧೈಯರವನ್ನು ಹೇಳುವ ಉದ್ದೇಶದಿಂದ— ಅಣ್ಣ, ನಿನ್ನನ್ನು ಬಿಟ್ಟು ಕೊಟ್ಟಿದ್ದ ಪರಮ ಭಾಗ್ಯವೆಂದು ತಿಳಿ. ಸ್ವಾಮಿಕಾರ್ಯಸಾಧನದಲ್ಲಿ ದೇಹವನ್ನು ಸವಿಸಲಿಕ್ಕೆ ನಿನಗೆ ಅನುವುದೊರೆಯಿತು; ಆದರೆ ಸ್ವಾಮಿಭಕ್ತನಾದ ನೀನು ನನ್ನ ಚಿಂತಿಯನ್ನು ಬಿಡು. ನವ್ಯಕುಲಕ್ಕೆ ಕಲಂಕವನ್ನುಂಟು ಮಾಡುವ ಯಾವ ಕೃತಿಯೂ ನನ್ನಿಂದ ಘಟಿಸಲಿಕ್ಕಿಲ್ಲೆಂದು ಸ್ವಷ್ಟವಾಗಿ ಹೇಳುತ್ತೇನೆ. ಇದರ ಮೇಲಿಂದ ಬೇಕಾದದ್ದು ತಿಳಿಕೊ.

ಹೀಗೆ ನುಡಿಯುವಾಗ ಮತ್ತೆ ಉದುರಿದ ಒಂದೆರಡು ದುಃಖಾಶ್ಚ ಬಿಂದುಗಳನ್ನು ಆಕೆಯು ಸರಕ್ಕನೇ ಒರಿಸಿಕೊಳ್ಳುತ್ತಿರಲು, ನಯನಪಾಲನು ಅಪ್ಯಜಿಯಿಂದ ಆಕೆಯ ಆಣ್ಣನು ಕಣ್ಣ ಮರೆಯಾದನು. ನಯನಪಾಲನು ದಂಡಾಳಗಳನ್ನೇಲ್ಲ ಒಟ್ಟುಗೂಡಿಸಿಕೊಂಡು ದಿಲ್ಲಿಗೆ ಹೋರಟಿನು. ನಯನಪಾಲನು ಮಹತ್ವಾಕಾಂಕ್ಷೆಯಿದ್ದ ವಾನದಿಂದ ಧೈಯರ್ಶಾಲಿಯಿದ್ದಿಲ್ಲ, ಕಾವಟ್ಟಭಾವವು ವಾತ್ರ ಅವನಲ್ಲಿ ಪೂರ್ಣವಾಗಿ ವಾಸಿಸುತ್ತಿತ್ತು. ವಾಗ್ರದಲ್ಲಿ ಆತನ ಮನಸ್ಸು ವಿಚಾರಮಗ್ನವಾಯಿತು. ತನ್ನ ಹುಳಕು ಹೋರಬೀಳುವವರಿಗೆ, ಇಂದಿರೆಯೇ ಚಂದ್ರಾವತೀರಾಣಿಯೆಂತಲೂ, ಆಕೆಯು ಮಾನು ಹುಟ್ಟಿದ ಸ್ವಲ್ಪದಿನಗಳಲ್ಲಿ ಅಕಸ್ಮಾತ್ತಾಗಿ ಸತ್ತನೆಂತಲೂ ಬಾದಶಾಹನ ಮುಂದೆ ಸಾಧಿಸಿ, ತಾನು ಬಹು ಚಾತುರ್ಯದಿಂದ ರಾಣಿಯನ್ನು ಹಿಡಕೊಂಡು ಬಂದೆಸೆಂದು ಹೇಳಬೇಕೆಂದು ಆತನು ಒಮ್ಮೆ ಮನಸ್ಸಿನಲ್ಲಿ ನಿಶ್ಚಯಿಸುವನು; ಆದರೆ ಇಂದಿರೆಯ ರೂಪಕ್ಕೆ ಮರುಳಾಗಿದ್ದ ಆತನು ಮತ್ತೊಮ್ಮೆ—ಇಂದಿರೆಯನ್ನು ಬಾದಶಾಹನ ಕಣ್ಣಿಗೆ ಹಾಕದೆ, ತಾನೇ ಲಗ್ನಮಾಡಿಕೊಳ್ಳಬೇಕೆಂದು ಯೋಚಿಸುವನು. ದುರ್ಗಾದಾಶನನ್ನು ಆಗ ಕೊಲ್ಲಿಸಿದ್ದರೆ ಇಂದಿರೆಯ ಮನಸ್ಸನ್ನು ಆಕರ್ಷಿಸಿಕೊಳ್ಳಲಿಕ್ಕೆ ಬರುತ್ತಿದ್ದಿಲ್ಲವಾದ್ದರಿಂದ ಆತನನ್ನು ಆಗ ಹಾಗೇ ಬಿಟ್ಟಿದ್ದ ನೆಟ್ಟಿಗಾಯಿತೆಂದು ನಯನಪಾಲನು ಭಾವಿಸುವನು. ಆತನು ಹಾದಿಯಲ್ಲಿ ವಸ್ತಿ ಮಾಡಿದಾಗ ನಡುನಡುವೆ ಇಂದಿರೆಯನ್ನು ಕರೆಸಿ, ಆಕೆಗೆ ತನ್ನ ಉದ್ದೇಶವನ್ನು ತಿಳಿಸಿ, ಆಕೆಯ ಮನಸ್ಸಿನಲ್ಲಿದ್ದ ದ್ವಾರ್ಥ ತಿಳಿಕೊಳ್ಳಲಿಕ್ಕೆ ಯಶ್ವಿಸುತ್ತಿದ್ದನು; ಆದರೆ ಆತನ ಪ್ರಯತ್ನವು ನಿಷ್ಳಾಲವಾಗುತ್ತಿತ್ತು; ಯಾಕಂದರೆ ಇಂದಿರೆಯ ಇತ್ತಿತ್ತು ಆವನೋಡನೆ ಮಾತಾಡುವದನ್ನೇ ಬಿಟ್ಟಬಿಟ್ಟಿದ್ದಳು. ಆತನು ಬಹಳವಾಗಿ ಹಿಡಿಸಿ ರಿಸಿರಿಸಿ ಮಾಡಿದರೆ ಆಕೆಯು ಅಸಹ್ಯಪಟ್ಟಿ— ನೀನು ಬೇಕಾದದ್ದು ಮಾಡು. ನಿನ್ನ ಯಾವ ಮಾತಿಗೂ, ಕೃತಿಗೂ ನಾನು ಹೆದರುವಹಾಗಿಲ್ಲ. ಇದರ ಮೇಲೆಯೂ ಕೈನೂರಿ ಬಂದರೆ ನನ್ನ ಜೀವವು ನನ್ನ ಕೈಯಲ್ಲಿರುತ್ತದೆ; ನನ್ನ ಹೆಸರಿಗೂ, ಕುಲಕ್ಕೂ, ಶೀಲಕ್ಕೂ ಕಲಂಕ ಹತ್ತದಂತೆ ನಡಕೊಳ್ಳವೆನು. ಆ ಮಾತಿನ ಬಗ್ಗೆ ನನಗೆ ಎಳ್ಳಷ್ಟು ಭಯವಿಲ್ಲ. ಹಾಗೆ ಮಾಡುವದು ನನಗೆ ದುಸ್ತರವೂ ಅಲ್ಲ, ಎಂದು ಉತ್ತರಕೊಡುತ್ತಿದ್ದಳು. ಹೀಗೆ ನಯನಪಾಲನು

ಇಂದಿರೆಯ ತಿರಸ್ಯಾರದ ಮಾತುಗಳಿಂದ ಆಗಾಗ್ಗೆ ನಿರಾಶೆಪಡುತ್ತ, ಮತ್ತೆ ಮನೋರಾಜ್ಯದಲ್ಲಿ ಆಶಾಪಾಠದಿಂದ ಬದ್ಧನಾಗುತ್ತ ಮುಂದಕ್ಕೆ ಸಾಗಿ ಒಮ್ಮೆ ದಿಲ್ಲಿಗೆ ಬಂದನು.

— ಶಾಷ್ಟಿ —

ಇಂನೆಯ ಪ್ರಕರಣ

ದೈರಂಗಜೀರ್ಣಿ.

ದಿಲ್ಲಿಯನ್ನು ಸೇರಿದ ನಯನಪಾಲನು, ಇನ್ನು ಬಾದಶಹನನ್ನು ಹ್ಯಾಗೆ ಕಾಣಬೇಕು, ಆತನಿಗೆ ಏನು ಹೇಳಬೇಕು, ಎಂದು ಚಿಂತಿಸತ್ತೊಡಗಿದನು. ಇಂದಿರೆಯೇ ಚಂದ್ರಾವತಿಯೆಂದು ಸಾಧಿಸಿ, ಆಕೆಯ ಮಗನು ಸತ್ತುಬಳಿಕ ಬಹು ಚಾತುರ್ಯದಿಂದ ಹಿಡಕೊಂಡು ಬಂದೆನೆಂದು ಹೇಳಬಾದಶಹನನ್ನು ವೋಸಗೊಳಿಸಬೇಕೆಂದು ಹಾದಿಯಲ್ಲಿ ಆತನು ಯೋಚಿಸಿದ್ದನಷ್ಟೇ? ಆದರೆ ಹಾಗೆ ಮಾಡಲಿಕ್ಕೇ ಈಗ ನಯನಪಾಲನಿಗೆ ಅಂಜಿಕೆ ಬರತೊಡಗಿತು. ದೈರಂಗ ಜೀಬಬಾದಶಹನು ಅಂಥ ಇಂಥವನಿದ್ದಿಲ್ಲ. ಬೇರೆ ಯಾವದೊಂದು ಮಾರ್ಗ ದಿಂದ ಆತನಿಗೆ ಸತ್ಯಸ್ವರೂಪವು ತಿಳಿನರೆ, ತನ್ನನ್ನು ಆನೆಯ ಕಾಲಿಗೆ ಕಟ್ಟಿಸಿ ಎಳೆಸಿ, ಇಲ್ಲವೇ ಶೂಲಕ್ಕೇರಿಸಿ ಕೊಲ್ಲಿಸಬಹುದೆಂದು ನಯನಪಾಲನು ಬೆದರಿ ದನು. ನಡೆದ ನಿಜವಾದ ಸಂಗತಿಯನ್ನೇ ಬಾದಶಹನಿಗೆ ಹೇಳಬೇಕು; ಆದರೆ ಇಂದಿರೆಯನ್ನು ಕರಕೊಂಡು ಬಂದ ಸುದ್ದಿಯನ್ನು ಮಾತ್ರ ಆತನ ಮುಂದೆ ತೆಗೆಯಬಾರದು, ಎಂದು ಆ ಧೂತ್ರ ರಜಪೂತನು ನಿಶ್ಚಯಿಸಿ ದನು. ಇಂದಿರೆಯನ್ನು ಕರಕೊಂಡು ಬಂದಿರುವನೆಂದು ಬಾದಶಹನ ಮುಂದೆ ಹೇಳಿದರೆ “ಆ ದಿಟ್ಟ ಹುಡುಗಿರು ಹ್ಯಾಗಿರುವಳು ನೋಡೋಣ ಕರತಾ ರೆ”ಂದು ಬಾದಶಹನು ಅನ್ನು ಬಹುದೆಂತಲೂ, ಇಂದಿರೆಯ ಸುಂದರ ರೂಪಕ್ಕೂ,

ಆಕೆಯ ಮನೋಹರವಾದ ಅವಿಭಾವಕಶ್ವ ಮರುಳಾಗಿ ಆಕೆಯನ್ನು ತನ್ನ ರಾಣಿವಾಸದಲ್ಲಿ ಸೇರಿಸಿಕೊಳ್ಳಬಹುದೆಂತಲೂ ನಯನಪಾಲನು ಭಾವಿಸಿದ್ದನು. ಒಟ್ಟಿಗೆ ಆತನಿಗೆ ಇಂದಿರೆಯೂ ಲಭಿಸಬೇಕಾಗಿತ್ತು, ತನ್ನ ಜೀವವೂ ಉಳಿಯಬೇಕಾಗಿತ್ತು. ಇವೆರಡೂ ಮಾತುಗಳು ಸಾಧಿಸುವದಕ್ಕಾಗಿ ಬೇಕಾದ ಹಂಚಿಕೆಯನ್ನು ಮಾಡುವೆನೆಂದು ಆತನು ನಂಬಿಕೊಂಡಿದ್ದನು. ನಯನಪಾಲನು ದಿಲ್ಲಿಗೆ ಬಂದಕೂಡಲೆ ಬಾದಶಹನ ದರ್ಶನಕ್ಕೆ ಹೋಗಬೇಕಾಗಿತ್ತು; ಆದರೆ ಆತನು “ ಏನು ಮಾಡಲಿ, ಹಾಗೆ ಮಾಡಲಿ ” ಎಂಬ ಮಂತ್ರಜಪದಲ್ಲಿ ಬಂದು ದಿವಸವನ್ನು ಕಳೆದನು. ಮರುದಿವಸ ಬಾದಶಹನ ಬಳಿಗೆ ಹೋಗಿ ಆತನ ಮುಂದೆ ನಿಂತುಕೊಂಡು ಮೊದಲಿನಿಂದ ಕಡೆಯ ತನಕ ನಡೆದ ಸಿಜವಾದ ಸಂಗತಿಯನ್ನು ಹೇಳಿದನು. ನನ್ನ ಯೋಗ್ಯತೆ ಮಾರಿ ಜಾಗ್ರತೆಯಿಂದ ನಡಕೊಂಡರೂ, ಕೈವಿಾರಿದ್ದರಿಂದ ವೋಸಹೋದೆನೆಂತಲೂ, “ನಿನ್ನ ಮನಸ್ಸಿಗೆ ಬಂದಹಾಗಿ ಕೆಲಸ ಸಾಧಿಸೆಂ”ದು ಬಾದಶಹರು ಆಜ್ಞಾಪಿಸಿದ್ದರೆ ಹೀಗಾಗುತ್ತಿದ್ದಲ್ಲಿಂತಲೂ ಆತನು ಹಲವು ಸಾರೆ ಅಂದು ತೋರಿಸಿದನು; ಆದರೆ ಜೈರಂಗಜೀಬನು ಸಾಮಾನ್ಯನಿದ್ದಿಲ್ಲ. ನಯನಪಾಲನು ಹೇಳಿವ ದನ್ನು ಆತನು ಸಮಾಧಾನದಿಂದ ಕೇಳಿಕೊಂಡು—ನಯನಪಾಲಾ, ಚಂದ್ರಾ ವತಿಯು ಹೋದರೂ, ಆಕೆಯ ಸ್ಥಳದಲ್ಲಿ ಇಂದಿರೆಯೆಂಬವರು ಕುಳಿತುಕೊಂಡಿದ್ದಾಗಿಲ್ಲ, ಆಕೆಯೆಲ್ಲಿದ್ದಾಗಿಲ್ಲ? ಇಂಥ ಸಾಹಸಿಯಾದ ಸ್ತೀಯು ನನ್ನ ಕಣ್ಣಿಗೆ ಬೀಳಲೇಬೇಕು; ಮತ್ತು ಆ ದುರ್ಗಾದಾಸನು ಎಲ್ಲಿದ್ದಾನೆ? ಆತನನ್ನು ಹಿಡಕೊಂಡು ಬಂದಿರುವೆಯೋ ಇಲ್ಲವೇ? ಎಂದು ಕೇಳಿದನು. ಬಾದಶಹನು ಹೀಗೆ ಕೇಳಿಯೇ ಕೇಳಿವನೆಂದು ನಯನಪಾಲನು ಮೊದಲೇ ತರೆಸಿದ್ದರಿಂದ ಹೇಳತಕ್ಕ ಉತ್ತರವನ್ನು ಆತನು ಮೊದಲೇ ಗೊತ್ತು ಮಾಡಿಕೊಂಡಿದ್ದನು. ಆತನು ಬಾದಶಹನನ್ನು ಕುರಿತು— ಖಾವಿಂದ, ಆ ಹುಡುಗೆಯು ಎಂಥ ಗಟ್ಟಿಗಳೊಂಬದನ್ನು ನಾನೀನು ಹೇಳಲಿ! ನಾನು ಚಂದ್ರಾವತಿರಾಣೆಯನ್ನು ಬೆನ್ನೆಟ್ಟಿ ಹೋಗುತ್ತಿರುವಾಗ ಆ ಹುಡುಗೆಯೂ, ಆಕೆಯ ಅಣ್ಣನಾದ ದುರ್ಗಾದಾಸನೂ ನಮಗೆ ಮಂಕುಬಾದಿಯನ್ನು ಹಚ್ಚಿ ಓಡಿಹೋದರು. ಆವ ರನ್ನು ಬಿಗಿಯಾದ ಕಾವಲಿನಲ್ಲಿಟ್ಟಿದ್ದರೂ, ಕಾವಲುಗಾರರಿಗೆ ಆವರ ಒಳ ಸಂಚು ಗೊತ್ತಾಗಲಿಲ್ಲ. ನಾನು ಆ ಕಾವಲುಗಾರರನ್ನು ಚನ್ನಾಗಿ ದಂಡಿಸಿ

ದೆನು; ಆದರೆ ಸರೀಯಾಳುಗಳು ಹೋದವರು ಹೋಗಬಿಟ್ಟರು.

ಆಕ್ಷಿಕವಾಗಿ ತುಂಬಿಬಂದ ಹಳ್ಳಿದಲ್ಲಿ ಸಿಕ್ಕವನು ಪರಾಧಿನನಾಗಿ ಹರಿಗುಂಟ ಹೋಗುವಂತೆ, ತೇಜಸ್ಸಿಯೂ, ಉಗ್ರಶಾಸನದವನೂ ಆದ ಶೈರಂಗಜೀಬ ಬಾದಶಹನ ಪ್ರಶ್ನದಿಂದ ಪ್ರಜ್ಞಾಹೀನನಾದ ನಯನವಾಲನು ಹಿಂದು ಮುಂದಿನ ವಿಚಾರವಿಲ್ಲದೆ ಬಾಯಿಗೆ ಬಂದಂತೆ ಬೋಗಳಹತ್ತಿದನು. ಈ ವೋದಲು ಅಡಿದ ಮಾತುಗಳೂ ಈಗಾಡುವ ಮಾತುಗಳೂ ಏನು ವ್ಯತ್ಯಾಸ ವಾಗುವದೆಂಬನರಲ್ಲವೇ ಆತನಿಗೆ ಉಳಿಯಲ್ಲ. ಕಾಬೂಲಕ್ಕೆಹೋದದ್ದರಿಂದ ಹೆಚ್ಚು ಭಲ್ಲಾ ಪಡೆದೇನೆಂಬ ಆತನ ಆಶೀಯು ಒತ್ತೆಟಿಗುಳಿದು, ತನ್ನ ವೋದ ಲಿನ ಮಾನ ಮಾನ್ಯತೆಗಳಾದರೂ ತನ್ನ ಪಾಲಿಗೆ ಉಳಿಯುವನ್ನೋ ಇಲ್ಲವೋ ಎಂಬ ಚಿಂತೆಯು ಆತನನ್ನು ಬಾಧಿಸಹತ್ತಿತು. ಶೈರಂಗಜೀಬನು ನಯನ ವಾಲನ ಮಾತುಗಳನ್ನು ಕೇಳಿ ಆತನನ್ನು ಕುರಿತು— ಹ ! ಒಟ್ಟಿಗೆ ನೀವು ಒಕ್ಕೀಯ ಉಬ್ಬಿನಿಂದ ಕಾಬೂಲಕ್ಕೆ ಹೋದವರು, ಕಾರ್ಯವನ್ನು ಸಾಧಿಸದೆ ಕೈಗಳನ್ನು ಅಲ್ಲಾಡಿಸುತ್ತ ಹಾಗೇ ಬಂದಿರೆಂದ ಹಾಗಾಯಿತು. ಇಪ್ಪು ದಿವಸ ದಬಾರದಲ್ಲಿ ನೀವು ತಲೆಹಾಕುತ್ತ ಬಂದದ್ದು ವ್ಯಾಧವೇ ಏನು? ರಜಪೂತರ ಹೊಟ್ಟಿಯಲ್ಲಿ ಹೊಟ್ಟಿ, ಜೋಧಪುರದ ಸಿಂಹಾಸನದ ಸಲುವಾಗಿ ಪ್ರಾರ್ಥಿಸುವವರು ಹೀಗೆ ಅಳ್ಳಾತ್ತ ಬರಬಹುದೇನು? ಕುಳಿತುಕೊಳ್ಳಿರ ಇತ್ತ ! ಎಲಾ, ಅಲ್ಲಿ ಯಾರಿರುತ್ತೀರಿ, ಎನ್ನಲು, ನಾಲ್ಕಾರು ಜನ ಸೇವ ಕರು ಎದುರಿಗೆ ಬಂದು ನಿಂತುಕೊಂಡರು. ಆಗ ಶೈರಂಗಜೀಬನು— ಎಲಾ, ಈಗಲೇ ನೀವು ಹೋಗಿ ಈತನ ಮನೆಯನ್ನು ಮುತ್ತಿ ಒಳಗೆ ಯಾರಿದ್ದರೂ ಹಿಡಕೊಂಡು ಬರಿ; ಮತ್ತು ಈತನ ಕಾಲಗಳಲ್ಲಿ ಬೇಡಿಗಳನ್ನು ಹಾರೆ ಈತನನ್ನು ಬಂದು ಕೊಳೆಯಲ್ಲಿ ಪ್ರತಿಬಂಧಿಸಿ ಇಡಿರಿ, ಎಂದು ಅಪ್ಪಣಿಮಾಡಿ ದನು. ಕೂಡಲೇ ಸೇವಕರು ನಯನವಾಲನ ಮನೆಯನ್ನು ಮುತ್ತಿ ಇಂದಿರಿಯನ್ನು ದಬಾರಕ್ಕೆ ಕರತಂದು ಬಾದಶಹನ ಎದುರಿಗೆ ನೀಲಿಸಿದರು. ಬಾದಶಹನು ನಯನವಾಲನ ಸಮಕ್ಕ ಇಂದಿರಿಯನ್ನು ಉದೇಪುರಿಬೇಗಮೇಯ ಕಡೆಗೆ ದಾಸಿಯೆಂದು ಕಾಣಿಕೆಯಾಗಿ ಕಳಿಸಿದನು. ಇತ್ತ ನಯನವಾಲನು ಚಡವಡಿಸುತ್ತ ಸೇರಿಮನೆಯ ದಾರಿಯನ್ನು ಹಿಡಿಯಬೇಕಾಯಿತು. ನಯನವಾಲನು ಕೆಲಸವನ್ನು ಕೆಡಿಸಿಕೊಂಡು ಬಂದದ್ದರಿಂದ ಶೈರಂಗಜೀಬನು

ಮನೋರಂಭವು ಷ್ವರ್ಚಾವಾಗಿ, ಅವನು ಬಹಳ ಆಸಮಾಧಾನಪಟ್ಟಿನು. ಜೋಧಭೂರದ ಪ್ರಬಲ ರಜಪೂತ ಸಿಂಹಾಸನದ ಮಾತ್ರಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಇಡೀ ರಜಪೂತರ ಕಸುವು ಕಡಿಮೆವಾಡಬೇಕೆಂದು ಬಗೆದಿದ್ದ ಆತನು, ಅಪರೀತಿಗೆ ಹೆದರದೆ ಷ್ವಾಸಿಸಿಂಗನನ್ನು ಕೂಡಿದ ದಬಾರದಲ್ಲಿ ವಿಷಲೇಸಿತವಾದ ಉಡುಪುಗಳನ್ನು ಹಾರಿಸಿ ಕೊಲ್ಲಿಸಿದ್ದನು. ಈಗ ನಯನಪಾಲನು ಚಂದ್ರಾವತೀರಾಣಿಯನ್ನು ಪ್ರತಿಸಮೀತವಾಗಿ ಹಿಡಿಕೊಂಡು ಬಂದಿದ್ದರೆ, ಎಲ್ಲ ಮುಖಿದಿಂದ ಬಾದಶಹನ ಕಾರ್ಯವು ಸಾಧಿಸಿದಂತಾಗುತ್ತಿತ್ತು; ಆದರೆ ಇಂದಿರೆ-ಮಾರ್ಗದಾಸರಂಥ ಸ್ವಾಮಿಭಕ್ತರ ಸಾಹಸದಿಂದ ತನ್ನ ಕಾರ್ಯಕ್ರೆ ವಿಷ್ಣುವು ಒದಗಿದ್ದರಿಂದ ಕೈರಂಗಜೀಬನು ಚಿಂತಿಗೊಳಗಾದನು. ಮಂದಿಯ ಮೇಲೆ ಹರಿಹಾರ್ಯಾವದಕ್ಕಿಂತ ಹೆಚ್ಚಿನ ಕೆಲಸವಾದರೂ ಆತನ ಕೈಯಲ್ಲಿ ಈಗ ಉಳಿದಿದ್ದಲ್ಲ; ಆದರೆ ಆತನು ಇಂಥ ಸಣ್ಣಪಟ್ಟ ಸಂಗತಿಗಳನ್ನು ಮನಸ್ಸಿಗೆ ಹೆಚ್ಚಿಕೊಂಡು ಸ್ವಸ್ಥವಾಗಿ ಕುಳಿತುಕೊಳ್ಳತಕ್ಕಂಥವನಿದಿಲ್ಲ. ಆತನು ಕೂಡಲೇ ಮಿಂಚಿಹೋದ ಮಾತಿನ ಸಲುವಾಗಿ ವಿಚಾರಿಸಿ, ತಾನು ಮುಂದೆ ನಡೆಯತಕ್ಕ ಮಾರ್ಗವನ್ನು ಗೊತ್ತುಮಾಡಿಕೊಂಡನು.

ತನ್ನನ್ನು ಬಾದಶಹನು ಉದೇಪುರದ ಬೇಗಮೆಯ ಕಡೆಗೆ ಕಳಿಸಿದ್ದ ರಿಂದ ಇಂದಿರಿಗೆ ಒಂದು ಬಗೆಯಿಂದ ಸಮಾಧಾನವಾಯಿತು. ನಯನಪಾಲನ ದವಡೆಯೊಳಗಿಂದ ತಾನು ಹ್ಯಾಗೆ ವಾರಾದೇನೆಂದು ಆಕೆಯು ಚಿಂತಿಸುತ್ತಿದ್ದಳು. ನಯನಪಾಲನು ತನ್ನ ವಿಷಯವಾಗಿ ದುಷ್ಪವಾಸನೆಯನ್ನು ತಾಳಿದ್ದ ಆಕೆಗೆ ಯಾವಾಗೋ ಗೊತ್ತಾಗಿತ್ತು. ಬಾದಶಹನ ರಾಣಿವಾಸದಲ್ಲಿ ತಾನು ದಾಸಿಯಾಗಿ ಹೋಗುವದರಿಂದ ಏನೂ ಆಪಾಯವಾಗದೆಂತಲೂ, ಪ್ರಸಂಗ ಒದಗಿದರೆ ತನ್ನ ಕರ್ತೃತ್ವ ಸಾಮಧ್ಯದಿಂದ ಇಲ್ಲಿಂದ ತಾನು ತಪ್ಪಿಸಿಕೊಂಡು ಸಹ ಹೋಗಬಹುದಂತಲೂ ಇಕೆಯು ನಂಬಿದ್ದಳು. ಸೇವಕರು ಆಕೆಯನ್ನು ಕರೆದೊಯ್ದು ಉದೇಪುರದ ಬೇಗಮೆಯ ಮುಂದೆ ನಿಲ್ಲಿಸಿ “ಆಕೆಯನ್ನು ಬಾದಶಹರು ತಮ್ಮ ಕಡೆಗೆ ದಾಸಿಯೆಂದು ಕಳಿಸಿಕೊಟ್ಟಿದ್ದಾರೆ”ಂದು ಹೇಳಿದರು. ಇಂದಿರೆಯನ್ನು ನೋಡಿದ ಕೂಡಲೇ ಬೇಗಮೆಯು ಕೆಲವು ಹೊತು ಸುಮೃನೆ ಕುಳಿತುಕೊಂಡಳು. ಇತ್ತು ಇಂದಿರೆಯು ಆಶ್ಚರ್ಯ ಮಗ್ನಾಗಿ ಬೇಗಮೆಯನ್ನು ಎನೆಯಿಕ್ಕೆದೆ ನೋಡಹತ್ತಿದಳು. ಇಂದಿರೆಯ ಮನಸ್ಸಿನಲ್ಲಿ ಹಲವು

ವಿಚಾರಗಳು ಉತ್ಪನ್ನವಾದವು. ಬೇಗಮೆಯು ರೂಪದಿಂದ ಅಪ್ರತಿಮು ಸುಂದರಿಯಾಗಿದ್ದಳು; ಮತ್ತು ವೋಗಲರ ಜನಾನಶಾಸ್ತೀಯಲ್ಲಿ ಆಕೆಯ ಕಾಲಹರಣವಾಗುತ್ತಿದ್ದದ್ವಿರಿಂದ ವೋಗಲ ಶ್ರೀಯರಲ್ಲಿ ಮದದಿಂದ ಉಂಟಾ ಗುತ್ತಿದ್ದ ಆಲಷ್ಯವು ಆಕೆಯಲ್ಲಿ ಸಂಪೂರ್ಣವಾಗಿ ತುಂಬಿತ್ತು. ಆಕೆಯ ಕಣ್ಣಗಳು ದುಂದಾಗಿದ್ದಂತೆ ಕಾಣುತ್ತಿದ್ದವು. ಆಗ ಆಕೆಯು ಆಷ್ಟು ವೋಗಲ ಬೇಗಮೆಯರ ಉಡುಪುತ್ತೊಡಪುಗಳನ್ನು ಧರಿಸಿ, ಹಸರುಕೆನಕಾಫಿನ ಕೋಡಿನ ಮೇಲೆ ಹಿಂದಕ್ಕೆ ಆತು ಬಿದ್ದುಕೊಂಡಿದ್ದಳು. ಇಬ್ಬರು ದಾಸಿಯರಲ್ಲಿ ಒಬ್ಬು ತಲೆಗಿಂಬಿನ ಹತ್ತರ, ಮತ್ತೊಬ್ಬು ಜು ಕಾಲದಿಸೆಯಲ್ಲಿ ನಿಂತುಕೊಂಡು ಬಾಳದ ಬೇರಿನ ಬೀಸಡಿಕೆಗಳಿಂದ ಗಾಳಿಯನ್ನು ಹಾಕುತ್ತಿದ್ದರು. ಬೇಗಮೆಯು ಆಗ ಹಸರುಬಣ್ಣದ ಪ್ರೋಫಾಕನ್ನು ಹಾಕಿಕೊಂಡು, ಹಸರು ರತ್ನದ ಅಲಂಕಾರಗಳನ್ನೇ ನಖಶಿಶಾಂತವಾಗಿ ಧರಿಸಿದ್ದಳು. ಬೇಗಮೆಯು ಆ ಎಲ್ಲ ವೈಭವವನ್ನೂ, ಶಾಕಿರೀಕನ್ನೂ ನೋಡಿ ಇಂದಿರಿಗೆ ಪರಮಾವಧಿ ಆಶ್ಚರ್ಯ ವಾಯಿತು. ಆ ಆಶ್ಚರ್ಯದ ಭರವು ತಗ್ಗಲು, ಖಿನ್ನತೆಯು ಅದರ ಸ್ಥಳವನ್ನು ಆಕ್ರಮಿಸಿತು. ಆಗ ಆಕೆಯು ಮನಸ್ಸಿನಲ್ಲಿ— “ತಾನು ಉದೇಪುರದ ಮನೆತನಕ್ಕೆ ಹೊಂದಿದವಳಿಂದು ತೋರಿಸುವದಕ್ಕಾಗಿ ಉದೇಪುರಿಯೆಂಬ ಹಸರನ್ನಿಷ್ಟುಕೊಂಡು ಈ ರಜಪೂತರ ಹುಡುಗೆಯು, ವೇಗಲರ ಪದ ತಿಯನ್ನು ಎಷ್ಟು ಸ್ವೀಕರಿಸಿರುತ್ತಾಳಲ್ಲ! ಇಂಥ ಕುಲಗೇಡಿ ಹೆಂಗಸಿನ ದಾಸಿಯಾಗಿ ನಾನು ಇನ್ನು ಬಾಳಬೇಕಾಯಿತು! ದೈವದ ಗತಿಯು ವಿಚಿತ್ರವಾದದ್ದು” ಎಂದು ಮನಸ್ಸಿನಲ್ಲಿ ಅಸಮಾಧಾನವಡಹತ್ತಿದ್ದಳು. ಅಷ್ಟರಲ್ಲಿ ಉದೇಪುರಿಯು ತನ್ನ ಕಡಿಗೆ ನೋಡಹತ್ತಲು, ಇಂದಿರಿಯು ತನ್ನ ದೃಷ್ಟಿಗಳನ್ನು ಬೇರೆಕಡಿಗೆ ಹೊರಳಿಸಿದ್ದಳು. ಉದೇಪುರಿಯು ಮಾಗುಳಿನಗೆಯಿಂದ ಇಂದಿರಿಯನ್ನು ಕುರಿತು— ತದುಣೀ, ಬಾದಶಹನಿಗೆ ನೀನೆಲ್ಲ ಸಿಕ್ಕೆ? ನೀನು ಇನ್ನು ವಿರುವ ತನಕ ನನ್ನ ಬಳಿಯಲ್ಲಿಯೇ ಇಲ್ಲಿ ಇರಬೇಕಾಗಿರಲು, ನನ್ನನ್ನು ನೋಡಿ ನೀನು ಇಷ್ಟು ಖಿನ್ನಿಳು ಯಾಕಾಗಿರುತ್ತೀ? ನನ್ನನ್ನು ನೋಡಿ ನೀನು ಮರಗುವೆಯೋ— ಹೊಟ್ಟೇಕಿಷ್ಟು ಪಡುವೆಯೋ? ಎಂದು ಕೇಳಲು, ನೋರೆಯ ಮುಂದೆ ಸ್ವಷ್ಟಮಾತಾಡುವ ಸ್ವಭಾವದ ಇಂದಿರಿಯ— ಬೇಗಮು ಸಾಹೇಬರೇ, ನಿಮ್ಮನ್ನು ನೋಡಿ ಮರಗುವಷ್ಟು ನಾನು ದೊಡ್ಡ ಮನುಷ್ಯ ಇಲ್ಲ; ಮತ್ತು ಹೊಟ್ಟೆಯಕಿಷ್ಟು ಪಡುವಷ್ಟು ನನ್ನ ಸ್ಥಿತಿಯು ಈಗ ಹೀನ

ತರದ್ವಾ ಆಗಿರುವದಿಲ್ಲ, ಎಂದು ಹೇಳಿದಳು. ಅದಕ್ಕೆ ಉದೇಪುರಿಯು ಸಮಾಧಾನದಿಂದ—ಇಂದಿರೇ, ನಿನ್ನ ಈ ಅಭಿಪೂರ್ಯವು ಕಡೆಯತನಕ ಸ್ಥಿರ ವಾಗಿರಲಿ. ನಿನ್ನ ವೃತ್ತಾಂತವೇನು? ನಿನ್ನ ಬಾದಶಹನಿಗೆ ಹ್ಯಾಗೆ ಸಿಕ್ಕು ಯೆಂಬದನ್ನು ನನ್ನ ಮುಂದೆ ಹೇಳಲಿಲ್ಲ? ಇತ್ತೀ ನನ್ನ ಒಳಿಯಲ್ಲಿ ಕುಳತು ಕೊಂಡು ಯಾವತ್ತು ಸಂಗತಿಯನ್ನು ಹೇಳಿ. ಅಪ್ಪರಲ್ಲಿ ನಿನಗೆ ಯಾವ ಕೆಲಸ ಹೇಳಬೇಕೆಂಬದನ್ನು ಕುರಿತು ನಾನು ವಿಚಾರವಾಡುತ್ತೇನೆ, ಎಂದು ಹೇಳಿದಳು. ಅದಕ್ಕೆ ಇಂದಿರೆಯು ನಿಂತಕ್ಕಳಿಂದಲೇ ಬೇಗಮೆಯನ್ನು ಕುರಿತು—ಬೇಗಮುಸಾಹೇಬರೇ, ನನ್ನ ವೃತ್ತಾಂತವನ್ನು ನಿಮ್ಮ ಮುಂದೆ ಹೇಳುವದೇನು? ದ್ವೇವದ ಘೋರತರವಾದ ಪ್ರವಾಹದ ಎಳತಕ್ಕೆ ಸಿಕ್ಕು ನಾನು ಇಲ್ಲಿಗೆ ಬಂದು ಬಿಡ್ಡೆನು. ಇದಕ್ಕೂ ಹೆಚ್ಚಿಗೆ ಏನು ಹೇಳಲಿ, ಎಂದು ತಟ್ಟಿನೆ ಉತ್ತರಕೊಟ್ಟಳು. ಅದಕ್ಕೆ ಉದೇಪುರಿಯು— ಯಾರಿಗಾದರೂ ಪ್ರಸಂಗಗಳು ದೈವಯೋಗದಿಂದಲೇ ಒದಗುತ್ತವೆ; ಅಂದಬಳಿಕ ನಿನ್ನ ಹೆಚ್ಚಿಗೆ ಹೇಳಿದ್ದೇನು? ನಿನ್ನ ಹ್ಯಾಗೆ ಸಿಕ್ಕುಯೆಂಬದನ್ನು ಸ್ವಷ್ಟವಾಗಿ ಹೇಳಬಾರದೆ? ಎಂದು ಕೇಳಲು, ಇಂದಿರೆಯು— ಬೇಗಮುಸಾಹೇಬರೇ, ನಾನು ಸ್ವಷ್ಟವಾಗಿ ಹೇಳುವದರಿಂದ ನಿಮಗೆ ಲಾಭವಾಗುವದು ಅಪ್ಪರಲ್ಲಿಯೇ ಇರುತ್ತದೆ. ನನ್ನಂತೆ ಹೆಲವು ರಜಪೂತ ತರುಣೀಯರು ಒಂದಿಲ್ಲಾಂದು ಬಿಗೆ ಯಿಂದ ಬಾದಶಹನ ರಾಣೀವಾವಾನನ್ನು ಸೇರಿರುತ್ತಾರಷ್ಟೇ? ಅದರಂತೆ ನಾನೂ ನಿಮ್ಮ ಸನ್ನಿಧಿಯನ್ನು ಹೊಂದಿರುತ್ತೇನೆ, ಎಂದು ಉತ್ತರಕೊಟ್ಟಳು.

ಯಾವಸಂಕೋಣವೂ, ನಯಭಯದ ಗಂಧವೂ ಇಲ್ಲದ ಇಂದಿರೆಯು ಹೀಗೆ ವ್ಯೇಚಿಬಿಟ್ಟು ಮಾತಾಡುವದನ್ನು ನೋಡಿ ಉಳಿದ ದಾಸಿಯರು ಆಕ್ಷಯಪಟ್ಟರು. ಅವರಲ್ಲಿ ಒಬ್ಬಳಂತು ಇಂದಿರೆಯನ್ನು ಎಚ್ಚರಗೊಳಿಸಬೇಕೆಂದು ನಿಶ್ಚಯಿಸಿ “ ಏ ಲವಂಡಿ ” ಎಂದು ಇಂದಿರೆಯ ಕಡೆಗೆ ಕೆಟ್ಟಿಗಣ್ಣಿಸಿದ ನೋಡಹತ್ತಿದಳು. ಇಕೆಯು ಇನ್ನು ಏನೋಂ ಮಾತಾಡತಕ್ಕವಲ್ಲ, ಅಪ್ಪರಲ್ಲಿ ಬೇಗಮೆಯು ವಕ್ರದೃಷ್ಟಿಯಿಂದ ಆ ದಾಸಿಯನ್ನು ನಿಷೇಧಿಸಿ ಸುಮ್ಮಿನಿಸಿ, ಇಂದಿರೆಯನ್ನು ಕುರಿತು— “ ನಿನ್ನ ಇಲ್ಲಿಗೆ ಹ್ಯಾಗೆ ಬಂದೆಯೆಂಬ ದನ್ನು ಹೇಳಬಾ. ನಿನ್ನನ್ನು ನೋಡಿ ನನಗೆ ಕೌತುಕವಾಗುತ್ತದೆ ” ಎಂದು ನುಡಿದಳು. ಅದಕ್ಕೆ ಇಂದಿರೆಯು— ಬೇಗಮುಸಾಹೇಬರೇ, ಐಶ್ವರ್ಯ

ಮಗ್ನಿ ರಾಗಿರುವ ನೀವು ನಮ್ಮುಂಢ ಅನಾಥ ಪ್ರಾಣಿಗಳನ್ನು ನೋಡಿ, ಕಿಟುಕ ಪಡುವದರಲ್ಲಿ ಆಶ್ಚರ್ಯವಿಲ್ಲ. ಸುಂದರ ಸ್ತ್ರೀಯರು ಬಾದಕಹನ ಕಣ್ಣಿಗೆ ಬೀಳದಿದ್ದರೆ ಉಪಾಯವಿಲ್ಲ; ಬಿಂದುರೇ ಅವರು ರಾಣೀವಾಸವನ್ನು ಸೇರಿದ ರೀತಲೇ ತಿಳಿಯಬೇಕು. ಸುಂದರ ಸ್ತ್ರೀಯರ ಆಭಿಲಾಷೆಯು ಸಾಧಾರಣ ವಾಗಿ ಪುರುಷವನ್ನಾತ್ಮರನ್ನು ಬಿಟ್ಟುದ್ದಲ್ಲವೆಂದು ಹೇಳಬಹುದು. ಕಾರಣಾಂತರ ದಿಂದ ನಾನು ಬಾದಕಹನ ಕಣ್ಣಿಗೆ ಬೀಳಲು, ಆತನು ನನ್ನನ್ನು ರಾಣೀವಾಸಕ್ಕೆ ಕಳಿಸಿದನು. ಇದಕ್ಕೂ ಹೆಚ್ಚಿಗೆ ನಾನೇನು ಹೇಳಲಿ, ಎನ್ನಲು, ಬೀಗಮೆಯು ಇಂದಿರೆಯ ಮಾತಿನ ಅರ್ಥವನ್ನು ಕುರಿತು ಕ್ಷುಣ್ಣೆತ್ತು ನಿಚಾರಿಸಿ, ಇಂದಿರೆಯನ್ನು ಸೂಕ್ಷ್ಮದಷ್ಟುಯಿಂದ ನೋಡುತ್ತ, ಆಕೆಯ ಚಲ್ಲಿಕೆಗೆ ತನ್ನ ಚಲ್ಲಿಕೆಯನ್ನು ಒರಿಹೆಚ್ಚಿ ನೋಡುತ್ತಿದ್ದಾನು. ಇಂದಿರೆಯ ಮೋಹಕ ಸ್ವರೂಪವು ಬೀಗಮೆಯ ಚಿತ್ತದಲ್ಲಿ ಬಿಂಬಿಸಿ, ಆಕೆಯ ಮನಸ್ಸು ಬಾದಕಹನ ವಿಷಯವಾಗಿ ಕಲುಷಿತವಾಗಿ ಅಸ್ವಸ್ಥವಾಯಿತು. ಬಾದಕಹನು ಇಂದಿರೆಯನ್ನು ರಾಣೀವಾಸಕ್ಕೆ ಯಾವ ಉದ್ದೇಶದಿಂದ ಕಳಿಸಿರಬಹುದೆಂದು ಆಕೆಯು ಚಿಂತಿಸಹಕ್ತಿದಾನು. ಈ ತರುಣಿಯು ಆದಿದ ಮಾತು ನಿರರ್ಥಕವಾದದ್ದಲ್ಲ ವೆಂತೇಲೂ, ಬಾದಕಹನು ಪಾಪಬುದ್ಧಿಯಿಂದಲೇ ಈಕೆಯನ್ನು ಇಲ್ಲಿಗೆ ಕಳಿಸಿರಬಹುದೆತಲೂ ಬೀಗಮೆಯು ಕಲ್ಪಿಸಹಕ್ತಿದಾನು. ಆಷ್ಟರಲ್ಲಿ ಬಾದಕಹರು ಬಂದರೆಂದು ದಾಸಿಯರು ಬೀಗಮೆಗೆ ಹೇಳಿದರು. ಆದನ್ನು ಕೇಳಿಯಂತೂ ಉದ್ದೇಪುರಿಯ ಚಿತ್ತವು ಮತ್ತಿಷ್ಟು ಅಸ್ವಸ್ಥವಾಯಿತು. ಬಾದಕಹನು ಹೀಗೆ ಅಕಾಲದಲ್ಲಿ ರಾಣೀವಾಸಕ್ಕೆ ಬರಲಿಕ್ಕೆ ಇಂದಿರೆಯು ಆತನ ಮನಸ್ಸನ್ನು ಎಳಕೊಂಡದ್ದೇ ಕಾರಣವೆಂದು ಆಕೆಯು ನಿಶ್ಚಯಿಸಿದಾನು. ಆಕೆಯ ಚಿತ್ತವು ಮತ್ತಿಷ್ಟು ಶ್ವಷಿತವಾಯಿತು. ಇಂದಿರೆಯು ಒಳಗೆ ಹೋಡಳು. ಆಷ್ಟರಲ್ಲಿ ಬಾದಕಹನು ಬೀಗಮೆಯ ಬಳಗೆ ಬಂದನು; ಆದರೆ ಬೀಗಮೆಯು ಆತನನ್ನು ಎಂದಿನಂತೆ ಪ್ರೇಮದಿಂದ ಉಪಚರಿಸದೆ ದುಮುದುಮು ಮೋರಿ ಉರಿಯುತ್ತಿರಲು, ಬಿಮ್ಮನೆ ಬಿಗಿದುಕುಳತುಕೊಂಡಿದ್ದಾನು. ಬಾದಕಹನು ಇದನ್ನು ಲಕ್ಷ್ಯಸದೆ ಬೀಗಮೆಯನ್ನು ಕುರಿತು— ಏ ಪ್ರಾರಿ, ನಾನು ಇಂದು ನಿನ್ನಬಳಗೆ ಒಬ್ಬ ಹೊಸದಾಸಿಯನ್ನು ಕಳಿಸಿ ಕೊಟ್ಟಿದ್ದೇನಿಲ್ಲ, ಆಕೆಯು ಹ್ಯಾಗಿರುವಳಾ? ಎಲ್ಲಿ ಅವಳು, ಇಲ್ಲಿ ಕಾಣುವದಿಲ್ಲ ? ನೀನು ಅವಳನ್ನು ತೀರ ಹತ್ತಿರ ಕುಳ್ಳಿಂಸಿ

ಕೊಂಡಿರಬಹುದೆಂದು ಮಾಡಿದ್ದೇನು. ನಾನು ಅವಳನ್ನು ಕಾಣಬೇಕಾಗಿದೆ; ಆಕೆಯೋಡನೆ ಕೆಲವು ಮಾತಾರ್ಗಳನ್ನು ಆಡಬೇಕಾಗಿದೆ. ಆಕೆಯನ್ನು ಇಲ್ಲಿಗೆ ಕಳಿಸಿಕೊಟ್ಟು ದ್ದು ಯಾತಕ್ಕೆ? ಎಂದು ಕೇಳಿದನು.

ಬಾದಶಹನ ಮುಖದಿಂದ ಹೊರಟಿ ಒಂದೊಂದು ಶಬ್ದಗಳು ಬೇಗ ಮೆಯ ಕೆವಿಯಲ್ಲಿ ಪ್ರವೇಶಿಸಿದಂತೆ ಆಕೆಯ ಸಂಶಯವು ಹೆಚ್ಚುತ್ತ ಹೋಯಿತು. ಆಕೆಯು, ಬಾದಶಹನ ಸಂಗಡ ಮಾತಾರ್ಗಲ್ಕಿಲ್ಲೆಂದು ನಿಶ್ಚಯಿಸಿರುವಂತೆ ಕುಳಿತುಕೊಂಡಿದ್ದಾರು. ಆಕೆಯ ಈ ಶೃಂತಿಯ, ಹಾಗು ಮೂರಭಾವದ ಆರ್ಥವು ಬಾದಶಹನಿಗೆ ತಿಳಿಯಲೊಳ್ಳಲು. ಆಗ ಆತನು ಬೇಗಮೆಗೆ—“ ಏ ಪ್ರಾರ್ಥಿ, ಮಾತಾರುವದಿಲ್ಲವೇಕೆ? ಆ ದಾಸಿಯು ಎಲ್ಲಿ ಇದ್ದಾಳೆ? ” ಎಂದು ಮತ್ತೆ ಕೇಳಿದನು. ಆಗ ಆಕೆಯು ವಕ್ರದೃಷ್ಟಿಯಿಂದ ಸುನ್ನನೆ ಬಾದಶಹನ ಕಡೆಗೆ ನೋಡಿದಂತೆ ಮಾಡಿ—ಆಪ್ಪು ಅವಶ್ಯವಿದ್ದರೆ ಆಕೆಯನ್ನು ಅಲ್ಲಿ ಎಲ್ಲಿಯಾದರೂ ಇಟ್ಟುಕೊಂಡು ಕೇಳುವದನ್ನು ಕೇಳಿಕೊಳ್ಳಲಿಲ್ಲವೇಕೆ? ಆಕೆಯನ್ನು ಇತ್ತು ಕಳಿಸಿಕೊಡಬೇಕು, ಬೆನ್ನ ಹಿಂದೆಯೇ ಬರಬೇಕು. ಇದೇನು ಚಂದ, ಎಂದು ಕೇಳಲು, ಟೆರಂಗಜೀಬನು—ಸ್ತ್ರಿಯೇ, ಚಂದಕ್ಕಾಗಿ ನಾನು ಈಗ ಬಂದಿರುವದಿಲ್ಲ. ಆ ದಾಸಿಯು ಸಾಧಾರಣ ಮನುಷ್ಯಕ್ಕಿಲ್ಲ. ಅವಳಿಂದ ಹಲವು ಸಂಗತಿಗಳನ್ನು ಕೇಳಿಕೊಳ್ಳಬೇಕಾಗಿದೆ. ನಾನು ಇಷ್ಟು ದಿವಸ ಜೋಧಪುರದ ಮನಸೆತನವನ್ನು ಸ್ವಾಧಿನ ಪಡಿಸಿಕೊಳ್ಳಬೇಕೆಂತಲೂ, ಅದರ ಯೋಗದಿಂದ ರಜಪೂತರ ಕಸುವನ್ನು ಕಡಿಮೆ ಮಾಡಬೇಕೆಂತಲೂ ಯೋಚಿಸಿದ್ದನ್ನು ನೀನು ಬಲ್ಲೆಯಷ್ಟೇ? ಆ ಮಾತು ಎಷ್ಟರ ಮಟ್ಟಿಗೆ ಸಾಧ್ಯವಾಗಿರುತ್ತದೆಂಬದರ ನಿಷಯವು ಈ ದಾಸಿಯ ಯೋಗದಿಂದ ಆಗಬಹುದಾಗಿದೆ. ಏ ಉದೇವ್ರಂಗೀ, ಯಾವದೊಂದು ಕೆಲಸಕ್ಕಾಗಿ ನಿನ್ನ ಸಹಾಯವು ನನಗೆ ಅವಶ್ಯವಾಗಿದೆ. ಅದಕ್ಕಾಗಿಯೇ ಯಾವತ್ತು ರಾಜ್ಯಕಾರಭಾರವನ್ನು ಇಲ್ಲಿಯೇ ಕುಳಿತು ಮಾಡುತ್ತಿರುತ್ತೇನೆ; ಆದರೆ ಈ ದಿನ ನೀನು ಸಿಟ್ಟುದವಳ ಹಾಗೆ ಯಾಕೆ ಮಾಡುತ್ತೀರುತ್ತೀ? ನನ್ನನ್ನು ಕಣ್ಣಿತ್ತೀ ನೋಡಿದಂಥ, ನನ್ನೊಡನೆ ಬಾಯಿಬಿಷ್ಟು ಮಾತಾರ್ಗದಂಥ ಪ್ರಸಂಗನೇನು ಒದಗಿದೆ? ಕಾರಣವಿಲ್ಲದೆ ಸಿಟ್ಟಾಗುವ ನಿನಗೆ ಏನೆನ್ನಬೇಕು? ಆ ದಾಸಿಯು ಜಸವಂತಸಿಂಗನ ಒಬ್ಬ ಪ್ರಸಿದ್ಧ ಸ್ವಾಮಿಭಕ್ತ ಸರದಾರನ ತಂಗಿಯಾಗಿದ್ದಾಳೆ. ಆಕೆಯೇ ನಯನ

ಪಾಲನ ಕರ್ಣಿನಲ್ಲಿ ಮಣ್ಣು ಹಾರಿ ಚಂದ್ರಾವತೀ ರಾಣಿಯನ್ನು ಪುತ್ರ ಸಮೇತ ವಾಗಿ ಕಾಬಾಲದಿಂದ ದಾಟಿಸಿದಳು; ಮತ್ತು ತನ್ನ ಪರಿಣಾಮವೇನಾದೀ ತೆಂಬದರ ಚಿಂತೆಯಿಲ್ಲದೆ ಚಂದ್ರಾವತೀರಾಣಿಯ ಉದುಪುತ್ತೊಡಪುಗಳನ್ನು ಧರಿಸಿ ಆಕೆಯ ಸ್ಥುತಿದಲ್ಲಿ ಕುಲತುಕೊಂಡಳು. ನೀನೇ ಸೋಧು, ನೀನೇ ಹೇಳು; ಆ ಹುಡುಗೆಯಲ್ಲಿ ಏನಾದರೂ ವಿಶೇಷ ಗುಣವಿರುತ್ತದೋ ಇಲ್ಲವೋ ಯೆಂಬದನ್ನು. ನಯನಪಾಲನನ್ಯಂತು ನಾನು ಈಗ ಕತ್ತಲಕೊಣಿಯಲ್ಲಿ ಹಾರಿಸಿಬಿಟ್ಟುರುತ್ತೇನೆ. ತೀರಾ ಕೆಲಸಕ್ಕೆಬಾರದ ಮನುಷ್ಯನವನು. ಆ ಶಕ್ತಿನು ಈ ದಾಸಿಯ ಢೀಯರ್-ಚಾತುರ್ಯಗಳನ್ನು ಸೋಡಿ, ಈಕೆಯ ರೂಪಕ್ಕೆ ಮರುಳಾಗಿ ಈಕೆಯನ್ನು ತನ್ನ ಮನೆಯಲ್ಲಿಟ್ಟುಕೊಂಡು, ನನ್ನ ಮುಂದೆ ಓಡಿಹೋದಳೆಂದು ಹೇಳಿ, ನನ್ನನ್ನು ವಂಚಿಸಬೇಕೆಂದುಮಾಡಿದ್ದನು. ಆದರೆ ನಯನಪಾಲನ ಜನರ ಮುಖಾಂತರ ಆವನ ಈ ಹೋಸವು ಬಯಲಿಗೆ ಬಿದ್ದಿತು. ಈಕೆಯ ಕೃತಿಯೂ, ರೂಪವೂ ಯಾರನ್ನಾದರೂ ಮರಳಿಂದಾದುವ ಹಾಗಿನೆಯೆಂಬದರಲ್ಲಿ ಸಂಶಯವೇನು ?

ಬಾದಶಹನು ಸಹಜವಾಗಿ ಆಡಿದ ಮಾತುಗಳು ಬೇಗಮೇಗೆ ರುಚಿಸಲಿಲ್ಲ. ಆಕೆಯು ಬಾದಶಹನ ನೂತನಿಗೆ ಹೊಯೆಂದು ಸಹ ಅನ್ನುತ್ತಿದ್ದಿಲ್ಲ. ಇದರ ಕಾರಣವು ಬಾದಶಹನಿಗೆ ತಿಳಿಯಲ್ಲಿಲ್ಲದು. ಆ ದಾಸಿಯು ಎಲ್ಲಿದ್ದಾಗೇ, ಬೇಗನೆ ಕರೆಸು ಎಂದು ಆತನು ಮೇಲೆ ಮೇಲೆ ಅನ್ನುತ್ತಿದ್ದನು; ಆದರೆ ಬೇಗಮೇಯು ಪಿಟ್ಟೆಂದು ಮಾತಾಡದೆ ಸುಮ್ಮನೆ ಕುಳಿತ್ತಿದ್ದಾಗು. ಆಗ ಬಾದಶಹನು ತಾನೇ ಒಬ್ಬ ದಾಸಿಯನ್ನು ಕರೆದು ಇಂದಿರಿಯನ್ನು ಕರತಾರೆಂದು ಹೇಳಿದನು. ಇದಂತು ಬೇಗಮೇಗೆ ತಡೆಯಲೇ ಇಲ್ಲ. “ನನ್ನ ತಲೆ ಸೋಯುತ್ತದೆ, ಕುಳಿತುಕೊಳ್ಳುವಹಾಗಿಲ್ಲ, ಹೋಗಿ ಮಂಜದಮೇಲೆ ಬಿದ್ದ ಕೊಳ್ಳುತ್ತೇನೆ,” ಎಂದು ನುಡಿದು, ಚಟ್ಟನೆ ಎದ್ದು ಹೋಗಿ ಹೋಗುತ್ತಾ—ಆಕೆಯನ್ನು ಏನಾದರೂ ಕೇಳಬೇಕಾಗಿದ್ದರೆ ಇಲ್ಲ ಯಾಕೆ ಕೇಳಬೇಕು? ಎರಡನೆಯ ಕಡೆಗೆಲ್ಲಿಗಾದರೂ ಕರಕೊಂಡುಹೋಗಿ ಕೇಳಿದ ರಾಯಿತು.” ಎಂದು ಅಕ್ಕೆಸದಿಂದ ನುಡಿದಳು; ಆದರೆ ಬಾದಶಹನು ಈ ಮಾತುಗಳನ್ನು ಪೂರಾ ಕೇಳಿದಂತೆ ತೋರಿಲ್ಲ; ಯಾಕಂದರೆ ಆತನ ಲಕ್ಷ್ಯವು ಎದುರಿಗೆ ಬರುತ್ತಿರುವ ಇಂದಿರಿಯ ಕಡೆಗೆ ಹೋಗಿತ್ತು. ಇಂದಿರಿಯು

ಬರುತ್ತಿರುವದನ್ನು ನೋಡಿ ಬೇಗಮೆಯು ವ್ಯಾಕುಲಪಟ್ಟು ತನ್ನ ಹಿಂದೆ ಇದ್ದ ಬಾಗಿಲಿಸಿಂದ ಆಚೆಯ ಕಡೆಯ ರಂಗಮಹಾಲಿಗೆ ಹೊರಟು; ಆದರೆ ಆಕೆಯನ್ನು ಮಾತ್ರಾಯವು ಮುಂದಕ್ಕೆ ಹೋಗಿಲಾಡಲಿಲ್ಲ. ಇಂದಿರೆಯ ಸಂಗಡ ಬಾದಶಹನು ಏನೇನು ಮಾತಾಡುವನೆಂಬದನ್ನು ಕದ್ದು ನೋಡುವ ದಕ್ಕಾಗಿ ಆಕೆಯು ಬಾಗಿಲ ಪಡಕುಗಳನ್ನು ಇಕ್ಕೆದಂತೆ ಮಾಡಿ, ಆವುಗಳ ಸಂದಿಯೋಳಿಗಿಂದ ಹೊರಗೆ ನಡೆಯಬೇಕಾಗಿರುವದನ್ನು ನೋಡಕ್ಕೆ ದಳು. ಇಷ್ಟಾದರೂ ಬಾದಶಹನಿಗೆ ಉದೇಪುರಿಯ ಮನೋಭಾವವು ತಿಳಿಯಲಿಲ್ಲ. ತಿಳಿ ದಿದ್ದರೆ ಅತ್ತಕಡೆಗೆ ಆತನು ಲಕ್ಷ್ಯವನ್ನಾದರೂ ಕೊಡುತ್ತಿದ್ದಿಲ್ಲ. ಆ ಧೂರ್ತನು ಬೇಗಮೆಯ ಭಾವವನ್ನು ಅರಿತು, ಮಜಲು ಎಲ್ಲಿಗೆ ಬರುತ್ತದೆ ನೋಡ ಬೇಕೆಂದು ನೋಡಿಗೆ ಹೀಗೆ ಮಾಡಿದ್ದರೂ ಮಾಡಿರಬಹುದು. ಬೈರಂಗಜೀಬ ಬಾದಶಹನು ಎಂಥ ಹಟಪಾರಿಯೆಂಬದನ್ನು ಇತಿಹಾಸಜ್ಞರು ಬಲ್ಲರು. ಉದೇಪುರೀಬೇಗಮೆಯ ನೇಲೆ ಆತನ ಪ್ರೇಮವುತ್ತಾ ತಿಳಿಯವಾಗಿದ್ದರೂ, ಆ ಹಟಪಾರಿಯು ತನ್ನ ಕಾರ್ಯ ಸಾಧನದಲ್ಲಿ ಆ ಬೇಗಮೆಯ ಮನಸ್ಸನ್ನು ನೋಯಿಸಲಿಕ್ಕೆ ಸ್ವಲ್ಪವಾದರೂ ಹಿಂದೆಮುಂದೆ ನೋಡಲಿಲ್ಲ. ಮನಸ್ಸಿಗೆ ಬಂದದ್ದನ್ನುಮಾಡಿಯೇ ತೀರುವದು ಬೈರಂಗಜೀಬನ ಸ್ವಭಾವಗುಣವಾಗಿತ್ತು. ಉದೇಪುರಿಯು ಎದ್ದು ಹೋದದ್ದನ್ನು ಆತನು ಲೇಖ್ಯಸಲೇ ಇಲ್ಲ. ಇಂದಿರೆಯು ಬೇಗನೆ ಬರಲಿಲ್ಲಿಂದು ಆಕೆಯನ್ನು ಕರೆಯಲಿಕ್ಕೆ ಮತ್ತೊಬ್ಬ ದಾಸಿಯನ್ನು ಕಳಿಸಿದನು. ಹೀಗೆ ಒಬ್ಬರಮೇಲೊಬ್ಬರಂತೆ ನೂವರು ನಾಲ್ಕರು ದಾಸಿಯರು ಕರೆಯಲಿಕ್ಕೆ ಬಂದದ್ದರಿಂದ, ಇಂದಿರೆಯು ಒಮ್ಮೆ ಬಾದಶಹನ ಬಳಿಗೆ ಬಂದಳು. ಆಕೆಯು ಬಂದವಕು ದೂರ ಒತ್ತಲ್ಪಟ್ಟಿಗೆ ಮರ್ಯಾದೆಯಿಂದ ನಿಂತುಕೊಂಡಳು. ಈಗ ಆಕೆಯು ಜನಾನಭಾನೆಯೋಳಿಗಿನ ದಾಸಿಯಾಗಿ ದ್ದದ್ದರಿಂದ, ಬಾದಶಹನ ಮುಂದೆ ತೀರ ಬಗ್ಗೆ ಕುನೀಸಾತವನ್ನು ಮಾಡಬೇಕಾಗಿತ್ತು; ಆದರೆ ಇಂದಿರೆಯು ಹಾಗೇನು ಮಾಡದೆ ಮರ್ಯಾದೆಯಿಂದ ಸುಮ್ಮನೆ ನಿಂತುಕೊಂಡಳು ಮಾತ್ರ. ಈ ಸಂಗತಿಯು ಬೈರಂಗಜೀಬನ ಕಾಕದೃಷ್ಟಿಗೆ ಬೀಳದೆ ಹೋಗಲಿಲ್ಲ. ಆಗ ಆತನು ಇಂದಿರೆಯನ್ನು ಕುರಿತು— ಕ್ಯಾಬೀ ಲವಂಡಿ, ನೀನು ಎಲ್ಲಿರುತ್ತಿ, ಯಾರ ಮುಂದೆ ನಿಂತುಕೊಂಡಿ ರುತ್ತಿ ಎಂಬುದರ ಅರವು ನಿನಗೆ ಇಡುವದಿಲ್ಲನೇನು? ನಂದು ಕೇಳಲು,

ಇಂದಿರೆಯು—

ಇಂದಿರೆ— ಹಾಜೀ, ಅರವು ಇರದೇನು ಮಾಡಿತು? ನಾನು ಅಲವು ಗೀರ ಬಾದಶಹನ ಎದುರಿಗೆ ನಿಂತುಕೊಂಡಿರುವೆನೆಂದು ತಿಳಿದಿರುವೆನು.

ಟೈರಂಗಜೇಬ—ಹಾಗಾದರೆ ಕುರ್ನಿಸಾತಮಾಡಿ ದಾಸಿಯಂತೆ ಆತ್ಮಂತ ಲೀನತೆಯಂದ ಬಾಗಿ ನಿಂತುಕೊಳ್ಳಲೊಲ್ಲಿಯೇಕೆ?

ಇಂದಿರೆ— ನಾನು ದಾಸಿಯಲ್ಲ, ನಾನಾಗಿಯೇ ತಮ್ಮ ದರ್ಕನಕ್ಕೆ ಇಲ್ಲಿಗೆ ಬಂದವಳೂ ಅಲ್ಲ. ಬಾದಶಹನಿರಲಿ, ಚೀರೆ ಯಾವನಾದರೂ ಇರಲಿ, ಅಚ್ಚು ರಜಪೂಠ ಸ್ತ್ರೀಯರು ಮುಸಲ್ಲಾನರ ಮುಂದೆ ಎಂದೂ ಬಾಗು ತ್ತಿರುವದಿಲ್ಲ.

ಇಂಥ ದಿಟ್ಟತನದ ತಿರಸತ್ತುರದ ಮಾತುಗಳನ್ನು ಆಡಿಸಿಕೊಳ್ಳುವ ರೂಪಿಯು ಟೈರಂಗಜೇಬಸಿಗೆ ಎವ್ವು ನೂತ್ರವೂ ಇದ್ದಿಲ್ಲ. ಈ ಮಾತು ಗಳನ್ನು ಕೇಳಿದ ಕೂಡಲೇ ಆತನು ಉಗುರಿನಿಂದ ನಡನೆತ್ತಿಯವರಿಗೆ ಉರಿಯ ಹೆತ್ತಿದನು. ಆತನ ಕಣ್ಣಗಳು ಕೆಂಡದಂತಾದವು. ಅವುಗಳಿಂದ ಶಿಡಿಗಳು ಹಾರುತ್ತಿರುವಂತೆ ಭಾಸವಾಗುತ್ತಿತ್ತು. ಆತನು ಕ್ಷಣಹೊತ್ತು ಸುಮ್ಮನೆ ಕುಳಿತುಕೊಂಡನು. ಆ ಮೇಲೆ ಆತನು ಒಮ್ಮೆಲೇ ಇಂದಿರೆಯನ್ನು ಕುರಿತು— ಏ ಲವಂಡೀ, ನೀನು ಯಾರೆಂದು ತಿಳಿದಿರುತ್ತೀ, ಯಾರ ಸಂಗದ ಮಾತಾ ದುತ್ತಿ... ಎಂದು ನುಡಿಯುತ್ತಿರಲು, ಆ ಪ್ರತ್ಯೇಗಿ ಉತ್ತರವೋ ಆನ್ನುವಂತೆ ಇಂದಿರೆಯು ಸ್ವಲ್ಪ ನಕ್ಷೆಳು. ಆದನ್ನು ನೋಡಿ ಬಾದಶಹನು ಆತ್ಮಂತ ಕುರ್ಢುನಾಗಿ—

ಟೈರಂಗಜೇಬ— ನೀನು ಚಂದ್ರಾವತೀರಾಣಿಯನ್ನು ಓಡಿಸಿ ಕಳಿಸಿದೆಯೋ? ಹಾಗೆ ಮಾಡಿದರೆ ಮುಂದೆ ನಿನ್ನ ಗತಿಯೇನಾದಿತೆಂದು ಮೋದಲೇ ವಿಚಾರಮಾಡಿದ್ದೆಯಾ?

ಇಂದಿರೆ—ಗತಿಯು ಏನಾದಿತೆಂಬದನ್ನು ವಿಚಾರಿಸುವ ಅವಕ್ಷೇಪಿಸಿಲ್ಲ. ಪಾಣಹೊಇದರೂ ಹಿಡಿದ ಕೆಲಸವನ್ನು ಕೊನೆಗಾಣಿಸದೆ ಬಿಡಬಾರದೆಂದು ನಿಶ್ಚಯಿಸಿತ್ತು ಮಾತ್ರ. ಅಂದಬಳಕೇನು? ಅವ್ಯಾರಪೂರತೆಗಾಗಿ ಮಾಡ ಬೇಕಾದವ್ಯು ವಿಚಾರವನ್ನು ಮಾಡಿದ್ದೆನು.

ಟೈರಂಗಜೇಬ— ಅದೇನು ವಿಚಾರಮಾಡಿರುವೆ ಹೇಳು ನೋಡುವಾ.

ಇಂದಿರೆ—ಬೇರೆ ವಿಚಾರವೇನು ? ಬಂದ ಪ್ರಸಂಗಗಳಿಗೆ ಎಡಗೊಟ್ಟು ನಿಲ್ಲಬೇಕೆಂಬದೇ ವಿಚಾರಣೆ.

ಡೈರಂಗಜೀಬ— ಒಟ್ಟಿಗೆ ನಾವು ಇಲ್ಲಿ ನಿನಗೆ ಏನು ಮಾಡಿದರೂ ಅನುಭವಸಲಿಕ್ಕೆ ನೀನು ಸಿದ್ದಿ ಉರುತ್ತಿ ಯೆಂದಹಾಗಾಯಿತು. ಹೇಳು ಹಾಗಾದರೆ, ನಿನ್ನನ್ನು ಒಬ್ಬ ಸಿದ್ದಿ ಮನುಷ್ಯನಿಗೆ ಲಗ್ಗು ಮಾಡಿಕೊಟ್ಟರೆ ಏನು ಮಾಡುತ್ತೀ?

ಇಂದಿರೆ— ಮಾಡುವದೇನು ? ದೈವದಲ್ಲಿದ್ದದ್ದನ್ನು ಅನುಭವಸಲೇ ಬೇಕು. ಆದರ ಮುಂದೆ ಯಾರ ಆಟವು ನಡೆಯುವದು ?

ಡೈರಂಗಜೀಬ—ಇಂಥ ತತ್ವಜ್ಞಾನವನ್ನು ನನ್ನ ಮುಂದೆ ಹೇಳಬೇಡ. ನನ್ನ ಮನಸ್ಸಿನಲ್ಲಿ ಬಂದದ್ದನ್ನು ನಾನು ಮಾಡುತ್ತಿರುತ್ತೇನೆ. ಅಲ್ಲಿ ದೈವಗಿಯ್ದುದಕಟ್ಟ ಕಟಿಯು ಸಾಗುವದಿಲ್ಲ.

ಇಂದಿರೆ (ನಕ್ಷೆ)— ತಮ್ಮ ಮನಸ್ಸಿನಲ್ಲಿ ಹೀಗೆ ಮಾಡಬೇಕೆಂಬ ವಿಚಾರವು ಹುಟ್ಟಲಿಕಾಂದರೂ ದೈವವೇ ಕಾರಣವಲ್ಲವೇ ?

ಈ ಮಾತಿನಿಂದ ಬಾದಶಾಹನು ನಿರುತ್ತರನಾಗಿ ಇಂದಿರೆಯನ್ನು ಕುರಿತು— ಇಂದಿರೇ, ನೀನು ನಿನ್ನ ಜೀವವನ್ನು ಇಂಥ ಗಂಡಾಂತರದಲ್ಲಿ ಕೆಡವಿದ ಕಾರಣವಾದರೂ ಏನು ?

ಇಂದಿರೆ—ಸ್ವಾಮಿಭಕ್ತಿ, ಕೃತಜ್ಞತೆ ಇವುಗಳ ಹೊರತು ಬೇರೆ ಕಾರಣವೇನಿರಬೇಕು ? ವಂಶಪರಂಪರೆಯಿಂದ ನಾವು ಯಾವನ ಅನ್ವದಿಂದ ಬೆಳೆದ್ದೋ ಅವನು ಸಂಕಟದಲ್ಲಿ ಬಿದ್ದಿರಲು, ನಾವು ಸಹಾಯ ಮಾಡಿರುವದು ನಾಜ್ಯಯವೇ ? ಸಹಾಯ ಮಾಡುವದು ನಮ್ಮ ಕರ್ತವ್ಯವಾಗಿರುವದು.

ಡೈರಂಗಜೀಬ—ರಾಣಿಯನ್ನೂ, ರಾಜವುತ್ತನನ್ನೂ ಇತ್ತು ದಬಾರಕ್ಕೆ ಕರಕೊಂಡು ಬಂದಿದ್ದರೆ ಏನು ಅಸಾಯವಾಗುತ್ತತ್ತು ?

ಇಂದಿರೆ— ಅಪಾಯವಾಗುತ್ತತ್ತೀಂಬದರಲ್ಲಿ ಸಂಶಯವೇಕೆ ? ಬಾದಶಾಹನೇ, ನಿನ್ನಂಥ ಕಪಟಿಯೂ, ಕೃತಭೂನೂ ಮತ್ತೊಬ್ಬನಿರಬಹುದೇ ? ಆಶ್ರಿತನ ಮಗನೆಂಬದನ್ನು ಲಕ್ಷೀಸದೆ ಪೃಥಿವೀಸಿಂಗನನ್ನು ದಬಾರದಲ್ಲಿ ಮೋಸದಿಂದ ಕೊಲ್ಲಿಸಿದೆ. ಇಂಥ ದುಷ್ಪನಾದ ನಿನ್ನ ಬಳಗೆ ಚಂದ್ರಾವತೀ ರಾಣಿಯವರು ಬಂದಿದ್ದರೆ ಏನಾಗುತ್ತತ್ತೀಂಬದನ್ನು ಮತ್ತೊಬ್ಬರು ಹೇಳುವ

ಶಾರಣವಿಲ್ಲ; ಆದರೆ ಬಾದಶಹನೇ, ನೀನು ಚಂದ್ರಾವತಿರಾಣಿಯ ಯೋಗ್ಯತೆಯನ್ನು ಅರಿಯೇ ಅರಿಯೇ. ಆ ಸತಿಯು ಉದೇಪುರದ ಮನೆತನದವರು. ಎಳ್ಳಷ್ಟು ಅಪಮಾನವನ್ನು ಸಹಿಸತಕ್ಕೆವಳಳಿ. ಪ್ರಸಂಗಬಂದರೆ ಕ್ಷಣದಲ್ಲಿ ದೇಹವಿಟ್ಟು ಸ್ವರ್ಗಕ್ಕೆ ಹೋಗುತ್ತಿದ್ದಳು. ನಿಂಚಕುಲದೊಳಗಿನ ಕ್ಷುದ್ರಜನರು ಮಾತ್ರ, ದೊಡ್ಡ ಮನೆತನದ ಹೆಸರನ್ನಿಟ್ಟುಕೊಂಡು ಕುಲಗೆಟ್ಟಿ ನಿನ್ನ ಪಟ್ಟದ ರಾಣಿಯಾಗಿ ದೊಡ್ಡಿಕ್ಕಾನವನ್ನು ಸಂಪಾದಿಸುವರು. ನಿನ್ನ ಗುಣವನ್ನು ತಿಳಿದೇ ನಾನೂ ನನ್ನ ಅಣ್ಣನೂ ಕೂಡಿ ಯುಕ್ತಿಯಿಂದ ರಾಣಿ ಯನ್ನೂ, ರಾಜಪುತ್ರ ನನ್ನೂ ದಾಟಿಸಿದೆವು.

ಈ ಮೇರಿಗೆ ನುಡಿದು ಇಂದಿರಿಯು ರಾಣಿಯನ್ನೂ, ರಾಜಪುತ್ರನನ್ನೂ ಹೊರಡಿಸಿ ಕಳಿಸಿದ ನಿಜವಾದ ಸಂಗತಿಯನ್ನು ವಿವರಿಸಿದಳು. ಹೆಂಗಸು ಕುಳಿತು ತನ್ನ ಮುಂದೆ ಇವ್ವು ಕಲೋರಮಾತುಗಳನ್ನು ನಿರಾತಂಕವಾಗಿ ಆಡುವದನ್ನು ನೋಡಿ ಬಾದಶಹನು ಆಶ್ಚರ್ಯಪಟ್ಟಿನು. ಹೀಗೆ ನಿಷ್ಪೂರ್ವ ಮಾತುಗಳನ್ನು ಮೋರಿಯ ಎದುರಿಗೆ ಎಂದೂ ಆಡಿಸಿಕೊಳ್ಳುದ ಆತನಿಗೆ ಪರಮಾವಧಿ ಸಂತಾಪವಾಯಿತು; ಆದರೆ ಇಂದಿರಿಯನ್ನು ತಿಕ್ಕಿಸಲಿಕ್ಕೆ ಆತನ ಮನಸ್ಸು ಒಡಂಬಡಲಿಲ್ಲ. ಆತನು ಖಟ್ಟಿನ್ನು ನುಂಗಿ ಸವಾಧಾನದಿಂದ ಇಂದಿರಿಯನ್ನು ಕುರಿತು— ಇಂದಿರೇ, ನೀನು ಒಳ್ಳೀ ಕತ್ಯಾತ್ಮಾಲಿಯು. ಯಾವನೊಬ್ಬ ಬಾದಶಹನ ಪಟ್ಟಿರಾಣಿಯಾಗಲಿಕ್ಕೆ ಯೋಗ್ಯಿಳಿರುತ್ತೀ; ಆದರೆ ಉದೇಪುರಿಂಬೇಗಮೆಯ ಮನಸ್ಸಿಗೆ ಹತ್ತುವಂಥ ಮಾತುಗಳನ್ನು ನೀನು ಆಡುವದು ಸರಿಯಲ್ಲ; ಯಾಕಂದರೆ, ಇನ್ನು ಮರಣವಯಂತವಾಗಿ ನೀನು ಉದೇಪುರೀ ಬೇಗಮೆಯ ದಾಸಿಯಾಗಿರಬೇಕಾಗಿರುವದು. ವಿಚಾರದಿಂದ ಮಾತಾಡು, ಅನ್ನಲು, ಇಂದಿರಿಯ ಮತ್ತೊಮ್ಮೆ ನಕ್ಕಳು ಮಾತ್ರ. ಉತ್ತರ ವನ್ನು ಕೊಡಲಿಲ್ಲ. ಕಡೆಗೆ ಬಾದಶಹನು ಅಷ್ಟುಕ್ಕೆ ಮಾತು ಮುಗಿಸಿ ಅಲ್ಲಿಂದ ಹೊರಟ್ಟಿಹೋದನು.

ಒನ್ನೆಯ ಪ್ರಕಾರಣ

ಕೈಯ ತುತ್ತು ಬಾಯಿಗಿ ಲ್ಲ.

ಬಾದಶಹನು ತನ್ನನನ್ನು ಮಾತಾಡಿಸದೆ ಹಾಗೇ ಹೋದದ್ದನ್ನು ನೋಡಿ
ಉದೇಪುರಿಗೆ ಸಂತಾಪವಾಯಿತು. ತಲೆ ನೋಯಿತ್ತದೆಂದು ಹೇಳಿ ತಾನು
ಒಳಗೆ ಮಳಗಿಕೊಳ್ಳಲಿಕ್ಕೆ ಹೋಗಿರಲು, ಯೋಗ್ಯವಾಗಿ ಮನ್ನು ಕೇಳಿದೆ ಹೋರಿ
ನಿಂದ ಹೋರಗೇ ಹೋಗಲಿಕ್ಕೆ ಕಾರಣನೇನಿರಬಹುದೆಂದು ಆಕೆಯು ಚಿಂತಿಸ
ತೊಡಗಿದಳು. ಒಮ್ಮೆ ಛೆರಂಗಜೀಬನು ಇಂದಿರಿಗೆ— “ನೀನು ಒಬ್ಬ
ಬಾದಶಹನ ಪಟ್ಟರಾಣಯಾಗಲಿಕ್ಕೆ ಯೋಗ್ಯಿಳಿರುತ್ತೇ, ” ಎಂದು ನುಡಿದದ್ದು
ಬೇಗಮೆಯ ಮನಸ್ಸಿನಲ್ಲಿ ನಟ್ಟಿತ್ತು. ಬಾದಶಹನು ಇಂದು ನನ್ನನ್ನು ಮರಿಯ
ಲಿಕ್ಕೆ ಈ ಇಂದಿರಿಯ ವೋಹಕ ಸ್ವರೂಪವೇ ಕಾರಣವಾದದ್ದರಿಂದ, ಈಕೆ
ಯನ್ನು ಇಲ್ಲಿಂದ ಬೇಗನೆ ಹೋರಿಸಬೇಕೆಂದು ಬೇಗಮೆಯು ನಿಶ್ಚಯಿಸಿದಳು;
ಆದರೆ ಕೂರನಾದ ಬಾದಶಹನ ಮುಂದೆ ಹಾಗೆ ಮಾಡಿದಕ್ಕೆ ಸಕೊಳ್ಳಲಿಕ್ಕೆ ಆಕೆಗೆ
ಧೈರ್ಯವು ಸಾಲಲೊಲ್ಲಿದು. ಬಾದಶಹನು ಹೋದಬಳಿಕ ಸ್ವಲ್ಪ ಹೋತ್ತಿನ
ಮೇಲೆ ಆಕೆಯು ಹೋರಗೆ ಬಂದು ಇಂದಿರಿಯನ್ನು ಕರೆಸಿ — ಇಂದಿರೇ, ನೀನು
ಇಲ್ಲಿ ಇದ್ದರೆ ನಿನ್ನ ಪರಿಣಾಮವು ನೆಟ್ಟಿಗಾಗದು. ನನ್ನ ತಂದೆಯು ನನ್ನನ್ನು
ಬಾದಶಹನಿಗೆ ಕೊಟ್ಟಿದ್ದರೂ, ಬಡವೆಯಾದ ನಿನ್ನಂಥ ರಂಡೆಮುಂಡಿಗೆ
ಅಂಥ ಪ್ರಸಂಗವು ಬರಬೇಕೆಂದು ನಾನು ಇಚ್ಛಿಸುವದಿಲ್ಲ. ನೀನು ಇಲ್ಲಿ ಇದ್ದರೆ,
ನಿನ್ನ ಮೇಲೆ ಎಂಥ ಪ್ರಸಂಗ ಬಂದಿತು, ಎಂಥ ಪ್ರಸಂಗ ಬರಲಿಕ್ಕಿಲ್ಲೆಂಬ
ದನ್ನು ಹೇಳಲಾಗುವದಿಲ್ಲ. ಛೆರಂಗಜೀಬ ಬಾದಶಹನಂಥ ಚಂಚಲ ಮನ

ಸ್ವಿನವರು ಬೇರೆಯಾರೂ ಇರಲಿಕ್ಕೆಲ್ಲ. ಈಗ ಒಂದು ಮಾತು ಅಡಿ ಇನ್ನೊಂದು ಹೈಣಕ್ಕೆ ಆಶನು ಮತ್ತೇನಾದರೂ ಮಾಡಬಹುದು; ಆದ್ದರಿಂದ ನಿನ್ನ ದಾಸಿಯೆಂದು ಇರಹೆತ್ತಿದ ಮಾತ್ರದಿಂದ ನಿವೃಂಟಕಳಾದೆನೆಂದು ತಿಳಿಯ ಬೇದ, ಎಂದು ಸುಣಿದಳು. ಬೇಗಮೆಯ ಈ ಮಾತುಗಳನ್ನು ಕೇಳಿ ಚಾಣಾಕ್ಕೆ ಇಂದಿರೆಯು ಆಕೆಯ ಮನಸ್ಸಿನ ಭಾವವನ್ನು ತಿಳಿಕೊಂಡಳು. ಈ ಬೇಗಮೆಯು ನನ್ನ ವಿವಯವಾಗಿ ಮತ್ತುರವನ್ನು ತಾಳಿ, ನನ್ನನ್ನು ಇಲ್ಲಿಂದ ಹೊರಗೆ ಹಾಕ ಬೇಕೆಂದು ಯೋಚಿಸಿರುತ್ತಾಳೆ. ಈಕೆಯ ಇಚ್ಛೆಯಂತೆ ನಡಕೊಂಡರೆ ನನ್ನ ಬಿಡುಗಡೆಯಾಗಬಹುದು, ಎಂದು ಯೋಚಿಸಿ, ಬೇಗಮೆಯನ್ನು ಕುರಿತು— ಬೇಗಮುಸಾಹೇಬರೇ, ತಮ್ಮ ಮಾತನ್ನು ನಾನು ಉಗುಳುತ್ತಾಕೆ ದಾಟುವ ದಿಲ್ಲ, ಹೇಳಿದಹಾಗೆ ಕೇಳುವೆನು. ನಿಮ್ಮಿಂದ ನನ್ನ ಬಿಡುಗಡೆಯಾದೀತೆಂಬ ಆಶಯಿಂದಲೇ ನಿಮ್ಮ ದಾಸಿಯಾಗುವಂತೆ ಮಾಡೆಂದು ದೇವರನ್ನು ಪ್ರಾರ್ಥಿಸುತ್ತಿದ್ದೇನು. ದೇವರ ದಯವಿರಲು ನಯನವಾಲನ ಕೈಯೋಳಿಗಿಂದ ಪಾರಾಗಿ ಈಗ ನಿಮ್ಮ ದಾಸಿಯಾಗಿದ್ದೇನೇ. ನನ್ನನ್ನು ಬಂಧಮುಕ್ತಳಾಗಮಾಡುವ ಭಾರವು ನಿಮ್ಮನ್ನು ಕೂಡಿದೆ. ನಿಮ್ಮ ಅಪ್ಪಣಿಯನ್ನು ನಾನು ಎಂದಿಗೂ ವಿಂದುವದಿಲ್ಲ.

ಇಂದಿರೆಯ ಈ ಮಾತುಗಳನ್ನು ಕೇಳಿ ಬೇಗಮೆಗೆ ಪರಮಾನಂದ ವಾಯಿತು. ನಿನ್ನನ್ನು ಬೇಗನೆ ಬಂಧಮುಕ್ತಮಾಡುವೆನೆಂದು ವಚನಕೊಟ್ಟು, ಆಕೆಯನ್ನು ಹತ್ತಿರ ಕುಳಿರಿಸಿಕೊಂಡು— “ ಇಂದಿರೇ, ನಿನ್ನ ನಿಜವಾದ ರಜಪೂತನ ಮಗಳಾದ್ದರಿಂದಲೇ, ನಿನ್ನ ಒಡತೆಯ ಬಂಧವಿಯೋಚನೆಗಾಗಿ ವೈನೆಲೆ ಇಂಥ ಗಂಡಾಂತರವನ್ನು ತಂದುಕೊಂಡೆ. ನಾನು ಹೀಗೆ ವೋಗ ಉರ ಮನೆಯನ್ನು ಸೇರಿಕೊಂಡಿದ್ದರಿಂದ ಹಿಂದಿನದನ್ನೇಲ್ಲ ಮರೆತಿರುವೆನೆಂದು ನಿನ್ನ ತಿಳಿಯಬೇದ. ಭೀ! ಭೀ! ಇಂದಿರೇ, ನಮ್ಮ ತಂದೆಯು ನನ್ನನ್ನು ಕಟಿಕನ ಕೈಯಲ್ಲಿ ಕೊಟ್ಟಿರೆ ನಾನಾದರೂ ಏನು ಮಾಡಬೇಕು? ನನ್ನ ಕೈಯ ಲೀನಿರುತ್ತದೆ? ಆದರೆ ವೋಗಲರ ಮನೆತನಕ್ಕೆ ರಜಪೂತರ ಹೆಣ್ಣುಕೊಡುವ ಪದ್ಧತಿಯನ್ನು ನಿನ್ನ ಯಜಮಾನನ ತಂದೆಯೇ ವೋಡಲು ಪ್ರಚಾರದಲ್ಲಿ ತಂದನು. ಜೋಧಭಾಯಿಯನ್ನು ಆಕಬರ ಬಾದಕಹನಿಗೆ ಕೊಡಿದ್ದರೇ.... ಆದರೆ ಇಂದಿರೇ, ಈ ಹಿಂದಿನ ಮಾತನ್ನು ಯಾಕೆ ತಗೆಯಬೇಕು? ”

ಎಂದು ಸುಡಿಯುತ್ತಿರಲು, ರಾಣೀವಾಸದ ಮಖ್ಯನಾದ ಮಾಸಾವುದನೆಂಬ ವನು ಇಂದಿರೆಯ ಅಣ್ಣನಾದ ದುರ್ಗಾದಾಸನನ್ನು ಕರಕೊಂಡು ಅಲ್ಲಿಗೆ ಬಂದನು.

ನಯನಪಾಲನು ತನ್ನ ಸೇವಕರ ಕೈಯಿಂದ ದುರ್ಗಾದಾಸನನ್ನು ಅಡವಿಯಲ್ಲಿ ದೂಡಿಸಿರಲು, ಈಗ ಆತನು ಪುರುಷರ ಪ್ರವೇಶಕ್ಕೆ ಆಸ್ಥಾದವಿಲ್ಲದ ರಾಣೀವಾಸದಲ್ಲಿ ಹಾಜ್ಯಗೆ ಬಂದನೆಂದು ವಾಚಕರು ಆಶ್ಚರ್ಯವಡಬಹುದು; ಆದರೆ ಅಣ್ಣ ತಂಗಿಯರ ಕೃತಿಗಳು ಆಶ್ಚರ್ಯ ಕರವಾದವುಗಳಿಂಬದನ್ನು ವಾಚಕಿಗೆ ಬೇರೆಯಾಗಿ ಹೇಳಲವಶ್ವಿಲ್ಲ. ದುರ್ಗಾದಾಸನು ತಂಗಿಯನ್ನು ಸಂಕಟಕ್ಕೆ ಗುರಿಮಾಡಿ ಬೇರೆಕಡೆಗೆ ಹೋಗಲಾರದೆ, ದಿಲ್ಲಿಯ ಹಾದಿಯನ್ನು ಹಿಡಿದನು. ವೇಷಾಂಶರದಿಂದ ಆತನು ವೇಗವಾಗಿ ನಡೆದು ಬಂದು, ನಯನಪಾಲನು ಬಂದ ದಿವಸವೇ ದಿಲ್ಲಿಗೆ ಬಂದು ಮುಟ್ಟಿದನು. ಬುಧ್ಯಶಾಲಿಯಾದ ದುರ್ಗಾದಾಸನು ಹಸ್ತಿದಂತದ ಕೆತ್ತಿಗೆಯ ಕೆಲಸದಲ್ಲಿಯೂ, ಗಂಯನದಲ್ಲಿಯೂ ಆತ್ಮಂತಪ್ರವೀಣನಿದ್ದನು. ಆತನು ಕೆತ್ತಿಗೆಯ ಕೆಲಸದ ಒಬ್ಬ ಉದ್ಯೋಗಸ್ಥನಾಗಿ ವನ್ನು ಪಡೆದನು. ದುರ್ಗಾದಾಸನ ಕಲಾಕೌಶಲ್ಯದಿಂದ ಆ ಉದ್ಯೋಗಸ್ಥನ ಪ್ರಾಸ್ತುರ್ಯ ಮತ್ತಿರಿ ಹೆಚ್ಚು, ದಿಲ್ಲಿಯ ಪಟ್ಟಣದ ತುಂಬ ಆತನ ಸ್ವಸಿದ್ಧಿಯು ಆಯಿತು. ತನ್ನ ತಂಗಿಯಾದ ಇಂದಿರೆಯು ಉದೇಪುರೀ ಬೇಗನೆಯು ಬಳಿಯಲ್ಲಿರುವದರಿಂದ, ಆ ಬೇಗನೆಗೆ ಹಸ್ತಿದಂತದ ಬಂದು ಆಪ್ತಿಮು ಬೀಸಣಿಕೆಯನ್ನು ಕಾಣಿಕೆಯಾಗಿ ಕೊಡುವ ನೆವಡಿಂದ ಅಂತಃಪುರವನ್ನು ಪ್ರವೇಶಿಸಿ, ತಂಗಿಯ ಬಂಧವಿನೊಂದನಕ್ಕುಗಿ ಯತ್ನಿಸಬೇಕೆಂದು ದಾಗಾದಾಸನು ಮಾಡಿದನು. ಆತನು ಬಿಜ್ಞಲಿಕ್ಕಾಂತಿ, ಮುಜ್ಞಲಿಕ್ಕಾಂತಿ ಬರುವ ಬೀಸಣಿಕೆ ಮಾಡಲಿಕ್ಕೆ ತಕ್ಷದಾದ ಬಂದು ಹಸ್ತಿದಂತವನ್ನು ತನ್ನ ಆಶ್ರಯದಾತ್ಮನಿಂದ ಇಸಕೊಂಡು, ಬಹು ಚಾತುರ್ಯದಿಂದ ಬಂದು ಅತ್ಯಾತ್ಮಷ್ವಪ್ತವಾದ ಬೀಸಣಿಕೆಯನ್ನು ಮಾಡಿದನು. ಆದರೆ ನಡುವಿನ ಪಟ್ಟಿಯಲ್ಲಿ ಛೋರಂಗಜೇಬಬಾದಶಹನು ಮಯಾರಾಸನದ ಮೇಲೆ ಕುಳಿತಿದ್ದು, ಆದರೆ ಎಡಮಗ್ಗಲ ಪಟ್ಟಿಯಲ್ಲಿ ಉದೇಪುರೀ ಬೇಗನೆಯೂ, ಆಕೆಯು ಆರುವರ್ಷದ ಮಗನಾದ ಕಾಮಭಕ್ತನೂ ಕುಳಿತಂತೆ ಚಿತ್ರಗಳನ್ನು ಕೊರೆದಿದ್ದನು. ಈ ಚಿತ್ರಗಳ ಅತ್ಯಾತ್ಮಷ್ವಪ್ತಯನ್ನು ಅಷ್ಟಿಷ್ಟೆಂದು ವರ್ಣಿಸುವ ಹಾಗಿದ್ದಿಲ್ಲ.

ಕಲಾಕೌಸಲ್ಯಗಳು ನಿರಭರಕವೆಂದು ತೀರ್ಥ ತಿರಸ್ಯಾರ್ಪನ ಅರಸಿಕನಾದ ಹೈರಂಗ ಜೀಬನು ಕೂಡ ಅವನ್ನು ನೋಡಿ ಸಂತೋಷಪಡಬಹುದಾಗಿತ್ತು; ಅದರೆ ಬಾದಶಹನು ಸಂತೋಷಪಡಲಿಕ್ಕೆ ಆ ಬೀಸಣಿಕೆಯಲ್ಲಿ ಅದೊಂದೇ ಕಾರಣವಿದ್ದಿಲ್ಲ. ಬಾದಶಹನ ಮೇಚ್ಚಿಕೆಯ ಧರ್ಮ ಪುಸ್ತಕವಾದ ಕುರಾಣದೊಳಗಿನ ಆತನ ಆಶ್ಯಂತ ಪ್ರೀತಿಯ ಯಾವಾತ್ತು ಅಧ್ಯಾಯಗಳನ್ನು ಬೀಸಣಿಕೆಯ ಪಟ್ಟಿಗಳ ತುದಿಗಳಲ್ಲಿ ಕೊರೆದಿದ್ದು, ಅವನ್ನು ಸುಂದರವಾದ ಬಣ್ಣಗಳಿಂದ ಅಲಂಕರಿಸಿದ್ದನು. ಇದಲ್ಲದೆ ಧಾರ್ಮಿಕರಾದ ಕವಿಗಳ ಸುಂದರವಾದ ಎರಡು ಆಲ್ಯಾನ ಸ್ತೋತ್ರಗಳನ್ನು ಹುಡಿಕೆಯ ಎರಡೂ ಮಗ್ಗಲುಗಳಲ್ಲಿ ಕೊರೆದಿದ್ದನು. ಇಂಥ ಸುಂದರವಾದ ಬೀಸಣಿಕೆಯನ್ನು ನೋಡಿ ಆತನ ಆಶ್ರಯದಾತ್ರವು ಆನಂದಪರವಶ ನಾಗಿ ಭೋಧಿಸಿಂಗಸೆಂದು ಹೆಸರಿಟ್ಟುಕೊಂಡಿದ್ದ ದುರ್ಗಾದಾಸನನ್ನು ಬಹಳ ವಾಗಿ ಹೊಗಳಿದನು. ಆ ಮೇಲೆ ದುರ್ಗಾದಾಸನು ಬೀಸಣಿಕೆಯನ್ನೂ, ಬೀರೆ ಸುಂದರ ಸುಂದರ ಚಿತ್ರಗಳನ್ನೂ ತಕೊಂಡು, ಉದೇಪುರೀರಾಣಿಯ ಅಂತರ್ಗತಕ್ಕೆ ಸಾಗಿದನು. ಆತನು ಹೊಸ ಚಿತ್ರಗಳನ್ನು ಕೊರೆಯುವ ದಕ್ಷಾಗಿ ಹಸ್ತಿದಂತದ ತುಂಡುಗಳನ್ನೂ, ಶಸ್ತ್ರಗಳನ್ನೂ, ಬಣ್ಣಗಳನ್ನೂ, ಕುಂಚಗಳನ್ನೂ ಸಂಗಡ ತಕೊಂಡು ಹೊಗಿದ್ದನು. ಮಂದಿರದ ಬಾಗಿಲಿಗೆ ಹೋದಕೂಡಲೇ ಅಲ್ಲಿ ಇರುವ ಕಾವಲುಗಾರರಿಗೆ ಆತನು ಮೋಜಿನಿಂದ ಮುಜುರೆಮಾಡಿ “ನಾನು ಚಿತ್ರಗಳನ್ನು ಕೊರೆಯುವವನು. ನಿಂವು ನನ್ನನ್ನು ಒಳಗೆ ಬಿಟ್ಟರೆ, ನಿಮ್ಮ ಚಿತ್ರಗಳನ್ನು ಕೊರೆದುಕೊಡುತ್ತೇನೆ. ಬೇಕಾಗಿದ್ದರೆ ನನ್ನಲ್ಲಿ ಸುಂದರ ಸುಂದರ ಚಿತ್ರಗಳವೇ, ನಿಮಗೆ ಕೊಡುವೆನು” ಎಂದು ಹೇಳಿದನು. ಅದನ್ನು ಕೇಳಿ ಕಾವಲುಗಾರರು ದುರ್ಗಾದಾಸನ ಸುತ್ತು ನೇರಿದರು. ಸುಂದರ ಚಿತ್ರಗಳನ್ನು ಕೊಡುವದೂ, ಆವರವರ ಹೊಸ ಚಿತ್ರಗಳನ್ನು ಕೊರೆದು ಆವರವರಿಗೆ ಕೊಡುವದೂ ಭರದಿಂದ ನಡೆದಿರಲು, ಜನಾನಿಖಾನೆಯ ಮುಖ್ಯನಾದ ಮಸಾವುದನು ಅಲ್ಲಿಗೆ ಬಂದನು. ದುರ್ಗಾದಾಸನು ಮಸಾವುದನಿಗೆ ವಿನಯದಿಂದ ಸಲಾಮು ಮಾಡಿ ಕೆಲವು ಉತ್ತಮೋತ್ತಮವಾದ ಚಿತ್ರಗಳನ್ನು ಆತನಿಗೆ ಕೊಟ್ಟಿನು. ಬಳಿಕ ಆತನ ಚಿತ್ರವನ್ನು ಕೊರೆದುಕೊಡಲು, ಅದನ್ನುನೋಡಿ, ಮಸಾವುದನು ಸಂತುಷ್ಟನಾದನು. ಮಸಾವುದನು

ಸಿದ್ದಿಮನುಷ್ಯನು, ಕುರೊಪಿಯು, ವಿಕರಾಳವದನನು. ಆತನು ಕಷ್ಟಿನಲ್ಲಿ ಇದ್ದಲಿಯನ್ನು ಹೋಲುತ್ತಿದ್ದನು. ಇಂಥವನನ್ನು ಒಬ್ಬ ಸುಂದರಿಯು ಅಪ್ಪಿಕೊಳ್ಳಲಿಕ್ಕೆ ಬರುವಂತೆ ದುರ್ಗಾದಾಸನು ಹಸ್ತಿದಂತದಲ್ಲಿ ಚಿತ್ರವನ್ನು ಕೊರೆದಿದ್ದನು. ಆದರಿಂದ ಮಾಸಾವುದನು ಸಂತುಷ್ಟನಾಗಿ ದುರ್ಗಾದಾಸ ನನ್ನು ಬೇಗನೆಯ ಬಳಗೆ ಕರಕೊಂಡು ಹೋಗೆಲು ಒಡಂಬಟ್ಟು, ಆತನೊಡನೆ ಜನಾನಭಾನೆಯನ್ನು ಪ್ರವೇಶಿಸುವದಕ್ಕಾಗಿ ಹೋರಬಿನು.

ಮುಸಲ್ಮಾನರ ಜನಾನಭಾನೆಯ ಸೊಬಗನ್ನು ಇಷ್ಟೆಂದು ವರ್ಣಿಸಲಾಗುವದಿಲ್ಲ. ಆದೊಂದು ಸ್ವತಂತ್ರ ಸ್ತೀರಾಜ್ಯದಂತೆ ಒಪ್ಪುವದು. ಅಲ್ಲಿಯ ಪುರುಷರೆಂದರೆ ಹೊಜ್ಜೆಜನರು, ಜಗತ್ತಿನ ಸಂಗತಿಗಳ ಜ್ಞಾನವು ಜನಾನಭಾನೆಯವರಿಗೂ, ಜನಾನಭಾನೆಯ ಸಂಗತಿಗಳ ಜ್ಞಾನವು ಜಗತ್ತಿನವರಿಗೂ ಇರುವದಿಲ್ಲ. ಒಂದು ದೃಷ್ಟಿಯಿಂದ ಇಲ್ಲಿ ಪುರುಷರ ಪ್ರವೇಶಕ್ಕೆ ಆಸ್ವದವಿಲ್ಲ ದಂತೆ ಷ್ವಾಸಕ್ಕಿಂತಿರುವದು. ಮತ್ತೊಂದು ದೃಷ್ಟಿಯಿಂದ ನೋಡಿದರೆ, ಮೈಗೆ ಮುಳ್ಳು ಬರುವಂಥ ಕಲ್ಪನಾತೀತವಾದ ಪ್ರಸಂಗಗಳು ಇಲ್ಲಿ ಒದಗುತ್ತಿರುವವು. ಇಲ್ಲಿ ಇರುವವರು ಮರಣ ಪರ್ಯಂತವಾಗಿ ಹೋರಿಗನ ಜಗತ್ತಿನ ಮೋರಿಯನ್ನು ನೋಡಲಿಕ್ಕಿಲ್ಲಿಂದು ನಿಶ್ಚಯ ಮಾಡಿದರೆ, ನಡಿಯುವಹಾಗಿ ರುತ್ತದೆ. ಜನಾನಭಾನೆಯಿಂದರೆ ಸುಂದರವಾದ ಒಂದು ಸಣ್ಣ ಪಟ್ಟಣದಂತೆ ಇರುತ್ತದೆಂದು ಹೇಳಬಹುದು. ದೊಡ್ಡ ದೊಡ್ಡ ತೊಟಗಳು, ವಿಶ್ರಾಂತಿಯ ಬಯಲುಗಳು ಮೋದಲಾದ ರಮೇಶ್ಯ ಸ್ಥಳಗಳು ಅಲ್ಲಿ ಇರುವವು. ಲೋಕ ಸುಂದರಿಯರ ವಾಸಕ್ಕೆ ತಕ್ಕೆ ಹಲವು ಅಂತಹಿನ ಸುಂದರ ಮಂದಿರಗಳು ಮನೋಹರ ವಸ್ತುಗಳಿಂದ ತುಂಬಿಕೊಂಡು ಅಲ್ಲಿ ಒಪ್ಪುವವು. ಕೃತಿಮನದಿಗಳ ನಿರುಗಳು ಅಲ್ಲಲ್ಲಿ ಹರಿಸಲ್ಪಟ್ಟಿರುವವು. ಇಂಥ ಸ್ಥಳದಲ್ಲಿ ಬಹಳ ಮಾಡಿ ಅನ್ಯರ ಪ್ರವೇಶವು ಆಗುವ ಸಂಭವವೇ ಇರುವದಿಲ್ಲ, ಒಂದು ಪಕ್ಕದಲ್ಲಿ ಆದರೆ, ಪ್ರವೇಶಿಸಿದ ಮನುಷ್ಯನು ಬೆರಗಾಗಿ ಮುಂದುಗಾಡಿ ನಿಂತುಕೊಳ್ಳುವನು. ಎಹ್ಲೈ ಪ್ರಸಂಗದಲ್ಲಿ ಬಳಗೆ ಹೋಕ್ಕೆ ಮನುಷ್ಯನು ಬಂದ ಹಾಗೆ ಸುಸೂತ್ರವಾಗಿ ಒಮ್ಮೆ ಹೋರಗೆ ಹೃಗೆ ಹೋದೇನೆಂದು ಚಡವಡಿಸುವ ಸಂಭವವೂ ಇರುವದು; ಆದರೆ ದುರ್ಗಾದಾಸನ ಸ್ಥಿತಿಯು ಹಾಗೇನು ಆಗಲಿಲ್ಲ. ಆತನು ಹಲವು ಸಾರೆ ಜನಾನಭಾನೆಯಲ್ಲಿ ಹೋಗಿಬಂದವನಂತೆ

ಸ್ವಾಭಾವಿಕವಾಗಿ ಮಂಸಾವುದನ ಬೆನ್ನುಹತ್ತಿ ಸಾಗಿದನು. ಅತನು ಹೀಗೆ ಸಾಗಿರುವಾಗ, ಛೋರಂಗಜೇಬನ ಸ್ವೀತಿಯ ತಂಗಿಯಾದ ರೋಷನಾರಳ ಜನಾನಿಂಬಾನೆಯ ಮುಖ್ಯನಾದ ಫರುಕ್ಕಾಶಾಯರನು ಎದುರಿಗೆ ಭೀಟ್ಟಿಯಾದನು. ಅತನು ರೋಷನಾರಳ ತಾಪುಸವೆಂಬ ವಾಡ್ಯವನ್ನು ನೆಟ್ಟಿಗೆ ಮಾಡಿಸುವ ದಕ್ಕಾಗಿ ಉರೋಳಿಗೆ ಹೊರಟಿದ್ದನು. ಅವರಿಬ್ಬರು ಬೇಗಮೆಯರ ಜನಾನ ಖಾನೆಗಳಿಂದ ಹೊರಟಿಳುವ ಮಾರ್ಗವು ಒಂದೇ ಆಗಿತ್ತು. ರೋಷನಾರಳ ವಚಸ್ಸು ಛೋರಂಗಜೇಬನಲ್ಲಿ ವಿಶೇಷವಾಗಿದ್ದ ದ್ವಿರಿಂದ ಆಕೆಯ ಜನಾನ ಖಾನೆಯ ಮುಖ್ಯನಿಗೆ ಉಳಿದ ಜನಾನಿಂಬಾನೆಯ ಮುಖ್ಯರು ಬಹಳ ಮಾನ ಕೊಡುತ್ತಿದ್ದರು. ಅದರಂತೆ ಮಂಸಾವುದನು ಫರುಕ್ಕಾಶಾಯರನಿಗೆ ಸಲಾಹು ಮಾಡಿ ಅವನೊಡನೆ ಒತ್ತುಟ್ಟಿಗೆ ಕುಳಿತುಕೊಂಡು, ದುರ್ಗಾದಾಸನಲ್ಲಿದ್ದ ಹಸ್ತಿದಂತದ ಸುಂದರ ಚಿತ್ರಗಳನ್ನು ಆತನಿಗೆ ತೋರಿಸಿದನು. ಅಷ್ಟರಲ್ಲಿ ದುರ್ಗಾದಾಸನು ಫರುಕ್ಕಾಶಾಯರನದೊಂದು ಚಿತ್ರವನ್ನು ಕೊರಿದನು. ಅದರಲ್ಲಿ ಇಬ್ಬರು ಸುಂದರಿಯರು ಫರುಕ್ಕಾಶಾಯರನ್ನು ಆಪ್ತಿಕೊಳ್ಳಲಿಕ್ಕೆಹೋಗುತ್ತಿದ್ದರು. ಅದನ್ನು ನೋಡಿ ಫರುಕ್ಕಾಶಾಯರನು ಸಂತುಷ್ಟನಾಗಿ ಭೋಟು ಸಿಂಗನನ್ನು (ದುರ್ಗಾದಾಸನನ್ನು) ಬಹಳವಾಗಿ ಹೊಗಳಿ, ಈ ತಾಪುಸವನ್ನು ನೆಟ್ಟಿಗೆ ಮಾಡಿಸಿಕೊಂಡು ಒಂದ ಮೇಲಿನನ್ನು ಒಡೆಯಳಾದ ರೋಷನಾರಳ ಭೀಟ್ಟಿಯನ್ನು ನಿಶ್ಚಯವಾಗಿ ಮಾಡಿಸುತ್ತೇನೇ”ಂದು ಒಡಂಬಟ್ಟಿನು. ಚಿತ್ರಕಲೆಯಲ್ಲಿ ಪ್ರವೀಣನಿದ್ದನು. ಅತನು ಫರುಕ್ಕಾಶಾಯರನ ಕೈಯಿಂದ ತಾಪುಸವನ್ನು ಇಸಕೊಂಡು ಅದನ್ನು ಲಕ್ಷ್ಯಪೂರ್ವ ವರ್ಕವಾಗಿ ನೋಡಿ, ಅದರ ಕಿವಿಗಳನ್ನು ತಿರುವಿ, ಕಮಾನುವೊದಲಾದವನನ್ನು ತಿದ್ದಿ, ಅದನ್ನು ನೆಟ್ಟಿಗೆ ಮಾಡಿ ಫರುಕ್ಕಾಶಾಯರನ ಕೈಯಲ್ಲಿ ಕೊಟ್ಟಿನು. ಅದರಿಂದಂತು ಫರುಕ್ಕಾಶಾಯರನು ಆನಂದಪಟ್ಟು ಮಂಸಾವುದನನ್ನು ಕುರಿತು— ಮಂಸಾವುದ, ನೀವು ಸ್ವಲ್ಪ ಹೊತ್ತು ಇಲ್ಲಿಯೇ ಕುಳಿತುಕೊಳ್ಳಿ. ನಾನು ಈಗ ರೋಷನಾರಳಿಗೆ ಈ ತಾಪುಸವನ್ನು ತೋರಿಸಿ, ಕೊಟ್ಟು ಬರುತ್ತೇನೇ, ಎಂದು ಹೇಳಿದನು. ಮಂಸಾವುದನು ಆದಕ್ಕೆ ಒಡಂಬಟ್ಟು ಭೋಟುಸಿಂಗನೊಡನೆ ಕುಳಿತುಕೊಳ್ಳಲು, ಫರುಕ್ಕಾಶಾಯರನು ರೋಷನಾರಳ ಬಳಿಗೆ ಹೋಗಿ ಕೂಡಲೆ ತಿರುಗಬಂದು—“ನನ್ನ ಒಡೆಯಳು ನಿನ್ನನ್ನು ಕರಕೊಂಡು ಬರಬೇಕೆಂದು

ಹೇಳಿದ್ದಾಗೆ, ಬಾರೆ”ಂದು ದುರ್ಗಾದಾಸನನ್ನು ಕರೆದನು. ಆಗ ಮಂಸಾವುದನು ಘರುಕೂಶಾಯರನಿಗೆ ಅಭಿಮಾನದಿಂದ— ಘರುಕೂಶಾಯರ, ಈಗ ನಾನು ಈ ಭೋಟೆಸಿಂಗನನ್ನು ನಿನ್ನ ಬಡತಿಯ ಬಳಗೆ ಕಳಸುವದಿಲ್ಲ. ಬೇಕಾದರೆ ನಮ್ಮ ಬಡತಿಯನ್ನು ಕಂಡುಬಂದವೇಲೆ ನಿಮ್ಮ ಬಡತಿಯನ್ನು ಕಾಣಲಿಕ್ಕೆ ಬರಲೊಳ್ಳನೇಕೆ, ಎಂದು ಹೇಳಿ, ಭೋಟೆಸಿಂಗನನ್ನು (ದುರ್ಗಾದಾಸನನ್ನು) ಒತ್ತಾಯದಿಂದ ಕರಕೊಂಡು ಉದೇಪುರೀ ಬೇಗಮೆಯ ಜನಾನ ಖಾನೆಯನ್ನು ಪ್ರವೇತಿಸಿದನು. ಜನಾನಖಾನೆಯ ಮುಖ್ಯನ ಬೆನ್ನುಹತ್ತಿಹೋದದ್ದರಿಂದ ಯಾವ ತೊಂದರೆಯೂ ಇಲ್ಲದೆ ದುರ್ಗಾದಾಸನು ಮೇಲೆ ಹೇಳಿದಂತೆ ಉದೇಪುರೀಯ ಎದುರಿಗೆ ನಿಂತುಕೊಂಡನು.

ಉದೇಪುರೀ ಬೇಗಮೆಯ ಮಂದಿರದ ಐಶ್ವರ್ಯವನ್ನೇನು ವರ್ಣಿಸುವ ದದೆ ? ಆ ಐಶ್ವರ್ಯವನ್ನು ನೋಡುವವ್ಯು ಸಮಾಧಾನ ಸ್ಥಿತಿಯು ದುರ್ಗಾದಾಸನಿಗೆ ಇದ್ದಿಲ್ಲವಾದದ್ದರಿಂದ, ನಾವಾದರೂ ಆದನ್ನು ವರ್ಣಿಸುವ ಗೊಡ ವಿಗೆ ಹೋಗುವದಿಲ್ಲ. ದುರ್ಗಾದಾಸನು ಮಂಸಾವುದನ ಹೇಳಿಕೆಯಂತೆ ತೀರ ಬಗ್ಗೆ ಬೇಗಮೆಗೆ ಸಲಾಹು ಮಾಡಿ, ತಾನು ತಂದಿದ್ದ ಅತ್ಯಾತ್ಮಮಂಬಿಸಣಿಕೆಯನ್ನು ಬೇಗಮೆಯ ಮುಂದೆ ಇಟ್ಟು ಮತ್ತೆ ಕುನೀಸಾತವನ್ನು ಮಾಡಿ ಕೈಚೊಡಿಸಿ ನಿಂತುಕೊಂಡನು. ಉದೇಪುರೀಯು ಆ ಬಿಸಣಿಕೆಯನ್ನು ಕೈಯಲ್ಲಿ ತಕ್ಕೊಂಡು ಒಮ್ಮೆನೋಡಿ ಕೂಡಲೇ ಭೋಟೆಸಿಂಗನನ್ನು (ದುರ್ಗಾದಾಸನನ್ನು) ಕುರತು— ಈ ಬಿಸಣಿಕೆಯನ್ನು ನೀವು ಮಾಡಿರುವಿರೋ ? ಶಾಬಾಸ, ಬಹಳ ನೆಟ್ಟಿಗಿರುತ್ತದೆ. ನಿಮ್ಮ ಕಾಶಲ್ಪವನ್ನು ನೋಡಿ ನಮಗೆ ಬಹಳ ಸಂತೋಷವಾಯಿತು. ಮಂಸಾವುದ, ಮಂಸಾವುದ, ಇತ್ತನೋಡು. ಈ ಬಿಸಣಿಕೆಯ ಮೇಲೆ ಯಾರ ಯಾರ ಚಿತ್ರಗಳಿರುತ್ತವೆ, ನೋಡು; ಆದರೆ ಯಾಕೋ ಚಿತ್ರಗಾರಾ, ನೀನು ಇದರ ಮೇಲೆ ನಮ್ಮ ಮಂಸಾವುದನ ಚಿತ್ರವನ್ನು ಕೊರೆದಿಲ್ಲ ? ಅವಕ್ಷವಾಗಿ ಕೊರೆಯಬೇಕಾಗಿತ್ತು; ಇರಲಿ, ಆದದ್ದು ಆಯಿತು. ಇನ್ನು ಬೇಗನೆ ಆತನ ಮದುವೆಯಾಗಬೇಕಾಗಿದೆ. ಮದುವೆಯಾದ ಬಳಕ ದಂಪತಿಗಳಬ್ಬರ ಚಿತ್ರವನ್ನು ಕೊರೆದು ಒಂದು ಬಿಸಣಿಕೆಯನ್ನು ಮಾಡಿ ತಂದೆಯಂದರೆ, ನಾವು ಆದನ್ನು ಮಂಸಾವುದನಿಗೆ ಉಚಿತವಾಗಿ ಕೊಡುವೇವು. ಯಾಕೋ ಮಂಸಾವುದ, ಏ ಮಂಸಾವುದ,

ನಿನಗೆ ಇಂಥ ಬೀಸಟೆಕೆಯು ಬೇಕೋ ಬೇಡಪೋ, ಎಂದು ಕೇಳಿದಳು. ಅದಕ್ಕೆ ಮಸಾವುದನು ಬಾಯಿಬಿಚ್ಚಿ ಉತ್ತರಕೊಡದೆ, ತನ್ನ ಕವ್ಯಮೋರೆ ಯಲ್ಲಿ ಸ್ವಷ್ಟವಾಗಿ ಕಾಣುವಂತೆ ತನ್ನ ಬಿಳಿಯ ಹಲ್ಲುಗಳನ್ನು ತೆಗೆದು “ಹಿಹಿ ಹಿಹಿ” ಎಂದು ನೆಕ್ಕು, ಆ ನಗೆಯ ರೂಪದಿಂದ ಉತ್ತರಕೊಟ್ಟಿನು. ರಕ್ತದಂತಿ ಕೆಂಪಾದ ಬಾಯಿ ತೆರೆದು ಹೀಗೆ ನಗುವದನ್ನು ನೋಡಿ ಬೇಗಮೆಗಿ ಹುಚ್ಚುನಗೆ ಬಂದಿತು. ಆಕೆಯು ಕೂಡಲೇ ಭೋಟುಸಿಂಗನನ್ನು ಕುರಿತು— ಎಲ್ಲೆ ಚಿತ್ರಕೊರೆಯುವವನೇ, ನೀನು ಮಸಾವುದನಿಗೆ ಕೂಡತಕ್ಕ ಬೀಸಟೆಕೆಯನ್ನು ಮಾಡುವಾಗ, ಈಗ ಮಸಾವುದನು ಹಲ್ಲು ತಗೆದು ನಗುತ್ತಿರುವಾಗ ಕಾಣುವಂತೆ ಆತನ ಚಿತ್ರವನ್ನು ಕೊರೆ. ಅಂದರೆ, ಈಗ ಆತನ ಬಾಯಿತೆರದಂತಿ ಚಿತ್ರದ ಬಾಯಿ ತೆರೆದಿರಬೇಕು. ಆದರಲ್ಲಿ ಈ ಹಲ್ಲುಗಳು ಕಾಣಿಸಬೇಕು. ಒಳಮಂಗಲು ಉದಯವಾಗುವ ಸೂರ್ಯಾಸಂಘ ಕೆಂಪು ಬಣ್ಣವೂ, ಹೊರಮಂಗಲು ಅಮಾವಾಸ್ಯೆಯ ರಾತ್ರಿಯಂತೆ ಅಳ್ಳಕವ್ಯಾ ಬಣ್ಣವೂ ಕಾಣಿಸಬೇಕು. ಯಾಕೆ, ಬರಬಹುದೋ ಈ ಮದನನ ಪುತ್ತುಳಿಯನ್ನು ಹೀಗೆ ಕೊರೆಯಲಿಕ್ಕೆ ಸಿನಗೆ? ಅನ್ನಲು, ಭೋಟುಸಿಂಗನು—ಹಾ ಜೀ ಸರಕಾರ, ಮಸಾವುದಜೀಯವರ ತಸಬೀರನ್ನು ಆಗಲೆ ಕೊರೆದು ತೋರಿಸಿದನು. ಆದನ್ನು ನೋಡಿ ಆವರು ಬಹಳ ಸಂತೋಷಪಟ್ಟಿರು. ಅಪ್ಪಣಿಯಾದರೆ ಇಲ್ಲಿಯೇ ಇವರದಿನೊಷ್ಣಿಂದು ಚಿತ್ರವನ್ನು ಕೊರೆದು ಕೊಡುತ್ತೇನೆ, ಎಂದು ಹೇಳಿದನು. ಭೋಟುಸಿಂಗನ ಈ ಮಾತುಗಳನ್ನು ಕೇಳಿ ಉದೇಪುರಿಯು ಚಕ್ಕಿತಳಾಗಿ— ಏನು! ಇಲ್ಲಿಂದಲ್ಲಿಯೇ ಚಿತ್ರವನ್ನು ಕೊರೆಯುವೆಯೋ? ಆದರೆ ಇವನೊಬ್ಬನ ಚಿತ್ರವನ್ನು ಕೊರೆಯುವದರಲ್ಲಿ ಆಫ್ರವಿಲ್ಲ. ಆತನಿಗೆ ಜೋಡಿಯು ಬೇಕು. ಇಕೋ, ಈ ಇಂದಿರೆಯು ಇಲ್ಲಿ ಇರುತ್ತಾಳೆ. ಭೋಟುಸಿಂಗ, ಇವರಬ್ಬರ ಚಿತ್ರವನ್ನು ಜೋರಾಗಿ ಕೊರೆ, ಅನ್ನಲು, ಮಸಾವುದನು ಗಹಗಹಿಸಿ ನಗುತ್ತಬೇಗಮೆಯನ್ನು ಕುರಿತು— ಬೇಗಮು ಸಾಹೇಬರೇ, ನನ್ನ ಜೊತೆಯಲ್ಲಿ ಕೊರೆದ ಚಿತ್ರದವಳಿಂದನೆ ನನ್ನ ಲಗ್ನವಾಗಬೇಕು, ಅಂದರೆ ಅದು ಚಿತ್ರವು, ಇಲ್ಲಿದ್ದರೆ ಆ ಚಿತ್ರವನ್ನು ತೆಗೆದುಕೊಂಡು ಮಾಡುವ ದೇನು? ಎಂದನು. ಆಗ ರಾಣಿಯು ಇಂದಿರೆಯನ್ನು ನೋಡಿ—ಇಂದಿರೇ, ನೀನು ಬಹು ಶೀಲವಂತೆಯೆಂದು ನಾನು ಕೇಳಿದ್ದೇನೆ. ನಾನು ಮುಟ್ಟಿದ

ನೀರನ್ನು ನೀನು ಕುಡಿಯುವದಿಲ್ಲವಂತೆ. ನನ್ನ ಸೇವೆಮಾಡುವ ನಿನ್ನ ಶರ್ತಿಯು ತೀರಿದ ಕೊಡಲೇ ಹೋಗಿ ಮೈ ತೊಳಕೊಳ್ಳುತ್ತೀರುಂತೆ. ಮೈ ತೊಳಕೊಳ್ಳುದೆ ನೀನು ಬಾಯಲ್ಲಿ ನೀರು ಹಾಕುವದಿಲ್ಲೆಂದು ನಾನು ಕೇಳಿದ್ದೀನೆ. ಇದು ನಿಜವಿದ್ದರೆ, ನನ್ನ ಮಾನಭಂಗಮಾಡುವದು ನಿನ್ನ ಮನಸ್ಸಿನಲ್ಲಿದ್ದರೆ ಇಂದಿರೇ, ಈಗ ನೀನು ಹಾಗೂ ನನ್ನ ಕೈಯಲ್ಲಿರುತ್ತೀರು. ಈ ಮಾಸಾವುದನೊಡನೆ ಈ ಕ್ಷಣದಲ್ಲಿ ನಿನ್ನ ಲಗ್ನಮಾಡಿಟ್ಟರೆ ಹಾಗೆ ಮಾಡುವೆ? ಆ ಮೇಲೆ ನನ್ನ ಕೈಯೊಳಗಿನ ನೀರು ಕುಡಿಯೇನು? ಮೈ ತೊಳಕೊಂಡಿಯೇನು?

ಬೇಗಮೆಯ ಈ ಮಾತುಗಳನ್ನು ಕೇಳಿ ಇಂದಿರೆಯು ವೋರೆ ತಗ್ಗಿಸಿ ನಿಂತುಕೊಂಡಳು. ಭೋಟುಸಿಂಗನು (ದುರ್ಗಾದಾಸನು) ಆಕೆಯ ಕಡೆಗೆ ಚಮತ್ವಾರದ ದೃಷ್ಟಿಯಿಂದ ಸೋಡಹತ್ತಿದನು. ಇತ್ತು ಮಾಸಾವುದನ ಅನಂದಕ್ಕೆ ಪಾರಾಪಾರವಿಲ್ಲದಾಯಿತು. ಇಂದಿರೆಯ ಈ ದೀನ ವ್ಯಕ್ತಿಯನ್ನು ಸೋಡಿ, ಇಲಿಯೊಡನೆ ಚಿನ್ನಾಟಪಾಡುವ ಬೇಕ್ಕಿನಂತೆ ಬೇಗಮೆಯು ಬಹು ಸಮಾಧಾನವಹುತ್ತಿದ್ದಳು. ಮಾಸಾವುದನ ಸಂಗದ ಈಕೆಯ ಲಗ್ನವನ್ನು ಮಾಡಿಯೇ ಬಿಡಬೇಕೆಂದು ಬೇಗಮೆಯು ನಿಶ್ಚಯಿಸಿ, ಇಂದಿರೆಯನ್ನು ಕುರಿತು— ನಿನಗೆ ನಿನ್ನ ಜಾತಿಯ ಅಭಿಮಾನವು ವಿಶೇಷವಾಗಿರುತ್ತದಲ್ಲವೇ? ನಾವು ಕುಲಗಳಿನೆಂದು ನಮ್ಮನ್ನು ಹಳಿಯುತ್ತೀರ್ಯಾ? ಈಗ ನಿನ್ನ ಜಾತಿಯು ಹಾಗಿರುತ್ತದೆಂಬದನ್ನು ತೋರಿಸಲಾ? ಎಂದು ಹಂಗಿಸಿ, ಮಾಸಾವುದನನ್ನು ಕುರಿತು— ಮಾಸಾವುದಾ, ಮಾಸಾವುದಾ, ನಿನಗೆ ಹೆಂಡತಿಯು ಬೇಕಿಲ್ಲವೇ? ಆಹಕಾ! ಎಂಥ ಗಂಡನಿವನು! ಮಾಸಾವುದಾ, ನಿನ್ನ ಹೆಂಡತಿಯನ್ನು ಹತ್ತಿರ ಕರಕೋರಿ, ಅನ್ನಲು, ಮಾಸಾವುದನು ಇಂದಿರೆಯನ್ನು ಕರಕೊಳ್ಳಲಿಕ್ಕೆ ನಿಜವಾಗಿಯೇ ಮುಂದಕ್ಕೆ ಸಾಗಿದನು. ಆಗ ಇಂದಿರೆಯು ಆ ಚಂಡಾಲನು ಎಲ್ಲಿ ಅಂಗಸ್ವರ್ಶ ಮಾಡುವನೋ, ಎಂದು ಬೆದರಿದಳು. ಅಪ್ಪರಲ್ಲಿ ಭೋಟುಸಿಂಗನು (ಇಂದಿರೆಯ ಅಣ್ಣನಾದ ದುರ್ಗಾದಾಸನು) ಸಹಜವಾಗಿ ಮಾಸಾವುದನನ್ನು ಹಿಂದಕ್ಕೆ ಜಗ್ಗಿಕೊಂಡು ಮೆಲ್ಲನೇ ಆಶನ ಕಿವಿಯಲ್ಲಿ— ಮಾಸಾವುದಜೀ, ನೀವು ನನಗೆ ಮಲಿಕಾಬೇಗಮಾಹೇಬರ ಭಿಟ್ಟಿಯನ್ನು ಮಾಡಿಸದ್ದಕ್ಕಾಗಿ ನನಗೆ ಬಹಳ ಉಪಕಾರವಾಯಿತು. ಇನ್ನು

ಘರೀಬನಾಗಿ ಸಾಹೇಬರಿಂದ ನನಗೆ ಅಪ್ಪಣಿಯನ್ನಿಷ್ಟು ಕೊಡಿಸಿದರೆ ಬಹಳ ಮೆಹಬೂಬನಿಗಾಗುವದು. ನಾನು ಜೊತ್ತೆತಿಷ್ಟವನ್ನು ಬಲ್ಲಿನು. ನಿಂತೆ ನನ್ನ ಮಿಶ್ರರಾಗಿರುವದರಿಂದ ಒಂದು ಹಿತದ ಮಾತನ್ನು ಹೇಳುತ್ತೇನೆ. (ತೀರೆ ರಿವಿಯ ಹತ್ತರ ಹೋರೆಯನ್ನು ಒಯ್ಯಿ) — ಈ ಸ್ತ್ರೀಯೊಡನೆ ನಿನ್ನ ಸರ್ವಥಾ ಲಗ್ಗುಮಾಡಿಕೊಳ್ಳಬೇಕೆಂದು. ಮಾಡಿಕೊಂಡರೆ ವರ್ಷದೊಳಗೆ ನಿನಗೆ ತಪ್ಪದೆ ಮರಣವು ಒದಗುವದು. ಬಾಲವಿಧನೆಯಾಗಿರುವ ಈ ಸ್ತ್ರೀಯ ಕರ್ಮವೇ ಹಾಗಿರುವದು. ಈಕೆಯನ್ನು ಲಗ್ಗುಮಾಡಿಕೊಂಡವರು ಒಂದು ವರ್ಷದೊಳಗೆ ಸಾಯಂಚೇಕು; ಆದ್ದರಿಂದ ಲಗ್ಗುಮಾಡಿಕೊಳ್ಳಬೇಕಾದರೆ ವಿಚಾರಮಾಡಿ ಮಾಡಿಕೊಳ್ಳಬೇಕು, ಎಂದು ಹೇಳಿ, ಚೇಗಮೆಯನ್ನು ಕುರಿತು— ಚೇಗಮೆಸಾಹೇಬರೇ, ಬುದ್ಧಿಹಾಕಾರಿ ಬಹು ಶ್ರಮಬಟ್ಟು ಮಾಡಿ ರುವ ಈ ಬೀಸಣಿಕೆಯನ್ನು ತಾವು ಸ್ವೀಕರಿಸಿದ್ದರಿಂದ ನನಗೆ ಬಹಳ ಸಂತೋಷವಾಯಿತು. ನನ್ನ ಶ್ರಮವು ಸಾರ್ಥಕವಾಯಿತು. ನನ್ನದಿನೆಷ್ಟುಂದು ನಿನಂತಿಯನ್ನು ಕೇಳಿಕೊಳ್ಳುವದಾಗಬೇಕು. ನಾನು ಜೊತ್ತೆತಿಷ್ಟವನ್ನು ಬಲ್ಲಿನು. ತಮ್ಮ ಅಪ್ಪಣಿಯಾದರೆ ಇಲ್ಲಿ ಕುಳತಿರುವಾಗಲೇ ತಮ್ಮ ವರ್ಷಫಲವನ್ನು ಬರಿ ಕೊಡುತ್ತೇನೆ. ಯಾವಯಾವ ತಿಂಗಳಲ್ಲಿ ತಮಗೆ ಯಾವ ಫಲಗಳಾಗುವವು, ಯಾವ ಯಾವ ದಿನಸ ನಿಂತೆ ಏನೇನು ಕೆಲಸ ಮಾಡುವಿರಿ, ಎಲ್ಲಿ ಕುಳತು ಕೊಳ್ಳುವಿರಿ, ನಿಮ್ಮ ಹಿತಕ್ಕೆ ಯಾರು ಕಾರಣರಾಗುವರು, ಅಹಿತಕ್ಕೆ ಯಾರು ಕಾರಣರಾಗುವರು, ಇದನ್ನೇಲ್ಲ ಬರಿಕೊಡುವೇನು. ತಾವು ನನ್ನ ವಿದ್ಯೆಯನ್ನು ಪರೀಕ್ಷಾಸಬೇಕು. ನಾನು ದುಗಾರಚರಣ ಜೊತ್ತೆತಿಷ್ಟಿಯ ಶಿಷ್ಯನಿರುತ್ತೇನೆ. ಅತನಲ್ಲಿ ನಾನು ಈ ವಿದ್ಯೆಯನ್ನು ಕಲಿತಿರುವೆನು, ಎಂದು ಹೇಳಿದನು. ಅದನ್ನು ಕೇಳಿದ ಕೂಡಲೇ ಚೇಗಮೆಯು ಮೆಟ್ಟಿಬಿಡ್ಡ ಭೋಟುಸಿಂಗನ ಕಡಿಗಿ ನೋಡಿ— ಏನಂದಿರಿ? ಯಾವತ್ತು ವರ್ಷಫಲವನ್ನು ಹೇಳುವಿರಾ? ಅದರ ಜ್ಞಾನವು ನಿಮಗಿರುತ್ತದೋ, ಅನ್ನಲು, ಭೋಟುಸಿಂಗನು— ಹಾ ಸರಕಾರ. ನಾನು ಜೊತ್ತೆತಿಷ್ಟಶಾಸ್ತ್ರದ ಅಧ್ಯಯನ ಮಾಡಿರುವದರಿಂದಲೇ ಬೇಡಿಕೊಳ್ಳುತ್ತೇನೆ. ಹೊಟ್ಟೆಯ ಸಲುವಾಗಿ ಬಡಿದಾಡುವ ನಮ್ಮಂಥ ಜನರು ತಮ್ಮ ಕಡಿಗಿ ಬಾರದೆ ಮತ್ತೆ ಯಾರಕಡಿಗಿ ಹೋಗಬೇಕು? ತಾವು ಗುಣಜ್ಞರಿಯವರಿಂದಲೇ ತಮ್ಮ ಕಡಿಗಿ ಬರಬೇಕಾಗುವದು.

ಈ ಮಾತುಗಳನ್ನು ಕೇಳಿ ಉದ್ದೇಶುರಿಯು ಭೋಟುಸಿಂಗನಿಗೆ—
ನಾನು ನಿಮಗೆ ಕಾಗದವನ್ನೂ, ಮಾಸಿಯನ್ನೂ ತರಿಸಿಕೊಡುತ್ತೇನೆ; ಅದರಿ
ಮೊದಲು ನಿಮಗೊಂದು ಪ್ರಶ್ನೆ ಮಾಡುವೆನು. ಅದರ ಉತ್ತರವನ್ನು
ಹೇಳಿದವೇಲೆ ವರ್ಷಫಲವನ್ನು ಬರೆದು ಕೊಡುವಿರಂತೆ, ಅನ್ನಲು,
ಭೋಟುಸಿಂಗನು— “ ಉತ್ತರಕೊಡುವೆನು ” ಎಂದು ನುಡಿದು, ಒಂದು
ಮಣಿ ಹೆಲಗೆಯ ಮೇಲೆ ಚೌರಾಸಾಕೃತಿಯ ಮನೆಗಳನ್ನು ಹಾರಿ ಅವುಗಳಲ್ಲಿ
ಅಂಕೆಗಳನ್ನು ತುಂಬಿ, “ ನೀವು ಕೇಳತಕ್ಕ ಪ್ರಶ್ನವನ್ನು ಮನಸ್ಸಿನಲ್ಲಿ
ಹಿಡಿದು ಯಾವದೊಂದು ಅಂಕೆಯ ಮೇಲೆ ಬೆರಳು ಇಡಿರೆ ”ಂದು ಬೇಗ
ಮೆಗೆ ಹೇಳಿದನು. ಬೇಗಮೆಯು ಅದರಂತೆ ಮಾಡಲು, ಭೋಟುಸಿಂಗನು
ಬೆರಳುಗಳನ್ನು ಹಾರಿ, ಮುಗಿಲ ಕಡೆಗೆ ನೋಡಿ, ಬೇಗಮೆಯ ಮುಖವನ್ನು
ಪರೀಕ್ಷಿಸಿದಂತೆ ಮಾಡಿ ಆಕೆಯನ್ನು ಕುರತು— ಬೇಗಮಸಾಹೇಬರೇ,
ನಿಮ್ಮ ಮನಸ್ಸಿನೊಳಗನ ಪ್ರಶ್ನದ ಉತ್ತರವನ್ನು ಹೇಳುತ್ತೇನೆ ಕೇಳಿ.
ಸದ್ಯಕ್ಕೆ ನಿಮ್ಮ ಬಳಿಯಲ್ಲಿ ಯಾವಳೋ ಒಬ್ಬ ಪರಿಕೀಯಳಿದ ಮನುಷ್ಯ
ಉದ್ದಾಳೆ. ಆಕೆ ಬಂದುದಿನಿಂದ ನಿಮ್ಮ ಮನಸ್ಸಿಗೆ ಸಮಾಧಾನವಿಲ್ಲ.
ರಾತ್ರಿ ನಿಮಗೆ ನೆಟ್ಟುಗೆ ನಿದ್ದೇಸಹ ಬರುವದಿಲ್ಲ. ಆಕೆಯನ್ನು ನೀವು ಎಲ್ಲ
ಗಾದರೂ ಹೂರ ದಾಟಿಸಿಕೊಡಬೇಕು. ದಿಲ್ಲಿಯ ಸಮಾಜದಲ್ಲಿ ಆಕೆಯನ್ನು
ಇರಗೊಟ್ಟಿರೂ ನಿಮಗೆ ಸುಖವಾಗದು. ಆಕೆಯನ್ನು ಸಮಾಜದಲ್ಲಿಟ್ಟು
ಕೊಳ್ಳುವದರಿಂದ ನಗರಸ್ವಾಮಿಗೂ, ಸ್ವಾಮಿಗೂ ಏನಾದರೂ ಒಡಕು
ಹುಟ್ಟಿ ಅನಧ್ಯವಾಗುವಂತೆ ಆಕೆಯ ವಿಚಿತ್ರಗ್ರಹಯೋಗವಿರುತ್ತದೆ. ಮಾಲಿಕಾ
ಬೇಗಮಸಾಹೇಬರೇ, ಈಗ ಹತ್ತು ಹದಿನೇಂದು ದಿವಸಗಳೊಳಗೆ ಆ ಹೆಂಗಸು
ನಿಮ್ಮ ಬಳಿಗೆ ಬಂದಿರಬೇಕು. ಆಕೆ ಬಂದಂದಿನಿಂದ ನಿಮ್ಮ ಜೀವಕ್ಕೆ
ಸುಖವಿಲ್ಲ. ನನ್ನ ಈ ಮಾತು ನಿಜವಿದ್ದರೆ ನಿಜವೆಂದು ಒಷ್ಟಿಕೊಳ್ಳಿ.
ಸುಳ್ಳಾದರೆ ನನ್ನ ಜೊತ್ತುತ್ತಿಷ್ಠವು ತಪ್ಪಿತು. ನನ್ನ ಮಾತು ಸುಳ್ಳಾದರೆ
ತಿರುಗ ಕೈಯಲ್ಲಿ ಹಂಚಾಂಗವನ್ನು ಹಿಡಿಯಲಿಕ್ಕೆಲ್ಲ ! ಬೇಗಮಸಾಹೇಬರೇ,
ನಾನು ನಿಮಗೆ ಇನ್ನೊಂದು ಮಾತಿನ ಅನುಭವವನ್ನು ತಂದು ಕೊಡು
ತ್ತೇನೆ, ಚಿತ್ತಯಿಸಬೇಕು. ನಿಮ್ಮ ಬಳಿಯಲ್ಲಿ ನಿಂತಿರುವ ಈ ದಾಸಿಯು
ಬಾಲವಿಧವೆಯಿದ್ದಾಳೆ. ಆಕೆಯ ಮೋರೆಯನ್ನು ನೋಡಿದ ಕೊಡಲೆ

ಗಣಿತದಿಂದ ನನಗಿ ಗೊತ್ತುದದ್ದೇ ನಂದರೆ— ಈಕೆಗೆ ಸ್ವತಃ ತನ್ನ ಜೀವಕ್ಕೆ ಸುಖವಿಲ್ಲ. ಈಕೆಯ ಸಂಬಂಧವನ್ನು ಮಾಡಿದವರೆಲ್ಲ ನುರಣಿಕ್ಕೆ ಗುರಿ ಯಾಗುವರು. ಈಕೆಯು ಬಾಲವಿಧವೆಯಿದ್ದದ್ದು ಸಟಿಯೋ ದಿಟವೋ ಎಂಬದನ್ನು ಈಗ ವಿಚಾರಿಸಿಟ್ಟರೆ, ನನ್ನ ಭವಿಷ್ಯದ ಸಹ್ಯತೆಯು ತಮ್ಮ ಅನುಭವಕ್ಕೆ ಬಂದಂತಾಗುವದು. ಈಕೆಯನ್ನು ನೋಡಿದ ಕೂಡಲೆ ಜನರು ಮರುಳಾಗಿ ಹೋಗುವರು. ನನ್ನ ಮಾತಿನ ಅನುಭವವನ್ನು ನೋಡಿಯೇ ಬಿಡಬೇಕೆಂದು ನೀವು ನಿಶ್ಚಯಿಸಿದರೆ, ಏವ ಪರೀಕ್ಷೆ ಮಾಡಿಯೇ ತೀರಬೇಕೆಂದು ನಿಶ್ಚಯಿಸಿದಂತಾಗುತ್ತದೆ. ಆದ್ದರಿಂದ ಬೇಗಮಸಾಹೇಬರೇ, ಈ ಹುದುಗಿಯನ್ನು ಒಂದು ಕ್ರೇಣವಾದರೂ ತಮ್ಮ ಬಳಯಲ್ಲಿ ಇಟ್ಟುಕೊಳ್ಳಬೇಕಿರಿ. ತಮ್ಮ ಹಿತಕ್ಕಾಗಿಯೇ ನಾನು ಇವ್ವು ಹೇಳುತ್ತೇನೆ ತಮ್ಮ ಮನ ಸ್ವಿಗೆ ಬಂದರೆ ಈಕೆಯನ್ನು ದಾಟಿಸಬೇಕು, ಬಾರದಿದ್ದರೆ ಬಿಡಬೇಕು. ತಮ್ಮ ಇಚ್ಛೆಯು. ಇನ್ನು ನನಗಿ ಅಪ್ಪಣಿಕೊಟ್ಟರೆ ಹೋಗುತ್ತೇನೆ. ಅಪ್ಪಣಿಯಾದರೆ ನಾಳಿ ಮತ್ತೆ ಬರುವೆನು. ಅಪ್ಪಣಿಯಾದಂತೆ ನಡಕೊಳ್ಳುವೆನು.

ಫೋಟೋಸಿಂಗನ ಈ ಭವಿಷ್ಯವು ಉದೇಪುರಿಯ ಮನಸ್ಸಿಗೆ ಹತ್ತಿತು. ಈತನು ಹೇಳಿದ ಮಾತುಗಳೆಲ್ಲ ನಿಜವಿರುವದರಿಂದ, ಈತನಿಂದ ವರ್ಣಫಲ ವನ್ನು ಬರಿಸಿಕೊಳ್ಳಬೇಕೆಂದು ಈಕೆಯು ನಿಶ್ಚಯಿಸಿದಳು. ಆದರೆ ಬಾದ ಶಹನು ಬರುವ ಹೋತ್ತುದದ್ದನ್ನರಿತು, ನಾಳಿ ಮತ್ತೆ ಬಂದು ಭೆಟ್ಟಿಯಾಗಿಂದು ಹೇಳಿ, ಉಚಿತವನ್ನು ಕೊಟ್ಟು, ಮತ್ತೆ ನಾಳಿ ಕೊಡುವೆನೆಂದು ಹೇಳಿ, ಈತ ನನ್ನ ಕರಕೊಂಡು ಹೋಗಿಂದು ಮಾವುದನಿಗೆ ಅಪ್ಪಣಿಮಾಡಿದಳು. ಫೋಟೋಸಿಂಗನು ಬೇಗಮೆಗೆ ಕುನಿಸಾತವನ್ನು ಮಾಡಿ ಮಾವುದನ ಬೆನ್ನ ಹತ್ತಿ ನಡೆದನು. ಹೋಗುವಾಗ ಆತನು ರತ್ನಗಂಬಳಿಯ ತುದಿಗಿ ಕಾಲು ಸಿಕ್ಕಿತೆಂಬ ನೆವದಿಂದ ಕೆಳಗೆ ಬಗ್ಗೆ ಒಂದು ಪತ್ರವನ್ನು ರತ್ನಗಂಬಳಿಯ ತುದಿಯ ಮಡಿಕೆಯ ಕೆಳಗೆ ಇಟ್ಟು ಮುಂದಕ್ಕೆ ಸಾಗಿದನು. ಇದನ್ನೆಲ್ಲ ನೋಡುತ್ತಿದ್ದ ಇಂದಿರೆಯು— ಎಂಥ ವಿಚಿತ್ರಜನರಿವರು, ನೆಟ್ಟಿಗೆ ನಡೆಯಲಕ್ಕೆ ಸಹ ಬರುವದಿಲ್ಲ. ರತ್ನಗಂಬಳಿಯನ್ನು ಮದುಡಿಟ್ಟರು, ಎಂದು ಲಗುಬಗೆಯಿಂದ ಹೋಗಿ ರತ್ನಗಂಬಳಿಯನ್ನು ನೆಟ್ಟಿಗೆ ಮಾಡುವ ನೆವದಿಂದ ಆ ಚಿಟ್ಟಿಯನ್ನು ತಕ್ಕಾಂಡು ಮುಚ್ಚಿ ಇಟ್ಟುಕೊಂಡಳು. ಬೇಗ

ಮೇಯು ವಿಚಾರ ಮನ್ಯಾಳಾಗಿ ಯೋಚಿಸುತ್ತು ಕುಳಿಕುಬಿಟ್ಟಿದ್ದರಿಂದ ಇಂದಿ
ರೆಯು ಪಡದೆಯ ಮರೆಯಿಂದ ಒಳಗೆ ಹೊರಟಿಹೋದಳು. ಇತ್ತು ಮನಾ
ವುದನ ಬೆನ್ನಹತ್ತಿ ಭೋಟುಸಿಂಗನು ಸಾಗಿದ್ದನು. ಅಷ್ಟರಲ್ಲಿ ಬಾದಕಹನು
ಬರಲು, ಮನಾವುದನು ಬಾಯಲ್ಲಿ ಎಸರು ಇಲ್ಲದೆ ಓಡಾಡಹತ್ತಿ, ಭೋಟು
ಸಿಂಗನನ್ನು ಒಂದು ನಡುವಿನ ಬಾಗಿಲ ಬಳಿಯಲ್ಲಿ ಅಡಗಿಸಿ, ಈಗ ಬರುತ್ತೀರೆ
ನೆಂದು ಹೇಳಿ ಹೊರಟುಹೋದನು; ಆದರೆ ಎಷ್ಟು ಹೊತ್ತುದರೂ ಮನಾ
ವುದನು ಭೋಟುಸಿಂಗನ ಬಳಿಗೆ ಬರಲಿಲ್ಲ. ಹೊತ್ತು ಮುಣಿಗ ಕತ್ತು
ಉದರೂ ಆತನ ಸುಳವು ಇಲ್ಲ. ಅಷ್ಟರಲ್ಲಿ ಮೂರು ನಾಲ್ಕು ಜನರು ಅಲ್ಲಿಗೆ
ಬಂದು ವಸ್ತುದಿಂದ ಭೋಟುಸಿಂಗನ ಕಣ್ಣಗಳನ್ನು ಗಟ್ಟಿಯಾಗಿ ಗಟ್ಟಿ, ಆವನ
ಕೈಕಾಲುಗಳನ್ನು ಬಿಗಿದು ವೋಟ್ಟಿ ಕಟ್ಟಿ ಎತ್ತಿತ್ತೂ ಹೊತ್ತುಕೊಂಡು ನಡೆದರು.
ಯಾರು ಬಂದರು, ತನ್ನನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆಂಬ
ದೇನೂ ತಿಳಿಯದೆ, ಭೋಟುಸಿಂಗನು ವ್ಯಾಸನ ಪಡಹತ್ತಿದನು. ಮುಂದೆ
ಕೆಲವು ಹೊತ್ತಿನ ಮೇಲೆ ಆತನಿಗೆ ಕಾರಾಗ್ನಹ ಭೋಗವು ಪ್ರಾಪ್ತವಾಯಿತು.
ಬೇಗಮೇಯ ಸುಪ್ರಸನ್ನತೆಯಿಂದ ತನ್ನ ತಂಗಿಯ ಬಂಧವಿಮೋಜನವಾಗ
ಬಹುದೆಂದು ಆತನ ಸಂತೋಷಪಡುತ್ತಿರಲು, ಆತನ ಸಾಲಿಗೆ ಕೈಯ ತುತ್ತು
ಬಾಯಿಗೆ ಬಾರದಂತಾಯಿತು !



೧೨ ನೆಯ ಹ್ಯಾಕರಣ

ಸಂತಾಪಾತ್ಮರೀಕೆ.

ಸದ್ಗೃಹೇ ಭೋಟುಸಿಂಗನನ್ನು ಕಾರಾಗ್ನಹದಲ್ಲಿ ಕೊಳೆಯಗೊಟ್ಟು, ಇಂದಿರೆಯನ್ನು ಬೇಗಮೆಯ ಅಂತಗ್ರಹದಲ್ಲಿ ಬಿಟ್ಟು ನಾವೆಳ್ಳರೂ ರೂಪ ನ ಗರಕ್ಕೆ ಹೋಗೋಣ. ರೂಪಮತಿಯೂ, ಆಕೆಯ ತಂದೆಯಾದ ವಿಜಯ ಸಿಂಹನೂ ಚಂದ್ರಾವತಿಗೆ ಸವಾಧಾನದ ಪತ್ರಬರೆದು ಕಾಬೂಲಕ್ಕೆ ಈಮೊದಲೆ ಕಳಿಸಿದ್ದನ್ನು, ವಾಚಕರು ಮರೆತಿರಲಿಕ್ಕಳಿಲ್ಲ. ಮರೆತಿದ್ದರೂ ಕಷ್ಟವಟ್ಟು ನೆನಪು ಮಾಡಿಕೊಳ್ಳಬೇಕು. ನಾವು ಬರೆದ ಪತ್ರಗಳನ್ನು ಓರಂಗಜೇಬನ ಗುಪ್ತಚಾರರು ಕಸಿದುಕೊಂಡು ಬಾದಶಹನಿಗೆ ಕೊಡಬಹುದೆಂದು ತಿಳಿದು, ಆ ತಂದೆಯೂ, ಮಗಳೂ ಬಾದಶಹನಿಗೆ ಸಿಟ್ಟು ಬರುವಂತೆ ಸಿಟ್ಟಿನಿಂದ ಬುದ್ಧಿಪೂರ್ವಕವಾಗಿ ಸಿಕ್ಕು ಹಾಗೆ ಪತ್ರಬರೆದಿದ್ದರೆಂಬದನ್ನು ವಾಚಕರಿಗೆ ನಾವು ನೆನಪುವಾಡಿ ಕೊಡುವೇವು. ಅವರು ತಮ್ಮ ಪತ್ರಗಳಲ್ಲಿ ಓರಂಗಜೇಬ ನನ್ನು ಬಹಳವಾಗಿ ಆಡಿಕೊಂಡಿದ್ದರು. ರೂಪಮತಿಯು ಬಾದಶಹನನ್ನುಲ್ಲದೆ, ಉದೇಪುರೀ ಬೇಗಮೆಯನ್ನು ಮನಸ್ಸಿಗೆ ಬಂದಂತೆ ಜರೆದಿದ್ದಳು. ಆ ಪತ್ರಗಳನ್ನು ವಿಜಯಸಿಂಹನ ಚಾರರು ಕಾಬೂಲಕ್ಕೆ ಚಂಡ್ವಾವತಿಯ ಬಳಗೆಬಯ್ಯಾ ಶ್ರೀರಲು, ಓರಂಗಜೇಬನ ಚಾರರು ಆವರನ್ನು ನಡಹಾದಿಯಲ್ಲಿ ತುಂಡರಿಸಿ, ಅವರ ಬಳಯಲ್ಲಿದ್ದ ಪತ್ರಗಳನ್ನು ತಕ್ಕೊಂಡು ಹೋಗಿ ಬಾದಶಹನ ಕ್ಕೆಯಲ್ಲಿ ಕೊಟ್ಟಿರು. ಇಗ ಬಾದಶಹನು ಉದೇಪುರೀ ಬೇಗಮೆಯ ಬಳಯಲ್ಲಿದ್ದನು. ಬೇಗಮೆಯು ಆ ಪತ್ರಗಳನ್ನು ಓದಿ, ರೂಪಮತಿಯು ತನ್ನನ್ನು ಕುಲಗೇಡಿ

ಯೆಂದು ಮನಸ್ಸಿಗೆ ಬಂದಂತೆ ಹಳದಿರುವದನ್ನು ಮನಸ್ಸಿಗೆ ಹೆಚ್ಚಿಕೊಂಡು ಸಂತಾಪಗೊಂಡು— “ ಇಂಥ ಕ್ಷೇತ್ರ ರಜಪೂತ ಸಂಸಾಧಿಕನ ಪೋರಿ ಯೋಬ್ಬಿಳು ತಮ್ಮನ್ನೂ, ನನ್ನನ್ನೂ ಇವ್ವು ಹಳಯಹತ್ತಿದ ಬಳಿಕ ಬಾದ ಶಹರ ಗೌರವವೆಲ್ಲಿ ಉಳಿಯಿತೆಂ” ದು ಕೈರಂಗಜೀಬನನ್ನು ರೇಗಿಗೆಬ್ಬಿಸಿದ್ದು. ಕೈರಂಗಜೀಬನು ವೊದಲೇ ಅಭಿಮಾನಿಯು, ರಜಪೂತರ ಮೇಲೆ ಹುಟ್ಟಾಪ್ಪಾ ಬೆಂಕಿಯನ್ನು ಕಾರುವವನು. ಅದರಲ್ಲಿ ಉದೇಪುರಿಯಂಥ ಅಶ್ವಂತ ಪೀಠಿಯ ಬೇಗಮೆಯು ಆತನ ಮನಸ್ಸಿಗೆ ಹತ್ತುವಂತೆ ಮಾತಾಡಿ, ಮುನಿಸುಗೊಂಡ ಬಳಿಕ ಕೇಳುವದೇನು? ಆತನು ತನ್ನ ಪೀಠಿಯ ಉದೇಪುರಿಯನ್ನು ಹಲವು ಪಿಧ್ದಿಂದ ರಮಿಸಿ ಆಕೆಯನ್ನು ಸಮಾಧಾನಮಾಡುವದಕ್ಕಾಗಿ—ಉದೇಪುರೀ, ನೀನು ಅಲಮಗೀರನ ಯೋಗ್ಯತೆಯನ್ನು ಅರಿಯದವಳೇನು? ಕೈರಂಗಜೀಬ ಬಾದಶಹನ ಮುಖದಿಂದ ಹೊರಟಿ ಶಬ್ದಗಳು ವ್ಯಾಧವಾಗಲಿಕ್ಕಿಲ್ಲಿಂಬ ಖ್ಯಾತಿಯನ್ನು ನೆನಪಿಗೆ ತಂದುಕೊ. ನಿನ್ನ ಮುಂದೆ ಪ್ರತಿಜ್ಞೆಯಿಂದ ನಾನಾಡುವ ಮಾತುಗಳನ್ನು ಲಕ್ಷಗೊಟ್ಟು ಕೇಳು. ಅಲಮಗೀರನು ಬಹಳ ಮಾತಾಡ ತಕ್ಕಂತಹನಲ್ಲ. ಮಾಡಿ ತೋರಿಸುವವನು. ನಿನಗೆ ಅಪಮಾನದ ಶಬ್ದಗಳನ್ನು ಬರೆದಿರುವ ಆ ರಜಪೂತ ಪೋರಿಯನ್ನು ನಿನ್ನ ದಾಸಿಯಾಗಿ ನಿನ್ನ ಅಂತಗ್ರಹದಲ್ಲಿ ಸೇರಿಸದಿದ್ದರೆ ಅಲಮಗೀರನೇಂಬ ಹೆಸರನ್ನು ಬಿಟ್ಟುಕೊಡುತ್ತೇನೆ. ಯಾರವರು ಹೊರಗೆ? ಎಲಾ ಹೋಗಿರೋ ಇರಲಿ, ನಾನೇ ಹೋಗುತ್ತೇನೆ. ಏ ವ್ಯಾರೀ, ಆ ಪೋರಿಯನ್ನು ಈವೊತ್ತಿಸಿಂದ ಎರಡು ತಿಂಗಳೊಳಗೆ ದಿಲ್ಲಿಪಟ್ಟಣಕ್ಕೆ ಎಳತಂದು ನಿನ್ನ ಜನಾನಖಾನೆಯ ಮುಖ್ಯನಾದ ಮಸಾವುದ್ದಿನಿಗೆ ಲಗ್ನಮಾಡಿಕೊಟ್ಟು ನಿನ್ನ ದಾಸಿಯನ್ನಾಗಿ ಮಾಡುವೆನು. ಇದು ನಿನ್ನ ಅಲಮಗೀರ ಬಾದಶಹನ ಪ್ರತಿಜ್ಞೆಯೆಂದು ತಿಳಿ. ಅಲಮಗುನಿಯಾದ ಬಾದಶಹನಾದ ಅಲಮಗೀರನು ನಿನ್ನ ದಾಸನಾಗಿರಲು, ನಿನಗೆ ಯಾತರದೇನು ಕೊರತೆ? ಅನ್ನಲು, ಉದೇಪುರಿಯು— ಖಾವಿಂದ, ಇಂಥ ಅಭಿಮಾನಿಗಳಾದ ರಜಪೂತರು ಜೀವದಿಂದಿರುವವರಿಗೆ ಅಲಮಗುನಿಯು ಬಾದಶಹರೆನಿಸಿಕೊಳ್ಳಲಿಕ್ಕೆ ತಮ್ಮ ಮನಸ್ಸಿಗೆ ನೆಟ್ಟಿಗಾಗುವದೇನು? ನಾನು ಆ ರೂಪಮತಿಯನ್ನು ಚೆನ್ನಾಗಿ ಬಲ್ಲಿನು. ಆಕೆಯ ತಾಯಿಯು ಒಂದು ದಿನ ಬಹಳವಾಗಿ ನನ್ನ ಅಪಮಾನ ಮಾಡಿದ್ದರಿಂದ ನನಗೆ ಮೂರುದಿನ

ಅನ್ವಯ ರುಚಿಹತ್ತಲ್ಲ. ಮುಂದೆ ನಾನು ತಮ್ಮ ಸೇವೆಗೆ ಬಂದಬಳಿಕ ಆಕೆಯ ಶೀಡು ತೀರಿಸಿಕೊಳ್ಳಬೇಕೆಂದು ಮಾಡಿದ್ದೇನು; ಆದರೆ ಸ್ವಲ್ಪ ದಿನ ಗಳಲ್ಲಿ ಆಕೆಯು ಸತ್ತು ಹೋದಳು. ಖಾವಿಂದ, ಆ ಅಪಮಾನದ ಕಾರಣ ನನ್ನ ಹೇಳುವೆನು ಕೇಳಿರಿ. ನಮ್ಮ ತಂದೆಯು ನನ್ನನ್ನ ನಿಮಗೆ ಕೊಡ ಬೇಕೆಂದು ಮಾಡಿದ್ದಿಂದ ಆಕೆಗೆ ಅಷ್ಟು ಸಿಟ್ಟು ಬಂದು ನನ್ನ ಮಾನವಿಂಡನ ಮಾಡಿದಳು. ಖಾವಿಂದ, ಆ ಹಿಂದಿನ ಅಪಮಾನದ ಸಲುವಾಗಿಯೂ, ಇಂದಿನ ಪತ್ರದಿಂದ ಆದ ಅಪಮಾನದ ಸಲುವಾಗಿಯೂ ಆ ಸೋಕ್ಕಿನ ಪ್ರೋರಿಯ ಸೇಡನ್ನು ಚನ್ನುಗಿ ತೀರಿಸಿಕೊಳ್ಳಬೇಕು. ತಾವು ತಮ್ಮ ಪ್ರತಿಜ್ಞೆಯನ್ನು ಪೂರ್ಣ ಮಾಡುವಿರಿಸ್ತೇ? ಇಲ್ಲದಿದ್ದರೆ, ರಜಪೂತರ ಉಸಾಬಂಗಿ ಯಾರು ಹೋಗಬೇಕೆಂದು, ಇಲ್ಲಿಯ ಪ್ರತಿಜ್ಞೆಯನ್ನು ಇಲ್ಲಯೇ ಮರೆತು ಬಿಟ್ಟೀರಿ. ರೂಪನಗರದ ವಿಜಯಸಿಂಹನ ಪಾರಪತ್ಯ ಮಾಡುವದೇನು ಸಾನಾನ್ಯ ಕೆಲಸವಲ್ಲ. ಆತನ ರಾಜ್ಯವು ಸಣ್ಣದು, ತೀರಸಣ್ಣದು; ಆದರೆ ಇಡಿಯ ರಜಪೂತಸಾಫಾನದ ಮೇಲೆ ವಿಜಯಸಿಂಹನ ವರ್ಚನೆ ನಿತ್ಯಿನಾರಿ ಇರುವದು. ಆತನ ಮೇಲೆ ಸಂಕಟ ಬಂದಿರುವದೆಂಬದನ್ನು ಕೇಳಿದರೆ, ಇಡಿಯ ರಜಪೂತಸಾಫಾನವು ಒಕ್ಕಟ್ಟಾಗಿಬಹುದು. ಅದರಲ್ಲಿ ಜಸವಂತಸಿಂಗನ ಮರಣ ದಿಂದ ರಜಪೂತರ ಮನಸ್ಸಿನ ಸ್ಥಿತಿಯು ಹೃಗಾಗಿರುವದೆಂಬದನ್ನು ಯಾರು ಹೇಳಬೇಕು? ಆದ್ದರಿಂದ ಪ್ರತಿಜ್ಞೆಯನ್ನು ವಿಚಾರಪೂರ್ವಕವಾಗಿ ಮಾಡಬೇಕು. ನಾನೇನು ತಮ್ಮ ದಾಸಿಯು. ನಾನು ಅಫುತಿಂದು ಸತ್ತರೆ, ನನ್ನಂಥ ನಾಲ್ಕುಜನ ದಾಸಿಯರು ತಮ್ಮನ್ನು ಓಲಯಿಸಬಹುದು. ಅನ್ನಲು, ಹೈರಂಗ ಜೀಬನು— ಪ್ರಯೋಗ, ಇಂಥ ಅಭಧರಮಾತುಗಳನ್ನು ಆಡಬೇಡ. ನನ್ನ ಪ್ರತಿಜ್ಞೆಯು ಎಂದೂ ವ್ಯಾಘರಾಗಲಿಕ್ಕಿಲ್ಲಿಂಬ ಮಾತನ್ನು ನಂಬು.

ಈ ಮೇರಿಗೆ ನುಡಿದು ಹೈರಂಗಜೀಬನು ಅಲ್ಲಿಂದ ಹೊರಟು ದಿವಾಣಿ ಖಾನೆಗೆ ಹೋಗಿ ವಿಜಯಸಿಂಹನಿಗೆ ಕೈಮುಟ್ಟ ಪತ್ರವನ್ನು ಬರೆದನು. ಆ ಮೇಲೆ ಕೂಡಲೇ ಆತನು ಸಾದತಖಾನನೆಂಬ ಸರದಾರನನ್ನು ಕರೆಸಿ—ನೀನು ಎರಡು ಸಾವಿರ ಸ್ಕ್ಯಾನ್ಡೊಡನೆ ಅಬೂಪರ್ವತದ ಮೇಲೆ ಸಾಗಿ ಹೋಗಿ, ರೂಪನಗರದ ವಿಜಯಸಿಂಹನನ್ನು ಸರೇಹಿಡಕೊಂಡು ಬಾ. ನೊದಲು ಆತ ನಿಗೆ ಈ ಪತ್ರವನ್ನು ಕೊಡು. ಪತ್ರದಂತೆ ಎರಡನೆಯಮಾತು ಆಡದೆ ಆತನು

ತನ್ನ ಮಗಳೊಡನೆ ನಿನ್ನ ಸಂಗಡ ಬಂದರೆ ನೆಟ್ಟಿಗಾಯಿತು. ಇಲ್ಲಿದ್ದರೆ, ಆ ರೂಪನಗರವನ್ನೂ, ಆದರ ಕೊಂಟಿಯನ್ನೂ ಸಂಪೂರ್ಣವಾಗಿ ನಾಶಮಾಡಿ ಬಾ. ಲೋಶವಾದರೂ ದಯೆಯನ್ನು ತೋರಿಸದೆ ತಂದೆಯನ್ನೂ, ಮಗಳನ್ನೂ ಸೆರೆಹಿಡಕೊಂಡು ಬರತಕ್ಕದ್ದು. ಉನ್ನತ್ತರನ್ನು ಹೀಗೆ ದಂಡಿಸದಿದ್ದರೆ ವಚನ ಸ್ವಾ ಕೂಡದು— ರಾಜ್ಯ ಕಾರಭಾರವು ಸುಯಂತ್ರವಾಗಿ ಸಾಗದು, ಎಂದು ಆಜಾಳ್ಪಿಸಿದನು. ಅಪ್ಪಣಿಯಂತೆ ಸಾದತಖಾನನು ಕೂಡಲೇ ಸೈನ್ಯದೊಡನೆ ಸಾಗಿ, ಆದ್ದರಿಂದ ಮಾರ್ಗವನ್ನು ಕ್ರಮಿಸಿ ರೂಪನಗರಕ್ಕೆ ಸಮಾಪವಾಗಿ ಸೈನ್ಯದ ತಳವೂರಿದನು. ಹೀಗೆ ತನ್ನ ಮೇಲೆ ಸೈನ್ಯವು ಸಾಗಿ ಬರುತ್ತದೆಂಬ ಸುದ್ದಿಯು ವಿಜಯಸಿಂಹನಿಗೆ ವೊದಲೇ ಗೂತ್ತಾಗಿತ್ತು. ತನ್ನ ಮೇಲೆ ರಜಪೂತರ ವಿಶ್ವಾಸವು ಎಷ್ಟು ಇದ್ದರೂ ಅವರು ಹೊತ್ತಿಗೆ ಸಹಾಯ ಮಾಡುವರೆಂದು ಆತನು ನಂಬುವಂತೆ ಇದ್ದಿಲ್ಲ; ಯಾಕಂದರೆ, ಆಗ ರಜಪೂತಸಾಫಾನದಲ್ಲಿ ಒಕ್ಕಟ್ಟು ಇದ್ದಿಲ್ಲ. ಪ್ರಸಂಗದಲ್ಲಿ ಜಸವಂತಸಿಂಗ ನಂತೆ ಬಾದಶಹನ ಮುಂದೆ ಬಾಲಗುಂಡಾಡಿಸತಕ್ಕವರೇ ವಿಶೇಷವಾಗಿ ಇದ್ದ ರಲ್ಲಿ, ದೇಶಾಭಿಮಾನ, ಧರ್ಮಾಭಿಮಾನ, ಜಾತಾಭಿಮಾನ, ಕುಲಾಭಿಮಾನ, ಸ್ವಾಭಿಮಾನಗಳಿಂದ ಬಾದಶಹನ ಸೈನ್ಯಕ್ಕೆ ಎದರಾಗಿ ಕಾದು ವನಡು ರಜಪೂತರಲ್ಲಿ ವಿಶೇಷವಾಗಿ ಇದ್ದಿಲ್ಲ. ಉದೇಪುರದ ಒಬ್ಬ ರಾಜ ಸಿಂಹನ ಆಶೀರ್ವಾತ್ರ ವಿಜಯಸಿಂಹನಿಗೆ ಇತ್ತು. ತನ್ನನ್ನೂ, ತನ್ನ ಮಗಳನ್ನೂ ಸೆರೆಹಿಡಕೊಂಡು ಹೊಗಳಿಕ್ಕೆ ಬಾದಶಹನ ಸೈನ್ಯವು ಬರುವದೆಂಬದನ್ನು ಕೇಳಿ ಆ ವೃದ್ಧರಜಪೂತನು ಸಂತಾಪದಿಂದ ಬಂದೇ ಸವನೆ ಉರಿಯುತ್ತಿದ್ದನು. ಬೇಕಾದವರು ತನಗೆ ಸಹಾಯ ಮಾಡಲಿ, ಬೇಡಾದವರು ಬಿಡಲಿ, ತಾನೆಂತು ತನ್ನ ಪಾಣವಿರುವತನಕ ಮಗಳ ಸಂರಕ್ಷಣಮಾಡುವೆನೆಂತಲೂ, ಕೈ ವೊರಿದರೆ ಮಗಳನ್ನು ಈಶ್ವರಾರ್ಥಣಮಾಡಿ ತಾನು ಸಮರ ಭೂಮಿಯಲ್ಲಿ ದೇಹವಿಡುವೆನೆಂತಲೂ, ಆತನು ನಿಶ್ಚಯಿಸಿದ್ದನು. ತನ್ನ ಸೈನಿಕರನ್ನು ಕರಿಸಿ ಕುಲಾಭಿಮಾನವನ್ನೂ, ಮಗಳ ಮಾನವನ್ನೂ ಕಾಯಬೇಕೆಂದು ಹೇಳಿ, ಆತನು ಯಾದ್ದರಿಂದ ಸಿದ್ಧತೆಯನ್ನು ಮಾಡಿದನು. ಇತ್ತು ಸಾದತಖಾನನು ಸೈನ್ಯದ ತಳವೂರಿದ ಕೂಡಲೇ ಬಾದಶಹನ ಪತ್ರವನ್ನು ಒಬ್ಬಚಾರನ ಸಂಗಡ ವಿಜಯಸಿಂಹನ ಕಡೆಗೆ ಕಳಿಸಿದನು. ಆ ಪತ್ರದಲ್ಲಿ ಬಾದಶಹನು ಕೈಮುಟ್ಟು

ನಾಲ್ಕೇ ಸಾಲುಗಳನ್ನು ಬರೆದಿದ್ದನು. ಫಾರಸಿ ಭಾಷೆಯಲ್ಲಿ ಬರೆದಿದ್ದ ಆ ಪತ್ರದ ಕನ್ನಡ ಭಾಷಾಂಶರವೇನಂದರೆ— “ನೀನೂ ನಿನ್ನ ಮಗಳೂ ಈ ಪತ್ರವನ್ನು ನೋಡಿದಕೂಡಲೇ ಸಾದರೆಖಾನನ ಸ್ವಾಧೀನರಾಗಿ ಇತ್ತು ಕಡೆಗೆ ಹೊರಟು ಬರಿ. ಈ ಮಾತಿಗೆ ನೀನು ಸಂತೋಷದಿಂದ ಒಪ್ಪಿಕೊಳ್ಳು ದಿದ್ದರೆ ಒತ್ತಾಯಿದಂದ ಕಾರ್ಯಸಾಧಿಸಲಿಕ್ಕೆ ಸಾದರೆಖಾನನಿಗೆ ಅಷ್ಟು ಯಾಗಿದೆ. ಅಲಮಗೀರ ಬಾಡಶಹನು ತನ್ನಮನಸ್ಸಿನಲ್ಲಿ ಬಂದದ್ದನ್ನು ಮಾಡಲಿಲ್ಲಿಂದು ಈವರೆಗೂ ಆಗಿರುವದಿಲ್ಲ.

ಪತ್ರವನ್ನು ಓದಿದಕೂಡಲೇ ವಿಜಯಸಿಂಹನು ಸಂತಾಪಗೊಂಡನು. ಆ ಸಂತಾಪದಭರದಲ್ಲಿ ಆತನು ಹೆರಂಗಜೀಬನ ಚಾರನನ್ನು ಗದ್ದರಿಸಿ ಕರೆದು— ಇತ್ತು ನೋಡು, ಈ ಉತ್ತರವನ್ನು ನಿನ್ನ ಯಜಮಾನನಿಗೆ ಹೋಗಿ ಹೇಳು, ಎಂದು ನುಡಿದು, ಮೂರುಸಾರೆ ಆ ಪತ್ರದಮೇಲೆ ಉಗುಳಿದನು. ಆ ಮೇಲೆ ಅದನ್ನು ನೆಲದ ಮೇಲೆ ಚಲ್ಲಿಕೊಟ್ಟು, ಕಾಲೋಳಿನಜೋಡುಗಳಿಂದ ಅದನ್ನು ನೆಲಕ್ಕೆ ತಕ್ಕು, ಜೋಡಿನ ಹಿಮ್ಮಡಿಂದ ಅದನ್ನು ಚಾರನ ಮ್ಯಾಮೇಲೆ ಚಿಮ್ಮಿದನು. ಅದನ್ನು ನೋಡಿ ಚಾರನು—“ಕೃಷ್ಣ ಸರ್ವದ ಹೆಡೆಗೆ ಹೊಡಿಯುವದು ಸಹ ಇಷ್ಟು ಭಯಂಕರವಲ್ಲಿಂ”ಬವಿಷ್ಯೇ ಶಬ್ದಗಳನ್ನು ನುಡಿದು, ಉಗುಳಿಸಿಂದ ತೊಯ್ದ, ಹಾಗು ಮೆಟ್ಟಿಸಿಂದ ತಿಕ್ಕಿ ಮಣ್ಣಾಗಿದ್ದ ಆ ಪತ್ರವನ್ನು ತಕ್ಕೊಂಡು ಹೊರಟು ಹೋದನು. ಆಗ ರೂಪಮತಿಯು ತಂದೆಯ ಬಳಯಲ್ಲಿ ಕುಳಿತುಕೊಂಡಿದ್ದಳು. ಆಕೆಯು—“ಆಪ್ಪಾ, ಅದರಲ್ಲಿ ಏನು ಬರೆದಿರುವದು?” ಎಂದು ಕೇಳಲು, ಸಂತಾಪಾತಿರೀಕರಿಸಿದಂದ ಆತನ ತುಟಿಯು—ಕಿಂಬಹುನೂ ಆತನ ಸರ್ವಾಂಗನು ಇನ್ನೂ ನಡಗುತ್ತಿದ್ದದರಿಂದ, ಆತನಿಂದ ಉತ್ತರಕೊಡುವದಾಗಲಿಲ್ಲ. ಮುದುಕನ ಕಣ್ಣಗಳು ಕೆಂಡದಂತಾಗಿದ್ದವು. ಸಂತಾಪದಿಂದ ಆತನಿಗೆ ಏನೂ ಕಾಣದಕಾಗಾಗಲು, ಕ್ರೇಣಮಾತ್ರ ಅವನು ತನ್ನ ನುಗಳ ಮೋರೆಯನ್ನು ನೋಡುತ್ತ ಸುಮೃದ್ಧಿ ಕುಳಿತುಕೊಂಡನು. ರೂಪಮತಿಗೆ ಈ ಮೌಡಿಯಲ್ಲಿ ಸುದ್ದಿಯು ಗೊತ್ತಾಗಿತ್ತು. ಆದರೂ ತಂದೆಗೆ ಇಷ್ಟು ಸಂತಾಪವನ್ನುಂಟುಮಾಡುವ ಯಾವ ಶಬ್ದಗಳನ್ನು ಬಾಡಶಹನು ಬರೆದಿರುವನೆಂಬದನ್ನು ಕೇಳುವ ಕುತೂಹಲವು ಆಕೆಯಲ್ಲಿ ಉತ್ತನ್ನವಾಗಿತ್ತು;

తన్న తండెయన్న ఆగ్రహదింద కేళలికై ఇదు సమయవల్లేందు తిలిదు ఆకెయు సుమృనాదళు. కెలిహొత్తిన మేలే విజయసింహను స్వల్ప శాంతనాగి తన్న సేనాపతియన్న కరెసి తన్న దుగ్ధద సుక్తుముక్తు స్థేష్టేద ష్వచ్ఛేయన్న క్షోగి మాడచేఁచెంబదన్న హేళబిట్టును. సాదతఖానను ఇన్నుమేలే తన్నిందాదవ్వు యత్తుమాడి బేకాద ఖపాయదింద తన్న న్నూ, తన్న మగళన్నూ సేరిపుడిదు బాదశాహన బలగి ఒయ్యదే బిడనేందు ఆ వ్యధ రజపూతను నిశ్చయిసిద్దును. ఆత నన్న పరమావధియాగి సిప్పిగెచ్చిసిరువదరింద ఖానను క్షోణవాదరూ విలంబవాడదే కాయ్యసాధిసువనేంబ మాతన్న సేనాపతియ ముందే హేళబిట్టును. కొడలే ఆ వ్యధవీరన ఆప్పణెయంతే ఎల్ల ష్వచ్ఛేయాయితు. తన్న స్థితియు ఈగ క్షోగాగిరుత్తదే, ఖాలిద రజపూతరు ఈగ ఏను మాడతక్కుద్దు ఎంబదన్న రజపూతరేనిసువవ రిగే తిలిసబేఁచెందు విజయసింహను పత్రగళన్న బరేయకత్తిదను. యానక్కు పత్రగళన్న కైవుట్టు బరిదను. పత్రగళన్న సుమృనే బేళిసిబరేయదే, స్వల్పదరల్లి రజపూతర దేశాభిమాన, కులాభిమాన గళు జాగ్రతవాగువంతే బరెదిద్దును. అవుగళల్లి బందన్న ఇల్లి మాదరి గాగి కొట్టిరుత్తదే. రాజసింహను ఈ పత్రవన్న తన్న సమానస్థంధ నాద బేరోబ్బ సంస్కారికనిగె బరెదిద్దును. ఆదర ఆభివృయవు క్షోగందరే--

“ వీరరే, రజపూతర చంద్రవంసవిరలి, సూయివంశవిరలి, సూయి-చంద్రరిభురిగూ ఖగ్రసగ్రహణ హిడియువ ప్రసంగవు బందొదగిరుత్తదే. ఈగ నీవు కగ్గత్తులేయిల్ల ముఖుగి హోగి, భంగబట్టు మాన మయాదేయిల్లదే, హోట్టిహోరకోందు హెండిరు-మక్కళన్న ఆవింధరిగే కొడువిరోఁ, ఆధవా హోత్తుబందరే ఆ హెండిరు-మక్కళన్న నిమగింత మోదలే కైవుట్టు స్వగ్రస్కే కళిసి కొట్టు, నీవు రణాంగణదల్లి మడిదు పూవజరల్లి ష్టోషియన్నిట్టు ఆవరన్న హింబాలిసి వీర స్వగ్రస్కే హోగువిరోఁ? నమృన్న

ಕಾಫರರೆಂದು ತಿಳಿಯುವ ಅಲಮಗೀರಬಾದಶಹನ ಚರಣದಲ್ಲಿ ದೃಷ್ಟಿಯ ನ್ಯಾಟ್ಯ ನರಕವಾಸವನ್ನು ಭೋಗಿಸುವದೇ ನಿಮಗೆ ನೆಟ್ಟಿಗೆ ಕಾಣುತ್ತಿದ್ದರೆ, ಹುಚ್ಚು ಮುವ್ವು ಕೂಡಿದ ಈ ಮುದುವನ ವಾತೀನೆಂದು ಸ್ವಷ್ಠವಾಗಿ ನಿಮ್ಮ ಮನೆಯಲ್ಲಿ ನೀವು ಕುಳಿತುಕೊಳ್ಳಿ; ಇದಕ್ಕೆ ವಿರುದ್ಧವಾಗಿ— ಯಾತಿ, ರಘು, ಶ್ರೀರಾಮ, ಪಾಂಡವ ನೋಡಲಾದ ವೀರಾಗ್ರೀಸ ಕ್ಷತ್ರಿಯರ ಪವಿತ್ರ ವಂಶದವರೆಂಬ ಅಭಿಮಾನವು ನಿಮಗಿರುತ್ತಿದ್ದರೆ, ನಿಮ್ಮ ಕ್ಷೇತ್ರತೇಜವನ್ನು ಅಲಮಗೀರನಿಗೆ ತೋರಿಸಿ, ಕುಲಭಾಷಣರಾಗಿರಿ. ಏನು ಮಾಡಬೇಕೆಂಬ ದನ್ನು ವಿಚಾರಿಸಿದ ನಿರ್ಧರಿಸಿ, ಕ್ಷಣವಾದರೂ ವಿಲಂಬಮಾಡದೆ ಕಾರ್ಯ ಪ್ರಪ್ರತ್ಯರಾಗಿರಿ. ನಾನೆಂತು ಏನು ಮಾಡಬೇಕೆಂಬುದನ್ನು ನಿಶ್ಚಯಿಸಿಕೊಂಡು ಬಿಟ್ಟಿದ್ದೇನೇ. ಅಚ್ಚೆ ರಜಪೂತನು ಅಚ್ಚೆಯದ ಕ್ಷೇತ್ರತೇಜಸ್ಸನ್ನೇ ಪ್ರಕಟಿಸುವನಲ್ಲದೆ, ತೇಜೋಧೀನರಂತೆ ಹಂಗಿನ ಕೂಳು ತಿಂದು ಹೊಟ್ಟಿಹೊರ ಕೊಳ್ಳುವ ಹೇಡಿತನದಿಂದ ಕಾಲಹರಣ ಮಾಡಲಾರನು!

ಮುದುಕರಿಗೆ ಪರಾಧೀನತೆಯಿಂದ ನೋಡಲೇ ಸಂತಾಪ ಬಹಳ; ಅದ ರಲ್ಲಿ ಬೈರಂಗಜೀಬನ ಪತ್ರದಿಂದ ವಿಜಯಜಂಹನ ಸಂತಾಪಾತಿರೀಕವಾಗಿ ಆತನ ತಲೆ ತಿರುಗಿ ಹೊಗಿತ್ತು; ಆದ್ದರಿಂದ ಮನಸ್ಸಿನಲ್ಲಿ ಬಂದ ವಿಚಾರಗಳನ್ನು ಆತನು ಬಡಬಡ ಬರೆದು ತಡಮಾಡದೆ ಅವರವರಿಗೆ ಪತ್ರಗಳನ್ನು ಕಳಿಸಿ ಬಿಟ್ಟಿನು. ಸಾದತಭಾನನು ದುರ್ಗಕ್ಕೆ ಮುತ್ತಿಗೆ ಹಾರಿದ ಬಳಿಕ ಪತ್ರಕಳಿಸಲಿಕ್ಕೆ ಅನ್ವಯದವಾಗಲಿಕ್ಕೆಲ್ಲೆಂದು ತಿಳಿದು, ಆ ವೃದ್ಧವೀರನು ಪರಮಾನಂದಿಯಾದ ಚಟುವಟಿಕೆಯನ್ನು ತೋರಿಸಿದನು. ಹಾಗೆ ಮಾಡದಿದ್ದರೆ ಪತ್ರಕಳಿಸುವದು ಆಗುತ್ತಿದ್ದಿಲ್ಲ; ಯಾಕಂದರೆ, ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಸಾದತಭಾನ ಸೈನ್ಯವು ದುರ್ಗವನ್ನೂ, ರೂಪನಗರವನ್ನೂ ಮುತ್ತಿತು. ಆ ಭದ್ರವಾದ ಕೊಂಬಿಯನ್ನು ಕೂಡಲೇ ಕೈಸೇರಿಸಿಕೊಳ್ಳಬೇಕೆಂದು ಸಾದತಭಾನನು ಯತ್ನಿಸಹತಿದನು. ಆದರೆ ಎರಡು ವರ್ಷ ಮುತ್ತಿಗೆ ಹಾರಿಕೊಂಡು ಕುಳಿತರೂ ಒಳಗಿನವರನ್ನು ಅಚ್ಚೆಯದೆ ರಕ್ಷಿಸುವಷ್ಟು, ದುರ್ಗವು ಭದ್ರವಾಗಿತ್ತು. ದುರ್ಗದಲ್ಲಿ ಅನ್ನ ಸಂಗ್ರಹಕ್ಕೂ ಕೂರತೆಯಿದ್ದಿಲ್ಲ. ಸಾದತಭಾನನು ಎಷ್ಟು ನೇಗದಾಡಿದರೂ ಆತನ ಕಾಟಸಾಗದೆಂಬ ಮಾತು ವಿಜಯಸಿಂಹನಿಗೆ ಇನ್ನಾಗಿ ಗೊತ್ತಿತ್ತು; ಆದರೆ ಹೀಗೆ ಕೊಳೆಯುತ್ತ ಬಿದ್ದು

ಕೊಳ್ಳುವದು ಆ ವ್ಯಾಧಿ ರಜ ಪೂರ್ತನ ಮನಸ್ಸಿಗೆ ಬರಲಿಲ್ಲ. ಹೊರಗಿನ ರಜಪೂರ್ತನನ್ನು ಎಚ್ಚರಗೊಳಿಸಿ, ಹೊರಗಿನಿಂದ ಅವರೂ, ಒಳಗಿನಿಂತ ತಾನೂ ಸಾದತಪೂರ್ವಾನನ ಮೇಲೆ ಮುಗಿಬಿದ್ದು ಅಲಮಗೀರ ನಿಗೆ ರಜಪೂರ್ತರ ಕೈತೋರಿಸಬೇಕೆಂದು ಆತನು ನಿಶ್ಚಯಿಸಿ, ಮೇಲೆ ಹೇಳಿದಂತೆ ಪತ್ರಗಳನ್ನು ಬರೆದಿದ್ದನು. ಯಾವನಾದರೂ ರಜಪೂರ್ತನು ಅಭಿಮಾನದಿಂದ ತನಗೆ ಸಹಾಯ ಮಾಡುವದಕ್ಕಾಗಿ ಬರಬಹುದೆಂದು ಆತನು ನಂಬಿದ್ದನು. ಒಂದು - ಎರಡು ಎಂದು ದಿನಗಳು ಕ್ರಮಿಸಹಕ್ತಿದರೂ ರಜಪೂರ್ತರ ಸುಳವು ಕಾಣದ್ದರಿಂದ ಆ ವ್ಯಾಧಿನ ನಂಬಿಗೆಯು ಕಡಿಮೆಯಾಗಹತ್ತಿತು. ಕಾಲಮಹಿಮೆಯಿಂದ ಹೊಸ ಸಂತತಿಯಲ್ಲಿ ದಿನದಿನಕ್ಕೆ ಕ್ರಾತ್ರತೇಜವು ನವ್ಯವಾಗುತ್ತ ನಡೆದಿದ್ದು, ಹೆಸರಿಗೆ ಮಾತ್ರ ರಜಪೂರ್ತರೆಸಿಕೊಳ್ಳುವ ದುಯೋಗವು ತಮಗೆ ಬಂದೊಡಗಿರುತ್ತದೆಂದು ತಿಳಿದು, ಆತನು ಅಸಮಾಧಾನವಹಡಹತ್ತಿದನು. ತಾನಂತು ಕೃಷ್ಣಸರ್ವದಹೆಡಿಯಮೇಲೆ ಕಾಲು ಇಟ್ಟುಬಿಟ್ಟಿನೆಂದು ಆತನು ತಿಳಿದಿದ್ದನು. ಕಾಲಿಟ್ಟಿಂತೆ ಬಂದದ್ದನ್ನು ನೋಡಿಕೊಳ್ಳಲಿಕ್ಕೆ ಸಿದ್ಧವಾಗಿಯೇ ಇರುವೇನೆಂಬ ನಿಶ್ಚಯ ದಿಂದ ಆತನು ನಿಶ್ಚೀಯನಾಗಿದ್ದನು. ದಿನಾಲು ಉಭಯ ಪಕ್ಷದ ದಂಡಾಳುಗಳಲ್ಲಿ ಅಲ್ಲ ಸ್ವಲ್ಪ ಜನರು ಗಾಯವಹಡಹತ್ತಿದರು, ಸಾಯಲೂ ಹತ್ತಿದರು. ತನ್ನಿಂದ ವ್ಯಾಧಾಪ್ಯಕಾಲದಲ್ಲಿ ತನ್ನ ತಂಡೆಯ ಮೇಲೆ ಬಂದೊಡಗಿದ ಈ ದುರ್ಘರ ಪ್ರಸಂಗವನ್ನು ನೋಡಿ ರೂಪಮತಿಯು ಪರಮಾವಧಿಯಾಗಿ ವ್ಯಾಸನಪಡುತ್ತಿದ್ದಳು. ದಿನಾಲು ಆಕೆಯು ದುರ್ಗದಲ್ಲಿಯ ಎತ್ತರವಾದ ಸ್ಥಳದಲ್ಲಿ ಕುಳಿತುಕೊಂಡು, ಯಾರಾದರೂ ರಜಪೂರ್ತರು ತನ್ನ ತಂಡೆಯ ಸಹಾಯಕ್ಕಾಗಿ ಬರುವರೋ, ಎಂದು ಆತುರದಿಂದ ಮಂಗಳನಿರೀಕ್ಷಣ ಮಾಡುತ್ತಿದ್ದಳು; ಆದರೆ ನಿರಾಶೆಯ ಹೊರತು ಬೇರೆ ಫಲವೇನು ಆಕೆಗೆ ದೊರೆಯುತ್ತಿದ್ದಿಲ್ಲ. ಆಕೆಯ ಪೀಠಿಯ ದಾಸಿಯಾದ ಪದ್ಮೇಯು ಆಕೆಯ ಬಳಿಯಲ್ಲಿರುತ್ತಿದ್ದಳು. ಆ ಸ್ವಾಮಿಭಕ್ತಿ ಈಂದಕ್ಕೆ ರೂಪಮತಿಯ ಪತ್ರವನ್ನು ತಕ್ಷಣಿಂದು ಬಲಿಭಿನ್ನನೊಡನೆ ಕಾಬೂಲಕ್ಕೆ ಚಂದ್ರಾವತಿಯ ಬಳಗೆ ಹೋದದ್ದನ್ನೂ, ಅಜಿತಸಿಂಗರಾಜಕುಮಾರನನ್ನು ವೈಕುಂಠಯೋಗಿಗಳ ಬಳಿಯಲ್ಲಿಟ್ಟು ಬಂದದ್ದನ್ನೂ ವಾಚಕರು ಮರೆತಿರಲಿಕ್ಕೆಲ್ಲ. ವೈಕುಂಠಯೋಗಿ

ಗಳು ಅಜಿತಸಿಂಗನನ್ನು ಒಬ್ಬ ಭಿಲ್ಲಿಸ್ಟೀಗೆ ಒಪ್ಪಿಸಿ, ಆ ಕುಮಾರನ ಸಂಗೋಪನವನ್ನು ನಡಿಸಿದರು. ಇತ್ತು ಚಂದ್ರಾವತಿಯು ಸಿಹಿಸಿಂಗ್, ಗಿಯಾ ಸುದ್ದಿನೆ ವೋದಲಾದ ಸ್ವಾಮಿಭಕ್ತರ ಸಾಹಸದಿಂದ ಜೋಧಪುರಕ್ಕೆ ಬಂದು ಬಿದ್ದಳು. ಪುತ್ರನನ್ನು ಆಗಲಿ ಅಸಮಾಧಾನ ಪಡುತ್ತಿರುವ ಚಂದ್ರಾವತೀ ರಾಣಿಯನ್ನು ಪದ್ಯೈಯೇ ಆಗಿಂದಾಗೆ ಸಮಾಧಾನ ಪಡಿಸುತ್ತಿದ್ದಳು. ಎಂಟೆಂಟು ದಿನಗಳಿಗೊಮ್ಮೆಯಾದರೂ ಆ ಸ್ವಾಮಿಭಕ್ತರಾಸಿಯು ಗುಪ್ತ ರೀತಿಯಿಂದ ಪೈಕುಂಠಯೋಗಿಗಳ ಬಳಿಗೆ, ಹೊಗಿ, ಅಜಿತಸಿಂಗನನ್ನು ನೋಡಿಕೊಂಡು, ಆತನ ಯೋಗಕ್ಕೇಮವನ್ನು ಚಂದ್ರಾವತಿಗೆ ತಿಳಿಸಿ, ಆ ಸಾಧ್ಯಿಯನ್ನು ಸಮಾಧಾನಪಡಿಸುತ್ತಿದ್ದಳು; ಆದರೆ ರೂಪನಗರಕ್ಕೆ ಈಗ ಮುತ್ತಿಗೆ ಬಿದ್ದದ್ದರಿಂದ ಪದ್ಯೈಗೆ ತನ್ನ ಅಕ್ಯಂತ ಗುಪ್ತವಾದ ಈ ಕಾರ್ಯ ವನ್ನು ವಾಡಲಿಕ್ಕೆ ವೊಗ್ರವಿಭೂದಾಯಿತು.

ತಂದೆಯ ಪತ್ರದಂತೆ ಒಬ್ಬರೂ ಸಹಾಯಕ್ಕೆ ಬಾರದ್ದರಿಂದ ರೂಪ ಮತಿಗೆ ಬಹಳ ಅಸಮಾಧಾನವಾಯಿತು. ರಜಪೂತರಲ್ಲಿ ವೀರರು ಆಸ್ತ್ರಂಗತ ರಾದರೆಂದು ಆಕೆಯು ದುಃಖಿಸಿದಳು. ಇಡಿಯ ರಜಪೂತಸ್ಥಾನದಲ್ಲಿ ಉದೇ ಪುರದ ಮನೆತನವು ಅಕ್ಯಂತ ಪವಿತ್ರವಾದದ್ದು. ಆ ಮನೆತನದಲ್ಲಿ ಪ್ರತಾಪ ಸಿಂಹ, ಭೀಮಸಿಂಹರಂಥ ಸತ್ಯಶೀಲರಾದ ರಣಶಾರರು ಆಗಿಹೋದದ್ದರಿಂದ, ಆ ಮನೆತನವನ್ನು ರಜಪೂತರು ವಿಚಿತ್ರವಾದ ಪುಜ್ಞಬುದ್ಧಿಯಿಂದ ಮನ್ಮಿಸುತ್ತಿದ್ದರು. ಸದ್ಯದ ಉದೇಪುರದ ರಾಣಾನು ರಾಜಸಿಂಹನೆಂಬ ವೀರನು ಇದ್ದನು. ಆತನಮೇಲೇ ರೂಪಮತಿಯ ಪೇಮವು ವಿಶೇಷವಾಗಿತ್ತು. ರೂಪಮತಿಯ ತಂದೆಯಾದ ವಿಜಯಸಿಂಹನಮೇಲೇ ರಾಜಸಿಂಹನ ಭಕ್ತಿಯು ವಿಶೇಷವಾಗಿ ಇದ್ದದ್ದರಿಂದ, ಆ ತರುಣನು ಮೇಲಿಂದಮೇಲೇ ರೂಪನಗರಕ್ಕೆ ಬರುತ್ತಿದ್ದನು. ಆದ್ದರಿಂದ ಚಿಕ್ಕಂದಿನಿಂದಲೇ ರೂಪಮತಿಯೂ, ರಾಜಸಿಂಹನೂ ಪರಿಚಿತರಾಗಿದ್ದರು. ತನ್ನ ತಂದೆಯು ಸಂಕಟ ಕಾಲದಲ್ಲಿ ಯಾವ ರಜಪೂತನೂ ಸಹಾಯಕನಾಗಿ ಬಾರದಿರಲು, ರೂಪಮತಿಯು ರಾಜಸಿಂಹನನ್ನು ಮನಸ್ಸಿನಲ್ಲಿ ಚಿಂತಿಸಹಕ್ತಿದಳು. ಈ ವೀರ ಮೂರ್ತಿಯಿಂದಲೇ ತನ್ನ ತಂದೆಯ ಸಂಕಟನಿವಾರಣವಾದರೆ ಆಗಬೇಕೆಂದು ತಿಳಿದು ಆಕೆಯು ತದೇಕಧ್ವನಿ

ದಿಂದ ರಾಜ್ಯಿಂಹನನ್ನು ನೆನಿಸುತ್ತಿದ್ದಳು. ಹೀಗೆ ತನ್ನ ಮನಸ್ಸನ್ನು ಹರಣ ಮಾಡಿದ ಏರಮೂತಿಯನ್ನು ನೆನಿಸುತ್ತೇ ರೂಪಮತಿಯು ಮಲಗಿರಲು, ರಾಜ್ಯಿಂಹನು ಆಕೆಯ ಸ್ವಷ್ಟಿದಲ್ಲಿ ಬಂದು— “ನಿನ್ನ ತಂದೆಯ ಸಂಕಟ ವನ್ನು ದೂರಮಾಡಿ ನಿನ್ನ ಪಾರೀಗ್ರಹಣ ಮಾಡುವೆನು” ಎಂದು ಹೇಳಿದ ಹಾಗಾಯಿತು. ಇದರಿಂದ ರೂಪಮತಿಗೆ ಬಹಳ ಸಮಾಧಾನವಾಯಿತು; ಆದರೆ ಸ್ವಷ್ಟಿದ ಸಂಗತಿಯನ್ನು ನಿಜವೆಂದು ಯಾರು ಹೇಳಬೇಕೆಂದು ಆಕೆಯು ಚಿಂತಿಸತ್ತೊಡಗಿದಳು. ಈ ಪ್ರಸಂಗದಲ್ಲಿ ತಾನು ಕೈಮುಟ್ಟಿ ಬಂದು ಪತ್ರ ವನ್ನು ಬರೆದು ರಾಜ್ಯಿಂಹನ ಬಳಿಗೆ ಕಳಿಸಿದರೆ, ಕಾರ್ಯವಾದಿತೆಂದು ಆಕೆಯು ಯೋಚಿಸಿಕೊಡಿದಳು; ಆದರೆ ಈ ಯೋಚನೆಯು ಕೈಗೂಡುವ ಬಗೆಯೇನು? ಸಾದತಖಾನನ ಸೈನ್ಯವು ಮುತ್ತಿದ್ದರಿಂದ ಕೋಟಿಯೋಳಗಿನ ಒಂದು ನರಪಾಣಿಯು ಹೊರಗೆ ಹೋಗಿವಂತೆ ಇಡ್ಡಿಲ್ಲ. ಆದರೂ ತನ್ನ ಸ್ವಷ್ಟಿದ ವೃತ್ತಾಂತವನ್ನೂ, ತನ್ನ ವಿಚಾರವನ್ನೂ ತನ್ನ ಸ್ತ್ರೀತಿಯ ಗೆಳತಿ ಯಾದ ಪದ್ದೆಗೆ ಹೇಳಬೇಕೆಂದು ನಿಶ್ಚಯಿಸಿ, ಆಕೆಯನ್ನು ಏಕಾಂತದಲ್ಲಿ ಕುಳಿರಿಸಿಕೊಂಡು ಎಲ್ಲ ವೃತ್ತಾಂತವನ್ನು ರೂಪಮತಿಯು ಹೇಳಿದಳು; ಮತ್ತು ಪದ್ದೆಯನ್ನು ಕುರಿತು— ಪದ್ದೇ, ರಾಜ್ಯಿಂಹಮಹಾರಾಜರಿಗೆ ಪತ್ರವನ್ನು ಮುಟ್ಟಿಸುವದು ಅಸಾಧ್ಯವೆಂಬದನ್ನು ನಾನು ಬಳ್ಳಿಸು; ಆದರೆ ಕಾಬೂಲದಂಧ ಬಿಕ್ಕಪ್ಪಿನ ಪ್ರದೇಶದಲ್ಲಿ ಪ್ರವಾಸಮಾಡಿ, ಚಂದ್ರಾವತೀರಾಣಿಯ ಆಪತ್ತಿನ್ನು ನಿವಾರಿಸಿದ ನಿನ್ನಂಥ ಸ್ವಾಮಿಭಕ್ತಿ ಮುಂದೆ ನನ್ನ ಮನಸ್ಸಿನಲ್ಲಿ ಬಂದದ್ದನ್ನು ಒಮ್ಮೆ ಹೇಳಿ ಬಿಡಬೇಕೆಂದು ಮಾಡಿದ್ದೇನೆ. ಈ ಕಾರ್ಯವನ್ನು ನೀನು ಮಾಡಲಿಲ್ಲೋಂದು ನಾನು ನಿನ್ನನ್ನು ಆಡಿಕೊಳ್ಳುವ ಹಾಗಿಲ್ಲ. ಕೋಟಿಯ ಹೊರಗೇ ಹೋಗಲಿಕ್ಕು ಮಾರ್ಗವಿಲ್ಲದ ಬಳಿಕ ನೀನು ಮಾಡುವದೇನು? ಎಂಟುದಿನಕ್ಕೂನ್ನೇ ತಪ್ಪದೆ ವೈಕುಂಠಯೋಗಿಗಳ ದಶನಕ್ಕೆ ಹೋಗಿ ಅಜಿತ ಸಿಂಗಕುಮಾರನನ್ನು ಕಣ್ಣ ಮುಟ್ಟಿ ನೋಡಿ, ಆತನ ಯೋಗಕ್ಕೇಮವನ್ನು ಚಂದ್ರಾವತೀರಾಣಿಗೆ ತಿಳಿಸುವ ನೀನು, ಕೈಸಾಗದ್ದರಿಂದ ಈಗ ಸುಮ್ಮನೆ ಕುಳಿತಿರುವದನ್ನು ನಾನು ನೋಡುತ್ತೇನೆ. ಅಂದಬಳಿಕ ಪತ್ರಮುಟ್ಟಿಸುವ ಕಾರ್ಯವು ಹ್ಯಾಗೆ ಸಾಧಿಸಬೇಕು ಹೇಳಿ. ಪದ್ದೇ, ಪ್ರಸಂಗವು ಹ್ಯಾಗದೆ ನೋಡಿದೆಯಾ? ಮುಪ್ಪಿನಲ್ಲಿ ತಂದೆಗೆ ನನ್ನಂದ ಎಷ್ಟೇ ವೃಧಿಯಾಗಬೇಕು?

ನನ್ನ ತಂದೆಯ ಸತ್ಯವನ್ನು ನಾನು ಬಲ್ಲೇನು. ಪ್ರಸಂಗಬಂದರೆ ತನ್ನ ಕೊಂಡ
ಅಂಕುರವು ಕೂಡ ನೋಗಲರ ಕೈಗೆ ಸಿಗದಂತೆ ಆತನು ನನ್ನೆಲ್ಲರನ್ನು ತುಂಡ
ರಿಸಿ, ತಾನು ಸಮರಭೂಮಿಯಲ್ಲಿ ದೇಹವಿಡುವನೇಂಬದನ್ನು ನಾನು ಅರಿತಿರು
ವೆನು; ಆದರೆ, ರಾಜಸಿಂಹನಂಥ ವೀರರು ರಜಪೂತಸ್ಥಾನದಲ್ಲಿ ಬದು
ಕಿರಲು ನನ್ನ ಪ್ರದ್ವಂಡ ತಂದೆಗೆ ಇಂಥ ಪ್ರಸಂಗವು ಬರಬೇಕೇ? ನಿರಾಯಾಸ
ವಾಗಿ ಬಾದಶಾಹನ ಪ್ರತಿಜ್ಞೆಯು ನೇರವೇಂದರೆ, ರಜಪೂತರ ಪ್ರತಾಪದ
ಗೌರವವೇನು ಉಳಿದಂತಾಗುವದು! ಹಾಯ ಹಾಯ! ರಜಪೂತಸ್ಥಾನವು
ನಿರ್ವಿಧವಾಯಿತೇ?” ಎಂದು ನುಡಿದು ರೂಪಮತಿಯು ಉಸರ್ಗಳೆಯಲು,
ಪದ್ಮೀಯ— ಅಮೃತ, ರೂಪಮತೀ, ಚೆಂತಿಸಬೀಡಮೃತ. ನನಗೆ
ಕೋಟಿಯ ಹೊರಗೆ ಹೋಗಲಿಕ್ಕೆ ಮಾರ್ಗವು ಈಗ ಎಂಟು ಹತ್ತು ದಿನಗಳಿಂದ
ಗೊತ್ತಾಗಿದ್ದಲ್ಲವಾದರೂ, ಈಗ ನಿನ್ನ ಮಾತುಗಳನ್ನು ಕೇಳಿ ಆ ಮಾರ್ಗವು
ನನ್ನ ಕಣ್ಣಿಗೆ ಕಟ್ಟಿದಂತಾಗುತ್ತದೆ. ಬರೆ, ಬೇಗನೆ ಪತ್ರವನ್ನು ಬರೆ, ವ್ಯಧಿ
ಮಾತುಗಳಿಂದ ಹೊತ್ತುಗಳೆಯಲಿಕ್ಕೆ ಇದು ಸಮಯವಲ್ಲ. ದುರ್ಕಣಿಯು
ಪತ್ರವನ್ನು ವ್ಯಂಕಟಭಟ್ಟನು ಶ್ರೀಕೃಷ್ಣನಿಗೆ ಮುಟ್ಟಿಸಿದಂತೆ, ಸಾಮಾಜಿಕ
ತನು ನಿನ್ನ ಪತ್ರವನ್ನು ರಾಜಸಿಂಹನಿಗೆ ಮುಟ್ಟಿಸುವನು. ಪಂಡಿತನನ್ನು
ಹಾದಿಗೆ ಜಚ್ಚಿ ಉದೇಪುರಕ್ಕೆ ಮುಟ್ಟಿಸುವ ಕೆಲಸವು ನನ್ನನ್ನು ಕೂಡಿತು.
ಈ ಪ್ರಸಂಗವು ಬಂದೇಬರುವದೆಂದು ನಾನು ನೋಡಲೇ ಯೋಚಿಸಿ, ಎಲ್ಲ
ಸಿದ್ಧತೆಯನ್ನು ಮಾಡಿದ್ದೇನೆ. “ಹು! ಇನ್ನು ಬರಿ ಪತ್ರವನ್ನು” ಎಂದು
ಹೇಳಿದಳು. ಪದ್ಮೀಯ ಈ ಮಾತುಗಳನ್ನು ಕೇಳಿ ರೂಪಮತಿಗೆ ಸಂತೋಷ
ವಾಯಿತು. ಆಕೆಯು ಪತ್ರವನ್ನು ಬರೆಯುವದಕ್ಕೆ ಕುಳಿತುಕೊಳ್ಳಲು—
ಕುಲಿನಸ್ತ್ರೀಯರು, ವಿಶೇಷವಾಗ ಕುಲಿನರಜಪೂತ ಸ್ತ್ರೀಯರು ಹೀಗೆ ಪರ
ಪುರಷಂಗಿ ಪತ್ರ ಬರೆಯುವದು ಶೀಲಕ್ಕೆ ಒಪ್ಪಬಹುದೋ, ಎಂಬ ಸಂಶ
ಯವು ಆಕೆಯನ್ನು ಬಾಧಿಸತ್ತೊಡಗಿತು. ಕೂಡಲೇ ಆಕೆಯು ಶ್ರೀಕೃಷ್ಣನಿಗೆ
ರುಕ್ಣಿಯು ಪತ್ರ ಬರೆದದ್ದನ್ನು ನೇನಪು ಮಾಡಿಕೊಂಡು ಸಮಾಧಾನಪಟ್ಟು,
ಪತ್ರವನ್ನು ಬರೆಯಹತ್ತಿದಳು. ಒಮ್ಮೆಲೇ ಪತ್ರದ ಸಂಗತಿಯು ನೆಟ್ಟಿಗೆ
ಕೂಡಲೋಲ್ಲದು. ಮನಸ್ಸಿಗೆ ಬಾರದ್ದಿರಂದ ಆಕೆಯು ಎಷ್ಟೋ ಪತ್ರಗಳನ್ನು
ಬರೆದು ಬರೆದು ಹರಿದಳು. ಕಡೆಗೆ ತನ್ನ ಮನಸ್ಸಿಗೆ ಒಪ್ಪಿಗೆಯಾಗುವಂತೆ

ಪತ್ರವು ಸಿದ್ಧವಾಗಲು, ಅದನ್ನು ಪಡೈಗೆ ಹೊರಿಸಿದಳು. ಆದು ಪಡೈಯು ಮನಸ್ಸಿಗೆ ಬಂದದ್ದಿರಿಂದ ಕಳಿಸಲಿಕ್ಕೆ ತಕ್ಕದ್ದಾಯಿತು. ಪಡೈಯು ಯಾವ ಉಪಾಯದಿಂದ ದುರ್ಗಾದ ಮಾರ್ಗವನನ್ನು ಹುಡುಕಿತೆಗೆದಳೋ, ದುರ್ಗಾದ ಕೊಂಕು ಕೊರತೆಗಳೆಲ್ಲ ಆಕೆಗೆ ಹೊದಲೇ ಗೊತ್ತಿದ್ದವೋ ದೇವರೇ ಬಲ್ಲ. ಆಕೆಯು ಅದೇ ದಿನ ಮಧ್ಯರಾತ್ರಿಯಲ್ಲಿ ಸಾಮಾಜಿಕಪಂಡಿತನೋಡನ್ ಆ ಗುಪ್ತ ಮಾರ್ಗದೆಡಿಗೆ ಹೋಗಿ, ಆ ಮಾರ್ಗದಿಂದ ಸಾಮಾಜಿಕಪಂಡಿತನನ್ನೂ ಬಲಿ ಭಿಲ್ಲನನ್ನೂ ಕೆಳಗೆ ಇಲ್ಲಿ, ತಟ್ಟನೆ ಮನೆಗೆ ಬಂದು ತನ್ನ ಹಾಸಿಗಿಯ ವೇಲೆ ಮಲಿಗೊಂಡಳು!

ಇತ್ತೆ ಸಾಮಾಜಿಕಪಂಡಿತನನ್ನು ಕರಕೊಂಡು ಬಲಿಭಿಲ್ಲನು ಹೊರಟನು. ಅವರನ್ನು ಮತ್ತೆ ಕೆಲವು ಭಿಲ್ಲರು ಕೂಡಿದರು. ಅವರು ಹೊರಟಿದ್ದ ಮಾರ್ಗವು ಬಹು ಕರಿಣವಾದದ್ದು, ಹಾದಿಯ ಬಡಿಯುವ ಭಿಲ್ಲರ ಹೊರತು ಬೇರೆ ಜನರಿಗೆ ಆದು ಗೊತ್ತಾಗತಕದ್ದಲ್ಲ. ಅಖಂಡ ಮೂರುದಿನ ಅವರು ಭಯಂ ಕರವಾದ ಅಡವಿಯೊಳಗಿಂದ ಹಾದಿಯನ್ನು ನಡೆದು ಹೋಗಬೇಕಾಯಿತು. ನಾಲ್ಕುನೆಯ ದಿವಸ ಅವರು ದೊಡ್ಡ ಮಾರ್ಗಕ್ಕೆ ಹುತ್ತಿದರು. ಅವರು ಹಾಗೇ ಮಾರ್ಗವನ್ನು ಕ್ರಮಿಸಿ, ಇನ್ನು ಒಂದು ದಿವಸಕ್ಕೆ ಉದೇಪುರಕ್ಕೆ ಮುಟ್ಟಿತಕ್ಕೆ ವರು. ಅಪ್ಪರಲ್ಲಿ ಸಾದತಭಾನಸಿಂದ ಕಳಿಸಲ್ಪಟ್ಟ ಐವತ್ತು ಜನ ಹೊಗಲರು ಬೆನ್ನುಟ್ಟಿ ಬಂದು ಅವರನ್ನು ಮುತ್ತಿದರು. ಅದನ್ನು ನೋಡಿ ಸಾಮಾಜಿಕಪಂಡಿತನು ಬೆದರಿದನು. ಬಾರ್ಹೈಣರ ಬಾಯಿಬಡಕತನವೇ ಹೆಚ್ಚು. ಆ ಮೇಲೆ ಭಿಲ್ಲರಿಗೂ ಹೊಗಲಿರುತ್ತಾ ಯುದ್ಧವಂಟಾಯಿತು. ಭಿಲ್ಲರು, ಯುದ್ಧವಿದ್ದೆಯಲ್ಲಿ ಒಳತಾಗಿ ನುರಿತವರು. ಅವರು ಒಬ್ಬೊಬ್ಬರೇ ಇಬ್ಬರಂತೆ ಮೂವರಂತೆ ಹೊಗಲಿರನ್ನು ಕೆಡನ್ನತ್ತು, ಸ್ವಲ್ಪಹೂತಿನಲ್ಲಿ ನಾಲ್ಕುತ್ತೇ ಜನ ಹೊಗಲಿರನ್ನು ನೆಲಕ್ಕೆ ಕೆಡವಿದರು. ಭಿಲ್ಲರಲ್ಲಿಯೂ ಬಹು ಜನರು ಸತ್ತರು. ಕಡೆಗೆ ಹೊಗಲರ ಮುಖ್ಯನು ನೆಲಕ್ಕೆ ಉರಳಲು, ಉಳಿದವರು ಕಾಲದೆಗೆದರು. ಆಗ ಭಿಲ್ಲರು “ ಜಯಕಾಲಿಕಾಮಾತೀ ” ಎಂದು ಗಜ್ರಿಸಿದರು. ಅದನ್ನು ಕೇಳಿ ಸಾಮಾಜಿಕಪಂಡಿತನಿಗೆ ಜೀವದಲ್ಲಿ ಜೀವಬಂದಿತು. ಆತನು ಉಸ್ಸೆಂದು ಉಸಗ್ಗಳಿದು, “ಶಿವಿನ ಎಂಥ ಕರಿಣಪ್ರಸಂಗವಿದು! ಈ ಅಸುರೀಕೃತಿಯು ಬಾರ್ಹೈಣರಿಗೆ ಸಲ್ಲದು!” ಎಂದು ತನ್ನ ಅಂಚುಬುರುಕುತನ

ವನ್ನು ಮುಚ್ಚಿಕೊಳ್ಳುವ ಮಾತುಗಳನ್ನೂ ಡುತ್ತ, ತಾನು ಆಡಗಿಕೊಂಡಿದ್ದ ವಿಶಾಲವೈಕ್ಕದ ಬಡ್ಡಿಯ ಮರೆಯಿಂದ ಬೈಲಿಗೆ ಬಂದನು. ಅದನ್ನು ನೋಡಿ ಭಿಲ್ಲರಿಗೆ ನಗೆಬಂಡಿತು. ನೇಲಕ್ಕೆ ಬಿಡ್ಡಿದ್ದ ಮೊಗಲರ ನಾಯಕನನ್ನು ಸೇರಿ ಹಿಡಿದು ಉದೇಪುರಕ್ಕೆ ಒಯ್ಯಬೇಕೆಂದು ಸಾಮಾಜಿಕವಂಡಿತನು ನುಡಿಯಲು, ಭಿಲ್ಲರು ಆತನ ಮುತ್ತುದ್ದಿತನದ ಮಾತನ್ನು ಧಿಕ್ಕರಿಸಿ, ಆ ನಾಯಕನನ್ನು ಅಲ್ಲಿಯೇ ಬೀಳಗೊಟ್ಟು, ಸಾಮಾಜಿಕವಂಡಿತನೋಡನೆ ಉದೇಪುರಕ್ಕೆ ನಡೆದರು. ಅವರು ಉದೇಪುರಕ್ಕೆ ಮುಟ್ಟಿದ ಬಳಿಕ ಬಲಿಭಿಲ್ಲನೋಬ್ಜನನ್ನು ಸಾಮಾಜಿಕವಂಡಿತನ ಬಳಿಯಲ್ಲಿ ಬಿಟ್ಟು, ಉಳಿದವರು ತಮ್ಮ ತಮ್ಮ ವಾಸಸ್ಥಳಗಳಿಗೆ ಹೋರಣಿಹೋದರು. ರೂಪಮತಿಯ, ಕಾಗು ಪದ್ದೆಯ ಒಳಸಂಚಿನ ಈ ಕೆಲಸವನ್ನು ಷ್ವದ್ಧವಿಜಯಸಿಂಹನು ಅರಿಯೇ ಅರಿಯನು. ಆತನು ಒಮ್ಮೆ ಔರಂಗಜೀಬ ಬಾದಶಾಹನ ಅನ್ವಯದ ಕೃತಿಗಳನ್ನೂ, ಉದ್ದಿಷ್ಟ ತನವನ್ನೂ, ನೇನಿಸಿ, ಮತ್ತೊಮ್ಮೆ ಇತ್ತಕಡೆಯ ತಮ್ಮ ರಜವೂತರ ನಿರಭಿವಾ ಸ್ಥಿತಿಯನ್ನೂ, ಹೇಡಿತನವನ್ನೂ ಮನಸ್ಸಿನಲ್ಲಿ ತಂದು ಸಂತಾಪಗೊಳ್ಳುತ್ತಿದ್ದನು.

— ಶಾಸಕ ಶಾಸಕ —

೧೬ ನೆಯ ಪ್ರಕರಣ

ನೀರಪ್ರತಿಜ್ಞೆ

ಸಾಮಾಜಿಕವಂಡಿತನು ಉದೇಪುರದ ಆಗಸಿಯಲ್ಲಿ ಕಾಲಿಟ್ಟಿಕೊಡಲೆ ಉತ್ಪಾಹಗೊಂಡನು. ಆತನು ಉದೇಪುರದಲ್ಲಿರುವ ತನ್ನ ಒಬ್ಬ ಮಿಶನ್ ಮನೆಯನ್ನು ಹುಡುಕಿ, ಅಲ್ಲಿ ಉಟ್ಟಿ-ಉಡಿಗಳನ್ನು ತೀರಿಸಿಕೊಂಡು, ಆ ಮಿಶನ್ ಸಹಾಯದಿಂದ ತಕ್ಕ ಉಡುಪುಗಳನ್ನು ಸಂಪಾದಿಸಿ ಧರಿಸಿ ದಬಾರ ರಕ್ಕೆ ಹೊರಟಿನು. ರಾಜದ್ವಾರವನ್ನು ಮುಟ್ಟಿದಕೊಡಲೆಗೆ ತಾನು ದರ್ಶನಕ್ಕೆ ಬಂದಿರುವೆನೆಂಬದನ್ನು ದ್ವಾರಪಾಲಕರ ಮುಖಾಂತರ ರಾಜಸಿಂಹನಿಗೆ ತಿಳಿಸಿದನು. ರಾಜಸಿಂಹನು ಸಾಮಾಜಿಕವಂಡಿತನನ್ನು ಒಳಗೆ ಬಿಡಲಿಕ್ಕೆ ಆಜ್ಞಾ ಸಿಸಲು, ಪಂಡಿತನು ರಾಜಸಭೆಯನ್ನು ಸ್ರವೇತಿಸಿ, ಆತ್ಮಂತ ಲೀನವೃತ್ತಿಯಿಂದ ಕೈಚೋಡಿಸಿ ನಿಂತುಕೊಂಡು ರಾಜಸಿಂಹನನ್ನು ಕುರತು—ರಾಜಾಧಿರಾಜ ಮಹಾರಾಜರೇ, ತಮ್ಮ ಈ ದಾಸನು ರೂಪನಗರದಿಂದ ಧಾವಿಸಿ ಬಂದಿರುತ್ತಾನೆ. ವೋಗಲರು ರೂಪನಗರನನ್ನು ಯಾವಗತಿಗೆ ಮುಟ್ಟಿಸುತ್ತಾರೆಂಬದನ್ನೂ, ಯಾಕೆ ಮುಟ್ಟಿಸಿರುತ್ತಾರೆಂಬದನ್ನೂ ನಾನು ಹೇಳಬೇಕೆನ್ನುವ ಹಾಗಿಲ್ಲ. ಯಾವತ್ತಾರೆ ರಜಪೂತಸ್ಥಾನದ ಲಜ್ಜೆಯನ್ನು ಕಾಯುವದು ಬಿಡುವದು ಈಗ ನಿಮ್ಮ ಕಡೆಗೆ ಇರುತ್ತದೆ. ಈಪೂತ್ತಿನವರಿಗೆ ವೋಗಲರಿಗೆ ಎಂದೂ ತಲೆಬಾಗಿಸದ ರೂಪನಗರದ ವಿಜಯಸಿಂಹನ ಮಗಳನ್ನು, ಯಾವತ್ತಾರೆ ರಜಪೂತರು ಬದುಕಿರುತ್ತಿರಲು, ವೋಗಲರು ಎಳಿದೊಯ್ಯತಕ್ಕವರಿರುತ್ತಾರೆ. ತಾವು ತಮ್ಮ ಮನೆತನದ ಬಿರುದನ್ನು ಮರೆತಿರದಿ

ದ್ವರೆ, ತಮಗೆ ಈ ಪತ್ರವನ್ನು ಮುಟ್ಟಿಸಬೇಕೆಂದು ಹೇಳಿಕಳಿಸಿದ್ದರಿಂದ ನಾನು ಬಂದೀನು. ಇದಕ್ಕೂ ಹೆಚ್ಚಿಗೆ ನಾನೇನು ಹೇಳಿಕೊಳ್ಳಲಿ? ಎಂದು ನುಡಿದು ಸಾಮಳಪಂಡಿತನು ರೂಪವುತ್ತಿಯ ಪತ್ರವನ್ನು ಕೈಯಲ್ಲಿ ತಕ್ಕೊಂಡು ಏರಿದೂ ಕೈಗಳನ್ನು ಜೋಡಿಸಿ—ಮಹಾರಾಜರೇ, ಈ ಪತ್ರವನ್ನು ಇಲ್ಲಿ ಎಲ್ಲರ ಸಮಕ್ಕಿಂದುವಹಾಗಿಲ್ಲ. ತಾವು ತಮ್ಮ ಸ್ವಂತದ ಮಂದಿರಕ್ಕೆ ಹೋಗಿ ಏಕಾಂತದಲ್ಲಿ ತಮ್ಮಾಳಗಿ ಓದಿಕೊಳ್ಳುವ ಕೃಷ್ಣವಾದಬೇಕು. ಈ ಪತ್ರವು ಯಾರ ಕೈಯಿಂದ ಬರಿಯಲ್ಪಟ್ಟಿರುವದೋ, ಆ ಕೈಯನ್ನು ಹಿಡಿಯಲಿಕ್ಕೆ ನೀವು ಒಬ್ಬರೇ ಸಾತ್ರರಿತ್ಯಾರಿ. ನೀವು ನಿಮ್ಮ ಬಿರುದನ್ನು ಕಾಯ್ದುಕೊಳ್ಳುವದಕ್ಕಾಗಿ ಈಗ ಅಬಲೆಯ ಬಂಧವಿನೋಚನೆಯನ್ನು ಮಾಡಿದ್ದರೆ, ಆ ಕೈಯು ತನ್ನ, ಹಾಗು ತನ್ನ ಸ್ವಾಮಿನಿಯ ನಾಶವನ್ನು ಮಾಡಿಕೊಳ್ಳಬಹುದಲ್ಲದೆ, ಅದು ಮೊಗಲರ ಸ್ವರ್ವಕೃಷ್ಣ ಎಂದೂ ಅನುಪುಗಿಂಡಲಿಕ್ಕಾಗಿ. “ತಾವು ಸೂರ್ಯವಂಶದವರು, ತಾವು ಚಂದ್ರವಂಶದವರು” ಎಂದು ಹೇಳಿಕೊಳ್ಳುವ ರಜಪೂತರ ಕೈಯಲ್ಲಿ, ತಮ್ಮ ಹೆಣ್ಣುಮಕ್ಕಳನ್ನು ಕಾಯ್ದುಕೊಳ್ಳುವ ಸಾಮರ್ಥ್ಯವು ಇಲ್ಲದಂತಾಯಿತು! ರಜಪೂತರ ಮನಸೆಗೆ ಕಳ್ಳರು ಮುತ್ತಿ ಅವರ ಹೆಂಡಿರು ಮಕ್ಕಳನ್ನು ಓಡಿಸಿಕೊಂಡು ಹೋದರೂ, ಕೇಳಿವವರು ಇಲ್ಲದಂತಾಯಿತು. ಈ ಹೀನಸ್ಥಿತಿಯನ್ನು ನೇನಿಸಿದರೆ ನೀಜವಾದ ರಜಪೂತನ ಎದೆಯು ಬಿಂಬಿದೆ ಯಾಕೆ ಬಿಟ್ಟೀತು? ಭಾಟರು ಪೂರ್ವಕಾಲದ ರಜಪೂತರ ಪರಾಕ್ರಮದ ವರ್ಣನವನ್ನು ವರ್ಣಿಸುವದು, ಕೇವಲ ಸಂಜೀ—ಮುಂಜಾವಿನ ಮೋಜಿಗಾಗಿ ಎಂಬ ಅಪವಾದವು ಲೋಕದಲ್ಲಿ ಪಡಿಸಿತ್ತೇಂಬ ಎಚ್ಚರಿಕೆಯು ರಜಪೂತರಾದವರಿಗೆ ಇರತಕ್ಕದ್ದು. ಸಾಕು, ಇದಕ್ಕೂ ಹೆಚ್ಚಿಗೆ ನಾನು ಮಾತಾದುವದಿಲ್ಲ. ಎಂದು ನುಡಿದು ಪತ್ರವನ್ನು ರಾಜಸಿಂಹಾಸನದಮೇಲೆ ಒಗೆದು, ತಾನು ಸುಮೃನೆ ಕೈಜೋಡಿಸಿ ನಿಂತುಕೊಂಡನು. ರಾಜಸಭೀಯೋಳಿಗಿನವರೆಲ್ಲರು ಆಶ್ಚರ್ಯದಿಂದ ಒಬ್ಬರನೊಷ್ಟು ಬ್ಬರು ನೋಡಹತ್ತಿದರು. ಪತ್ರದಲ್ಲಿ ಏನು ಬರೆದಿರಬಹುದೆಂಬದರ ಕಲ್ಪನೆಯು ಯಾರಿಗೂ ಆಗಲೊಲ್ಲದು. ರಾಜಸಿಂಹನು ಆ ಪತ್ರವನ್ನು ಕೈಯಲ್ಲಿ ತಕ್ಕೊಂಡು ಸಾಮಳಪಂಡಿತನನ್ನು ನೋಡುತ್ತ ಕೆಲವುಹೊತ್ತು ಸುಮೃನೆ ಕುಳಿತುಕೊಂಡನು. ಮುಂದೆ ಸ್ವಲ್ಪಹೊತ್ತಿನಮೇಲೆ ದಬಾರವನ್ನು ಮುಗಿಸಿ

ಸಾಮಂಜಂಡಿತನೊಡನೆ ತನ್ನ ಸ್ವಂತದ ಮಂದಿರಕ್ಕೆ ಹೋಗಿ, ಏಕಾಂತದಲ್ಲಿ ಆ ಪತ್ರವನ್ನು ಒಡಿದು ಓದಹತ್ತಿದನು. ರೂಪಮತಯು ಪತ್ರವನ್ನು ಅಚ್ಚು ಕಟ್ಟಾಗಿ ಬರೆದಿದ್ದರೂ, ಅದು ಬಹು ಪರಿಣಾಮಕಾರಕವಾಗಿತ್ತು. ಆಕೆಯು ತನ್ನ ಪತ್ರದಲ್ಲಿ ರಾಜಸಿಂಹನನ್ನು ಕುರಿತು—ರಾಜಾಧಿರಾಜರೇ, ತಮಗೇ ಈ ಪತ್ರವನ್ನು ಬರೆಯುವಾಗ ನನ್ನ ಕೈದಯವು ತಲ್ಲಿಣಿಸಹತ್ತಿದೆ, ಕೈಗಳನಡಗಹ ತ್ವಿನೆ, ಲೇಖನಿಯು ಜಾರಿ ಬೀಳಹತ್ತಿದೆ; ಆದರೆ ಮಾಡಲೇನು? ದುಷ್ಪ ಆಲಮುಗಿ ಇರನ ಕಪಟಕೃತಿಯಿಂದ ಕಂಗೆಟ್ಟು ನಾನು ತಮಗೇ ಶರಣಬರುವ ಉದ್ದೇಶ ದಿಂದ ಹೀಗೆ ಪತ್ರಬರೆಯುವ ಸಾಹಸ ಮಾಡಬೇಕಾಯಿತು. ಸ್ವಷ್ಟದಲ್ಲಿಯೇ ಆಗಲೊಲಿಲಿದೇಕೆ, ಒಂದು ದಿನ ತಾವು ನನ್ನ ಬಳಿಗೆ ಬಂದು—“ನಿನ್ನ ತಂಡಿಗೆ ಸಹಾಯ ಮಾಡಿ ನಿನ್ನ ಪ್ರಾಣಿಗ್ರಹಣಮಾಡುವೆನೇಂ”ದು ಹೇಳಿದ್ದ ರಿಂದ ನಾನು ಧನ್ಯಾಕಾದೆಹು. ಎಂದಿನಿಂದಲೂ ತಮ್ಮ ಜರಣವನ್ನು ಸುತ್ತುತ್ತಿದ್ದ ನನ್ನ ಮನಸ್ಸು ಸ್ವಷ್ಟದೃಷ್ಟಾಂತದಿಂದ ತಮ್ಮ ಜರಣವನ್ನು ಆಶ್ರಯಿಸಿ ಬಿಟ್ಟಿತು. ಇನ್ನು ಅನ್ನಪುರುಷಚಿಂತನವು ಈ ಜನ್ಮದಲ್ಲಿ ಏಕೆ, ಜನ್ಮಾಂತರದಲ್ಲಿಯೂ ಆಗದು. ಇನ್ನು ಮೇಲೆ ನಾನು ಉದೇವುರದ ರಾಣಿಯೆಂಬ ಗೌರವದ ಪದವಿಯನ್ನು ನನ್ನಲ್ಲಿ ನಾನೇ ಪಡೆದು, ಸತೀಧರ್ಮವನ್ನು ಪಾಲಿಸಲು ಸಿಧ್ಧಾಗಿದ್ದೇನೇ. ಕ್ವಾರ್ಟಾದ ನನ್ನನ್ನು ಬಿಡಿಸುವ ನೆವಡಿಂದ ಯಾವತ್ತೂ ರಜಪೂತಸ್ಥಾನದ, ಹಂಗು ಆ ವೀರ ಭೂಮಿಯಲ್ಲಿ ಜನಿಸಿ ಬಾಳತ್ತಿರುವ ವೀರ ಕ್ಷಮಿಯ ವಂಶದ ಮರ್ಯಾದೆಯನ್ನು ಈ ಪ್ರಸಂಗದಲ್ಲಿ ನೀವು ಕಾಯ್ದರೂ ಸರಿಯೆ; ಪ್ರತಾಪಸಿಂಗ ಮಹಾರಾಜರ ವಂಶದಲ್ಲಿ ಜನಿಸಿರುವ ಅಭಿಮಾನವನ್ನು ತೈಜಿಸಿ, ದುಷ್ಪ ಚೈರಂಗಜೇಬನ ಉಸಾಬರಿಗೆ ಹೋಗಿ ವಿಪತ್ತಿಗೆ ಗುರಿಯಾಗುವದು ಯಾತಕ್ಕೆ ಎಂದು ಉದೇವುರದಲ್ಲಿ ನೀವು ಸ್ವಷ್ಟ ಕುಳತುಬಿಟ್ಟರೂ ಸರಿಯೆ; ಆದರೆ ರೂಪಮತಯು ಮಾತ್ರ ಹಿಂದಿನ ಸತ್ಯಶೀಲ ರಜಪೂತಸ್ಥಿರ್ಯರ ಜರಣವನ್ನು ಸ್ತುರಿಸಿ, ಪ್ರಸಂಗ ಬಂದರೆ ಮೋಗಲರಿಗೆ ತನ್ನ ಜಡದೇಹದ ಬೂದಿಯು ಕೂಡ ಬೇರೆಯಾಗಿ ಸಿಗದಂತೆ ಮಾಡದೆ ಬಿಡಳೆಂಬದನ್ನು ಪ್ರಭುಗಳು ಮರೀಯಲಾಗದು. ಪ್ರಭುಗಳೇ, ನನ್ನ ಮುದುಕ ತಂಡೆಯ ಮೇಲಿರುವ ತಮ್ಮ ವಿಶ್ವಾಸವನ್ನು ನೇನಿಸಿಗೆ ತಂದುಕೊಳ್ಳಬೇಕು, ಈ ಅಬಲೆಯ ಪ್ರಾರ್ಥನೆಗೆ ಶಿವಿಗೊಟ್ಟು ಹೊತ್ತಿಗೆ

ಆತನಿಗೆ ಸಹಾಯವಾಡಿ ಕುಲಭೂಪಣರಾಗತಕ್ಕದ್ದು. ಸ್ವಲ್ಪ ದಿನಗಳಲ್ಲಿ ದುಷ್ಪನಾದ ಚೈರಂಗಜೇಬ ಬಾಡಶಕನು ನನ್ನನ್ನು ತನ್ನ ಜನಾನಭಾನೆಯ ದಾಸಿಯನ್ನಾಗಿ ಮಾಡತಕ್ಕವನಿದಾಧನೆ. ನನ್ನ ಮನಸ್ಸಿಗೆ ಸ್ವಲ್ಪವಾದರೂ ಸಮಾಧಾನವಿಲ್ಲ. ನೀವು ಸಹಾಯಕ್ಕಾಗಿ ಬಾರದಿದ್ದರೆ ರಜಪೂತರ ಗೌರವವು ನಷ್ಟವಾಗಿ ಹೋಗುವದು. ಹಾಯ್ ಹಾಯ್ ! ರಜಪೂತರೆಲ್ಲರೂ ಸತ್ತರೋ ಏನು ! ಇಷ್ಟ ದಿವಸಗಳಾದರೂ ಒಬ್ಬರೂ ರೂಪನಗರದ ಕಡಿಗೆ ಹಣಿಕೆ ನೋಡಬಾರದೆ ? ಮಹಾರಾಜರೇ, ಈ ದಾಸಿಯು ತಮ್ಮ ಚರಣವನ್ನು ನಂಬಿಕೊಂಡಿದ್ದಾಳೆ. ಉದಾಸಿನ ಮಾಡಬೇಡಿರ. ಹಂಸಿಯನ್ನು ಕಾಗಿಯು, ಇಲ್ಲವೆ ಹರಿಣಿಯನ್ನು ಜಂಬೂಕವು ಎಳಿದೊಯ್ದುವಂತೆ ಆಗುತ್ತದೆ. ದುಷ್ಪ ವೋಗಲರು ರಜಪೂತ ಕುಮಾರಿಯರ ಅವಮಾನವನ್ನು ಹೀಗೆ ಮಾಡುತ್ತಿರಲು, ಸಿಮ್ಮಂಥ ವೀರಮಣಿಗಳು ಸುಮ್ಮನೆ ಕುಳಿತುಕೊಳ್ಳಬಹುದೇನು ? ಸವಾರಂಶದಿಂದ ತಮ್ಮನ್ನೇ ಹೊಂದಿರುವ ಈ ಅಬಲೆಯು ಇದಕ್ಕೂ ಹೆಚ್ಚಿಗೆ ಸ್ವಪ್ಷವಾಗಿ ಏನು ಬರೆಯಬೇಕು ? ಇಲ್ಲ, ಇನ್ನು ಒಂದು ಆಕ್ಷರವನ್ನು ಕೂಡ ಬರೆಯುವದಿಲ್ಲ. ಸುಮ್ಮನೆ ಉದೇಪುರದ ಹಾದಿಯನ್ನು ಎವೆಯಿಕ್ಕದೆ ನೋಡುತ್ತು, ತಮ್ಮ ವೀರ ಮಾತ್ರಿಯನ್ನು ಮನಸ್ಸಿನಲ್ಲಿ ಧ್ವನಿಸುತ್ತ ಕಾಲ ಹರಣಮಾಡುವೆನು ”

ಈ ಪತ್ರವನ್ನು ಓದಿ ರಾಜಸಿಂಹನು ಶ್ರೋಣ್ಯದ್ವಷಿಯೆಂದ ನೋಡುತ್ತು ಕೆಲ ಹೊತ್ತು ಸುಮ್ಮನೆ ಕುಳಿತುಕೊಂಡು, ಆ ಮೇಲೆ ಸಾಮಂಜಸಂಡಿತನನ್ನು ಕುರಿತು—ಪಂಡಿತರೇ, ಈ ಪತ್ರವನ್ನು ನಿಮಗೆ ಯಾರು ಕೊಟ್ಟರು ? ಎಂದು ಕೇಳಲು, ಸಾಮಂಜಸಂಡಿತನು ನಕ್ಕು— ಮಹಾರಾಜರೇ, ಯಾರು ಪತ್ರವನ್ನು ಬರೆದರೋ ಆವರೇ ಇದನ್ನು ನನ್ನ ಕೈಯಲ್ಲಿ ಕೊಟ್ಟರು, ಎಂದು ಹೇಳಿದನು. ಆಗ ರಾಜಸಿಂಹನು ಆವೇಶಗೊಂಡು ಗದ್ದರಿಸಿ— ಇಲ್ಲ ಇಲ್ಲ ! ಎಲ್ಲಿಯವರಿಗೆ ರಜಪೂತರೊಳಗಿನ ಈ ಸಿಸೋಡಿಯಾ ಕುಲದ ರಾಜ ಸಿಂಹನು ಬದುಕಿರುವನೋ, ಅಲ್ಲಿಯವರಿಗೆ ರಜಪೂತ ಕುಮಾರಿಯರ ಕ್ಷೇತ್ರದಲ್ಲಿ ಮೋಗಲರಿಂದ ಮುಟ್ಟಿಗೊಡಲಿಕ್ಕೆಳ್ಳ. ಹಂಸಿಯನ್ನು ಕಾಗಿಯು, ಹರಿಣಿಯನ್ನು ಜಂಬೂಕವು ಎಳಿದೊಯ್ದ ಬಳಿಕ ನಾವು ಭೂಮಿಯಲ್ಲಿ ಬದುಕಿಯಾದರೂ ಯಾಕೆ ಇರಬೇಕು ? ಸಾಮಂಜ ಪಂಡಿತನೇ, ಇನ್ನು

ನೀನು ನಿಶ್ಚಯಂತನಾಗಿರು. ಸಿನ್ನ ಯಜಮಾನನ ಮಗಳಕ್ಕೆ ಯನ್ನು, ನಾನು ಬದು ಕೆರುವವರಿಗೆ ವೋಗಲರಿಂದ ಮುಟ್ಟಿಗೊಡಲಿಕ್ಕಿಲ್ಲೆಂಬ ಮಾತನ್ನು ನಂಬು. ಇಂದಿನಿಂದ ಹತ್ತು ದಿನಗಳೊಳಗೆ ರೂಪಮತಿಯನ್ನು ವೋಗಲರ ದವಡೆಯೋಳಿಗಿಂದ ಬಿಡಿಸಿದೆನೆಂದು ತಿಳಿ. ಪ್ರತಾಪಸಿಂಗಮಹಾರಾಜರ ವಂಶದಲ್ಲಿ ಹುಟ್ಟಿ, ಇಂಥ ಪ್ರಸಂಗದಲ್ಲಿ ಪ್ರಾಣವನ್ನು ಅರ್ಸಿಸದಿದ್ದರೆ, ಆ ವಂಶದಲ್ಲಿ ಹುಟ್ಟಿವ ದಾದರೂ ಯಾತಕ್ಕೆ? ಪಂಡಿತರೇ, ನೀವು ಈ ಪತ್ರವನ್ನು ತಕ್ಕೊಂಡು ಬಂದದ್ದು-ಬಹಳ ಸೆಟ್ಟಿಗಾಯಿತು. ಓರಂಗಜೇಬನು ಬಹು ಮತ್ತೆನಾಗಿ ದ್ವಾನೆ. ಆತನನ್ನು ಹಾದಿಗೆ ತರಬೇಕೆಂದು ನಾನು ಒಂದು ಪತ್ರವನ್ನು ಬರೆದಿದ್ದೇನು; ಆದರೆ ಆ ಅವವೇರಿಯು ತನ್ನ ಹಿತವನ್ನು ಮರೆತು ಮತ್ತಿಸ್ತು ಆಢ್ಢದಾರಿಯನ್ನು ಹಿಡಿದನು. ಆತನು ನನ್ನ ಶಾಸನ ಮಾಡುವ ಜವಣಿಕೆಯಲ್ಲಿ ದ್ವಾನಂತಿ. ಇರಲ್ಲ, ಇಂಥೂ ಚಿಂತಿಯಿಲ್ಲ. ಅವನಾಗಿಯೇ ನನ್ನ ಮೇಲೆ ಸಾಗಿ ಬರುವತನಕ ಕೈಕಾಯುಬೇಕೆಂದು ನಾನು ಇಷ್ಟು ದಿನ ಮುಮ್ಮನೇ ಇದ್ದೇನು. ಆದದ್ದು ಆಗಿಹೋಯಿತು. ಇಷ್ಟು ಹೊತ್ತಿಗೇ ನಾನು ವಿಜಯಾಂತರಿಗೆ ಸಹಾಯವನ್ನು ಮಾಡತಕ್ಕದ್ದು; ಆದರೆ ನನ್ನ ಪತ್ರದಿಂದ ಶಾಂತಶಿಖನು ವಿವೇಕಿಯಾದಾನೆಂದು ಹಾದಿಯ ನೋಡಬೇಕಾಯಿತು. ಸಾಮಾಜಿಕ ಪಂಡಿತ, ಈ ಪತ್ರದಿಂದ ನನ್ನ ವಿಚಾರಗಳಿಲ್ಲ ಬದಲಾದವು. ನಾನು ನನ್ನ ಸೈನ್ಯದೆಡನೆ ಹೊರಟಿಬರುವದಲ್ಲದೆ, ನನ್ನ ಯಾವತ್ತು ಸದದಾರಿಗೂ, ಮಾಂಡಲಕರಿಗೂ ತಮ್ಮ ತಮ್ಮ ಸೈನ್ಯಗಳಿಂದನೆ ನನ್ನ ಸಂಗಡ ಬರಬೇಕೆಂದು ಆಜಾಳ ಪತ್ರಗಳನ್ನು ಕಳಿಸುವೆನು, ಅನ್ನಲು, ಸಾಮಾಜಿಕ ಪಂಡಿತನು—ಮಹಾರಾಜರೇ, ತಾವು ಹೀಗೆ ಮಾಡದೆಬಿಡಿರೆಂದು ನಾನು ಮೋದಲೇ ತಕ್ಷಿಸಿದ್ದೇನು. ಹೈತ್ರಿಯ ವಂಶದ ರಾಜಾಧಿರಾಜರು ಇಂಥ ಪ್ರಸಂಗದಲ್ಲಿ ಹೀಗೆ ಮಾಡದಿದ್ದರೆ ಶೋಭಿಸಬಹುದೆ? ತಮ್ಮ ಈ ನಿಶ್ಚಯವನ್ನು ಅತ್ತುಕಡೆಗೆ ತಿಳಿಸಿ ಧೈಯರು ಹೇಳಲಿಕ್ಕೆ ಅಪ್ಪಣಿಯಾದರೆ, ಒಬ್ಬ ಭಿಲನನ್ನು ಈಗಲೇ ರೂಪನಗರಕ್ಕೆ ಕಳಿಸುವೆನು, ಎಂದನು. ಆದಕ್ಕೆ ರಾಜಸಿಂಹನು— ಅವಳುವಾಗಿ ಕಳಿಸು. ನೇನ್ನ ಮಾತಿನಲ್ಲಿ ಎಳ್ಳಷ್ಟು ಇನ್ನು ಹೆಚ್ಚು ಕಡಿಮೆಯಾಗಲಾರದು; ಈವಮತಿಯನ್ನು ಬಿಡಿಸಿಕೊಂಡು ಬಂದು ಉದೇಪುರದ ಮಹಾಹಾರಾಣಿಯನ್ನು ಮಾಡುವೆನು, ಇಲ್ಲದಿದ್ದರೆ, ಅದೇ ರೂಪನಗರದ ರಣಾಂಗಣದಲ್ಲಿ ಆಳಕು

ಗೀರನೊಡನೆ ಯುದ್ಧವಾಡಿ ದೇಹವಿಡುವೆನು. ಹೋಗು, ನೀನು ಮಾರ್ಗ ಶ್ರಮದಿಂದ ಬಹಳ ಬಲಿರಬಹುದು. ನಾನಾದರೂ ನನ್ನ ಸೈನ್ಯವನ್ನು ವ್ಯವಸ್ಥಿಗೊಳಿಸಿ, ತೀಗುರುಮಹಾರಾಜರವರ ಅಪ್ರತಿಯನ್ನು ಹಡೆಯುವ ದಕ್ಷಾಗಿ ಅಭಿವರ್ವತದ ಶಿಖರದ ಮೇಲಿರುವ ಅಚಲೇಶ್ವರಸಥಾನಕ್ಕೆ ಹೋಗುವೆನು.

ಸಾಮಳಪಂಡಿತನು ರಾಜಾಂಹನ ಅನುಮತಿಯಿಂದ ಬಲಿಭಿಲ್ಲನ ಸಂಗಡ ರೂಪನಗರಕ್ಕೆ ಪತ್ರವನ್ನು ಕಟ್ಟಿದನು. ಪತ್ರವು ತೀವ್ರ ಮುಟ್ಟಿ ಬೇಕೆಂದು ಹೇಳಿದ್ದರಿಂದ, ಸ್ವಾಮಿಭಕ್ತನಾದ ಬಲಿಭಿಲ್ಲನು ಬಹುಬತ್ತರದಿಂದ ಮಾರ್ಗವನ್ನು ಕ್ರಮಿಸಹತ್ತಿ, ಆದಮ್ಮೆ ಬೇಗನೆ ಪತ್ರಮುಟ್ಟಿ ತನ್ನ ಸ್ವಾಮಿಗೆ ಸಂತೋಷವನ್ನುಂಟು ಮಾಡಬೇಕೆಂದು ಇಚ್ಛಿಸಿದನು. ಆದರೆ ಮನುವ್ಯನ ಇಚ್ಛಿಗಳಿಲ್ಲ ಎಲ್ಲ ಪೂರ್ಣವಾಗುತ್ತದೆ? ಬಲಿಭಿಲ್ಲನು ಬಹು ವೇಗದಿಂದ ಹಾಡಿಯನ್ನು ನಡೆಯುತ್ತು, ಹಿಂದಕ್ಕೆ ಉದೇಪುರಕ್ಕೆ ಬರುವಾಗ ತಮಗೂ ಮೊಗಲರಿಗೂ ಯುದ್ಧವಾದ ಸ್ಥಳಕ್ಕೆ ಬಂದನು. ಕೂಡಲೇ ಹಿಂದಿನಿಂದ ಆತನ ತಲೆಗೊಂದು, ಹೆಗಲಿಗೊಂದು ಹೀಗೆ ಎರಡು ಕತ್ತಿಯ ಕಡತಗಳು ಬಿಡ್ಡವು. ಆಗ ಬಲಿಯಾ ಆಶ್ಚರ್ಯಪಟ್ಟಿ, ತನ್ನ ಕತ್ತಿಯನ್ನು ಒರೆಯೋಳಿಗಂಡ ಹಿರಿಯುತ್ತ ಹಿಂದಕ್ಕೆ ತಿರುಗಿ ನೋಡಲು, ಇಬ್ಬರು ಮೊಗಲರು ತನ್ನನ್ನು ನಾಶಗೊಳಿಸಲಿಕ್ಕೆ ಸಿದ್ಧರಾಗಿ ನಿಂತುಕೊಂಡಿದ್ದರು. ಬಲಿಭಿಲ್ಲನು ತನ್ನ ಖದ್ದವನ್ನು ನೆಗಹಿ ಮೊಗಲರ ಸಮಾಜಾರ ತಕ್ಕೊಳ್ಳಬೇಕೆನ್ನುವವು ರಲ್ಲಿ, ಆತನ ತಲೆಯೋಳಿಗಂದ ಮಿತಿಮಿಂದಿರುತ್ತಿರುತ್ತಾನೆ ರಕ್ತಸ್ವಾವವಾದದ್ದರಿಂದ ಆತನು ಮಾಭಿತನಾಗಿ ನೆಲಕ್ಕೆ ಬಿಡ್ಡನು. ಕೂಡಲೇ ಮೊಗಲರು ಮತ್ತೆ ಎರಡು ಸಾರೆ ಆತನ ಮೇಲೆ ಖದ್ದವನ್ನು ಪ್ರಯೋಗಿಸಲು, ಆ ಸ್ವಾಮಿಭಕ್ತಭಿಲ್ಲನು ನಿಶ್ಚೀಯಿಸಿತನಾಗಿ ಬಿಡ್ಡನು. ಆಗ ಮೊಗಲರು ಬಲಿಯನ್ನು ತೋರಿಸಿ, ಆತನ ಬಳಿಯಲ್ಲಿದ್ದ ಪತ್ರವನ್ನು ತಕ್ಕೊಂಡು, ಆದನ್ನು ತಮ್ಮ ಯಜಮಾನನಾದ ಸಾದತಿಖಾನನಿಗೆ ಮುಟ್ಟಿಸುವದಕ್ಕೆ ವೇಗವಾಗಿ ಸಾಗಿದರು. ಹಿಂದಕ್ಕೆ ಭಿಲ್ಲ ರಿಂದ ಹೋಡಿಯಲ್ಲಿಟ್ಟಿ ಆವಮಾನಿತರಾಗಿ ಓಡಿಹೋಗಿದ್ದ ಮೊಗಲರು ಮತ್ತೆ ತಿರುಗಬಂದು, ರೂಪನಗರಕ್ಕೆ ಉತ್ತರವನ್ನು ಒಯ್ಯಿಸ ಸಾಮಳಪಂಡಿತನ ಹಾಡಿಯನ್ನು ನೋಡುತ್ತ ಕುಳಿತುಕೊಂಡಿದ್ದರು. ಸಾಮಳಪಂಡಿತನ ಬದಲು

ಭಲಿಭಿಲ್ಲನು ಅವರ ಕೈಗೆ ಸಿಕ್ಕು ಅವರ ಕಾರ್ಯವಾಯಿತು. ಅವರು ಯಾವ ವಿಷ್ಣುವೂ ಇಲ್ಲದೆ ತವ್ಯ ಒಡೆಯನಾದ ಸಾದರೆಶಾನನ ಬಳಗೆ ಹೋಗಿ ಪತ್ರವನ್ನು ಕೊಟ್ಟರು. ಖಾನನು ಪತ್ರವನ್ನು ಓದಿ ಸಮಾಧಾನಪಟ್ಟನು. ಈ ಪತ್ರವು ರೂಪನಗರಕ್ಕೆ ಮುಟ್ಟಿದ್ದರೆ, ವಿಜಯಸಿಂಹನು ಧೈಯದಿಂದ ರಾಜಸಿಂಹನ ಮಾರ್ಗವನ್ನು ನೋಡುತ್ತಿದ್ದನೆಂತಲೂ, ಇನ್ನು ರಾಜಸಿಂಹನು ಬರುವದರೊಳಗೆ ನಾವು ಜೀವದ ಹಂಗಡೊರೆದು ಕಾದಿ ವಿಜಯಸಿಂಹನನ್ನೂ ಆತನ ಮಗಳಾದ ರೂಪಮತಿಯನ್ನೂ ಸೇರಿಹಿಡಕೊಂಡು, ದಿಲ್ಲಿಯ ಕಡೆಗೆ ಸಾಗಬೇಕೆಂತಲೂ ಆತನು ನಿಶ್ಚಯಿಸಿದನು. ತಾನು ದಿಲ್ಲಿಯಿಂದ ಸಹಾ ಯವು ಬರುವತನಕ ಹಾದಿಯ ನೋಡುತ್ತ ಕುಳತುಕೊಂಡರೆ, ಪ್ರತಿಜ್ಞೆ ಮಾಡಿದಂತೆ ರಾಜಸಿಂಹನು ಉದೇಪುರದಿಂದ ಅಷ್ಟರಲ್ಲಿ ಬಂದು, ತಾನು ಇಬ್ಬರ ಹೊಡತಗಳ ನಡುವೆ ಸಿಕ್ಕು ಸಂಪೂರ್ಣ ನಾಶವಾಗಬಹುದೆಂದು ಖಾನನು ಬೆದರಿದನು. ಕೂಡಲೇ ಆತನು ತನ್ನ ಸರದಾರರನ್ನೇಲ್ಲ ಏಕಾಂತದಲ್ಲಿ ಕರಿಸಿಕೊಂಡು ಎಲ್ಲ ವೃತ್ತಾಂತವನ್ನು ಹೇಳಿದನು. ಆ ಮೇಲೆ ಬಹಳ ಹೊತ್ತು ಅರೆದಾಟವಾದ ಬಳಿಕ ಸಾದರೆಶಾನನು ಯಾವತ್ತು ಸರದಾರರನ್ನು ಕುರಿತು— ನಾವು ಇಂದೇ ರೂಪನಗರದ ಮೇಲೆ ಸಾಗಿ ಹೋಗಿ ವಿಜಯಸಿಂಹನನ್ನು ಹಣ್ಣಿಗೆ ತರಿದ್ದರೆ, ನಮ್ಮಿಳಿಯ ಇಬ್ಬನೂ ತಿರುಗಿ ಜೀವದಿಂದ ಹೋಗಿ ಲಾರನೆಂಬದನ್ನು ನೆನಪಿನಲ್ಲಿಡಿರ. ಮೇವಾಡದ ರಜಪೂತರು ಅಂಥಜಂಥವ ರಲ್ಲ. ಅವರು ಒಮ್ಮೆ ರೋಚ್ಚಿಗೆದ್ದರೆಂದರೆ ಏನು ಮಾಡ್ಣರು ಏನುಮಾಡ ಲಿಕ್ಕಿಲ್ಲೆಂಬದನ್ನು ಹೇಳಲಿಕ್ಕಾಗುವದಿಲ್ಲ; ಆದ್ದರಿಂದ ಹೊಡೆಯಬೇಕು, ಇಲ್ಲವೇ ಮಡಿಯಬೇಕು; ಎಂಬ ನಿಶ್ಚಯದಿಂದ ಇಂದು ಕೋಟಿಗೆ ಲಗ್ಗಿತ್ತಿ ಆದನ್ನು ಸ್ವಾಧೀನ ಪಡಿಸಿಕೊಳ್ಳಬೇಕು; ಇಲ್ಲದಿದ್ದರೆ ಒಳಗಿನಿಂದ ವಿಜಯಸಿಂಹನ ಪೆಟ್ಟಿನ್ನೂ, ಹೋರಿಗಿನಿಂದ ರಾಜಸಿಂಹನ ಪೆಟ್ಟಿನ್ನೂ ತಿನ್ನುತ್ತ ಸುದ್ದಿಯ ಹೇಳಲಿಕ್ಕೆ ಜನರು ಇಲ್ಲಿಗಂತೆ ಎಲ್ಲರೂ ಸತ್ತುಹೋಗಬೇಕಾದೀತು, ಎಂದು ಹೇಳಿ, ಎಲ್ಲರ ಮನಸ್ಸನ್ನು ಒಲಿಸಿಕೊಂಡು ಒಮ್ಮೆ ಭರದಿಂದ ಕೋಟಿಯ ಮೇಲೆ ಏರಿಹೋಗಬೇಕೆಂದು ನಿಶ್ಚಯಿಸಿದನು.

ಇತ್ತು ರೂಪಮತಿಯೂ, ಪಡ್ಡೆಯೂ ಸಾಮಾಜಿಕಿತನ ಹಾದಿಯನ್ನು ಆತುರದಿಂದ ನೋಡುತ್ತಿದ್ದರು. ಇಂದೆ ಬಂದಾನು— ನಾಳಗೆ ಬಂದಾನು,

ಸಂಚೆಗೆ ಬಂದಾನು—ಮುಂಜಾವಿಗೆ ಬಂದಾನು ಎಂದು ಅವರು ಚಡೆಪಡಿಸೆ ಹತ್ತಿದರು. ಅವರ ಮನಸ್ಸಿನಲ್ಲಿ ಬಗೆಬಗೆಯ ವಿಚಾರಗಳು ಉಪನ್ಯಾಸಾಗ ಹತ್ತಿದವು. ಏನಾದರೂ ಪಂಡಿತರು ಸುದ್ದಿಯನ್ನು ತರಬಹುದವೇ, ಎಂದು ಅವರು ಚಿಂತಿಸುತ್ತಿದ್ದರು. ಹಿಗಿರುವಾಗ ಅವರು ಬಂದು ದಿನ ಬಾಲೆಯ ರೆಲ್ಲೆಯನ್ನೇರಿ ಸುತ್ತುಮುತ್ತು ನೋಡುತ್ತಿರಲು, ಸಾದತಶಾನನ ಸೈನ್ಯವು ಚಲಿಸುತ್ತು ಲಿದ್ದದ್ದು ಅವರ ಕಣ್ಣಿಗೆ ಬಿಡ್ಡಿತು. ಛೀರಂಗಜೀಬನಿಂದ ಹೊಸ ಸೈನ್ಯದಸಹಾಯವು ಒದಗುವ ಹಾದಿಯನ್ನು ನೋಡುತ್ತಿದ್ದ ಸಾದತಶಾನನು ಈ ದಿನ ಸೈನ್ಯದ ತಳಕ್ಕಿತ್ತಿ ಕೋಟಿಯ ಕಡೆಗೆ ಬರುವದನ್ನು ನೋಡಿ ಅವರು ಗಾಬರಿಯಾದರು. ನೋಡನೋಡುತ್ತ ನಾಲ್ಕು ಕಡೆಯಿಂದ ಸೈನ್ಯವು ಕೋಟಿಯನ್ನು ತೀರ ಸಮಾಪಿಸಿತು. ಇದು ದುರ್ಲಕ್ಷಣವೆಂದು ಭಾವಿಸಿ ಆ ಇಬ್ಬರು ಪ್ರಮದೆಯರು ಈ ವರ್ತಮಾನವನ್ನು ವಿಜಯಸಿಂಹನಿಗೆ ಹೇಳಿ ಬೇಕೆಂದು ಹೊರಟಿರು. ಅಷ್ಟರಲ್ಲಿ ಕೋಟಿಯ ಮೇಲೆ ಬೇಳಹತ್ತಿದವು. ಇದನ್ನು ನೋಡಿ ವಿಜಯಸಿಂಹನೇ ಮೊದಲಾದವರು ಶತ್ರುಗಳಿಗೆ ಹೊಸ ಸಹಾಯವು ಬಂದೊ ದಗಿತೆಂದು ನಿಶ್ಚಯಿಸಿದರು. ಅವರು ಹಿಗೆ ನಿಶ್ಚಯಿಸಬೇಕೆಂತಲೇ ಸಾದತ ಶಾನನು ಹಲವು ಯುಕ್ತಿಗಳನ್ನು ಯೋಚಿಸಿದನು. ಆ ದಿನ ರಾತ್ರಿ ಆತನು ಕೋಟಿಯ ಒಂದು ನಿಟ್ಟಿನಹೊರತು ಉಳಿದ ನಿಟ್ಟಿಗಳಲ್ಲಿ ದಂಡನ್ನು ಅಂಗ ಲಾಗಿ ಇಟ್ಟಿ ಉಳಿದ ದಂಡನ್ನು ಕೋಟಿಯಿಂದ ಒಂದೆರಡು ಹರದಾರಿಗಳ ಮೇಲೆ ಕಳಿಸಿ, ಹಲವು ದೀವಟಿಗೆಗಳನ್ನು ಹಚ್ಚಿ ಬಹುದೊಡ್ಡ ಸೈನ್ಯವು ಸಹಾಯಕ್ಕೆ ಬರುವದೆಂಬ ಭಾಂತಿಯನ್ನು ರೂಪನಗರದೊಳಗಿನ ಜನರಲ್ಲಿ ಉಂಟುಮಾಡಬೇಕೆಂದು ತನ್ನ ದಂಡಿನವರಿಗೆ ಹೇಳಿದನು. ದಂಡಾಳುಗಳು ಅದರಂತೆ ಮಾಡಿದರು. ಸಾದತಶಾನನ ಈ ಯುಕ್ತಿಯು ಬಹು ಚನ್ನಾಗಿ ಸಾಧಿಸಿತು. ಕೋಟಿಯ ಬಳಿಯಲ್ಲಿ ಒತ್ತುಟ್ಟಿಗೆ ಬಹಳ ಸೈನ್ಯವಿದ್ದು, ಅದರ ಸಹಾಯಕ್ಕಾಗಿ ಮತ್ತೊಂದು ದೊಡ್ಡ ಸೈನ್ಯವು ಬರುತ್ತದೆಂದು ತಿಳಿದು ಅವರು ಬೆದರಿದರು. ಕೋಟಿಯ ಉಳಿದ ಕಡೆಯಲ್ಲಿ ಸೈನ್ಯವು ಅಂಗಲವಾಗಿದ್ದಿದ್ದನ್ನು ಅವರು ನೋಡಲಿಲ್ಲ. ಎಲ್ಲರ ಮುಖಗಳು ನಿಸ್ತೇಜವಾದವು; ಆದರೆ ವೃಧ್ಧಿ

ನಾದ ವಿಜಯಸಿಂಹನು ಮಾತ್ರ ರಜಪೂತರ ಸಹಾಯವು ಬರಲಿಲ್ಲೆಂಬ ನಿರಾಶೆಯಿಂದ, ತನ್ನ ಜೀವದ ಆಶೆಯನ್ನೂ, ಮಗಳ ನೋಹವನ್ನೂ ಬದಿಗಟ್ಟು ವೀರರಜಪೂತರ ಕಟ್ಟಕಡೆಯ ಉಪಾಯವನ್ನೂ, ಕೈಕೊಳ್ಳಲು ಸಿದ್ಧನಾದನು. ಆತನು ತನ್ನ ಸೈನ್ಯದಲ್ಲಿ ತಕ್ಷಂತೆ ವ್ಯವಸ್ಥೆಮಾಡಿ, ಒಮ್ಮೆ ರಜಪೂತರ ನಿಜವಾದ ಕ್ಷೇತ್ರತೀಜಸ್ವನ್ನು ತೋರಿಸಲು ಬೊಂಕಕಟ್ಟಿದನು.

ಇತ್ತು ರಾಜಸಿಂಹನು ;— “ಹತ್ತು ದಿವಸಗಳಲ್ಲಿ ರೂಪಮತಿಯನ್ನು ಚಿಡಿಸಿಕೊಂಡು ಉದೇಪುರದ ಮಹಾರಾಣಿಯನ್ನು ಮಾಡುವೆನು, ಇಲ್ಲವೆ ರೂಪನಗರದ ರಣಭೂಮಿಯಲ್ಲಿ ಬೈರಂಗಜೀಬನ ಸಂಗಡ ಯುದ್ಧ ಮಾಡಿದೇಹವಿಡುವೆನು,” ಎಂದು ಸಾಮಾಜಿಕದಿತನ ಮುಂದೆ ಪ್ರತಿಜ್ಞೆಯನ್ನು ಮಾಡಿದನಷ್ಟೇ ? ಆದರೆ ಬೈರಂಗಜೀಬ ಬಾದಶಹನ ಎದುರಿಗೆ ತೋರ್ಜು ತಟ್ಟಿಕೊಂಡು ಯುದ್ಧಕ್ಕೆ ನಿಲ್ಲಿವದೆಂದರೆ ಸರ್ವಸಾಧಾರಣ ಕೆಲಸವಿದ್ದಿಲ್ಲ. ಈಪೂತ್ತಿನವರಿಗೆ ಅವರಿಬ್ಬರಲ್ಲಿ ಪರಸ್ಪರ ಪ್ರೇಮದ ಬಳಕೆಯಲ್ಲಿದ್ದರೂ, ಪ್ರತ್ಯಕ್ಷೇ ದ್ವೇಷವಿದ್ದಿಲ್ಲ. ಈಗ ರಾಜಸಿಂಹನು ಬೈರಂಗಜೀಬನ ಸಂಗಡ ದ್ವೇಷವನ್ನೇ ಕಟ್ಟಿಕೊಳ್ಳಬೇಕಾಯಿತು. ಉದೇಪುರದ ರಾಜಾನಾನಂಗದ ನಾನು ಇಲ್ಲದ ಆಘ್ಯತೆಯಿಂದ ನಡೆದರೆ, ಪರಿಣಾಮವಾಗದೆಂದು ತಿಳಿದು, ಬೈರಂಗಜೀಬನು ಅಪ್ಪು ಉದ್ದ ನಿರಿಗಿ ಹೊಗುತ್ತಿದ್ದಿಲ್ಲ. ಆ ಮನೆತನದ ಮೇಲೆ ಇಡಿಯ ರಜಪೂತ ಸ್ಥಾನದ ಪ್ರೇಮವು ಇನ್ನೂ ವಿಶೇಷವಾಗಿರುವ ದರಿಂದ, ರಾಜಸಿಂಹನ ಸಂಗಡ ನಾನು ಯುದ್ಧವನ್ನು ಆರಂಭಿಸಿದರೆ, ಇಡಿಯ ರಜಪೂತಸ್ಥಾನವೇ ತನ್ನ ಮೇಲೆ ತಿರುಗಿ ಬೀಳಬಹುದೆಂದು ಬಾದಶಹನು ಭಾವಿಸಿದ್ದನು. ಈ ಭಾವನೆಯಿಂದ ಅಲಮಗೀರನು ರಾಜಸಿಂಹನ ದ್ವೇಷವನ್ನು ಹೊಟ್ಟೆಯಲ್ಲಿಟ್ಟುಕೊಂಡು, ಪ್ರಸಂಗ ಒದಗಿದರೆ ಒಮ್ಮೆಲೇ ಆತನ ಸೇರುತ್ತಿರಿಸಿಕೊಳ್ಳಬೇಕೆಂದು ಮಾಡಿದ್ದನು. ಇದರಂತೆ, ಉದೇಪುರದ ರಾಜಾನಾದ ರಾಜಸಿಂಹನು ಬೈರಂಗಜೀಬನನ್ನು ಬಹಳವಾಗಿ ತಿರಸ್ಯಾರಿಸುತ್ತಿದ್ದರೂ, ಪ್ರಸಿದ್ಧರೀತಿಯಿಂದ ತೋರ್ಜುತಟ್ಟಿಕೊಂಡು ಬಾದಶಹನ ಎದುರಿಗೆ ಯುದ್ಧಕ್ಕೆ ನಿಲ್ಲಲಿಕ್ಕೆ ಆತಸಿಗೆ ಧೈಯರವಿದ್ದಿಲ್ಲ; ಯಾಕಂದರೆ, ಬಾದಶಹನ ಪ್ರಚಂಡ ಸೈನ್ಯಕ್ಕೆ ತನ್ನ ಒಬ್ಬನಸೈನ್ಯವು ಈಡಾಗದೆಂದು ಆತನು ತಿಳಿದಿದ್ದನು. ಅದರಿಂದಲೇ ಆತನು ಬಾದಶಹನ ಸಂಗಡ ನೋಡಿಕೊಂಡು ನಡೆಯುತ್ತಿ

ದ್ದನು. ಈಗ ರಜಪೂತರಲ್ಲಿ ಒಕ್ಕಟ್ಟು ಇಲ್ಲದ್ದರಿಂದ, ಯಾರು ಯಾರ ವಿಶ್ವಾಸಫಾತಮಾಡಿ ಬಾದಕಹನ ಪ್ರೇಮಸಂಪಾದಿಸಬಹುದೆಂಬದನ್ನು ಹೇಳುವ ಹಾಗಿದ್ದಿಲ್ಲ. ಆದರೂ ತನ್ನ ಮನೆತನದ ಗೌರವವನ್ನು ಕಾಯ್ದು ಕೊಂಡು ಬಾದಕಹನಿಗೆ ತೋರಿಸಬಹುದಾದವ್ಯು ನಿಸ್ತುಜತೆಯನ್ನು ತೋರಿಸಲಿಕ್ಕೆ ರಾಜಸಿಂಹನು ಎಂದೂ ಹಿಂದೆಮುಂದೆ ನೋಡಲಿಲ್ಲ. ಅಂಥ ಪ್ರಸಂಗವೇ ಒದಗಿದರೆ, ತಾನು ರಾಜ್ಯಲೋಭಕ್ಕೂ ಜೀವಿತಲೋಭಕ್ಕೂ ಒಳಗಾಗಿ, ಮೊಗಲರ ಮುಂದೆ ತಲೆಯನ್ನು ಬಾಗಿಸಿ ತನ್ನ ಪವಿತ್ರವಂಶದ ಶುಭ್ರಕ್ಕೆತಿರೆಗೆ ಕಲಂಕವನ್ನುಂಟಿಮಾಡಲಿಕ್ಕಿಲ್ಲಿಂತಲೂ, ಸ್ವತಾಪಸಿಂಹನ, ಹಾಗು ಭೀಮ ಸಿಂಹನ ಹೆಸರುಗಳು, ಜಗತ್ತಿನ ಜನರ ಸ್ವರ್ವಾಪಟದಿಂದಲೂ ಮಾಡಿಹೋಗುವವರಿಗೆ ನಾನು ಅವರ ಹೆಸರಿಗೆ ಕುಂದನ್ನುಂಟಿಮಾಡುವ ಕೆಲಸವನ್ನು ಮಾಡಲಿಕ್ಕಿಲ್ಲಿಂತಲೂ ರಾಜಸಿಂಹನು ನಿಶ್ಚಯಿಸಿದ್ದನು. ನನಗೆ ನೀಗದ ಪ್ರಸಂಗವೇ ಒದಗಿದ ಪಕ್ಷದಲ್ಲಿ ಹೆಂಡರು ಮಕ್ಕಳನ್ನು ಕೈಮಾಟ್ಟಿ ತುಂಡರಿಸಿ, ಮತ್ತು ಮುರಿಗಳಿಂದ ಸಹಿತವಾಗಿ ಸಮರಭೂಮಿಯಲ್ಲಿ ಪರಾಕ್ರಮವನ್ನು ಪ್ರಕಟಮಾಡಿ, ದೇಹತ್ವಾಗ ಮಾಡೇನಲ್ಲದೆ, ಉದೇಪುರದ ಪವಿತ್ರವಂಶದ ಒಂದು ಅಂಕುರವನ್ನು ಕೂಡ ಮೊಗಲರ ಕೈಗೆ ಹತ್ತಿಗೊಡಲಿಕ್ಕಿಲ್ಲಿಂದು ಆತನು ನಿಧರಿಸಿದ್ದನು. ಹೀಗೆರೂವಾಗ, ರೂಪಮತಿಯ ಮನಸ್ಸಿಗೆ ನಡುವಂತೆ ಪತ್ರಬರೆದ್ದರಿಂದ, ರಾಜಸಿಂಹನು ಮೇಲೆ ಹೇಳಿದಂತೆ ಪ್ರತಿಜ್ಞೆಯನ್ನು ಮಾಡಿದನು. ರಜಪೂತರ ಪ್ರತಿಜ್ಞೆಗೆ ಮರಣದ ಹೂರತು ಬೇರೆಯಾವದೂ ಆಡ್ಡ ಬರಲಾರದೆಂಬು ಪ್ರಸಿದ್ಧವೇ; ಆದರೆ ಈಗಿನ ಪ್ರಸಂಗದಲ್ಲಿ ತನ್ನ ಪ್ರತಿಜ್ಞೆಗೆ ಹಲವು ವಿಷ್ಣುಗಳು ಒದಗುವವೆಂದು ರಾಜಸಿಂಹನಿಗೆ ತೋರಿದ್ದರಿಂದ, ಆತನು ರಜಪೂತಸ್ಥಾನದೊಳಗಿನ ಯಾವತ್ತು ಸಣ್ಣದೊಡ್ಡ ಅರಸರಕಡಿಗೆ ಪತ್ರಗಳನ್ನು ಕಳಿಸಿದನು. ಆ ಪತ್ರಗಳೊಳಗಿನ ಅಭಿಪ್ರಾಯ ವೇನೇಂದರೆ— ಆಯಾಫವತ್ತರಕ್ಕೆ ಲಿಲಾಮಂಭಾತವಾದ ರಾಜಸ್ಥಾನದೊಳಗಿನ ಸೂರ್ಯ-ಚಂದ್ರ ವಂಶದ ರಾಜಮಂಡಲದೊಳಗಿನ ವೀರಭೂರುಪರಿಗೆ, ಉದಯಪುರ ನಿವಾಸಿಗಳೇನಿಃವಾದ ಶಿಸೋದಿಯಾವಂಶಸಮುದ್ಧವರ ಸೇವಕನಾದ ರಾಜಾರಾಜಸಿಂಹನ ಅನೇಕ ಪ್ರಣತಿಪೂರ್ವಕ ವಿಜ್ಞಾಪನೆಗಳು.

ನರವೀರರೇ, ನಮ್ಮ ಈ ಆಯಾಫವತ್ತರದ ಮೇಲೆ ಬಹು ಭಯಂಕರ

ಪ್ರಸಂಗಗಳೊದಗುವ ಚಿಹ್ನೆಗಳು ದಿನದಿನಕ್ಕೆ ವಿಶೇಷವಾಗಿ ತೋರುತ್ತಿವೆ. ಇದರ ಯಥಾ ಯೋಗ್ಯವಿಚಾರಮಾಡಿ ತಾವೆಲ್ಲರು ಕೂಡಿ ಒಕ್ಕಟ್ಟಿನಿಂದ ಏನಾದರೂ ಉಪಾಯ ಮಾಡಬೇಕೆಂದು ನನ್ನ ಅಲ್ಲಿಬುದ್ಧಿಗೆ ತೋರುತ್ತದೆ. ಬಾದಶಾಹನಾದ ಹೈರಂಗಜೀಬನು ನಮ್ಮ ಗೌರವವನ್ನು ಎಪ್ಪು ಮಟ್ಟಿಗೂ ಉಳಿಸಲಿಲ್ಲ. ನಮ್ಮ ಪವಿತ್ರವಾದ ದೇವಾಲಯಗಳನ್ನು ಕೆಡವಿಸಿ, ಮೇಲೆ ಮುಸಿದಿಗಳನ್ನು ಕಟ್ಟಿಸಿದನು. ಪ್ರತಾಪಿಯಾದ ಆಕಬರಭಾದರಶಾಹನು ಗೋಹರ್ತ್ಯವನ್ನು ಪ್ರತಿಬಂಧಿಸುವ ಪದ್ಧತಿಯನ್ನು ತೋರಿಸಿರಲು, ಹೈರಂಗಜೀಬ ಬಾದಶಾಹನು ಆ ಪದ್ಧತಿಯನ್ನು ಯಾವಾಗೋ ಮುರಿದುಬಿಟ್ಟುನು. ಹಾಗೆ ಮಾಡಬಾರದೆಂದು ಬೇಡಿಕೊಂಡವರ ಬೇಡಿಕೆಯನ್ನು ದುರ್ಬಳಿಸಿದನು. ಆತನ ಸಂಗಡ ವಿನಯದಿಂದ ನಡಕೊಂಡ ಕ್ಷತ್ರಿಯರಾಜರ ಸಂಗಡಲೂ, ಅವರ ಪಶ್ಚಾತ್ ಆವರ ಹೆಂಡರು ಮಕ್ಕಳ ಸಂಗಡಲೂ ಬಾದಶಾಹನು ಎಪ್ಪು ಉಧೃತವ್ಯತ್ಯಾಯಿಂದ, ಹಾಗು ಅಪ್ರಮಾಣಿಕತನದಿಂದ ನಡೆದುಕೊಳ್ಳುವ ನೆಂಬದನ್ನು ಹುಡುಕತ್ತಿಕ್ಕೆ ದೂರಹೋಗುವ ಕಾರಣವಿಲ್ಲ. ವೀರ ಶಿರೋ ಮಹಿಗಳೇ, ಜಸವಂತಸಿಂಗಮಹಾರಾಜರ, ಹಾಗು ಅವರ ಜೀವನ್ನು ಪುತ್ರನಾದ ಷ್ವಾಸಿಂಗನ ಮರಣಕ್ಕೆ ಯಾರು ಕಾರಣರಾದರು? ಅವರ ಪಶ್ಚಾತ್ ರಜಪೂತಸ್ಥಾನದ ಅಭಿಮಾನಕ್ಕೆ ಕಾರಣರಾದ ತೀರ್ಥರೂಪಿಣಿ ಮಾತ್ರಾಗ್ತಿಕ್ಕೆ ಚಂದ್ರಾವತೀಮಹಾರಾಣಿಯವರ ಕಷ್ಟಮಯಸ್ಥಿತಿಯು ಯಾರಿಂದ ಉಂಟಂ ಯಿತು? ಹಡೆದ ಸ್ವಲ್ಪದಿನಗಳಲ್ಲಿಯೇ ಪುತ್ರನನ್ನು ಅಗಲಿ ಶೀರೀಕಪಡುವ ಪ್ರಸಂಗವು ಆ ಸಾಧ್ಯಿಗೆ ಯಾರಿಂದ ಒದಗಿತು? ಈ ಪ್ರಶ್ನೆಗಳ ಉತ್ತರವನ್ನು ನಾನು ಇಲ್ಲಿ ಬರೆಯುವ ಅವಶ್ಯವಿರುವದೋ? ಆದಿರಲಿ. ವಿಜಯಸಿಂಹರಾಜಾನವರ ರೂಪನಗರದ ಸಂಸ್ಥಾನವು ಸಣ್ಣದೆಂಬದೇನೋ ನಿಜ; ಆದರೆ ಈನೊತ್ತಿಗೆ ವಯಸ್ಸಿನಿಂದ, ಅನುಭವದಿಂದ, ಪ್ರತಾಪದಿಂದ, ಕ್ರಾತುತೀಜಸ್ಸು ನಿಂದ, ಹಾಗೆಯೇ ಬೇರೆ ಅನೇಕ ಕಾರಣಗಳಿಂದ ಅವರು ನಮಗೆ ಭೀಣ್ಣು ಚಾಯರೆಂತೆ ಮಾನ್ಯರಾಗಿರುವರು. ಅಂಥವರ ಮೇಲೆ ಈಗ ಎಂಥ ಪ್ರಸಂಗ ಬಂದಿರುತ್ತದೆಂಬದನ್ನು ವಿಚಾರಮಾಡಿರಿ. ಹಿಂದೂ ಜನರ ಮೇಲೆ ಜಿಜಿಯಾ ತೀಲಪಟ್ಟಿಯನ್ನು ಕಾಡಿಸುವದರಿಂದ ನಿಮಗೂ ಪ್ರಜೆಗಳಿಗೂ ಹಿತವಾಗ ದೆಂದು ತಿಳಿದು ನಾನು ಅಲಮಗೀರನಿಗೆ ಗುರುಗಳ ಅಪ್ಪಣಿಯಂತೆ ಪತ್ರವನ್ನು

ಬರೆದರೆ, ಆತನು ಹುದುಗಾಟಿಕೆ ಮಾಡಿದ ಹಾಗೆ ಮಾಡಿ, ಪತ್ರವನ್ನು ಧಿಕ್ಕು ರಿಸಿ ನನ್ನ ಸೇಡುತ್ತಿರಿಸಿಕೊಳ್ಳುವ ನಿಶ್ಚಯಮಾಡಿದನಂತೆ. ಮಾಡಲಿ, ಗುರು ಗಳ ಅಪ್ಪಕೆಯಂತೆ ಪತ್ರಬರೆದಿರುವ ನಾನು, ಅದರ ಫಲವನ್ನು ಭೋಗಿಸಲಿಕ್ಕೆ ಸಿದ್ಧನಾಗಿದ್ದೇನೇ; ಆದರೆ ವಿಜಯಸಿಂಗಮಹಾರಾಜಾನೆ ಮೇಲೆ ಈಗ ಬಂದಿರುವ ಪ್ರಸಂಗದ ನಿವಾರಣಕ್ಕಾಗಿ ನಾನು ನಿಮ್ಮೆಲ್ಲರ ಬಳಿಗೆ ಈ ವಿನಂತಿಯ ಪತ್ರವನ್ನು ಕಳಿಸಿರುವೆನು. ವೀರರೇ, ಈಗ ಬರಿಯ ವಿಜಯಸಿಂಹ ಮಹಾರಾಜರ ಕಸ್ಯೇಯನ್ನೇ ಅಲ್ಲ, ಯಾವತ್ತು ರಜಪೂತಸ್ಥಾನದ ಲಜ್ಜೆಯನ್ನು ಅಲಮಗೀರ ಬಾದಶಾಹನು ಹರಣಮಾಡುತ್ತಿರುವನ್ನೆಂಬದನ್ನು ಚೆನ್ನಾಗಿ ನೀನೆಸಿ ನಲ್ಲಿಡಿರಿ. ಈ ಕಸ್ಯೇಯನ್ನು ನಮ್ಮೆಲ್ಲರ ಎದುರಿಗೆ ಹರಣಮಾಡುವದೆಂದರೆ, ರಜಪೂತರ ವ್ಯೇಯಲ್ಲಿ ತಮ್ಮ ಹೆಂಡರು ಮಕ್ಕಳನ್ನು ರಕ್ಷಿಸುಕೊಳ್ಳುವ ಸಾಮಧ್ಯವು ಕೂಡ ಉಳಿಯಲಿಲ್ಲೆಂದು ಜಗತ್ತಿನ ಮುಂದೆ ಕೊಗಿ ಹೇಳಿದ ಹಾಗಿರುತ್ತದೆ. ರಜಪೂತರ ರಾಜ್ಯಲಕ್ಷ್ಯಾರ್ಥಿಯು ಹೊರಟುಹೊದಳು; ರಜಪೂತರ ಹತವೀಯರಾದರು; ಎಂದು ಜಗತ್ತಿನ ಜನರು ಹಳದರೂ ಚಿಂತಿಯಿಲ್ಲ; ನವ್ಯೇ ರಾಜ್ಯವೂ ಜೀವಿತವೂ ಸುರಕ್ಷಿತವಾಗಿದ್ದರೆ ಸಾಕೆಂದು ತಿಳಿಯುವ ಹೇಡಿಗಳ ಸಲುವಾಗಿ ನಾನು ಈ ಪತ್ರವನ್ನು ಬರೆದಿರುವದಿಲ್ಲ. ಮಾನ ಧನಕ್ಕಾಗಿ ಸರ್ವಧನಗಳನ್ನು ತ್ಯಜಿಸಿ, ಪ್ರಸಂಗದಲ್ಲಿ ತನ್ನ, ಹಾಗು ತನ್ನ ಬಂಧು ಬಾಂಧವರ ಜೀವಿತವು ಶೃಂಖಲ್ಯಾಂತ ಕಡಿಮೆಯೆಂದು ತಿಳಿದು ಕ್ಷೇತ್ರತೀರ್ಜಸ್ಸನ್ನು ಕಾಯ್ದುಕೊಳ್ಳುವ ಧೀರರ ಸಲುವಾಗಿಯೇ ನಾನು ಈ ಪತ್ರವನ್ನು ಬರೆದಿದ್ದೇನೆ. ಯಾವತ್ತು ರಾಜಮಂಡಲಕ್ಕೆ ಹೀಗೆ ಪತ್ರಗಳನ್ನು ಬರೆಯುವ ಆಧಿಕಾರವು ಈಗ ನನಗಿಲ್ಲೆಂಬದನ್ನು ನಾನು ಬಲ್ಲಿಸು; ಆದರೆ ಯಾವತ್ತು ರಜಪೂತಸ್ಥಾನದ ವಿವಯವಾಗಿ ನಷ್ಟಲಿರುವ ಅಭಿಮೌನವೂ, ಪ್ರಸ್ತುತದ ಪ್ರಸಂಗದಿಂದ ನನ್ನಲ್ಲಿ ಉಂಟಾಗಿರುವ ಆವಸಾನವೂ ನನ್ನಲ್ಲಿ ಪತ್ರ ಬರೆಯುವ ವೀರಣೆಯನ್ನುಂಟು ಮಾಡಿರುತ್ತವೆ. ತಮ್ಮ ಹೆಂಡರು ಮಕ್ಕಳನ್ನು ಮಂದಿ ಎಳೆದೊಯ್ದುತ್ತಿರಲು, ಗೊಳಿಂಡುತ್ತ ಕೂಡುವಷ್ಟು ಹೇಡಿತನವು ಇನ್ನೂ ರಜಪೂತರನ್ನು ಮುಸುಕಿಲ್ಲೆಂಬದರೆ ಅನುಭವವನ್ನು ಅಲಮಗೀರನಿಗೆ ತಂದುಕೊಡುವ ದಕ್ಕಾಗಿ ಈಗ ನಾನು ಮುಂದಾಳಾಗಿದ್ದೇನೆ. ನಾನಂತು, ಬಾದಶಾಹನನ್ನು

ಸಂಪೂರ್ಣ ಪರಾಭವಗೊಳಿಸಿ, ಬಾಯಿ ಇಂದಿನ್ನು ತಪ್ಪಿಕೊಳ್ಳುತ್ತ ಬಂದ ಹಾದಿಯಿಂದ ಆತನು ತಿರುಗಿ ಹೋಗುವಂತೆಯಾದರೂ ಮಾಡಬೇಕು, ಅದು ಆಗದಿದ್ದರೆ ಸಮರಾಂಗಣದಲ್ಲಿ ದೇಹವನ್ನಾದರೂ ಇಡಬೇಕು, ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಪ್ರತಿಜ್ಞೆಯು ಪೂರ್ಣವಾಗಲಿಕ್ಕೆ ತಮ್ಮೇಲ್ಲರ ಸಹಾಯದ ಅವಶ್ಯಕತೆಯಿರುವದು; ಆದ್ದರಿಂದ ನನಗೆ ಸಹಾಯಮಾಡಿ ಹಿಂದಿನಂತೆ ಇನ್ನೊಮ್ಮೆ ರಜಪೂತರ ಕ್ಷಾತ್ರತೇಜಸ್ಸನ್ನು ಪ್ರಕಟಮಾಡಬೇಕೆಂದು ಬೇಕಿರುತ್ತಿರುವೆನು. ಹೆಚ್ಚಿಗೆ ಏನೂ ಬರೆಯುವದಿಲ್ಲ. ಇತಿ ವಿಜ್ಞಾಪನೆ.

ಹೀಗೆ ಪತ್ರ ಬರಿದು ರಾಜಸಿಂಹನು ಅವನ್ನು ಎಲ್ಲ ರಜಪೂತರಾಜರ ಕಡೆಗೆ ಕಳಿಸಿದನು. ಆತನು ಯಾವ ಕೆಲಸಮಾಡಬೇಕಾದರೂ ತನ್ನ ಗುರುಗಳಾದ ವೈಕುಂಠಯೋಗಿಗಳ ಅಪ್ರಾಣಿಯನ್ನು ಕೇಳಿಕೊಳ್ಳಬೇಕಾದ್ದುತ್ತಿದ್ದಿಲ್ಲ; ಅದರೆ ಈಗ ಪ್ರಸಂಗವು ಬಹಳ ಒತ್ತರಿಸಿ ಬಂದದ್ದರಿಂದ, ತನ್ನಲ್ಲಿ ಉಂಟಾದ ಪ್ರೀರಣೆಯು ಗುರುಗಳದೇ ಎಂದು ಭಾವಿಸಿ, ಪತ್ರಕಳಿಸುವದು ಅನುಚಿತವೂ, ಗುರುಗಳಿಗೆ ಆಸಮ್ಮತವೂ ಆಗಲಿಕ್ಕಿಲ್ಲಿಂದು ತಿಳಿದು, ವೇಗವಾಗಿ ನಡೆಯುವ ಒಂಬಿಗಳ ಸವಾರರ ದ್ವಾರದಿಂದ ಅವನ್ನು ಕಳಿಸಬಿಟ್ಟುನು. ಆ ಮೇಲೆ ತನ್ನ ಸೈನ್ಯವನ್ನು ಸಜ್ಜಗೊಳಿಸಲಿಕ್ಕೆ ಸೇನಾಪತಿಯನ್ನು ಆಜ್ಞಾಪಿಸಿ, ವೈಕುಂಠಯೋಗಿಗಳ ಅಶೀವಾ ದವನ್ನೂ ಮಂತ್ರಲೋಚನೆಯನ್ನೂ ಶಂಪಾದಿಸುವ ದಕ್ಷಾಗಿ ಅಬೂಪವ್ಯಾತದೊಳಗಿನ ಅಜಲೇಶ್ವರಸಾಧನಕ್ಕೆ ತೆರಳಿದನು.



ಇನೆಯ ಪ್ರಕರಣ

ವೈಕುಂಠಯೋಗಿಗಳೂ, ರಾಜಸಿಂಹನೂ

ರಾಜಸಿಂಹನು ವೈಕುಂಠಯೋಗಿಗಳ ದರ್ಶನಕ್ಕೆ ಕೇವಲ ಬಡವನಂತೆ ಹೋಗುತ್ತಿದ್ದನು. ಸಂಗಡ ಕರಕೊಂಡು ಬಂದಿದ್ದ ನಾಲ್ಕುರು ಜನರನ್ನು ಕೂಡ ಆತನು ಆಶ್ರಮದ ಗಡಿಯಲ್ಲಿ ಬಿಟ್ಟು, ತಾನೇಂಬ್ಬನೇ ಸಾದಚಾರಿ ಯಾಗಿ ಹೋಗಿ, ಯೋಗಿಗಳನ್ನು ಕಾಣುವದು ಆತನ ನಿಯಮವಾಗಿತ್ತು. ವೈಕುಂಠಯೋಗಿಗಳು ಮಹಾತ್ಮರು; ತಪೋಸಿಧಿಗಳು; ಅವರು ಪ್ರತ್ಯೇಕ ವಸಿಸ್ಥರ ಅವತಾರವಂದು ಯಾವತ್ತು ರಜಪೂತರೂ ಫಿಲ್ಲರೂ ಭಾವಿಮತ್ತಿ ದ್ದರು. ಆ ಕಾಲದಲ್ಲಿ ಆ ಯೋಗಿವರರು ಯಾವತ್ತು ರಜಪೂತವೀರರ ಪೇರಕ ಚೈತನ್ಯವಾಗಿದ್ದ ರೆಂದು ಹೇಳಬಹುದು. ಅವರ ಶ್ರಿಕಾಲಜ್ಞನದ ಸಂಬಂಧದಿಂದಲೂ ಕೇತ್ತಿಯು ನಾಲ್ಕುಕಡೆಗೆ ಹಬ್ಬಿತ್ತು. ಅವರ ದರ್ಶನದ ಸಲುವಾಗಿ ಯಾವಾಗಲೂ ಜನರು ಉತ್ಸುಕರಾಗಿರುತ್ತಿದ್ದರು; ಆದರೆ ಅವರು ಯಾವಾಗಲೂ ಜನರ ಕಣ್ಣಿಗೆ ಬಿದ್ದಾರೆಂಬದರ ನಿಯಮವಿದ್ದಿಲ್ಲ. ರಾಜಸಿಂಹ ವಿಜಯಸಿಂಹರಂತು ವೈಕುಂಠಯೋಗಿಗಳ ಸಂಬಂಧದಿಂದ ಅತ್ಯಂತ ಶ್ರದ್ಧೆಯಳ್ಳಿವರಾಗಿದ್ದರು. ಆ ಗುರುಪುತ್ರರು ಗುವಾರಜ್ಞಿಯನ್ನು ಎಂದೂ ಉಲ್ಲಂಘಿಸುತ್ತಿದ್ದಿಲ್ಲ. ರಾಜಸಿಂಹನು ಆದಷ್ಟು ವೇಗದಿಂದ ಮಾರ್ಗವನ್ನು ಕ್ರಮಿಸಿ ಅಬೂಪವರ್ತದ ಆ ಶಿಶಿರದ ಬುಡವನ್ನು ಹೊಂದಿದನು. ವೈಕುಂಠಯೋಗಿಗಳ ತಪೋವನದ ಸೀಮೆಯನ್ನು ಮುಟ್ಟಿದ ಕೂಡಲೇ ಆತನು ತನ್ನ ಸಂಗಡಿಗರನ್ನು ಅಲ್ಲಿಯೇ ಬಿಟ್ಟು ತಾನೇಂಬ್ಬನೇ ಆ ನಿಬಿಡವಾದ ಅರಣ್ಯವನ್ನು

సేరిదను. ఆగ యోగిగళువ స్వానవు ఆతనిగే గొత్తిద్దద్దరింద ఆతను నేట్టిగే ఆ స్వానద కడిగే సాగిదను. యోగిరాజరు సరోవరమల్లి స్వాన సంఘిగళన్ను తిరిగికొండు, కాలమల్లి ఆవుగిగళన్ను మెట్టికొండు, ఆశ్రమకొబ్బరీ, మత్తు ఎల్లిగోలే హోగలిక్కే సిద్ధరాగి కుళతుకొండిద్దరు. ఆవరు సరోవరద దండయిందెద్ద తమ్మ యోగదండవన్ను తక్కొబ్బండు, హోరళ ఇన్న పావటిగిగళ కణిగే సోదతక్కువరు, అష్టరల్లి అత్యంత వినయదింద తలేయన్న బాగిసి, సమావదల్లి నింతుకొండిద్ద రాజసింహన మూత్రియు అవర కణ్ణిగే చిద్దితు. ఆగ ఆవరు కూడలే తమ్మ ఎరడూ కైగళన్ను మేలక్కే ఎత్తి ఆతనన్ను ఆశీఏవదిసి— వత్స, రాజసింహా, నిన్న కులకూబ్బ, రాజస్వానదొళిగిన యావత్తు రజపూతరిగూ యోగ్యవాదద్దన్నే నిఁను మాడిదే. నిఁను బరేదిరువ పత్రగళు ష్టోవాగలిక్కిల్ల. నినగే ఎల్ల రజపూతరింద సకాయవు ఒడగి, కాయిఁదల్లి ఉత్తమ పుకారద సిద్ధియు ప్రాప్తవాగువదు. రూపమతియంథ రత్నవు నిన్న కంఠదల్లియే ఒప్పువదు. నిఁను ఆ రత్నవన్ను మోగలర ముత్తిగే యొళగింద చికిసి సంపాదిసికొండు, హోగు. ఈ రత్నద బీలేయు ఇన్న స్ఫృథిదినగళ మేలే నినగే గొత్తుగబముదు. రూపమతియు సజవాద రాజపుత్రియు, ఏరకస్టేయు. ఆకేయు నిన్నన్ను మనః పూవఁకవాగి వరిసువళు. ఆకేయు నినగే పత్రవన్ను కళిసి, తన్న కాగు యావత్తు రజపూతర రక్షణమాచువంథ, తన్న మనేతనద గొరవవన్ను కాయివంథ సుయోగవన్ను నినగే ఒదగిసికొట్టుళు. నినగే ఈ కాయిఁదల్లి యతస్సు దొరితరే, రాజకుమారనాద ఆజిత సింగన వనవాసపు తప్పువదు. ఆ మేలే ఆతనన్ను ఆతన తాయి యాద జంద్రవతీరాణియ బళయల్లిట్టురూ, ఆ సాధ్యియన్ను తడ వువ ధైయవు అలమగిరసిగే ఆగలారదు. అడవియల్లి శక్కవిద్ద మట్టిగే రాజపుత్రన సంగోపనవు ఉత్తమరీతియింద ఆగుత్తిరు వదు; ఆదరే నమ్మంథ వనజరింద రాజోవచారగళు కుమారసిగే

ಪ್ರಾಪ್ತವಾಗುವ ಬಗೆ ಹ್ಯಾಗೆ ? ರಾಜಸಿಂಹಾ, ನಡೆ ನನ್ನ ಸಂಗಡ ಪರ್ಣ ಕುಟೀಗಿ. ಸನ್ನ ಸೋದರಳಿಯನಾದ ಆ ರಾಜಕುಮಾರನನ್ನು ಕಣ್ಣು ಮುಟ್ಟಿ ನೋಡಿ, ನಿನ್ನ ಭಗಿನಿಗೆ ಆತನಯೋಗೆ ಹೈಮುವನನ್ನು ತಿಳಿಸು. ಆ ಅಜಿತ್ ಸಿಂಹಕುಮಾರನು ಅಲೋಕಿಕಪುರುಷನಾಗಿ ತನ್ನ ಮನೆತನದ ಶೇರ್ಯಾಯನ್ನು ಕಾಯ್ದುಕೊಳ್ಳುವನು; ಆದರೆ ಆತನ ಅಲೋಕತೀಯು ಪ್ರಕಟಿವಾಗಲಿಕ್ಕೆ ತಕ್ಕ ಸಂಧಿಯೂ, ಪ್ರಸಂಗವೂ ಮಾತ್ರ ಆತನಿಗೆ ಪ್ರಾಪ್ತವಾಗಲಾರವು.

ರಾಜಸಿಂಹನು ಯೋಗಿಗಳ ಮಾತನ್ನು ಮುಮ್ಮನೆ ಕೇಳುತ್ತಿದ್ದನು. ರೂಪಮತಿಯು ತನಗೆ ಪತ್ರಕಳಿಸಿದ್ದನ್ನೂ, ತಾನು ರಜಪೂತರಾಜರ ಕಡಿಗೆ ಪತ್ರಕಳಿಸಿದ್ದನ್ನೂ ಯೋಗಿಗಳು ನೋಡಿದವರಂತೆ ಹೇಳಿದ್ದು, ಆತನಿಗೆ ಆಶ್ಚರ್ಯಕರವಾಗಿ ತೋರಲಿಲ್ಲ; ಯಾಕಂದರೆ, ಯೋಗಿಗಳ ಶ್ರಾವಣಿನಿಂದ ಇಂಥ ಹಲವು ಆಸುಭವಗಳು ಆತನಿಗೆ ಎಷ್ಟೋಽಸಾರೆ ಬಂದಿದ್ದವು. ಯೋಗಿಗಳು ಅಂತಜ್ಞಾನದಿಂದ ಎಲ್ಲವನ್ನೂ ತಿಳಕೊಳ್ಳುವರೆಂಬ ನಂಬಿಗಿಯು ಯಾವತ್ತು ರಜಪೂತರಲ್ಲಿ ಇತ್ತು. ಆ ಸಂಬಂಧದಿಂದ ರಾಜಸಿಂಹನು ಯೋಗಿಗಳ ಮುಂದೆ ಯಾವ ಮಾತನ್ನೂ ಆಡದೆ, ಆವರನ್ನು ಕುರಿತು— ಮಹಾತಮ್ಮೋನಿಧಿಗಳೇ, ತಮ್ಮ ಮಂತ್ರಲೋಚನೆಯನ್ನು ಕೇಳಿಕೊಳ್ಳದೆ ನನ್ನ ಸ್ವತಂತ್ರದಿಂದ ಪತ್ರಗಳನ್ನು ಕಳಿಸಿದ್ದಕ್ಕಾಗಿ ಹೈಮುಸಬೀಕು. ತಾವು ಹೀಗೆಯೇ ಆಲೋಚನೆ ಹೇಳುವಿರೆಂದು ನನ್ನ ಮನಸ್ಸಿನ ಪೂರ್ತಿಯಾಯಿತು. ಇಲ್ಲಿದಿದ್ದರೆ ನನ್ನ ಮನಸ್ಸಿಗೆ ಹಾಗೆ ಯಾಕೆ ಪ್ರೇರಣೆಯಾಗುತ್ತಿತ್ತು ? ನಾನು ಪತ್ರಕಳಿಸಿದ್ದ ತಮ್ಮ ಮನಸ್ಸಿಗೆ ಬಂದದ್ದರಿಂದ ನನಗೆ ಬಹು ಸಮಾಧಾನ ವಾಗಿದೆಯೆಂದು ಬಾಯಿಬಿಜ್ಞ ಹೇಳುವಕಾರಣವಿಲ್ಲ; ಆದರೆ, ಯೋಗಿವರ್ಣರೇ ತಮ್ಮ ಆಶೀರ್ವಾದವೂ, ಅನುಗ್ರಹವೂ ಆದ ಹೂರತು ನೆನ್ನಿಂದ ಇಂಥ ಮಹತಮ್ಯವು ಹ್ಯಾಗೆ ಸಾಧಿಸಬೇಕು ? ತಮ್ಮ ಆಶೀರ್ವಾದವನ್ನು ಪಡೆಯುವದಕ್ಕಾಗಿಯೂ, ಅನುಗ್ರಹವನ್ನು ಸಂಪಾದಿಸುವದಕ್ಕಾಗಿಯೂ ನಾನು ಇಲ್ಲಿಗೆ ಬಂದಿದ್ದೇನೆ. ಚರಣದರ್ಶನವಾದದ್ದರಿಂದ ನನ್ನ ಮನೋರಥಗಳಿಲ್ಲ ಪೂರ್ಣವಾದವು. ಇನ್ನು ಸ್ವಲ್ಪ ಪಾದಸೇವನಮಾಡಿ ಅಪ್ಯಜೆ ಪಡೆಯುವೆನು. ರಾಜಪುತ್ರನಾದ ಅಜಿತಸಿಂಹನು ತಮ್ಮ ಬಳಯಲ್ಲಿದ್ದ ಬಳಿಕ ಆತನಿಗೇನು ಕೊರತೆಯಾಗುವದು ? ತನ್ನ ತಾಯಿಯ ಬಳಯಲ್ಲಿದ್ದರೆ

ಆತನ ಸಂರಕ್ಷಣಾ ಇದಕ್ಕೂ ಚೆನ್ನಾಗಿ ಆಗುತ್ತಿತ್ತೀಂದು, ತಿಳಿದವರು ಯಾರು ಅನ್ನುಬಹುದು? ದಾಸರಧಿ ಶ್ರೀರಾಮಚಂದ್ರನು ವಿಶ್ವಾಮಿತ್ರರ ಬಳಿಯಲ್ಲಿ ದ್ವಿದ್ವಿರಿಂದಲೇ ರಾವಣನನ್ನು ಗೆಲ್ಲಲು ಸಮರ್ಥನಾದನೆಂಬದನ್ನೇ ನು ಜನರು ಮರೆತಿರುವರೇ? ಅನ್ನಲು, ವೈಕುಂಠಯೋಗಿಗಳು—ರಾಜಸಿಂಹಾ, ಹ್ಯಾಗೇ ಇರಲಿ, ಬಂದಪ್ರಸಂಗಗಳಲ್ಲಿ ಸಮಾಧಾನದಿಂದ ನಡೆಯುವದು ಹಿತಕರವು. ಇರಲಿ, ನೀನು ರಾಜಕುಮಾರನನ್ನು ನೋಡಲಿಕ್ಕೆ ಬರುವೇಯಷ್ಟು? ಎಂದು ನುಡಿದು ಯೋಗಿಗಳು ಪರಿಷ್ಕರೆ ಕಡೆಗೆ ನಡೆದರು. ರಾಜಸಿಂಹನು ಅವರನ್ನು ಹಿಂಬಾಲಿಸಿ ಸಾಗಿದನು. ಅವರಿಬ್ಬರು ಹೋಗಿಹೋಗುತ್ತೇ ಒಂದು ಪರಿಷ್ಕರೆಯ ಬಳಿಗೆ ಬರಲು, ಅದರೊಳಗೊಂದ ಅತ್ಯಂತ ಶ್ವಾಮಿ ಪರಿಷ್ಕರೆ ಒಬ್ಬ ಭಿಲ್ಲಜಾತಿಯ ಸುಂದರ ತರುವೆಯು ಎರಡೂ ಕೈಗಳಮೇಲೆ ರಾಜಕುಮಾರನನ್ನು ಕರಕೊಂಡು ಆತನನ್ನು ಆಡಿಸುವದಕ್ಕಾಗಿ ಹಾಡುತ್ತೇ ಪರಿಷ್ಕರೆ ಹೋಗಿ ಬಂದಕು. ಆಕೆಯ ದೃಷ್ಟಿಯು ವೈಕುಂಠಯೋಗಿಗಳ ಕಡೆಗೂ, ಅವರ ಸಂಗಡಬಂದಿದ್ದ ರಾಜಸಿಂಹನ ಕಡೆಗೂ ಹೋದದ್ದರಿಂದ, ಆಕೆಯು ಅಲ್ಲಿಯೇ ತಡೆದು ನಿಂತಳು. ಆದರೆ ನಾಗರಿಕ ಸ್ತ್ರೀಯ ರಲ್ಲಿಯ ನಿರಧರಕವಾದ ಲಜ್ಜೆಯ ಪ್ರಕಾರವನ್ನು ಆಕೆಯು ಅರಿಯದವಳಾದ ದ್ವಿರಿಂದ, ಆಕೆಯು ಹಾಡುವದನ್ನು ಬಿಟ್ಟು ಸುಮ್ಮನೆ ನಿಂತುಕೊಂಡು ಎವೆಯಿಕ್ಕುದೆ ಅಪರಿಬ್ಬರನ್ನು ನೋಡಹತ್ತಿದಳು. ಆಗ ವೈಕುಂಠಯೋಗಿಗಳು ರಾಜಸಿಂಹನಿಗೆ— ಈ ವಾರುಣೆಯು ಈ ಪೂತಿನವರಿಗೆ ಆಚಿತಿಸಿಂಹನನ್ನು ರಕ್ಷಿಸಿದಳು. ಆತ್ಮ ನೋಡು, ಆ ಪುಂಡನು ಹೊಸಬನಾದ ನಿನ್ನನ್ನು ಹ್ಯಾಗೇ ನೋಡುವನು. ನಿನ್ನಂಥ ಮನುಷ್ಯನನ್ನು ಆತನು ಇಂದೇ ವೊದಲು ನೋಡಿದ್ದು.

ರಾಜಕುಮಾರನ ವನವಾಸವನ್ನು ನೋಡಿ ರಾಜಸಿಂಹನಿಗೆ ವ್ಯಾಸನ ವಾಯಿತು. ಈ ಮಾರಣಿಗೆ ತಾಯಿಯು ಇದ್ದೂ ಇಲ್ಲಿದ ಹಾಗಾಗಿತ್ತು. ಅಲ್ಲ ಮಗೀರನಿಗೆ ಆಚಿತಿಸಿಂಗಕುಮಾರನು ಇಂಥಲ್ಲಿ ಇರುವನೆಂಬ ಸುದ್ದಿಯು ಹತ್ತಿದ್ದರೆ, ಆತನನ್ನು ಹುಡುಕುವದಕ್ಕಾಗಿ ಬಾದಶಾಹನು ಆಕಾಶ ವಾತಾಳಗಳನ್ನು ಒಂದು ಮಾಡುತ್ತಿದ್ದನು. ತಾನು ಮೇಲಿಂದಮೇಲೆ ಮಗನಬಳಿಗೆ ಹೋಗಹತ್ತಿದರೆ, ಬಾದಶಾಹನಿಗೆ ಸಂಶಯಬಂದು, ತನ್ನ ಮಗನನಾಶಕ್ಕೆ

ತಾನೇ ಕಾರಣಾಗಬಹುದೆಂದು ತಿಳಿದು, ಚಂದ್ರಾವತಿಯು ಬಹುಶಃ ಮಗನನ್ನು ನೋಡಲಿಕ್ಕೆ ಬರುತ್ತಿದ್ದಿಲ್ಲ; ಅದರೆ ಎಷ್ಟು ಮಾಡಿದರೂ ತಾಯಿಯ ಕರೆಳು; ಅದರಲ್ಲಿ ಚಂದ್ರಾವತಿಗೆ ಅಚಿತ್ಸಿಂಗನೊಬ್ಬನೇ ಆಶಾತಂತುವಾಗಿ ದ್ವಾನು; ಅದ್ದಿಂದ ಮನಸ್ಸುನಿಖಿಲದೆ ಯಾವಾಗಾದರೂ ಅಪರೂಪವಾಗಿ ಆಕೆಯು ಭಿಲ್ಲಸ್ತೀಯ ನೇಷಂದಿಂದ ಮಗನನ್ನು ನೋಡಲಿಕ್ಕೆ ಬರುತ್ತಿದ್ದಳು. ಉಳಿದ ವೇళೆಯಲ್ಲಿ ಪದ್ಯೆಯು ಬಂದು ತಿಳಿಸುವ ಮಗನ ಯೋಗ್ಯೇಮುದಿಂದಲೇ ಆಕೆಯು ಸಮಾಧಾನಪಟ್ಟುಕೊಂಡಿರುತ್ತಿದ್ದಳು. ಕುಮಾರನನ್ನು ನೋಡುತ್ತಿರುವಾಗ ರಾಜಸಿಂಹನಿಗೆ ಒಂದು ಮಾತಿನನೆನಪಾಯಿತು. ಜೋಧ ಪುರದಂಥ ಬಲಾಙ್ಗಸಂಶಾಫನದಲ್ಲಿ ನಿಜವಾದ ರಣಶೋರದು ಬಹು ಜನರಿರಲು ಈ ರಾಜಕೀಯ ಪ್ರಸಂಗದಲ್ಲಿ ಆವರ ಸಹಾಯವನ್ನು ಸಂಪಾದಿಸದೆ ಇರುವದು ಆತನಿಗೆ ಆಸಮಾಧಾನಕರವಾಗಿ ತೋರಿತು. ಆಷ್ಟರಲ್ಲಿ ಆತನು ವಿವೇಕವನ್ನು ತಂದುಕೊಂಡನು. ಚಂದ್ರಾವತಿ ರಾಣೆಯು ಶಾತುಯು ದಿಂದ ಬಾದಶಹನ ಸಂಗಡ ಸಖ್ಯವನ್ನು ಕಾರ್ಯದ್ವಾರ್ಥಕೊಂಡು, ಆತನಿಗೆ ವಾಷಿಂಘ ಖಂಡಣೆಯನ್ನು ಕೊಟ್ಟು ಸಮಾಧಾನ ಪಡಿಸಿ, ಆ ಪಿತಾಜವನ್ನು ಮುಮ್ಮು ನಿರಿಸಲು, ಈಗ ನನಗೆ ಆಕೆಯು ಸಹಾಯಮಾಡಿದರೆ ದುಷ್ಟ ಅಲಮಗೀರನು ರಾಣೆಯ ಮೇಲೆ ಸಿಟ್ಟುಗೊಳಿಸಿ ಆಕೆಯ ಆಹಿತವನ್ನು ಚಿಂಚಿಸಬಹುದು; ಆದ್ದರಿಂದ ಈ ಪ್ರಸಂಗದಲ್ಲಿ ಆಕೆಯ ಸಹಾಯವನ್ನು ಬಯಸುವದು ನೆಟ್ಟಿಗಲ್ಲ. ಇಷ್ಟಾಗಿ ಇಬ್ಬರಿಗೂ ಹಿತವನ್ನು ಬೋಧಿಸಲಿಕ್ಕೆ ವೈಕುಂಠಯೋಗಿಗಳು ಇರುತ್ತಾರೆ. ನಾನು ಯಾಕೆ ಮುಮ್ಮನೆ ವಿಚಾರಮಾಡಿ ದಣೆಯಬೇಕು, ಎಂದು ಆ ರಣಶೋರನು ಆಲೋಚಿಸುತ್ತಿರಲು, ಸ್ವಲ್ಪ ಹೊತ್ತಿನಮೇಲೆ ವೈಕುಂಠಯೋಗಿಗಳು ಆತನನ್ನು ಕುರಿತು— ರಾಜಸಿಂಹಾ, ನಿನೆನು ಈಗ ಜಯಶಾಲಿಯಾಗುವೆಯೆಂದು ನಾನು ಹೇಳಿದ ಮಾತ್ರದಿಂದ ಉಬ್ಬಬೇಡ. ವೋಗಲರ ಅಭ್ಯಾಸದಯವು ಕೈರಂಗಜೀಬನ ಸಂಗಡಲೇ ಮುಗಿದು ಹೋಗುವದು; ಆದರೂ ನಿಮ್ಮ ಸ್ವರಾಙ್ಗದ ಉಪಭೋಗವು ನಿಮಗೆ ಚಿರಕಾಲ ಲಭಿಸುವದೆಂದು ತಿಳಿಯಬೇಡ. ಕೈರಂಗಜೀಬನ ತರುವಾಯ ಇಬ್ಬರು ಬಾದಶಹರು ಕೂಡ ತಮ್ಮಸಿಂಹಾಸನವನ್ನು ರಕ್ಷಿಸಲು ಸಮರ್ಥರಾಗಲಾರರು. ಆ ಮೇಲೆ ಆವರ ರಿಾಜ್ಞವು ಯಾರಕಡಿಗೆ ಹೋಗುವದು, ಭರತಭಾವಿಯ

ಸ್ಥಿತಿಯು ಏನಾಗುವದು, ಎಂಬದನ್ನು ಈಗ ನಿನ್ನ ಮುಂದೆ ಹೇಳುವದಿಲ್ಲ. ಹೇಳುವದರಿಂದ ಪ್ರಯೋಜನವು ಅಗಲಿಕ್ಕಿಲ್ಲ. ಸಂಸಾರಕರು ಮುಂದೆ ಏನಾಗುವದೆಂಬದನ್ನು ಅರಿತುಕೊಳ್ಳುವಗೋಜಿಗೆ ಹೋಗದೆ, ಸಂಸಾರ ಸಾಗಿಸುವದು ಹಿತಕರವು. ಈಗ ರಾಜಸಾಧನದೊಳಗಿನ ಕ್ಷಮತೆಜವು, ಅದರ ಉತ್ತರಣಿಟ್ಟಿನಲ್ಲಿರುವ ನಿನ್ನೊಬ್ಬನಲ್ಲಿ ಮಾತ್ರ ಇರುತ್ತದೆ; ಸ್ವದೇಶದ ಅಭಿಮಾನವು ನಿನ್ನೊಬ್ಬನಲ್ಲಿ ಮಾತ್ರ ಇರುವದು. ಚಿಂತಿಮಾಡಬೇಕೆಂದು, ಓರಂಜೆಬನ ಸಂಗಡ ನೀನು ಹೂಡಬೇಕಾಗಿರುವ ಯುದ್ಧ ಪ್ರಸಂಗದಲ್ಲಿ ನಿನಗೆ ದೊಡ್ಡ ಸ್ವೇಷ್ಟವು ಬೇಕಾಗಲಿಕ್ಕಿಲ್ಲ: ಆದರೂ ನೀನು ಮಾಡುವಂತೆ ಯುದ್ಧದ ಸಿದ್ಧತೆಯನ್ನು ಮಾಡು. ನೀನು ಯುದ್ಧದ ಹಿಡತವನ್ನು ಒಳ ತಾಗಿ ಬಲ್ಲವನಿರುತ್ತಿ. ಆದರ ಸಂಬಂಧದಿಂದ ನಾನು ನಿನಗೆ ಉಪದೇಶಿಸುವ ಆವಶ್ಯಕಿಲ್ಲ. ಇಂಥ ಯುದ್ಧಪ್ರಸಂಗವೂ, ಚಿಂತಿಯ ಪ್ರಸಂಗವೂ ಸಿನ್ನ ಜೀವಮಾನದಲ್ಲಿ ನಿನಗೂ, ಬಹುಶಃ ಬೇರೆ ರಜಪೂತರಿಗೂ ತಿರುಗಬರಲಾರವು. ಈ ಯುದ್ಧದಿಂದ ಬಹು ಮಹತ್ವದ ಕಾರ್ಯವಾಗಬೇಕಾಗದೆ. ಓರಂಜೆಬನು ಈ ಯುದ್ಧದಲ್ಲಿ ಚನ್ನಾಗಿ ಪಟ್ಟಿತಿಂದನೆಂದರೆ, ನಿನ್ನ ಗೋಡವಿಗಾಗಲಿ, ಚಂದ್ರಾವತಿರಾಜೀಯ ಗೋಡವಿಗಾಗಲಿ, ಬೇರೆ ರಜಪೂತರ ಗೋಡವಿಗಾಗಲಿ ಹೋಗನು; ಆದರೆ ನೀವು ಒಟ್ಟುಗೂಡಿ ಚನ್ನಾಗಿ ಪ್ರಯತ್ನವನ್ನು ಮಾಡಿರಿ; ನಿಮ್ಮದಿಷ್ಟ ಪ್ರಯತ್ನವು ಸಿದ್ಧಿಸಿದರೆ, ನಾನು ಇಲ್ಲಿಂದ ಅಂತರ್ಧಾನವನ್ನು ಹೊಂದುವೆನು. ನನಗೆ ಎರಡನೆಯ ಕಡೆಗೆ ಕೆಲಸ ವಿರುವದು. ನೀವು ಯತ್ನಮಾಡುವಲ್ಲಿ ಮಾತ್ರ ಓದಾಗಿಸ್ತೇವನ್ನು ತಾಳಬೇಡಿರಿ.

ಯೋಗಿರಾಜನ ಮುಖದಿಂದ— “ನಾನು ಇಲ್ಲಿಂದ ಅಂತರ್ಧಾನವನ್ನು ಹೊಂದುವೆನು, ಎರಡನೆಯ ಕಡೆಗೆ ಕೆಲಸವಿರುತ್ತದೆ.” ಎಂಬ ಶಬ್ದಗಳು ಹೊರಟಿದ್ದನ್ನು ಕೇಳಿದ ಕೂಡಲೇ, ರಾಜಸಿಂಹನ ಮುದ್ರೆಯಾಗಿ ವಿನ್ಯಾಸಿತ. ಯೋಗಿಗಳ ಮೇಲೆ ಆತನ ನಿನ್ನ ಬಹು. ಅವರನ್ನು ತನ್ನ ಶ್ರೀಷ್ಟಿದ್ವಿನಿತ ವೆಂದು ಆತನು ಭಾವಿಸಿದ್ದನು. ಇಂಥವರು ತನ್ನನ್ನು ಆಗಲಿ ಹೋಗುವ ರೀಂಬದನ್ನು ಸ್ತುರಿಸಿ, ಆತನು ವಿನ್ಯಾಸಾದನು. ಆತನು ಆಸಮಾಧಾನದಿಂದ ಯೋಗಿಗಳನ್ನು ಕುರಿತು—ಯೋಗಿರಾಜರೇ, ತಾವು ಇಲ್ಲಿಂದ ಅಂತರ್ಧಾನ

ಹೊಂದುವೆಂದು ಸುಡಿದದ್ದನ್ನು ಕೇಳಿ, ನನ್ನ ಕೈ ಕಾಲುಗಳೇ ಹೋಗಿರುವವು. ತಾವು ನನ್ನ ಪ್ರಾಣವು; ನಾವು ಕೇವಲ ಶರೀರವೂತ್ತರು. ಹೋರಗೆ ಸೋಡುವ ಮಟ್ಟಿಗೆ ನಾವು ನನ್ನರಾಜ್ಯಕ್ಕೆ ರಾಜರು; ಆದರೆ ತಾವು ನನ್ನ ರಾಜರು. ದೇಹದಿಂದ ಪ್ರಾಣವು ಹೋರಟು ಹೋದಮೇಲೆ,— ರಾಜ್ಯದಿಂದ ಅರಸನು ಹೋರಟು ಹೋದಮೇಲೆ ಉಳಿಯುವದೇನು? ನಮಗೆ ಸ್ವಲ್ಪ ತೋಂದರೆ ಬಂದಕೂಡಲೆ ನಿನ್ನ ಬಳಿಗೆ ಓಡಿಬರುವೆನ್ನು; ತಾವು ಪ್ರೇರಿಸಿದಂತೆ ಕಾರ್ಯವಾಡುವೆನ್ನು. ಆ ಪ್ರೇರಣೆಯೇ ಇನ್ನು ನನ್ನವಾದಮೇಲೆ ನನ್ನಗಳಿಯೇನು? ಎಂದು ನುಡಿಯಲು, ರಾಜಸಿಂಹನ ನಿಜವಾದ ಆಸ ಮಾಧಾನವನ್ನೂ, ಆತನ ದೃಷ್ಟಿಯನ್ನೂ ಸೋಡಿ, ಯೋಗಿಗಳಿಗೂ ಅಸಮಾಧಾನವಾದಂತೆ ತೋರಿತು. ಆದರೆ ಆವರು ರಾಜಸಿಂಹನ ಮಸ್ತಕದ ಮೇಲೆ ತನ್ನ ವರದಹಸ್ತವನ್ನಿಟ್ಟು— ರಾಜಾ, ನೀನನ್ನುವದು ನಿನ್ನದೃಷ್ಟಿಯಿಂದ ಸತ್ಯವಾದದ್ದು. ನಾವಾದರೂ ಎರಡನೆಯವರ ಅಪ್ರಜ್ಞಿಯಂತೆ ನಡೆಯುವ ಅಸ್ತತಂತ್ರರೇ ಇರುವೆನ್ನು. ನಾವು ನಿರಜ್ಞರು; ಯಾಕಂದರೆ, ನನ್ನ ಇಜ್ಞಿಗಳು ನನ್ನಧಿನವಾಗಿರುವದಿಲ್ಲ. ಒಂದು ಪಕ್ಷದಲ್ಲಿ ಸಾಂಸಾರಿಕರಾದ ನೀವು, ನಮಗಂತಲೂ ಸಾವಿರಪಾಲಿಗೆ ಬೇಕು. ನಿಮಗೆ ನಿನ್ನ ಹಿತದ ಮಟ್ಟಿಗೆ ಕಾಣುವದು. ನನ್ನ ಮಾತು ಹಾಗಲ್ಲ. ರಾಜಾ, ಇದನ್ನು ವಿವರಿಸುತ್ತು ಕುಳಿತುಕೊಳ್ಳಲಿಕ್ಕೆ ಇದು ಸಮಯವಲ್ಲ. ಇನ್ನು ನೀನು ಹೋಗು. ನಿನ್ನ ಕೆಲಸಗಳು ಬಹಳ ಆವೇ. ಛೀರಂಗಜೀಬನನ್ನು ಸೋಲಿಸಿ ಓಡಿಸಿದ ಮಾತ್ರದಿಂದ ನಿನ್ನ ಕೆಲಸಗಳು ತೀರುವ ಹಾಗಲ್ಲ. ನಿನ್ನ ಪ್ರಜೆಗಳನ್ನು, ಕೆಂಬ ಹುನಾ ರಜಪೂತಸ್ಥಾನದೊಳಗಿನ ಯಾವತ್ತು ಪ್ರಜೆಗಳನ್ನು, ಮಕ್ಕಳಂತೆ ಪಾಲಿಸುವ ಶುಂಗವು ನಿನಗೆ ಬರುವೆದು. ಅದಕ್ಕೆ ನೀನು ಸಿಧ್ಯಾಸಾಗಿರು. ಇಂದು ತಾನಾಗಿಯೇ ನಿನ್ನ ಕಡೆಗೆ ಸಾಗಿ ಬಂದಿರುವವರು ರೂಪನಗರದ ರಾಜಕನ್ನೆಯೆಂದು ತಿಳಿಯಬೇಕೆಂದು, ಆಕೆಯು ಪ್ರತ್ಯೇಕ ರಾಜಲಕ್ಷ್ಮಿಯೆಂದು ತಿಳಿ. ಆಕೆಯು ನಿನ್ನ ಪ್ರಜೆಗಳನ್ನು ತಾಯಿಯಂತೆ ಸಂರಕ್ಷಿಸಬಹುದು. ರಾಜ ಸಿಂಹಾ, ನಿನ್ನ ಯೋಗ್ಯತೆಯು ಬಹುದೊಡ್ಡದು ಕಂಡೆಯಾ? ಅಂತೇ ನಿನ್ನ ಬಳಿಗೆ ತಾನಾಗಿ ಬರುವ ಬುದ್ಧಿಯು ರೂಪಮತಿಗೆ ಉತ್ತನ್ನವಾಯಿತು. ನಿನ್ನಿಂದ ಚಂದ್ರಾವತಿರಾಣೆಯ ಕಷ್ಟವೂ ಮುಗಿಯುವದು. ಮತ್ತೊಮ್ಮೆ

ನಾನು ನಿನಗೆ ದರ್ಶನಕೊಡುವೆನು, ಇಲ್ಲಿನ್ನುವದಿಲ್ಲ; ಆದರೆ ಯಾವಾಗ ದರ್ಶನ ಕೊಡುವೆನು, ಎಲ್ಲಿ ದರ್ಶನ ಕೊಡುವೆನು ಎಂಬದನ್ನು ಮಾತ್ರ ಹೇಳುವದಿಲ್ಲ. ಚಂದ್ರಾವತಿರಾಣಿಯು ಈಗ ಪಣಕುಟ್ಟಿರಕ್ಕೆ ಬಂದಿರ ಬಹುದು. ನಾನು ಹೇಳಿ ಆಕೆಯ ಸೈನ್ಯದ ಸಹಾಯವನ್ನು ನಿನಗೆ ಒದಗಿಸಿ ಕೊಡುವೆನು. ನಾನು ನಿನ್ನ ಸಂಗದ ಇನ್ನೂ ಬಹಳ ಮಾತುಗಳನ್ನು ಆದ ಬೇಕಾಗಿದೆ. ಇನ್ನೊಮ್ಮೆ ದರ್ಶನವಾದಾಗ ಆಡುವೆನು, ಎಂದು ಸುಧಿದು, ಅವರು ರಾಜಸಿಂಹನನ್ನು ಆಶೀರ್ವದಿಸಿದರು. ಚಂದ್ರಾವತಿಯು ಪಣಕುಟ್ಟಿರಕ್ಕೆ ಸಂದಿರುವಳಿಂಬದನ್ನು ಕೇಳಿ, ರಾಜಸಿಂಹನಿಗೆ ಆಶ್ಚರ್ಯ ವಾಯಿತು. ಜೋಧಪುರದಿಂದ ಮಗನನ್ನು ನೋಡಲಿಕ್ಕೆ ಆಕೆಯು ಹೀಗೆ ಬರುತ್ತಿರಬಹುದೆಂದು ರಾಜಸಿಂಹನಿಗೆ ತೋರಿದ್ದಿಲ್ಲ. ಯೋಗಿರಾಜನು ರಾಜಸಿಂಹನೊಡನೆ ಪಣಕುಟ್ಟಿರಕ್ಕೆ ಹೋಗುವದರೊಳಗೆ ರಾಣಿಯು ಮಗನನ್ನು ತೊಡೆಯೆಂದೇ ಮಲಗಿಸಿಕೊಂಡು ಚುಂಬಿಸುತ್ತಿದ್ದಳು. ಆಕೆಯು—ಬಾಳಾ, ನಾನು ನಿನ್ನನ್ನು ಮನಿಗೆ ಕರಕೆಂಡು ಹೋಗಿ ಎಂದು ನಿನ್ನ ಸಂಗೋಪನವನ್ನು ಮಾಡೆನು? ಎಷ್ಟು ದಿನಸ ನೀನು ಈ ವನವಾಸನನ್ನು ಭೋಗಿಸಬೇಕಾಗುವದು? ಎಂದು ಬಹಳ ಆಶ್ಚರ್ಯಿಯಂದ ಸುಧಿಯುತ್ತಿರಲು, ಆಜ್ಞಾನಿಯಾದ ಅಭಕ್ತಿನಿಗೆ ಏನು ತಿಳಿಯತೋ ಏನೋ, ಅದು ಘಟ್ಟಿಯಾಗಿ ಗಹನಗಳಿನ ನಕ್ಷೆ, ತನ್ನ ತಾಯಿಯ ಮಾತಿಗೆ ಪ್ರತ್ಯುತ್ತಿರವೋ ಆನ್ನವಂತೆ ಹೊಂಕರಿಸಿತು. ಆಗ ಚಂದ್ರಾವತಿಯು ಆಶ್ಯಂತ ಸ್ವೀಮದಿಂದ—“ ಎಲಾ ಕಳ್ಳಾ, ನನ್ನ ಮಾತಿಗೆ ಗಹನಗಳಿನ ನಗುತ್ತಿರ್ಯಾ? ಹೂಂ ಕರಿಸುತ್ತಿರ್ಯಾ ” ಎನ್ನುತ್ತಿರಲು, ಆದನ್ನು ಕೇಳಿ ವೈಕುಂಠಯೋಗಿಗಳು ರಾಣಿಯ ಬಳಗೆ ಬಂದು— ನಗದೆ ಏನು ಮಾಡ್ದಾನು? ಇನ್ನು ಸ್ವಲ್ಪ ದಿನಗಳಲ್ಲಿಯೇ ತಾನು ತನ್ನ ಮನಿಗೆ ಹೋಗಿ ತಾಯಿಯ ಸಂಗೋಪನದಿಂದ ಸುಖಪಡುವೆನೆಂಬದು ಆತನಿಗೆ ತಿಳಿದಿರುತ್ತದೆ. ಆ ಮೇಲೆ ತನ್ನ ತಾಯಿಯು ಹೀಗೆ ಭಿಲ್ಲಸ್ತೀಯ ವೇಷದಿಂದ ತನ್ನನ್ನು ಕಾಣುವ ಕಾರಣವಿಲ್ಲಿಂದು ಆತನು ತಿಳಿದಿರುವನು. ರಾಜಕುಮಾರಾ, ನನ್ನ ಮಾತು ನಿಜವಾಪ್ಪೇ, ಎಂದು ಕೇಳಿದರು.

ವೈಕುಂಠಯೋಗಿಗಳ ಧೂನಿಯನ್ನು ಕೇಳಿದಕೂಡಲೇ ಚಂದ್ರಾವತಿ ರಾಣಿಯು, ಚಟ್ಟನೆ ಎದ್ದು ಮಗನನು ಎತ್ತಿಕೊಂಡು, ತಲೆಬಾಗಿಸಿ ಯೋಗೀ

ಶ ರರನ್ನ ಕುರಿತು—ಯೋಗಿರಾಜರೇ, ಈ ಕುವಾರನು ತಮ್ಮಲ್ಲಿರುವದ ರಿಂದ ನನ್ನ ಬಳಿಯಲ್ಲಿರುವದಕ್ಕಿಂತ ಸುರಕ್ಷಿತವಾಗಿರುವನೇಂಬದನ್ನು ನಾನು ಬಲ್ಲಿಸು. ಬಹುದಿವಸದ ಹೇಳಿ ಮಗನ ಮೋರೆಯನ್ನು ಕಂಡ ನಾನು, ಮೋಹವರವಶಳಾಗಿ ಏನಾದರೂ ಅಂದಿರಬಹುದು, ಆದನ್ನು ಲಕ್ಷೀಸದೆ ನನ್ನನ್ನುಕ್ಕುಮಿಸಬೇಕು, ಎಂದು ಪ್ರಾರ್ಥಿಸಿದಳು. ಆಗಯೋಗಿಗಳು ಮುಗುಳು ನಗಿ ನಕ್ಕು— ಚಂದ್ರಾವತೀ, ಸಿನ್ನನ್ನು ದೂಷಿಸುವ ಉದ್ದೇಶದಿಂದ ನಾನು ಮಾತಾಡಲ್ಪಿ. ನೀನು ವಿನ್ನು ಖಾಗಬೇಡ. ನಿನ್ನ ಬಂಧುವಾದ ರಾಜಸಿಂಹನು ಹೊರಗೆ ನಿಂತಿದ್ದಾನೆ. ಈ ಕಾಲದಲ್ಲಿ ಸ್ವಸಂರಕ್ಷಣದ ವಿಚಾರವನ್ನು ಮಾಡದೆ ನಿನ್ನ ಸೈನಿಕರನ್ನು ಆತನ ಸಹಾಯಕ್ಕೆ ಕಟ್ಟಿಸು. ಆತನಿಂದ ಅತ್ಯಂತ ಮಹತ್ವದ ಕಾರ್ಯವು ಸಾಧಿಸಬೇಕಾಗಿರುವದು. ಯಾವತ್ತು ರಜಪೂತಸ್ಥಾನದ ಉರಳು ಆತನಿಂದ ಈಗ ತಪ್ಪಿವಹಾಗಿದೆ. ನೀನಾದರೂ ಹೀಗೆ ಹೇಳಿಂದ ಮೇಲೆ ಭಿಳಿಸ್ತ್ರೀಯ ವೇಷದಿಂದ ಇಲ್ಲಿಗೆ ಬರುವ ಅವಶ್ಯವಿಲ್ಲ. ನಿನ್ನ ಮಗನು ನಿನ್ನ ಬಳಿಯಲ್ಲಿ ಸುರಕ್ಷಿತವಾಗಿ ಇರುವನು, ಎಂದು ಹೇಳಿದರು. ಆದಕ್ಕೆ ಚಂದ್ರಾವತೀರಾಣಿಯು ಯಾವ ಮಾತನ್ನೂ ಆಡದೆ ತಲೆಬಾಗಿಸಿ ಸುಮೃನೆ ಸಿಂಶುಕೊಂಡಳು. ಆಗ ವೈಕುಂಠಯೋಗಿಗಳು— ನೀನು ಮನಸ್ಸಿನಲ್ಲಿ ಯಾವ ಸಂಶಯಕ್ಕೂ ಆಶ್ವದಕೊಡಬೇಡ. ನಾನು ಹೇಳಿದಂತೆ ಮಾಡು. ಯಾರಿಗೆ ಗೊತ್ತು, ರಾಜಸಿಂಹನು ನಿನ್ನನ್ನು ಪ್ರಾಣಸಂಕಟದಿಂದ ಸಹ ಉಳಿಸಬಹುದು, ಅನ್ನಲು, ಚಂದ್ರಾವತಿಯು—ಮಹಾತ್ಮರೇ ನಾನು ಸಂಶಯ ದಿಂದ ಸುಮೃನೆ ಕುಳಿತುಕೊಳ್ಳಲ್ಪಿ. ಇಂಥ ಸುದಿನವನ್ನು ನಾನು ಕಾಣಬಹುದೆ? ಎಂಬ ವಿಚಾರದಲ್ಲಿ ಮಗ್ನಾಳಾಗಿ ಸುಮೃನೆ ಕುಳಿತುಕೊಂಡೆನು. ತಮ್ಮ ಅಪ್ರಣಿಗೆ ನಾನು ಹೊರಗಾದವಳ್ಳು, ಎಂದು ಹೇಳಿದಳು. ಆ ಮೇಲೆ ವೈಕುಂಠಯೋಗಿಗಳು ರಾಜಸಿಂಹನನ್ನು ಒಳಗೆ ಕರೆದು, ಚಂದ್ರಾವತಿಯನ್ನು ಕುರಿತು— ಚಂದ್ರಾವತೀ, ಆತನು ಕೇವಲ ನಿನ್ನ ಬಂಧುವಾದ ದ್ವಿರಂದ ಪರಸ್ಪರ ಪ್ರತ್ಯಕ್ಷದರ್ಶನಕ್ಕೆ ಆತಂಕವಿಲ್ಲ, ಎಂದು ಹೇಳಿ, ಆವರಿ ಬ್ರಿರಿಭಿಟ್ಟಿಯನ್ನು ಮಾಡಿಸಿ, ಆವರನ್ನು ತನ್ನ ಎಡಬಲಗಳಲ್ಲಿ ಕುಳ್ಳಿರಿಸಿ ಕೊಂಡರು. ಚಂದ್ರಾವತಿಯು ಉದ್ದೇಶುರದ ರಾಜಕ್ಕೆಯಾಗಿದ್ದರೂ, ಆಕೆಯ ಪತಿಯಾದ ಜಸವಂತಸಿಂಗನು ಛೆರಂಗಜೀಬನ ಪಕ್ಷವನ್ನು ವಹಿಸಿದ್ದ

ರಿಂದ, ಆಕೆಗೆ ತವರಮನೆಯು ಆಶೇಯು-ತಪ್ಪಿದಂತೆ ಆಗಿತ್ತು. ಈಗ ಛೀರಂಗ ಜೀಬನು ಜಸವಂತಸಿಂಗನಿಗೆ ಅಹಿತವನ್ನು ಚಿಂತಿಸಿದ್ದಿರಿಂದ, ಉದೇಪುರ-ಜೋಧಪುರಸಂಸ್ಥಾನಗಳಗಿರಡಕ್ಕೂ ಬಾನಶಹನು ಶತ್ರುವಾದಂತಾಯಿತು. ಯೋಗಿರಾಜನ ಬೋಧದಿಂದ ಆ ಬಂಧು-ಭಗಿನಿಯರಲ್ಲಿದ್ದ ಅಲ್ಪಸ್ವಲ್ಪ ದ್ವೇಷಭಾವವು ನಷ್ಟವಾಗಿ ಹೋಗಿ ಅವರಲ್ಲಿಯ ಬಂಧುಸ್ತೇಮವು ಪುನಃ ಜಾಗ್ರತ್ವಾಯಿತು. ಗುವಾರ್ಚ್ಚ್ಯಾಯಿಂದ ಅವರಿಬುರು ಉಪಾಹಾರಾದಿಗಳನ್ನು ತೀರಿಸಿಕೊಂಡು, ಗುರುಗಳ ಆಶೀರ್ವಾದವನ್ನು ಪಡೆದು ಉದೇಪುರಕ್ಕೆ ಹೊರಟಿರು. ಪ್ರತ್ಯೇಕ ಬಂಧುವಾದ ರಾಜಸಿಂಹನೇ ತನ್ನ ರಕ್ಷಕನಾದದ್ದಿರಿಂದ ಚಂದ್ರಾವತಿಗೆ ಭಿಲ್ಲಸ್ತ್ರೀಯವೇಷವನ್ನು ಧರಿಸುವ ಅವಶ್ಯವಿಲ್ಲದಾಯಿತು. ಆಕೆಯು ತವರಮನೆಗೆ ಹೋಗಿ, ಎಲ್ಲರನ್ನು ಕಂಡು ಜೋಧಪುರಕ್ಕೆ ಬಂದಳು. ಆಕೆಯು ತನ್ನ ಅಮಾತ್ಯನನ್ನೂ, ಪ್ರತಿನಿಧಿಯನ್ನೂ ಕರೆಸಿ ಯೋಗಿರಾಜರ ಅಪ್ರಕಣೆಯನ್ನು ತಿಳಿಸಲು, ಆರಂಭದಲ್ಲಿ ಅವರಿಗೆ ಆಶ್ಚರ್ಯವಾಯಿತು. ರಾಣಿಯು ಜೋಧಪುರದ ರಾಜ್ಯವನ್ನು ಈಪ್ರಾತಿನವರಿಗೆ ಪ್ರಜೆಗಳಿಗೆ ದುಃಖವಾಗಿದೆ ಬಹುದಿನದಿಂದ ರಕ್ಷಣಮಾಡುತ್ತೆ ಬಂದಿರುವಳಿಲ್ಲದೆ, ಬಹುದೂರ ಲಕ್ಷ್ಯಕೊಟ್ಟು, ಬಾದಶಹನು ತನ್ನಮೇಲೆ ಸಾಗಿಬರದಂತೆ ಆತನಿಗೆ ಕವ್ಯಕಾಣಿಕೆಯನ್ನು ಕೊಟ್ಟು ಸಮಾಧಾನಪಡಿಸಿರುವಳು. ಹೀಗಿದ್ದು, ಪಯಾರ್ಥದಿಂದ ತವರಿಗೆ ಶತ್ರುವಿನಂತೆಯಿದ್ದ ಉದೇಪುರದ ರಾಜಸಿಂಹ ಮಹಾರಾಜಿಗೆ ಸಹಾಯ ಮಾಡಬೇಕೆಂದು ಈಗ ಹೇಳುವರಲ್ಲ, ಎಂದು ಅವರುಶಂಕಿಸಿದರು; ಆದರೆ ಯಾವತ್ತು ಸಂಗತಿಯು ಪೂರ್ಣವಾಗಿ ತಿಳಿದಮೇಲೆ ಅವರ ಮನಸ್ಸು ಸಮಾಧಾನಪಟ್ಟು, ದುಷ್ಪನಾದ ಛೀರಂಗಜೀಬನ ವೈಯನ್ನು ಮೇತ್ತಿಗೆ ಮಾಡುವದಕ್ಕಾಗಿ ಅವರು ಸಂತೋಷದಿಂದ ಒಪ್ಪಿಕೊಂಡರು. ಈ ವರ್ತಮಾನವನ್ನು ಕೇಳಿ ಮಾರವಾಡದ ತರುಣವೀರರ ಬಾಹುಗಳು ಸ್ವರಣಹೊಂದಿದವು. ಇದರಂತೆ ರಾಜಸಿಂಹನ ಪತ್ರದಿಂದ ಉಳಿದ ರಜಸೂತ ಸಂಸ್ಥಾನಿಕರ ಮೇಲೆಯೂ ಒಳ್ಳೆಯ ಪರಿಣಾಮವಾಯಿತು. ಛೀರಂಗಜೀಬನ ಸೋಕ್ಕನ್ನು ಮುರಿಯಲಿಕ್ಕೆ ಇದು ಶತ್ರು ಸಮಯವೆಂದು ತಿಳಿದು ಅವರೆಲ್ಲರು ತಮ್ಮ ತಮ್ಮ ಸೈನ್ಯಗಳನ್ನು ಸಚ್ಚಿಗೊಳಿಸಹಕ್ಕಿದರು. ಈ ಸುದ್ದಿಯನ್ನು ಕೇಳಿ ರಾಜಸಿಂಹನು ಸಂತೋಷಪಟ್ಟು ಯಾವತ್ತೂ ರಜಸೂತ ಆರಸರ

ಕಡೆಗೆ ಮತ್ತೊಂದು ಪತ್ರವನ್ನು ಬರೆದು ಕಳಿಸಿದನು. ಅದರಲ್ಲಿ ಬರೆದ ಅಭಿಪ್ರಾಯವೇನಂದರೆ— ಏರರೇ, ನನ್ನ ಮೊದಲಿನ ಪತ್ರದಂದೆ ನೀವೆಲ್ಲರು ರಜಪೂತಸ್ಥಾನದಲ್ಲಿ ಯನ್ನು ರಕ್ಷಿಸುವದಕ್ಕಾಗಿ ಬೊಂಕಕಟ್ಟುತ್ತಿರುವಿರೆಂದು ಕೇಳಿ ನನ್ನ ಬಾಹುಗಳು ವಿಚಿತ್ರಸ್ವರಣವನ್ನು ಹೊಂದುತ್ತಿಲವೆ. ವಿಜಯ ಸಿಂಹಮಹಾರಾಜರಿಗೆ ಸೈನ್ಯದ ಸಹಾಯವು ಆದಷ್ಟು ಬೇಗನೆ ಮೊರೆಯುವದು ಅವಶ್ಯವಿರುವದರಿಂದ, ನಾನು ಈಗ ಸೈನ್ಯದೊಡನೆ ಹೊರಡುವೆನು. ಸಧ್ಯದ ಪ್ರಸಂಗಕ್ಕೆ ನನ್ನ ಸೈನ್ಯವು ಸಾಕಾರಿರುವದು; ಆದರೆ ಚೆರಂಗಜೀಬನ ಪ್ರಚಂಡಸೈನ್ಯವು ಬಂದರೆ ಬಹಳ ತೊಂದರೆಯಾಗಬಹುದು; ಆದ್ದರಿಂದ ತಾವೆಲ್ಲರು ತೀವ್ರವಾಗಿ ಹೊರಟುಬರುವಿರೆಂದು ನಾನು ನಂಬಿರುವೆನು. ರಜಶೂರರೇ, ಮೊಗಲರೊಡನೆ ಒಮ್ಮೆ, ಯುಧಮಾಡಿ, ನಮ್ಮ ತೋಳ ತಿಂಡಿಯನ್ನಾದರೂ ತೀರಿಸಿಕೊಳ್ಳೋಣ. ರಾಜಸ್ಥಾನದ ಶಾಂತಗುಣಕ್ಕಾದರೂ ಮಯಾದೆಯಿರುವದೋ ಇಲ್ಲವೋ? ತಾಯಿ—ತಂಗಿ ಮೊದಲಾದ ಮನೆಯೊಳಗಿನ ಹೆಂಗಸರ ತನಕ ಮೊಗಲರು ಕೈಚಾಚಿದಬಳಿಕ, ರಜಪೂತರು ಅನನ್ನ ತುಂಡರಿಸಿಕಲ್ಲದೆ ಬಿಡಲಾರರಿಂಬದರ ಅನುಭವವು ಅಲಮಗೀರ ನಿಗೆ ಆಗೆಲಿ.

ಈ ಮೇರಿಗೆ ಪತ್ರವನ್ನು ಬರೆದು, ರಾಜಸಿಂಹನು ಕೂಡಲೇ ಸೈನ್ಯದೊಡನೆ ರೂಪನಗರಕ್ಕೆ ಸಾಗಿದನು.



ಇ ನೆಯ ಪ್ರಕರಣ

ನ ತೈನಿಷ್ಟ್.

ಇಂದಿರೀಯ ಅಣ್ಣಾದ ದುರ್ಗಾದಾಸನು ಭೋಟುಸಿಂಗನೆಂಬ ಹೆಸರೆ ನ್ನಿಟ್ಟುಕೊಂಡು, ಉದೇಪುರಿಚೇಗಮೆಯ ಜನಾನಶಾನೆಯನ್ನು ಪ್ರವೇಶಿಸಿದ್ದ ನಷ್ಟಿ? ತಿರುಗಿ ಬರುವಾಗ ಯಾರೋ ಆತನನ್ನು ಹೊತ್ತುಕೊಂಡು ಹೋದ ರೆಂಬದನ್ನು ವಾಚಕರು ಮರೆತಿರಲಿಕ್ಕಿಷ್ಟಿಲ್ಲ. ಚೇಗಮೆಯ ಜನಾನಶಾನೆ ಯೋಳಗಿಂದ ಆತನನ್ನು ಹೀಗೆ ಯಾರು ಹೊತ್ತುಕೊಂಡು ಹೋಗಿರಬಹುದೆಂದು ವಾಚಕರು ಆಶ್ಚರ್ಯಪಡುವದು ಸ್ವಾಭಾವಿಕವು. ಉದೇಪುರಿ ಚೇಗಮೆಯ ಮೇಲೆ ಬಾದಶಹನ ಪ್ರೇಮವು ವಿಶೇಷವಾಗಿತ್ತೀಂದು ಹಿಂದೆ ಹಲವು ಸಾರೆ ಹೇಳಿರುತ್ತದೆ; ಆದರೆ ಚೆರಂಗಜೀಬನ ತಂಗಿಯಾದ ರೋಣ ನಾರಳು ಉದೇಪುರಿಯ ಶತ್ರುವಾಗಿದ್ದಳು. ರೋಣನಾರಳು ಬಹುಕೂರಳು. ಇಕೆಯನ್ನು ಹೋಲುವ ದುಷ್ಪಸ್ತೀಯು, ಆಗಿನ ಮೋಗಲರಾಜ್ಯದಲ್ಲಿ ಮತ್ತೊಬ್ಬಳಿದ್ದಿಲ್ಲ. ದುಷ್ಪ ಚೆರಂಗಜೀಬನು ತನ್ನ ತಂದೆಯನ್ನು ಸೇರಿಯ ಲಿಟ್ಟು, ಅಣ್ಣ ತಮ್ಮಂದಿರನ್ನು ಕೊಲ್ಲಿಸಿ, ದಿಲ್ಲಿಯರಾಜ್ಯವನ್ನು ಸಂಪಾದಿಸುವಾಗ, ರೋಣನಾರಳು ಆತನಿಗೆ ಪರಿಪರಿಯಾಗಿ ಸಹಾಯಮಾಡಿದ್ದಳು. ರೋಣನಾರಳ ಸಹಾಯವಿಲ್ಲದಿದ್ದರೆ, ಚೆರಂಗಜೀಬನಿಗೆ ರಾಜ್ಯವು ಸಿಗುತ್ತಿದ್ದಿಲ್ಲವೆಂದು ಹೇಳಬಹುದು. ಇದರಿಂದ ಆಲಮಗೀರನು ತಂಗಿಯನ್ನು ವಿಶೇಷವಾಗಿ ಸ್ತ್ರೀತಿಸುತ್ತಿದ್ದನು. ತಾನೇ ಯಾವತ್ತು ಜನಾನಶಾನೆಯ ಯಜಮಾನಳಾಗಬೇಕೆಂತಲೂ, ಜನಾನಶಾನೆಯೋಳಿಗಿನ ಯಾವತ್ತು ರಾಜ

ಸ್ತ್ರೀಯರು ತನಗೆ ಬಗ್ಗೆ ನಡೆಯಬೇಕೆಂತಲೂ ರೋಷನಾರಳು ಯಶ್ವಿಸುತ್ತಿದ್ದಳು. ಅವಳ ಈ ಯತ್ನಕ್ಕೆ ಉದ್ದೇಪುರಿಬೇಗಮೆಯು ದೊಡ್ಡ ಪ್ರತಿಬಂಧ ವಾದದ್ದರಿಂದ, ಏನಾದರೂ ಹಂಚಿಕೆ ಮಾಡಿ ಬೇಗಮೆಯ ಮೇಲಿನ ಶೈರಂಗಜೀಬನ ಸೈನುವನ್ನು ಕಡಿಮೆ ಮಾಡಬೇಕೆಂದು, ಆ ದುಷ್ಪರೋಷನಾರಳು ಹವಣಿಸುತ್ತಿದ್ದಳು. ಅವಳ ಈ ಹವಣಿಕೆಗೆ ದುರ್ಗಾದಾಸನ ಜನಾನಭಾನೆಯ ಪ್ರವೇಶವು ಆನುಕೂಲವಾಯಿತು. ದುರ್ಗಾದಾಸನ ಈ ಜನಾನಭಾನೆಯ ಪ್ರವೇಶದ ನೇವಿದಿಂದ, ಬೇಗಮೆಯ ಮೇಲಿನ ಹೊಲಸು ಅವವಾದವನ್ನು ಹೊರಸಿ, ಶೈರಂಗಜೀಬನ ಮನಸ್ಸು ಕಡಿಸಬೇಕೆಂದು ಆಕೆಯು ಮಾಡಿದ್ದು. ದುರ್ಗಾದಾಸನು ಉದ್ದೇಪುರದಿಂದ ಬಂದ ರಜಪೂತ ನೆಂತಲೂ, ನೊದಲಿನಿಂದಲೇ ಸ್ವೀಹವಿದ್ದ ಆತನನ್ನು ದುರಾಚಾರಿಯಾದ ಬೇಗಮೆಯು ಗುಪ್ತರಿತಿಯಿಂದ ಕರಿಸಿಕೊಂಡಿದ್ದ್ವಾಳೆಂತಲೂ, ಹಾಗಲ್ಲಿ ದಿದ್ದರೆ ಜನಾನಭಾನೆಯನ್ನು ಪ್ರವೇಶಿಸುವ ಧೈಯರ್ವು ಪುರುಷಮಾತ್ರಿಗೆ ಆಗದೆಂತಲೂ, ತನ್ನ ಅಣ್ಣನ ಮುಂದೆ ಹೇಳಿ, ಉದ್ದೇಪುರಯ ಮರ್ಯಾದೆಗೇಡು ಮಾಡಿ, ಆಕೆಯ ಪ್ರಾಣವನ್ನು ತಕ್ಕೊಳ್ಳಬೇಕೆಂದು ದುಷ್ಪರೋಷನಾರಳು ಆಲೋಚಿಸಿದ್ದು. ತನ್ನ ಈ ದುರಾಲೋಚನೆಯನ್ನು ಸಾಧಿಸುವ ದಕ್ಷಾಗಿ ಆಕೆಯು ತನ್ನ ಜನಾನಭಾನೆಯ ಮುಖ್ಯನಾದ ಫರುಕ್ಕಾಶಾಯಿರನ ಸಹಾಯದಿಂದ ದುರ್ಗಾದಾಸನನ್ನು ಹಿಡಿದು ತರಿಸಿ ಸರೆಯಲ್ಲಿಟ್ಟಿದ್ದು. ದುರ್ಗಾದಾಸನು ತಾನು ರೋಷನಾರಳ ತಾವುಸನೆಂಬ ವಾಧ್ಯವನ್ನು ನೆಟ್ಟಿಗೆ ಮಾಡಿ ಕೊಟ್ಟದ್ದರಿಂದ, ತನ್ನಮೇಲೆ ಆಕೆಯ ಮೇಹಬಾನಿಗೆಯಾದೀ ತೆಂದು ಆಶೀಪಟ್ಟಿದ್ದನು; ಆದರೆ, ಆತನ ಆಶೀಯು ವ್ಯಧವಾಗಿ, ದುಷ್ಪಸಹವಾಸದಿಂದ ಆತನು ಸರೆಮನೆಯಲ್ಲಿ ಕೊಳ್ಳಬೇಕಾಯಿತು. ಪಾಪ! ಉದ್ದೇಪುರಯು ರೋಷನಾರಳ ಈ ದುಷ್ಪವಾಸನೆಯ ಗಂಥವನ್ನು ಕೂಡ ಅರಿಯಳು. ಅತ್ಯ ಇಂದಿರೆಯು, ತನ್ನ ಅಣ್ಣನ ಚೀಪಿಯಲ್ಲಿ ಬರೆದಂತೆ ತನ್ನನ್ನು ಬಿಡಿಸಿಕೊಂಡು ಹೋಗಬಹುದೆಂದು ತಿಳಿದು, ಎರಡುಮೂರು ದಿನ ಹಾದಿಯನ್ನು ನೋಡಿದ್ದು. ಆದರೆ ದುರ್ಗಾದಾಸನು ತಿರುಗಿ ಜನಾನಭಾನೆಗೆ ಬರಲೇ ಇಲ್ಲ. ಆದರಿಂದ ಇಂದಿರೆಯು ಚಿಂತಿಗೊಳಗಾದ್ದು. ತನ್ನ ಅಣ್ಣನನ್ನು ಯಾರೋ ಸರೆಯಲ್ಲಿಟ್ಟಿರಬಹುದೆಂತಲೂ, ಹಾಗಲ್ಲಿದ್ದರೆ ತನ್ನ

ಆಣ್ಣನು ಚೀಟಿಯಲ್ಲಿ ಬರೆದಂತೆ ತರುಗಿ ಜನಾನಶಾನೆಗೆ ಬರದೆ ಎಂದೂ ಇರು ಶ್ರದ್ಧಿಲ್ಲವೆಂತಲೂ, ಆಕೆಯು ಭಾವಿಸಿದಳು.

ದುರ್ಗಾದಾಸನು ವೋಗಲರ ಸೆರಿಮನೆಯಲ್ಲಿ ಕೊಳೆಯಹತ್ತಿದನು. ಆ ಸೆರಿಮನೆಯ ಗೋಳನ್ನು ಅಪ್ಪಿಸ್ತೇಂದು ಪರೀಕ್ಷೆಸುವಹಾಗಿದ್ದಿಲ್ಲ. ತಟ್ಟಿನೆ ತಲೆಹೊಡಿಸಿಕೊಂಡು ಮರಣಹೊಂದುವದು ಸಂಖಿತು; ಆದರೆ ಆ ಸೆರಿ ಮನೆಯ ಯಾತನೆಯ ಫೋರ್ಗವ್ ಬೇಡವೆಂದು ಅವರಾಧಿಗಳು ಅನ್ನಬೇಕಾಗುತ್ತಿತ್ತು; ಆದರೆ ಫರುಕ್ಕಾಯರನು ದುರ್ಗಾದಾಸನ ಗುಣಗಳಿಗೆ ಲಾಭ ನಾದದ್ದರಿಂದ ಆತನ ಅನುಕೂಲತೆಯಿಂದ ದುರ್ಗಾದಾಸನಿಗೆ ಸೆರಿಮನೆಯ ದುಃಖಭೋಗವ್ ತಪ್ಪಿತು. ಮಧ್ಯದಲ್ಲಿ ಬೈರಂಗಜೀಬನಿಗೆ ಜಡ್ಟು ಆದದ್ದರಿಂದ ರೋಷನಾರಳು ಆತನ ಸೇವೆಯಲ್ಲಿ ತೊಡಗಿ ದುರ್ಗಾದಾಸನನ್ನು ಮರೆತಳು. ಬೈರಂಗಜೀಬನ ಬೇಸೆಯು ವಿಕೋಪಕ್ಕೆ ಹೋಗಲು, ಆ ದುಷ್ಪ ಸ್ತ್ರೀಯು ಬಾದಶಹನ ಹಿರಿಯಮಗನಾದ ಶಹಾಅಲಮನನ್ನು ಸೆರಿಯಲ್ಲಿಡಿಸಿ, ತನಗೆ ಬೇಕಾಗಿದ್ದ ಬಾದಶಹನ ಚಿಕ್ಕಮಗನಾದ ಆರುಮತಹನನ್ನು ಪಟ್ಟಕ್ಕೆ ಕುಳ್ಳಿರಸಬೇಕೆಂದು ಯೋಚಿಸಿದಳು. ಬಾದಶಹನು ಮರಣಕಾಲದಲ್ಲಿ ಹಾಗೆ ಲೇಖಬರಿಸಿದಂತೆ ತಾನೇ ಲೇಖಬರಿದು, ಆದಕ್ಕೆ ಬಾದಶಹನ ಬೆರಳೊಳಗಿನ ಉಂಗರದ ವೋಹರುಮಾಡಿ, ಬೇರೆ ಬೇರೆ ಅಮೀರ ಉಮರಾವರ ಕಡೆಗೂ, ಕೆಲವು ರಜಪೂತರಾಜರ ಕಡೆಗೂ ಪತ್ರಗಳನ್ನು ಕಳಿಸಿದರು. ತನ್ನ ಪದ್ದದ ರಾಜಪುತ್ರನು ಪಟ್ಟಕ್ಕೆ ಕೂಡ್ಪುವದರಿಂದ ತನ್ನ ಅಧಿಕಾರವು ಹೆಚ್ಚುವದೆಂತಲೂ, ಆ ಮೇಲೆ ಉದೇಪುರಿಯ ಸೇಡು ತೀರಿಸಿಕೊಂಡು, ಇಡೀ ಜನಾನಶಾನೆಯ ಮೇಲೆ ತನ್ನ ಅಮಲು ಕೂಡ್ರಿಸಿ, ಪ್ರತಿಬಾದಶಹನಂತೆ ಅಧಿಕಾರನಡಿಸಬೇಕೆಂತಲೂ ಆಕೆಯು ಯೋಚಿಸಿದ್ದಳು; ಆದರೆ ಆಕೆಯ ಈ ಕವಟದ ಯೋಚನೆಯು ಕೈಗೂಡುವ ಯೋಗವಿದ್ದಿಲ್ಲ; ಯಾಕುದರೆ ಬೈರಂಗಜೀಬನಿಗೆ ದಿನದಿನಕ್ಕೆ ಗುಣವಾಗುತ್ತ ಹೋಯಿತು. ಆತನಿಗೆ ಪೂಜ್ಞ ಗುಣವಾದ ಮೇಲೆ, ಉದೇಪುರಿಬೇಗಮೆಯ ಮುಖದಿಂದ ರೋಷನಾರಳ ಕವಟೋ ಪಾಯಗಳೆಲ್ಲ ಆತನಿಗೆ ಗೊತ್ತಾಗಿ, ಆತನು ರೋಷನಾರಳ ಮೇಲಿನ ಮನಸ್ಸು ತೀಗಿದನು. ಬೇಸೆಬಿಡ್ಡಾಗ ಯಾವ ಬೇಗಮೆಯನ್ನೂ, ಬಾದಶಹನ ಮಕ್ಕುಳನ್ನೂ, ಅಮೀರ-ಉಮರಾವಗಳನ್ನು ರೋಷನಾರಳು ಬಾದಶಹನ ದರ್ಶನಕ್ಕೆ

ಕೂಡ ಬರಗೊಟ್ಟಿದ್ದಿಲ್ಲ. ಒಮ್ಮೆ ಉದೇಪುರಿಯು, ಇಂದಿರೆಯ ಪರಮ ಸಾಹಸ-ಚಾತುರ್ಯಗಳಿಂದ ಬಾದಶಾಹನ ದರ್ಶನಕ್ಕೆ ಹೋದರೆ, ರೋಣ ನಾರಳು ಬೇಗಮೆಯ ಸಂಗಡ ಗುದುಮುರಿಗೆ ಹಾಕಿ, ಆಕೆಯ ವೈನೋರೆ ಗಳನ್ನು ಹರಕೊಂಡು, ಆಕೆಯನ್ನು ನೇಲಕ್ಕೆ ಕೆಡವಿ ದರದರ ಹೊರಗೆ ಎಳ ದಿದ್ದಳು. ತಂಗಿಯ ಈ ಕೂರಕ್ಕೆತ್ತವನ್ನು ಉದೇಪುರಿಯು ಬಾದಹನಿಗೆ ಹೇಳಲು, ಅವನು ರೋಣನಾರಳ ಮೇಲೆ ಸಿಟ್ಟುದನು. ಉದೇಪುರಿಯ ಮೇಲೆ ಆತನ ಪ್ರೀಮವು ಹೊದಲಿಗಂತ ಹೆಚ್ಚಾಯಿತು. ಕಪಟಿಯೂ, ತಂತ್ರಗಾರನೂ ಆದ ಅಲವಗಿರನು, ತಂಗಿಯ ದುರಾಲೋಚನೆಯ ಬಗ್ಗೆ ಆಕೆಯನ್ನು ಸ್ವಷ್ಟವಾಗಿ ಕೇಳಿ ಆಕೆಯನ್ನು ನಿರ್ವೇಧಿಸದೆ, ಹೊರಗೆ ಸವಿಮಾತು ಗಳನ್ನಾಡುತ್ತ ಒಳಗಿಂದೊಳಗೆ ತಂಗಿಯ ಗುಪ್ತಕಾರಸ್ಥಾನದ ಶೋಧವನ್ನು ನಡ್ಡಿದನು. ರೋಣನಾರಳ ಗುಣವನ್ನು ಬಾದಶಾಹನು ಪೂರಾ ಆರಿತಿದ್ದನು. ಪ್ರಸಂಗಬಂದರೆ, ನನ್ನ ಬುಡಮೇಲುಮಾಡಿ, ತನಗೆ ಬೇಕಾದವನನ್ನು ಪಟ್ಟಿಕ್ಕೆ ಕುಳಿರಿಸುವ ಸಾಹಸ ಮಾಡಲಿಕ್ಕೆ ಆಕೆಯು ಹಿಂದೆಮುಂದೆ ನೋಡ ತಕ್ಕಾವಳೆಲ್ಲೀಂದು ಆತನು ಜಾಗರೂಕನಾಗಿರುತ್ತಿದ್ದನು. “ಕಳ್ಳನ ಹೆಚ್ಚೆಯನ್ನು ಕಳ್ಳನೇ ಬಲ್ಲನೇ”ಂಬಂತೆ, ಆ ಅಣ್ಣತಂಗಿಯರ ಶಿತಿಯಿತ್ತು.

ತನ್ನ ತಂತ್ರವೆಲ್ಲ ಹೊರಬಿದ್ದದ್ದರಿಂದ ರೋಣನಾರಳಿಗೆ ಬಹಳ ಆಸ ಮಾಧಾನವಾಗಿತ್ತು; ಆದರೂ ಆಕೆಯು ಅಪ್ಪುಕ್ಕೆ ಕೈಕಾಲುಗೆಟ್ಟು ಕುಳಿತು ಕೊಳ್ಳುವಂಥ ಹೆಣ್ಣುಮಗಳಿದ್ದಿಲ್ಲ. ತಾನು ಸೆರೆಯಲ್ಲಿಡಿಸಿದ್ದ ಮನುಷ್ಯನನ್ನು ಮುಂದೆ ಮಾಡಿ, ಉದೇಪುರಿಬೇಗಮೆಯ ಸೇರುತ್ತಿರಿಸಿಕೊಳ್ಳಬೇಕೆಂದು ಮಾಡಿದಳು. ಆಕೆಯು ಫರುಕ್ಕಾಶಾಯರನ್ನು ಕರೆಸಿ ಸೆರೆಮನೆಯಲ್ಲಿದ್ದ ಆ.ಮನುಷ್ಯನನ್ನು ಕರತಾರೆಂದು ಆಜ್ಞಾಪಿಸಲು, ಫರುಕ್ಕಾಶಾಯರನು ವೇವ ಧಾರಿಯಾದ ದುರ್ಗಾದಾಸನನ್ನು ರೋಣನಾರಳ ಎದುರಿಗೆ ಕರಿತಂದು ನಿಲ್ಲಿಸಿದನು. ತನ್ನ ಗುಣಗಳಿಂದ ದುರ್ಗಾದಾಸನು ಸೆರೆಮನೆಯ ಕಾವಲು ಗಾರರೇ ಮೊದಲಾದವರಿಗೆಲ್ಲ ಬೇಕಾದವನಾಗಿದ್ದಕಾರಣ, ಉಳಿದ ಸೆರೆಯಾಳುಗಳಿಂತಿ ಕೃತವಾಗಿರದೆ ಆತನು ತಿಂದುಂದು ಧಷ್ಟಪುಷ್ಟನಾಗಿದ್ದನು. ಆತನು ರೂಪದಿಂದ ಚಲುವನು. ಆತನ ಮುಖದ ಮೇಲೆ ಉಕ್ಕುತ್ತಿದ್ದ ಒಂದು ಪ್ರಕಾರದ ಬುಧಿತೇಜವು ವಿಲಕ್ಷಣವಾಗಿ ಒಷ್ಟುತ್ತಿತ್ತು. ಇದನ್ನೆಲ್ಲ

ನೋಡಿ ರೋಷನಾರಳು, ಈತನು ಹೊಟ್ಟಿತುಂಬಿಕೊಳ್ಳುವದಕ್ಕಾಗಿ ಕಲಾ ಕೌಶಲ್ಯದ ಉದ್ದೇಶಗಮಾಡುವ ಮನುಷ್ಯನಲ್ಲಿಂದು ಕೂಡಲೇ ಗೊತ್ತು ಹಿಡಿದಳು. ಆಕೆಯು ಮನುಷ್ಯನ ಪರಿಹೈನೂಡುವಲ್ಲಿ ಒಳ್ಳೀ ಚತುರಳು. ಈತನು ಯಾವನೋ ರಜಪೂತ ಸರದಾರನಿಷ್ಟು, ಕಾರಾಗೀರನ ಸೋಗು ಹಾಕಿರುವ ನೆಂದು ನಿಶ್ಚಯಿಸಿದಳು. ಉದೇಪುರಿಯ ಸೇಧುತೀರಿಸಿಕೊಳ್ಳಲಿಕ್ಕೆ ಈತನು ತಕ್ಷವನಿದ್ದಾನೆಂದು ತಿಳಿದು, ಆಕೆಯು ದುರ್ಗಾದಾಸನನ್ನು ಕುರಿತು—ನೀನು ಕಾರಾಗೀರನಂತೆ ನನಗೆ ಕಾಣುವದಿಲ್ಲ. ನೀನು ಯಾರಿರುವೆ ನಿಜವಾಗಿ ಹೇಳು; ನನ್ನ ಮುಂದೆ ವೋಸವು ನಡೆಯಲಾರದೆಂಬು ನಿನಗೆ ಗೊತ್ತೀ ಇರುವದು. ನನ್ನ ಶೀತಿಂಯನ್ನು ಕೇಳದ ಮರುಷ್ಯನು ಈ ಸಮಸ್ತಭಾವಂಡಲದಲ್ಲಿರುವ ದಿಲ್ಲ. ಹೇಳು, ನಿಜವಾದಸಂಗತಿಯನ್ನು ಹೇಳು, ಅನ್ನಲು, ದುರ್ಗಾದಾಸನು ಫಾಬರಿಯಾದವನಂತೆ ಮಾಡಿ— ಬೇಗಮಸಾಹೇಬರೇ, ನಾನೊಬ್ಬ ಬಡ ಕಾರಾಗೀರನು; ರಜಪೂತಸ್ಥಾನದೊಳಗಿನ ಜೋಧಪುರವು ನನ್ನ ಮೂಲ ಉರು; ಆದರೆ ಬಹಳವರ್ಷಗಳಿಂದ ಇಲಹಾಬಾದದಲ್ಲಿದ್ದೇನು. ಅಲ್ಲಿ ಈ ವರ್ಷ ಹೊಟ್ಟಿತುಂಬದ ಹಾಗೆ ಆದದ್ದರಿಂದ, ಇಲ್ಲಿಗೆ ಬಂದೆನು. ಈ ಉರಲ್ಲಿರುವ ನನ್ನ ಅಬಚಿಯಮಗನ ಮನೆಯಲ್ಲಿದ್ದೇನೇ, ಎಂದು ಏನೇನೋ ರಗಳಿಯನ್ನು ಕೊಳ್ಳುತ್ತಿರಲು, ರೋಷನಾರಳು ಏನೋ ಮನಸ್ಸಿನಲ್ಲಿ ಯೋಚಿಸಿ ಫರುಕ್ಕಾ ಶಾಯರನಿಗೆ ಫರುಕ್ಕಾ ಶಾಯರ—ಹೀಗೆ ಈತನು ನಿಜವಾದ ಸಂಗತಿಯನ್ನು ಹೇಳತಕ್ಷವನಿಷ್ಠ. ಸದ್ಯಕ್ಕೆ ಈತನನ್ನು ಸೇರಿಯಲ್ಲಿಟ್ಟು, ನಾನು ಹೇಳಿದಾಗ ಮತ್ತೆ ಕರಕೊಂಡು ಬಾ. ಈತನನ್ನು ಸೇರಿಯಲ್ಲಿಟ್ಟುಮೇಲೆ ಆದೇ ಕೈಯಲ್ಲಿ ಅಲಮಗೀರ ಬಾದ ಶಹನ ಬಳಿಗೆ ಹೋಗಿ—ನಿಮ್ಮನ್ನು ಈಗಲೇ ಕಾಣಬೇಕಾಗಿದೆ. ಅನುಕೂಲ ವಿದ್ಯರೆ ತಾವು ಬರಬೇಕು. ಇಳ್ಳಿದಿದ್ದರೆ ತಮ್ಮ ಅಪ್ಯಂತಯಾದಲ್ಲಿ ನಾನೇ ತಾವಿದ್ದಲ್ಲಿಗೆ ಬರುವೆನು. ಎಂದು ಹೇಳು, ಎಂದು ಆಜ್ಞಾಪಿಸಿದಳು. ಕೂಡಲೇ ಫರುಕ್ಕಾ ಶಾಯರನು ಭೋಟುಸಿಂಗನನ್ನು ಸೇರಿಯಲ್ಲಿಸಿ, ರೋಷನಾರಳ ವಿಜ್ಞಾಪನೆಯನ್ನು ತಿಳಿಸುವದಕ್ಕಾಗಿ ಬಾದಶಹನ ಬಳಿಗೆ ಹೋದನು.

ಫರುಕ್ಕಾ ಶಾಯರನು ಬಾದಶಹನ ಬಳಿಗೆ ಹೋದಾಗ ಬಾದಶಹನು ವಿಚಾರಮಗ್ನಾಗಿದ್ದನು; ಯಾಕಂದರೆ ರೂಪನಗರವನ್ನು ಮುತ್ತಿದ್ದ ಸಾದತ ಖಾನನು, “ಹೋಸ ಸೈನ್ಯವು ಸಹಾಯಕ್ಕೆ ಬಾರದಿದ್ದರೆ ತನ್ನ ಪರಿಣಾಮ

ವಾಗದೆಂತಲೂ, ಯಾವತ್ತು ರಜಪೂತರು ಉದೀಪುರದ ರಾಜಸಿಂಹನ ಅಧ್ಯಕ್ಷತೆಯಲ್ಲಿ ಒಟ್ಟುಗೂಡಿ ನಮ್ಮೆನೇಲೆ ಸಾಗಿಬರುವವರಿದ್ದಾರೆಂತಲೂ, ಸೈನ್ಯದ ಸಹಾಯವು ಒದಗುವವರಿಗೆ ನಾನು ಹ್ಯಾಗಾದರೂ ಮಾಡಿ ರೂಪನಗರದ ಮುತ್ತಿಗೆಯನ್ನು ಎಬ್ಬಿಸುವದಿಲ್ಲೆಂತಲೂ ” ಆತನಿಗೆ ಪತ್ರಬರೆದಿದ್ದನು. ಇಂಥ್ರ ರಾಜಕರಣದ ಪ್ರಸಂಗದಲ್ಲಿ ಬಾದಶಹನು ತನ್ನ ತಂಗಿಯ ವಿಚಾರವನ್ನು ಕೇಳಿಕೊಳ್ಳುತ್ತಿದ್ದನು. ಹೀಗಿರಲು, ಫರುಕ್ ಶಾಯರನು ರೋಷನಾರಳ ವಿಜ್ಞಾಪನೆಯನ್ನು ಆರುಹಿಡ್ಡರಿಂದಬಾದಶಹನು ಕೂಡಲೇ ಆತನನ್ನು ಹಿಂಬಾಲಿಸಿ ರೋಷನಾರಳಬಳಿಗೆ ಹೊರಿದನು. ಆಗಬಾದಶಹನು ರಜಪೂತರ, ವಿಶೇಷವಾಗಿ ರಾಜಸಿಂಹನ ಕೃತಿಯಿಂದ ಸಂತಪ್ತನಾಗಿದ್ದನು. ಈ ಉದ್ದೇಷನ ಶಾಸನವನ್ನು ಹ್ಯಾಗಿ ಮಾಡಬೇಕೆಂದು ಆತನು ಆಲೋಚಿಸುತ್ತಿದ್ದನು. ಈ ಯಾವತ್ತು ಸಂಗತಿಯನ್ನು ರೋಷನಾರಳ ಮುಂದೆ ಯಾವಾಗ ಹೇಳಿನೇಂದು ಆತುರಪಡುತ್ತಿದ್ದ ಆ ಬಾದಶಹನು, ಒಮ್ಮೆ ತಂಗಿಯ ಮುಂದೆ ಆದನ್ನು ಬಡಬಡ ಕಾರಿಕೊಳ್ಳಲು, ಕಾರ್ಯಸಾಧಕಳಾದ ರೋಷನಾರಳು, ರಜಪೂತರ ಮೇಲಿನ ಬಾದಶಹನೆ ಈ ಸಂತಾಪವನ್ನು ನೋಡಿ ಮನಸ್ಸಿನಲ್ಲಿ ಸಮಾಧಾನಪಟ್ಟಿಲ್ಲ. ಆಕೆಯು ಬಾದಶಹನನ್ನು ಕುರಿತು--- ಅಲಮಗೀರ, ರಜಪೂತರ ಈ ಉದ್ದೇಷತನವನ್ನು ಕೇಳಿ ಕೇಳಿ ನನಗೆ ಜೀಸರ ಬಂದಿತು. ನಿನ್ನೊಂದ ಅವರ ಶಾಸನವು ಎಂದು ಆಗುವದೋ ಏನೋ ! ಸದ್ಯಕ್ಕೆ ಹೊರಿಗಿನ ರಜಪೂತರ ಶಾಸನದ ಗೊಡಿವೆಯನ್ನು ಬಿಟ್ಟು, ಮೊದಲು ನಿನ್ನ ಮನೆಯಲ್ಲಿದ್ದ ರಜಪೂತರ ಶಾಸನಮಾಡು. ಅಣ್ಣಾ, ಜನಾನಖಾನೆಯಲ್ಲಿ ರಜಪೂತರು ಬೇಕಾದ ಸೋಗುಹಾಕಿಕೊಂಡು ನಿಭರ್ಯಾದಿಂದ ಬರಹತ್ತಿದಬಳಿಕ, ನಿನ್ನ ಗೌರವನೇನು ಉಳಿಯಿತು ಹೇಳು. ನೀನು ಉದೀಪುರಿಯನ್ನು ಪಂಚಪಾಣವೆಂದು ಭಾವಿಸಿರುತ್ತಿ ; ಆದರೆ ಆಕೆಯ ಕೃತಿಯನ್ನು ವಿಚಾರಿಸಿದರೆ, ಆಕೆಯು ನಿನ್ನ ಪಾಣಹರಣಮಾಡುವ ಫೋರವಿವಾಗಿರುವಳೆಂದು ನಿನಗೇ ಕಂಡುಬರಬಹುದು. ಜನಾನಖಾನೆಯ ಒಳತನಕ ತರುಣ ರಜಪೂತರ ಪ್ರವೇಶವೇ ? ಅಲಮಗೀರ, ನಾನು ವ್ಯಘರ ಮಾತುಗಳನ್ನಾಡುವ ದಿಲ್ಲಿ. ನನ್ನ ಮಾತುಗಳನ್ನು ಪ್ರಮಾಣಪೂರ್ವಕವಾಗಿ ಪ್ರತ್ಯೇಕ ಸಿದ್ಧಿಮಾಡಿಕೊಡುವೆನು. ಉದೀಪುರಿಯ ಆಸ್ತಿದವಿದ್ದ ಹೊರತು, ತರುಣರ ಜಪೂತನ ಪ್ರವೇಶವು ಅಂತರ್ಗತಹದಲ್ಲಿ ಆಗಬಹುದೋ ? ಬಾದಶಹಾ, ಸಾಕು, ನಾನು

ಈ ಹೊಲಪನ್ನು ನೋಡಲಾರೆ. ಮಾತ್ರಾಯಾತ್ರಿಗೆ ಹೋಗುವದಕ್ಕಾಗಿ ಹೊದಲು ನನಗೆ ಅಪ್ಪಣಿಯನ್ನು ಕೊಡು. ಆ ಮೇಲೆ ಉದೇಪುರಿಯ ಕೃತಿಯ ವಿಚಾರ ವನ್ನು ಮಾಡು, ಎಂದು ಹೇಳಿ, ತಸಬೀರು ಕೊರೆಯುವವನ ಸೋಗು ನಿಂದ ಭೋಟುಸಿಂಗನು ಉದೇಪುರಿಯ ಅಂತರ್ಗ್ರಹವ ಪ್ರವೇಶಿಸಿದ್ದನ್ನು ಹೇಳಿದಳು. ಅದನ್ನು ಕೇಳಿ ಬಾದಶಹನು— ರೋಷನಾರೆ, ಏನಂದಿ? ಸೋಗು ಹಾಕಿಕೊಂಡು ತರುಣರಜಮಾತನು ಜನಾನಶಾಸ್ನೆಯನ್ನು ಪ್ರವೇಶಿಸಿದನೆ? ನಿನಗೆ ಹುಟ್ಟಿಹಿಡಿದಿಲ್ಲವಷ್ಟೇ? ಉದೇಪುರಿಯ ಮೇಲಿನ ದ್ವೇಷ ದಿಂದ ನೀನು ಏನಾದರೂ ಹುಟ್ಟಿಸಿಕೊಂಡು ಹೇಳುವೆಯೋ ಏನು? ನಮ್ಮ ಉದೇಪುರಿ.....ಎಂದು ಸುಡಿಯುತ್ತಿರಲು, ರೋಷನಾರಳು ನಡುವೇ ಬಾಯಿಹಾಕಿ— ಅಲಮಗಿರೆ, ನಾನು ನಿರಾಧಾರವಾಗಿ ಮಾತಾಡಿರುವದಿಲ್ಲ. ಅಂತರ್ಗ್ರಹವನ್ನು ಪ್ರವೇಶಿಸಿದ್ದ ಆ ತರುಣರಜಮಾತನನ್ನು ಸೇರಿಯಲ್ಲಿಟ್ಟು ದ್ದೇನೆ. ನೀನು ಉದೇಪುರಿಯ ಅಂತರ್ಗ್ರಹಕ್ಕೆ ಹೋಗು. ಅಲ್ಲಿಗೇ ಈಗ ಆತನನ್ನು ಕಳಿಸಿಕೊಡುವೆನು. ಸಿನ್ನ ಪ್ರೀತಿಯ ರಜಮಾತ ತರುಣರು ಸಮಕ್ಕೆ ಎಲ್ಲಮಾತು ಬೈಲಿಗೆ ಬರುವದು. ಅಥವಾ ಆ ಉಸಾಬರಿಯಾದರೂ ನನಗೆ ಯಾತಕ್ಕೆ? ಆ ತರುಣ ರಜಮಾತನನ್ನು ಇಲ್ಲಿಯೇ ನಿನ್ನ ಮುಂದೆ ನಿಲ್ಲಿಸಿಬಿಡುವೆನು. ಬೇಕಾದದ್ದು ಮಾಡಿಕೊ, ಎಂದು ಹೇಳಿ, ಘರುಕಾಶಾಯರನ ಮುಖಾಂತರ ಭೋಟುಸಿಂಗನನ್ನು ಬಾದಶಹನ ಮುಂದೆ ನಿಲ್ಲಿಸಿದಳು.

ಭೋಟುಸಿಂಗನು ಬಾದಶಹನ ಮುಂದೆ ನಿಂತಿರಲು, ಕಾರಾಗೀರನ ಸೋಗಿನಿಂದ ಆತನು ಉದೇಪುರಿಯ ಅಂತರ್ಗ್ರಹವ ಪ್ರವೇಶಿಸಿದ್ದನ್ನು ರೋಷನಾರಳು ಮತ್ತೊಮ್ಮೆ ಬಾದಶಹನ ಮುಂದೆ ವರ್ಣಿಸಿ ಹೇಳಿದಳು. ಅದನ್ನು ಕೇಳುತ್ತಿದ್ದ ಬಾದಶಹನು, ಎವೆಯಿಕ್ಕದೆ ಭೋಟುಸಿಂಗನ ಮುಖ ವನ್ನು ನೋಡುತ್ತಿದ್ದನು; ಆದರೆ ಭೋಟುಸಿಂಗನ ಮುಖಮುದ್ದೆಯಲ್ಲಿ ಸ್ವಲ್ಪವಾದರೂ ಭಯದ ಚಿಹ್ನೆವು ತೋರಿಲಿಲ್ಲ. ಆಗ ಬಾದಶಹನು ಮನ ಸ್ವಿನಲ್ಲಿ—ಆತನು ಸರ್ವಸಾಧಾರಣ ಕಾರಾಗೀರನಾಗಿದ್ದರೆ, ಹೀಗೆ ತನ್ನ ಮುಂದೆ ತಟಸ್ಥ ವೃತ್ತಿಯಿಂದ ನಿಂತುಕೊಳ್ಳಲಾರೆಂತಲೂ, ಯಾವನೋ ಒಬ್ಬಅಚ್ಚರಜಮಾತನು ಏನೋ ಒಳಸಂಚು ಸಾಧಿಸುವದಕ್ಕಾಗಿ ಕಾರಾಗೀರನ

ಸೋಗಿನಿಂದ ಅಂತರ್ಗತಹವನ್ನು ಪ್ರವೇಶಿಸಿರುವನೀಂತಲೂ ಭಾವಿಸಿ ಷ್ಟ್ರೆ
ವಾಗಿ—ಹೀಗೇನು? ಅಂತು ನನ್ನ ಸ್ವಿಯಳಾದ ಉದೇಪುರಿಯು ಈ ಮನೆ
ಒಂದು ಮುಟ್ಟಿದಳು! ಫರುಕೊಶಾಯರ, ಈತನ ಹೆಡಮುರಿಗೆ ಕಟ್ಟಿ ಈಗಲೇ
ಇವನನ್ನು ಉದೇಶುರಿಯ ಅಂತರ್ಗತಹಕ್ಕೆ ಕರೆಕೊಂಡು ಬಾ. ನನ್ನ
ಕಾಮಬಕ್ಷನ ತಾಯಿಯು..... ಆದರೆ ಈಗೇ ಬಾಯಿಬಿಜ್ಞ ಯಾಕೆ
ಮಾತಾದಬೇಕು? ರೋಷನಾರ, ಇಂದಿನಿಂದ ನೀನು ಯಾವತ್ತು ಜನಾನ
ಖಾನೆಯ ಒಡೆಯಳರ್ತಿ. ನಿನ್ನ ವಿರುದ್ಧವಾಗಿ ಯಾರಾದರೂ ಒಂದು
ಅಕ್ಷರ ನುಡಿದರೆ, ಅವರಿಗೆ ಬೇಕಾದಂಥ ಕ್ಷಾರಶಿಕ್ಷೆಯನ್ನು ಮಾಡು;
ನನ್ನನ್ನ ಕೆಳಿಲವಕ್ಕೆವಿಲ್ಲ. ನಡೆಯೋ ಫರುಕೊಶಾಯರ ಇವನನ್ನು ಕರೆ
ಕೊಂಡು, ಎಂದು ಗಡ್ಡಿಸಿದನು. ಇದನ್ನು ನೋಡಿ ರೋಷನಾರಳಿಗೆ
ಬಹಳ ಸಂತೋಷವಾಯಿತು. ತನ್ನ ಈ ಕಪಟಜಾಲದಿಂದ ಉದೇಪುರಿಯ
ನಾಶವು ನಿಶ್ಚಯವಾಗಿ ಆಗುವದೆಂದು ಆಕೆಯು ಹಿಗ್ಗಿದಳು. ಇತ್ತು ಬಾದ
ಶಹನಿಗೆ ಭೋಟ್ಟಾಸಿಂಗನ ನೋಡಿಯ ಗುರುತು ಹತ್ತಿದಂತೆ ಆಗುತ್ತಿತ್ತು;
ಆದರೆ ಇಂಥವನೇ ಎಂಬದು ಆತನ ಸ್ವರೂಪಕ್ಕೆ ಬರಲೊಳ್ಳಲು. ಯಃಕಶ್ಮಿತ
ಕಾರಾಗೇರನಾಗಿದ್ದರೆ ಬಾದಶಹನ ಮುಂದೆ ನಿಂತಾಗ ಗಡಗದ ನಡುಗಿ,
ಅಳ್ಳತ್ತ ಸ್ವಮೇಬೇಡಿ ಆತನ ಕಾಲಮೇಲೆ ಉರಳಾಡುತ್ತಿದ್ದನು. ಈತನು
ಹಾಗೇನು ಮಾಡದೆ, ಬಂದ ಪ್ರಸಂಗಕ್ಕೆ ಎದೆಗೊಟ್ಟು ನಿಲ್ಲಲು ಸಿದ್ಧನಾಗಿರುವ
ಆಳ್ಳರಜಪೂತನಂತೆ ತೋರುತ್ತಿದ್ದನು. ಒಬ್ಬನ ಹೆಡಮುರಿಗೆ ಕಟ್ಟಿಸಿಕೊಂಡು
ಬಾದಶಹನು ತನ್ನ ಬಳಿಗೆ ಬರುತ್ತಾನೆಂಬದನ್ನು ಕೇಳಿ, ಉದೇಪುರಿಗೆ ಬಹಳ
ಆಶ್ಚರ್ಯವಾಯಿತು. ಬಾದಶಹನು ಭೋಟ್ಟಾಸಿಂಗನನ್ನು ಉದೇಪುರಿಯ
ಮುಂದೆ ನಿಲ್ಲಿಸಿ— “ಇವನು ಯಾರು? ಹೇಳು”, ಎಂದು ಕೇಳಲು,
ಆಕೆಯು ಆಶ್ಚರ್ಯಮ್ಗ್ರಾಣಿ ಒಮ್ಮೆ ಬಾದಶಹನನ್ನೂ, ಒಮ್ಮೆ ಭೋಟ್ಟೊ
ಸಿಂಗನನ್ನೂ ಸರತಿಯಿಂದ ನೋಡಹತ್ತಿದಳು. ಇದೇನು ಪ್ರಸಂಗವೆಂಬದು
ಆಕೆಗೆ ತಿಳಿಯದೆಹೋಯಿತು. ಅಗ ಬಾದಶಹನು ಅದೇ ಪ್ರಶ್ನವನ್ನು ಗಡ್ಡಿ
ರಿಸಿ ಮತ್ತೊಮ್ಮೆ ಕೇಳಲು, ಬೇಗನೆಯು ಆಳ್ಳಿಯಿಂದ ಬಾದಶಹನ ಬಳಿಗೆ
ಹೋಗಿ—ಈ ದಿನ ಇದೇನು ಸೋಗುಹಾರಿತ್ತಿರ್ತಿರಿ? ಸಂತೋಷಾಗಿನ
ಯಾವನೋ ಒಬ್ಬ ಮನುಷ್ಯನನ್ನು ಹಿಡಕೊಂಡು ಬಂದು ನನ್ನ ಎದುರಿಗೆ

ನಿಲ್ಲಿಸಿ— “ ಇವನು ಯಾರು ? ಹೇಳು ” ಎಂದು ಗಡ್ಡಂಣಿ ಕೇಳುವದರ ಅರ್ಥವೇನು ? ಎಂದು ಕೇಳಿದಳು. ಆಗ ಬಾದಶಹನು ನಿಷ್ಟುರತ್ನದಿಂದ, ದೂರಸರಿದುನಿಲ್ಲಿಂದು ಸನ್ನೆಯಿಂದ ತಿಳಿಸಿ—ಬಾಯಿಮುಚ್ಚು, ಸರಿ ಹಿಂದಕ್ಕೆ ! ಇವನು ಯಾರು ? ಇವನನ್ನು ಇಲ್ಲಿಗೆ ಯಾರು ಕರೆಸಿದರು ? ಎಂಬದನ್ನು ಪ್ರಪ್ರವಾಗಿ ಹೇಳಿ, ನನ್ನ ಮನಸ್ಸಿನೊಳಗಿನ ಸಂಶಯವನ್ನು ದೂರಮಾಡುವ ವರೀಗೆ ನಿಷ್ಟನ್ನು ಮುಂದಕ್ಕೆ ಬರಗೊಡಲಿಕ್ಕಿಲ್ಲ. ಇವನನ್ನೂ, ನಿಷ್ಟನ್ನೂ ಕೂಡಿಯೇ ಕತ್ತಿಯ ಮೇಲೆ ಕುಳ್ಳಂಣಿ, ಉಳಿರಲ್ಲಿ ಮೇರಿಸಿ, ಆನೆಯ ಕಾಲಿಗೆ ಕಟ್ಟಿಸಿ ಕೊಲ್ಲಿಸುವೆನು, ಎಂದು ನುಡಿಯಲು, ಉದೇಪುರಿಯು ಗಡಗಡನೆ ನಡುಗಿ— ನಿಮ್ಮ ಮನಸ್ಸಿನೊಳಗಿನ ಸಂಶಯವು ಯಾವದು ? ಯಾರ ವಿಷಯವಾಗಿ ಸಂಶಯವು ? ಇವನಿಗೂ ನನಗೂ ಸಂಬಂಧವೇನು ? ನೀವು ಆಡುವಮಾತೇ ನನಗೆ ತಿಳಿಯಲ್ಲಿದ್ದು; ಅಂದಬಳಿಕ ನಿಮ್ಮ ಮನಸ್ಸಿನೊಳಗಿನ ಸಂಶಯವನ್ನು ದೂರವಾಡುವ ಬಗೆ ಹ್ಯಾಗೆ ?

ಉದೇಪುರಿಯ ಈ ಮಾತುಗಳನ್ನು ಕೇಳಿ ಬಾದಶಹನು— “ ಏನು ? ಇವನು ಯಾರೆಂಬದು ನಿನಗೆ ಗೊತ್ತಿಲ್ಲವೆ ? ಚಿತ್ರಕೋರೆಯುವವನ ಸೋಗಿ ನಿಂದ ಇವನನ್ನು ನೀನು ಇಲ್ಲಿಗೆ ಕರೆಸಿಕೊಂಡಿದ್ದಿಲ್ಲವೆ ? ನಿನ್ನ ಮಸಾವುದನು ಈತನನ್ನು ನಿನ್ನಬಳಿಗೆ ಕರಕೊಂಡು ಬಂದಿದ್ದಿಲ್ಲವೆ ? ಇವನು ಇಲ್ಲಿಯೇ ನಿನ್ನ ಮುಂದಿರದಲ್ಲಿ ಇದ್ದಿಲ್ಲವೆ ? ಮಾತಾದು, ಆಗ ಯಾಕೆ ಸುಮ್ಮಣಾದೆ ? ಆ ? ” ಎಂದು ಗಡ್ಡಂಣಲು, ಬೇಗಮೆಯು ಮುಂದುಗಾಣದೆ ನಿಂತುಕೊಂಡಳು. ಆಶ್ಚರ್ಯಮಗ್ನಿಖಾದ್ಯಂಂದ ಆಕೆಯ ಮುಖದಿಂದ ಅಕ್ಕರಗಳು ಹೊರಡ ವಾದವು. ಆಕೆಯ ಹಿಂದೆ ನಿಂತುಕೊಂಡಿದ್ದ ಇಂದಿರಿಗೆ ಯಾವ ಸಂಗತಿಯೂ ತಿಳಿಯದಾಯಿತು; ಈ ಸ್ಥಿತಿಯಲ್ಲಿ ಬಾದಶಹನು ಬೇಗಮೆಯ ಮುಖಮುದ್ರೆಯನ್ನೂ, ಭೋಷಿಸಿಂಗನ ಮುಖಮುದ್ರೆಯನ್ನೂ ಪರೀಕ್ಷಿಸಲು, ಬೇಗಮೆಯ ಮುಖಮುದ್ರೆಯಲ್ಲಿ ತಿರಸಾಂತಿರದ ಮೃದುಹಾಸ್ಯವೂ ತೋರುತ್ತಿದ್ದವು. ಕಡೆಗೆ ಉದೇಪುರಿಯು ಒಮ್ಮೆಲೆ ಬಾದಶಹನನ್ನು ಕುರತು— ಜಹಾವನ್ನೂ, ನಿಮ್ಮ ಮನಸ್ಸಿನಲ್ಲಿ ಸಂಶಯವೇನು ಬಂದಿರುತ್ತದೆಂಬದನ್ನು ನೀವೇ ಬಲ್ಲಿರಿ. ಈ ಚಿತ್ರಗಾರನು ಮಸಾವುದನ ಸಂಗಡ ಸ್ವಲ್ಪದಿನಗಳ ಹಿಂದೆ ನನ್ನ ಬಳಿಗೆ ಬಂದಿದ್ದನು.

ಈತನು ಇಲ್ಲಿಯೇ ಕುಳತು ಕೆಲವು ಚಿತ್ರಗಳನ್ನು ಕೊರೆದು ಕೊಟ್ಟಿನು. ಅವು ನನ್ನವು ನಿಮ್ಮವು ಇರುತ್ತವೆ. ಈತನು ಹಸ್ತಿದಂತದ ಒಂದು ಸುಂದರವಾದ ಬೀಸಣಿಕೆಯನ್ನೂ ಕೊಟ್ಟಿರುತ್ತಾನೆ, ಎಂದು ಹೇಳಿ, ಚಿತ್ರಗಳನ್ನೂ, ಬೀಸಣಿಕೆಯನ್ನೂ ಬಾದಶಹನಿಗೆ ತೋರಿಸಿದಳು. ಅವು ರಿಂದ ಬಾದಶಹನಿಗೆ ಸಮಾಧಾನವಾಗಲೂಲ್ಲದು. ಆತನು ಸಂತಾಪಯುಕ್ತ ತಿರಸ್ತಾರದಿಂದ ಉದೇಪುರಿಯನು ಕುರಿತು—ಖಚೇಪುರೀ, ನೀನು ಚಿತ್ರಗಳನ್ನು ತೋರಿಸಿ, ಏನು ಬೇಕಾದದ್ದು ಮಾಡು. ಈತನು ಚಿತ್ರ ಕೊರೆಯುವ ಕಾರಾಗೀರನಲ್ಲ ವೆಂಬದು ನಿಶ್ಚಯವು. ಈತನನ್ನು ನೀನು ಕರೆಸಿರುತ್ತಿ. ಈತನು ಯಾವನೋ ನಿನ್ನ ಹಳೆಯ ಜಡಿಗಾರನಿರಬೇಕು, ಎಂದು ನುಡಿದನು. ಈ ಶಬ್ದಗಳು ಕೆವಿಗೆ ಬಿದ್ದ ಕೂಡಲೇ ಉದೇಪುರಿಯು ಖಣಬಣಿಸುವ ಧ್ವನಿಯಿಂದ ಗಟ್ಟಿಯಾಗಿ ನುಡಿದಳೇನಂದರೆ—ಜಹಾವನ್ನು, ಇಂದು ನೀವು ನೀವೇ ಇರುತ್ತಿರಷ್ಟೇ ! ಇದೇನು ? ಯಾರವುಂದೆ ಇಂಥ ಅಭದ್ರಮಾತುಗಳನ್ನು ಆಡುತ್ತಿರೆಂಬ ದನ್ನು ವಿಚಾರಮಾಡಿರಿ. ಈ ಉದೇಪುರಿಯ ಪರಿಕ್ಷೇಯನ್ನು ಈಪೂರ್ತಿನ ವರಿಗೆ ಹೀಗೆಯೇ ಮಾಡಿದ್ದೀರೋ ? ಯಾವ ದುಷ್ಪರು ನಿಮ್ಮ ಮನಸ್ಸಿನಲ್ಲಿ ಇದನ್ನು ತುಂಬಿದರು ? ನನ್ನ ವಿಷಯವಾಗಿ ನಿಮ್ಮ ಮನಸ್ಸಿನಲ್ಲಿ ಇಂಥ ಕೂತಕ್ಕವೇ ? ಇನ್ನೊಂದು ಈ ವಿಚಾರವನ್ನು ಪೂರ್ಣವಾಗಿ ಮಾಡಲೇ ಬೇಕು. ನಾನು ಅವರಾಧಿಯೆಂದು ಸಿದ್ಧವಾದರೆ ಬೇಕಾದ ಶಿಕ್ಷೆಯನ್ನು ವಿಧಿಸಿರಿ.

ಉದೇಪುರಿಯ ಈ ಸ್ವಾಭಿಮಾನದ ಸರಳ ನುಡಿಗಳ ಪರಿಣಾಮವು ಬಾದಶಹನ ಮೇಲೆ ಆಗಲಿಲ್ಲ. ಆತನು ಬೇಗಮೆಯನ್ನು ಕುರಿತು— ಇಂಥ ಅಕ್ಕಸದ ಮಾತುಗಳಿಗೆ ನಾನು ಮೋಸಹೋಗುವನನಲ್ಲ. ನನ್ನ ಮನಸ್ಸಿನಲ್ಲಿ ಸಂಶಯವು ಪೂರ್ಣವಾಗಿ ತುಂಬಿಕೊಂಡಿರುತ್ತದೆ. ಇಲ್ಲದಿದ್ದರೆ ನೆಟ್ಟಿಗೆ ನಿನ್ನ ತನಕ ಈತನು ಹ್ಯಾಗಿ ಬಂದನು ? ಎಂದು ನುಡಿದನು. ಅದನ್ನು ಕೇಳಿ ಬೇಗಮೆಯ ಮುಖದಿಂದ ಒಂದು ಅಕ್ಕರವು ಕೂಡ ಹೊರಡದಾಯಿತೆ; ಶಬ್ದಗಳು ಹೊರಬಿಳಿದಾದವು. ಓರಂಗಜೀಬನು ತನ್ನ ವಿಷಯವಾಗಿ ಹೀಗೆ ಸಂಶಯಪಟ್ಟಾನೆಂಬ ವಿಚಾರವು ಆಕೆಯ ಮನಸ್ಸಿನಲ್ಲಿ ಕೂಡ ಬಂದಿದ್ದಿಲ್ಲ. ಆಕೆಯು ತೀರ ವಿನ್ನಿಂಬಾದಳು. ಏನು ಮಾಡಬೇಕು, ಏನು ಮಾತಾಡ

ಬೇಕೆಂಬದೇನೂ ಆಕೆಗೆ ತೋಚದಾಯಿತು. ಕಾಲು ಮುರಿದಂತಾಗಿ, ಆಕೆಯು ಬಳಿಯಲ್ಲಿದ್ದ ಒಂದು ರತ್ನವಿಚಿಕವಾದ ಕೋಚದ ಮೇಲೆ ಕುಸಿಬಿಡ್ಡ ವಳಂತೆ ಕುಳಿತುಬಿಟ್ಟಿಳು. ಇಂದಿರೆಯು ಆಕೆಯನ್ನು ಹಿಡಿಯಮೋಗಲು ಬೇಗ ಮೆಯು—ಇಂದಿರೆ, ಇದೆಲ್ಲಿಯ ಕೆಟ್ಟು ಅಪವಾದವು ನನ್ನ ಪಾಲಿಗೆ ಬಂತವ್ಯಾ! ಎಂದು ನುಡಿಯಲು, ಇಂದಿರೆಯು ಸ್ವಲ್ಪಹೊತ್ತು ಸುತ್ತುಮುತ್ತು ನೋಡಿದೆಳು. ಆ ಮೇಲೆ ಬಾದಶಹನನ್ನು ನೋಡಿದೆಳು. ಅಷ್ಟರಲ್ಲಿ ಭೋಟೊ ಸಿಂಗನು ಬಾದಶಹನನ್ನು ಕುರಿತು ಏನೋ ಹೇಳಬೇಕೆಂದು “ಬಾದಶಹಾ” ಎಂದು ನುಡಿಯುತ್ತಿರಲು, ಬಾದಶಹನು—ಸುಮೃನಿರು. ಒಂದು ಆಕ್ಷರವನ್ನು ನುಡಿದರೆ ನಿನ್ನ ನಾಲಿಗೆಯನ್ನು ಕೊಯ್ದೇನು, ಎಂದು ಗದ್ದರಿಸಿದ್ದರಿಂದ ಭೋಟೊ ಸಿಂಗನು ಸುಮೃನಾದನು. ಆಗ ಬಾದಶಹನು ಉದೇಪುರಿಯನ್ನು ಕುರಿತು—ಯಾಕೆ? ಎಲ್ಲ ಹುಳಕು ಹೊರಬಿಡ್ಡಿದ್ದರಿಂದ ಇನ್ನು ಏನೂ ನಡೆಯುವ ಹಾಗಿಲ್ಲಿಂದು ಸುಮೃನೆ ಬಿದ್ದು ಕೊಂಡೆಯಹುದೇ? ಎಲೇ..... ” ಎಂದು ನುಡಿಯುತ್ತಿರಲು, ಇಂದಿರೆಯು ಬಾದಶಹನ ಬಳಗೆ ಬಂದು ಆತನನ್ನು ಕುರಿತು— ಅವರನ್ನು ಸುಮೃನೆ ಯಾಕೆ ಭಲಿಸುತ್ತೀರಿ? ಇನ್ನು ನಿಜವಾದ ಸಂಗತಿಯನ್ನು ಹೇಳಿದಿದ್ದರೆ ನಡೆಯುವ ಹಾಗಿಲ್ಲ. ನಿರಪರಾಧಿ ಯಾದ ಬೇಗಮೆಯ ಭಲನೆಯನ್ನು ನೋಡುವದು ನನ್ನಿಂದಾಗದು. ಬೇಗ ಮೆಯ ಬಿಡುಗಡೆಯು ನಮ್ಮ ನಿಜವಾದ ವ್ಯತ್ಯಾಂತವನ್ನು ಹೇಳಿದರೇ ಆಗುವದು. ಕಾರಣ ಈತನು ಯಾರು, ಇಲ್ಲಿಗೆ ಹ್ಯಾಗೆ ಬಂದನು ಎಂಬದನ್ನು ನಾನು ಹೇಳುತ್ತೀನೆ ಕೇಳಿ. ಈತನು ನನ್ನ ಅಣ್ಣನಾದ ದುಗಾರ್ಥಾಸನು. ಯಾವದಾದರೊಂದು ಹಂಚಿಕೆಯಿಂದ ನನ್ನನ್ನು ಬಂಧಮುಕ್ತವಾಗಿ ಮಾಡಬೇಕೆಂದು ಇಲ್ಲಿಗೆ ಬಂದಿದ್ದನು. ಯಾವದೊಂದು ನೆವವಿಲ್ಲದೆ ಯಾರು ಒಳಗೆ ಬಿಡುವರು? ಆದ್ದರಿಂದ ತನಗೆ ಬರುತ್ತಿದ್ದ ಚಿತ್ರಕೊರೆಯುವ ಕಲೆಯನ್ನು ಮುಂದೆ ಮಾಡಿ ಈತನು ಅಂತರ್ಗ್ರಹವನ್ನು ಪ್ರವೇಶಿಸಿದನು. ಎರಡನೆಯಾವ ಗೂಢವು ಇದರಲ್ಲಿರುವದಿಲ್ಲ. ಇನ್ನು ಸಿಟಿಟಿಗಳ ನಿರ್ಣಯವನ್ನು ನೀವು ಮಾಡಿಕೊಳ್ಳಿರಿ. ಬೇಗಮುಸಾಹೇಬರ ಸಬಂಧವು ಇದರಲ್ಲಿ ಎಷ್ಟು ಮಾತ್ರವೂ ಇರುವದಿಲ್ಲ. ನಮ್ಮ ಸಲುವಾಗಿ ನಿಷ್ಪಾರಣವಾಗಿ ಅವರು ಭಲಕ್ಕೆ ಗುರಿಯಾಗುವದನ್ನು ನಾನು ನೋಡಲಾರದೆ ಸತ್ಯವನ್ನು ನುಡಿದಿದ್ದೇನೆ.

ಇನ್ನು ನಮ್ಮಿಬ್ಬರ ಗತಿಯೇನಾಗುವದೆಂಬದನ್ನು ಎರಡನೆಯವರು ಹೇಳಲ ವಕ್ಕಿವಲ್ಲ. ನಮ್ಮ ಗತಿಯು ಏನಾದರೂ ಅಗಲಿ, ನಿಷ್ಣಾರಣವಾಗಿ ಆಗುತ್ತಿದ್ದ ಬೇಗಮಸಾಹೇಬರ ಭಲವು ತಪ್ಪಿದರೆ ಸಾಕು, ಎಂದು ನುಡಿದಳು. ಬಾದ ಶಕನು ಇದನ್ನು ಕೇಳಿ ಬೆರಗಾದನು. ದುರ್ಗಾದಾಷನೆಂಬ ಹೆಸರು ಕೆವಿಗೆ ಬಿದ್ದ ಕೂಡಲೇ ಆತನು ಆ ಭೋಟೆಸಿಂಗನ ಮುಖಮುದ್ರೆಯನ್ನು ಹೆಚ್ಚಿ ದಿಟ್ಟಿಸಿ ನೋಡಹತ್ತಿದನು. ಆಗ ಉದೇಪುರೀಯ ದೇಹದಲ್ಲಿ ಪ್ರಾಣಸಂಚರಿಸಿದಂತಾಯಿತು. ಇಂದಿರೆಯು ಇಂದು ತನಗೆ ಪ್ರಾಣದಾನ ಮಾಡಿದಳೆಂದು ಬೇಗಮೆಯು ಭಾವಿಸಿದಳು. ಬರಿಯ ಸಂಶಯದಿಂದಲೇ ಬಾದಶಕನು ಎಂಥ ಕೂರವಾದ ಶಿಕ್ಕೆಯನ್ನು ಕೊಡುವನೋ, ಎಂದು ಆಕೆಯು ಬೆದರಿದ್ದಳು. ಹಿಂದಿನ ಬಾದಶಕರು ತಮ್ಮ ಬೇಗಮೆಯರಿಗೆ ಕೊಟ್ಟಿದ್ದ ಭಯಂಕರವಾದ ಶಿಕ್ಕೆಯ ಹಲವು ಕಥೆಗಳನ್ನು ಆಕೆಯು ಕೇಳಿದ್ದಳು. ಜೀವದಿಂದಿರುತ್ತಲೇ ಭೂಮಿಯಲ್ಲಿ ಹುಗಿಸುವದು, ಕಲ್ಲುಕಟ್ಟಿ ನದಿಯಲ್ಲಿ ಅಧವಾ ಕೆರಿಯಲ್ಲಿ ಮುಣಿಗಿಸುವದು, ಮೂರುಪಟ್ಟಿಗಳನ್ನು ತೆಗೆಸಿ ಉರೆಲ್ಲ ಮೇರಿಸಿ, ನಾಯಿನರಿಗಳಿಂದ ಹರಿಸಿ ತಿನಿಸುವದು, ಇಂಥ ಶಿಕ್ಕೆಗಳಲ್ಲಿ ಯಾವದಾದರೊಂದು ಶಿಕ್ಕೆಯು ತನ್ನ ಪಾಲಿಗೆ ಬರಬಹುದೆಂದು ಉದೇಪುರಿಯು ಭಾವಿಸಿದ್ದಳು. ತಾನು ಬಾದಶಕನ ಪಟ್ಟರಾಣಿಯಾಗುವ ಮಹತ್ವಾಕಾಂಕ್ಷೆಯನ್ನು ತಾಳಿ, ಅದು ಸಿದ್ಧಿಸುವದಕಾ೜ುಗಿ ಯಾಕೆ ಪ್ರಯತ್ನಿಸಿದೆನೆಂದು ಆಕೆಯು ಪಶ್ಚಾತ್ತಾಪ ಪಡುತ್ತಿದ್ದಳು. ಅಷ್ಟರಲ್ಲಿ ಇಂದಿರೆಯು ಮೇಲೆ ಹೇಳಿದಂತೆ ಅವೃತವಾಣಿಯನ್ನು ಸುರಿಸಲು, ಆಕೆಯು ಚೇತರಿಸಿ ಇಂದಿರೆಯ ಬಳಗೆ ಧಾರಿಸುತ್ತ ಹೋಗಿ, ಕೇವಲ ನೋಟಿಂದ ತನ್ನ ಕೃತಜ್ಞತೆಯನ್ನು ವ್ಯಕ್ತಮಾಡಿದಳು.

ಇಂದಿರೆಯ ಈ ಸತ್ಯನಿಷ್ಠೆಯಿಂದ ಉದೇಪುರಿಯ ವಿಷಯದ ಬಾದಶಕನ ಸಂಶಯವು ದೂರವಾಯಿತು. ಆತನು ಉದೇಪುರಿಯನ್ನು ಬಗೆಬಗೆಯಾಗಿ ಬಟ್ಟಿ ಸಿರಮಿಸಹತ್ತಿದನು. ಡೈರಂಗಜೇಬನು ಮಾತಿನಲ್ಲಿ ಬಹುಜತುರನು. ತಾನು ರೋಷನಾರಳ ಸಮಾಧಾನಕಾ೜ುಗಿ ನಿಷ್ಟ ಮೇಲೆ ಈ ಅಪವಾದ ಹೋರಿಸಿದೆನಲ್ಲದೆ, ನಿನ್ನ ಪರಿಶ್ರಮೆಯ ಬಗ್ಗೆ ನನ್ನ ಮನಸ್ಸಿನಲ್ಲಿ ಎಳ್ಳಷ್ಟು ಸಂಶಯವಿಲ್ಲಿಂದು ಆತನು ಹೇಳಿದನು. ರೋಷನಾರಳು ಘಾತಕ

ಸ್ವಭಾವದವರು. ಈಗನ ಕಾಲವು ಬಹು ಸೂಕ್ಷ್ಮವಾದದ್ದು. ಅತ್ತ ರಜ ಪೂರ್ತರು ಎದ್ದು ಕುಳಿತಿದ್ದಾರೆ; ಇತ್ತ ದಕ್ಷಿಣದಲ್ಲಿ ಮಹಾರಾಷ್ಟ್ರ ಸುಳಿದಾ ಟಿಕ್ಕೆ ಆರಂಭವಾಗಿದೆ; ತಂದೆಯಾದ ಶರಾಜಹಾನನು, ಸೀರೆಮನೆಯಲ್ಲಿ ಇನ್ನೂ ಜೀವಧಿಂದ ಇರುತ್ತಾನೆ. ಇಂಥ ಪ್ರಸಂಗದಲ್ಲಿ ಹೊಇನಾರಳನ್ನು ನನ್ನ ಬಳಿಯಲ್ಲಿಟ್ಟುಕೊಳ್ಳುದಿದ್ದರೆ, ಆ ದುಷ್ಪ ಶ್ರೀಯು ನನ್ನ ಬುದ್ದಮೇಲು ಮಾಡಲಿಕ್ಕೆ ಹಿಂದೆಮುಂದೆ ನೋಡುವಹಾಗಿಲ್ಲ. ಅಂತೇ ಆಕೆಯನ್ನು ಯುಕ್ತಿ ಪ್ರಯುಕ್ತಿಯಿಂದ ತಡೆದು ಸಲ್ಲಿಸುವದಕ್ಕಾಗಿ ನಾನು ಹೀಗೆ ಮಾಡಿದೆನು; ಎಂದು ಹೇಳಿದನು. ಆದನ್ನು ಕೇಳಿ ಭೋಳೇಸ್ತುಭಾವದ ಉದ್ದೇಶ್ಯರಿಯು ಸಮಾಧಾನಪಟ್ಟಳು. ಬಾದಶಹನ ಮೇಲೆ ಆಕೆಯ ಪ್ರೇಮ ಬಹಳ. ಆತನ ಮಾತುಗಳು ಆಕೆಗೆ ಸಮರ್ಪಕವಾಗಿ ತೋರಿದವು. ಇತ್ತ ದುರ್ಗಾದಾಸ ನೆಂಬ ಹೆಸರು ಕೆವಿಗೆ ಬಿದ್ದ ಕೂಡಲೆ ಬಾದಶಹನಿಗೆ ಆತನ ಗುರುತು ಪೂರಾ ಹತ್ತಿದಂತಾಯಿತು. ಜಸವಂತಸಿಂಗನ ಸಂಗಡ ಬಂದಾಗ ಬಾದಶಹನು ದುರ್ಗಾದಾಸನನ್ನು ನೋಡಿದ್ದನು. ದುರ್ಗಾದಾಸನ ಯೋಗಿದಿಂದ ಜಸ ವಂತಸಿಂಗನ ಯಾವತ್ತುಸಂಗತಿಯೂ, ಚಂದ್ರಾವತೀರಾಣಿಯ ವೃತ್ತಾಂತವೂ, ಆಕೆಯನ್ನು ಕಾಬೂಲಿಸಿದಿಂದ್ದಿಂದ ಬಾದಶಹನ ಕಣ್ಣಿಗೆ ಕಚ್ಚಿದಂತಾಗಿ, ದುರ್ಗಾದಾಸನನ್ನು ಕೂಡಲೆ ಶೂಲಕ್ಕೇರಿಸಬೇಕೆಂದು ಆತನು ನಿಶ್ಚಯಿಸಿದನು; ಆದರೆ ದುರ್ಗಾದಾಸನಂಥ ಶೂರ ತರುಣ ಮುಖ್ಯದಿಯನ್ನು ಹೀಗೆ ಕೊಲ್ಲಿಸುವದಕ್ಕಿಂತ, ಆತನಿಗೆ ಮುಸಲ್ಬಾನೀಧಮರದ ದೀಕ್ಷೆಯನ್ನು ಕೊಡಿಸಿ, ಆದು ಸಾಧಿಸದಿದ್ದರಿ ದೊಡ್ಡ ಅಧಿಕಾರವನ್ನು ಕೊಟ್ಟು, ಆತನನ್ನು ತನ್ನ ಪದರಿನಲ್ಲಿಟ್ಟುಕೊಂಡು, ರಜಪೂತರನ್ನು ಹಣ್ಣಿಗೆ ತರುವ ಕಾರ್ಯದಲ್ಲಿ ಆತನ ಸಹಾಯವನ್ನು ಪಡೆಯಬಹುದೆಂದು ಬಾದಶಹನು ನೆನಿಸಿದನು. ಆಗ ಮೋಸಗಾರನಾದ ಅಲಮಗೀರನು— ದುರ್ಗಾದಾಸಜೀ, ನಾನು ನಿಮ್ಮ ಸ್ವಾಮಿಭಕ್ತಿಯನ್ನೂ, ಶೌರ್ಯವನ್ನೂ ಕೇಳಿಬಲ್ಲಿನು. ಕಾಬೂಲಿಸಿದಂದ ಚಂದ್ರಾವತೀರಾಣಿಯನ್ನು ಹೊರಡಿಸುವಾಗ, ನೀವೂ ನಿಮ್ಮ ತಂಗಿಯೂ ಮಾಡಿದ ಸಾಹಸವನ್ನು ಕೇಳಿದ್ದೇನೆ. ನಿಮ್ಮ ತಂಗಿಯ ಸತ್ಯನಿಷ್ಠೆಯನ್ನು ಇಂದು ಕಣ್ಣಿಮುಟ್ಟಿ ನೋಡಿದ್ದೇನೆ. ಶತ್ರುವಿನ ಸದ್ಗುಣಗಳನ್ನೂ ಅಲಮಗೀರನು ದುರ್ಗಾದಾಸಿನಿಂದ ನಿಮ್ಮಿಬ್ಬರನ್ನೂ ಬಂಧನುಕ್ಕೆ

ಮಾಡುತ್ತೇನೆ. ನೀವು ಇಂದು ಐದುಸಾವಿರ ಸ್ವೀನ್ಯದ ಮನಸಬದಾರರಾದಿ
ರೆಂದು ತಿಳಿಯಿರಿ. ಜಸವಂತಹಿಂಗಮಹಾರಾಜರ ಯಾವತ್ತು ಅಧಿಕಾರ
ವನ್ನು ನಿಮಗೆ ಕೊಡುತ್ತೇನೆ. ಈಗಲೇ ನಿಮಗೆ ಉಡುಗರೆಯನ್ನು ತರಿಸಿ
ಕೊಡುವೇನು. ತರುಣರಾಗಿದ್ದ ನೀವು, ತಂಗಿಯ ಸಂಗಡ ನನ್ನ ಪದರಿನಲ್ಲಿ
ಸುಖವಾಗಿದ್ದು, ಪರಾಕ್ರಮವನ್ನು ಪ್ರಕಟಮಾಡಿ, ಹೆಚ್ಚು ಹೆಚ್ಚು ಉತ್ಸರ್ವ
ವನ್ನು ಪಡೆಯಿರಿ.

ದುರ್ಗಾದಾಸನು ಬಾದಶಹನ ಈ ಮಾತುಗಳನ್ನು ಕೇಳಿ ಮನ್ಯನೇ
ನಿಂತುಕೊಂಡಿದ್ದನು. ಆಗ ಬಾದಶಹನು ಆತನನ್ನು ಕುರಿತು— ದುರ್ಗಾ
ದಾಸಾ, ನಾನು ನಿನಗೆ ಐದುಸಾವಿರದ ಮನಸಬದಾರಿಯನ್ನು ಕೊಟ್ಟಿದ್ದೇನೆ.
ಇನ್ನು ನನ್ನ ದಬಾರರದಲ್ಲಿರು, ಎಂದು ಮತ್ತೊಮ್ಮೆ ಗಟ್ಟಿಯಾಗಿ ನುಡಿದನು.
ಅದನ್ನು ಕೇಳಿ ದುರ್ಗಾದಾಸನು ಸ್ವಲ್ಪ ಆಘ್ಯತೆಯನ್ನು ವೃತ್ತಪಡಿಸುತ್ತ,
ತರಾಜುರದ ಮುದ್ರೆಯಿಂದ ಬಾದಶಹನನ್ನು ನೋಡಿ— ಅಲವಗೇರಬಾದ
ಹನೇ, ನೀನು ನನ್ನನ್ನು ಈ ಬಗೆಯಾಗಿ ಮನ್ಯಿಸಿದ್ದಕಾಜಿ ನಾನು ಆನಂದ
ಪಡಬೇಕೋ, ದುಃಖಪಡಬೇಕೋ, ಎಂಬದು ನನಗೆ ತಿಳಿಯಾಗಿದೆ!
ನೀನು ನನ್ನ ಮೇಲೆ ಪ್ರಸನ್ನನಾಗಿದ್ದರೆ, ತಂಗಿಯನ್ನು ಕರಕೊಂಡು
ಸ್ವದೀಶಕ್ಕೆ ಹೋಗುವದಕ್ಕೆ ನನಗೆ ಅಪ್ಪಣಿಕೊಡು. ನಾನೂ, ಆಕೆಯೂ
ನಮ್ಮ ಬಾಲರಾಜನ ಸೇವೆಯನ್ನು ಮಾಡುತ್ತ ಇನ್ನುದ ಸಾಧ್ಯಕಮಾಡಿ
ಕೊಳ್ಳುವೇವು. ನಮ್ಮ ರಾಜನ ಸೇವೆಯಲ್ಲಿ ನಮಗಾಗುವ ಆನಂದವು,
ನೀನು ಮನಸುಬದಾರಿಯನ್ನು ಕೊಟ್ಟಿರೂ, ದಿವಾಣಿಗಿರಿಯನ್ನು ಕೊಟ್ಟಿರೂ
ನಮಗೆ ಆಗುವದಿಲ್ಲ. ಮೋಗಲರ ಚಾಕರಿಯನ್ನು ಕೈಕೊಂಡು, ರಾಣಿಯನ್ನೂ
ಬಾಲರಾಜನನ್ನೂ ಅತ್ಯ ಚಲ್ಲಿಕೊಡುವದು ನಮ್ಮ ಶೀಲವಲ್ಲ. ನಾನು
ಒಬ್ಬನೇ ಒಬ್ಬನು; ನನ್ನ ತಂಗಿಯ ಬಾಲವಿಧವೆಯು. ಇನ್ನು ನಮ್ಮಿಬ್ಬರದು
ವಿನು ಆಗಬೇಕಾಗಿನೆ? ನಮ್ಮ ಸ್ವಾಮಿಯ ಸೇವೆಯಿಂದ ನಾವು ಸಂತುಪ್ತ
ರಾಗತಕ್ಕವರು. ಎಂದು ಸ್ವಷ್ಟವಾಗಿ ಹೇಳಿದನು. ಅದನ್ನು ಕೇಳಿ ಬಾದ
ಶಹನು ಸಂತಾಪಗೊಂಡನು. ಆದರೂ ಆತನು ಸಂತಾಪವನ್ನು ವೃತ್ತ
ಪಡಿಸದೆ, ದುರ್ಗಾದಾಸನಿಗೆ ಪರಿಪರಿಯಾಗಿ ತಿಳಿಸಿ ಹೇಳಿದನು. ಆದರೆ
ಅದೆಲ್ಲ ವೃಥವಾಯಿತು. ಆಗ ಬಾದಶಹನು ದುರ್ಗಾದಾಸನನ್ನು ಸೇರಿ

ಯಲ್ಲಿರಿಸಿದನು. ಇಂದಿರೆಯನ್ನು ಪೀಡಿಸಿ, ದುರ್ಗಾದಾಸನನ್ನು ಹಾದಿಗೆ ತರಬೇಕೆಂದು ಮಾಡಿದನು; ಆದರೆ ಉದೇಪುರಿಯು ಅದನ್ನು ನಿಷೇಧಿಸಿ ದಳು. ಉದೇಪುರಿಯು ಇಂದಿರೆಯ ವಿವರವಾಗಿ ಅತ್ಯಂತ ಕೃತಜ್ಞ ಖಾಗಿದ್ದುಳು. ಬಾದಶಹನು ಪ್ರಸಂಗದಲ್ಲಿ ಇಂದಿರೆಯನ್ನು ಸೆರೆಯಲ್ಲಿರಿಸಲಿಕ್ಕೆ ಹಿಂದೆಮುಂದೆ ನೋಡನೆಂದು ತಿಳಿದು, ಆಕೆಯನ್ನು ಬಹು ಜಾಗರೂಕತೆಯಿಂದ ಕಾಯಬೇಕೆಂದು ಬೇಗಮೆಯು ನಿಶ್ಚಯಿಸಿದಳು. ಇಷ್ಟೆಲ್ಲ ಆದಮೇಲೆ ಬಾದಶಹನು ಉದೇಪುರಿಯ ನುಂದಿರದಿಂದ ಹೊರಟು, ಸಾದತ ಖಾನನ ಸಹಾಯಕ್ಕೆ ಯಾರನ್ನು ಕಳಿಸಬೇಕು, ಸ್ವಿಂತವನ್ನು ಎಲ್ಲಿಂದ ಕೂಡಿಸಬೇಕು, ಎಂದು ಆಲೋಚಿಸಬೇಕ್ಕಿದನು. ರಜಪೂತರ ಸಿದ್ಧ ತೆಯು ಒತ್ತು ರದಿಂದ ನಡೆದಿರುವದನ್ನು ಕೇಳಿ ಆತನು ಚಿಂತಿಗೊಳಗಾದನು.



ಒಂದೇಯ ಪ್ರಕರಣ

ಕರ್ನಾರತನ

ತಾನು ಒಡ್ಡಿದ ಬಲೆಯೊಳಗಿಂದ ಉದೇಪುರಿಯನ್ನು ಬಿಡಿಸಿದ್ದ ಕ್ಷಾಗಿ ರೋಷನಾರಳು ಇಂದಿರೆಯ ಮೇಲೆ ಬೆಂಕಿಯನ್ನು ಕಾರಹತ್ತಿದ್ದಳು. ಇಂದಿರೆಯ ಸೇಡುತ್ತಿರಿಸಿಕೊಂಡ ಹೊರತು, ಆ ದುಷ್ಪ ರೋಷನಾರಳಿಗೆ ಸಮಾಧಾನವಾಗಲೊಳ್ಳಲು. ಆಕೆಯು ಹೊಂಚುಹಾಕಿ ತನ್ನ ಫರುಕ್ಕಾಯಾರನ ಸಹಾಯದಿಂದ ಇಂದಿರೆಯನ್ನು ಉದೇಪುರಿಯ ಅಂತರ್ಗ್ರಹದೊಳಗಿಂದ ಯಾರಿಗೂ ಗೊತ್ತಾಗದಂತೆ ರಾತ್ರಿ ಹೊರಿಸಿ ತರಿಸಿ ಸೆರೆಯಲ್ಲಿಟ್ಟಿಳ್ಳಬ್ಬಳು. ಅತ್ತ ಉದೇಪುರಿಯು, ಒಮ್ಮೆಂದೊಮ್ಮೆ ಇಂದಿರೆಯು ಅಂತರ್ಗ್ರಹದಲ್ಲಿ ಕಾಣದ ಹಾಗೆ ಆದದ್ದರಿಂದ ಅಸಮಾಧಾನವಟ್ಟಿಳ್ಳಬ್ಬಳು. ತನ್ನನ್ನು ಪಾರಣಸಂಕಟದಿಂದ ಉಳಿಸಿದ ಇಂದಿರೆಯನ್ನು ಬಂಧಮುಕ್ತಮಾಡಿ ಕೃತಜ್ಞತೆಯನ್ನು ವ್ಯಕ್ತಮಾಡಿ ಬೇಕೆಂದು ಸರಳ ಕೃದಯದ ಆ ಉದೇಪುರಿಯು ಯೋಚಿಸಿದ್ದಬ್ಬಳು. ಇಂದಿರೆಯ ಹಲವು ಸದ್ಗುಣಗಳು ಉದೇಪುರಿಯ ಮನಸ್ಸನ್ನು ಕರಗಿಸಿದ್ದವು. ಈ ಸ್ಥಿತಿಯಲ್ಲಿ ಉದೇಪುರಿಯು ಮನಃಪೂರ್ವಕವಾಗಿ ಇಂದಿರೆಯ ಶೋಧ ಮಾಡಿಸಿದ್ದು ಆಶ್ಚರ್ಯವಲ್ಲ. ಆಕೆಯು ಬಾದಶಹನಿಗೆ ಈ ಸುದ್ದಿಯನ್ನು ತಿಳಿಸಿ, ನನ್ನ ಇಂದಿರೆಯನ್ನು ಹುಡುಕಿಸಿ ಕೊಟ್ಟಹೊರತು ನನಗೆ ಸಮಾಧಾನವಾಗದೆಂದು ಹೇಳಿದ್ದಳು. ಅದಕ್ಕೆ ಬಾದಶಹನು— ಸಿರೀ, ಇಂದಿರೆಯನ್ನು ಎರಡನೆಯವರು ನಿನ್ನ ಅಂತರ್ಗ್ರಹದೊಳಗಿಂದ ಹೊರಡಿಸಿಕೊಂಡು ಹೋಗುವದು ಶಕ್ಯವಲ್ಲ. ಉಪಾಯಕೊಣಿದಳಾದ ಆ ಇಂದಿರೆಯು,

ತಾನಾಗಿಯೇ ಪಾರಾಗಿ ಹೋಗಿರಬಹುದು. ನಿನ್ನಂಥ ಸಜ್ಜನಳನ್ನು ವಂಚಿಸುವದು ಆಕೆಗೆ ಕಲಿಣವಲ್ಲ. ಇಂದಿರಿಯ ಯೋಗ್ಯತೆಯೇನು? ಇಂದಿರಿಯು ಹೋದರೆ ಇನ್ನು ರೂಪಮತಿಯು ನಿನ್ನ ದಾಸಿಯಾಗುವಳು. ದಾಸಿಯನ್ನುಹುಡುಕುತ್ತೆ ಕುಳಿತುಕೊಳ್ಳಲಿಕ್ಕೆ ಇದು ಸಮಯವಲ್ಲ. ಇಡಿಯ ರಜಪೂತ ಸ್ಥಾನವು ನನ್ನ ವಿರುದ್ಧವಾಗಿ ತೋಳುತಟ್ಟಿ ನಿಲ್ಲಲು ಸಿದ್ಧವಾಗುತ್ತಿರುವಂತೆ ತೋರುತ್ತದೆ. ಕೇವಲ ರೂಪಮತಿಯನ್ನು ಸೆರಿಹಿಡಕೊಂಡು ಬಂದು ನನ್ನ ಪ್ರತಿಷ್ಠಿಯನ್ನು ಪೂರ್ಣವಾಡಿಕೊಳ್ಳುವದಕ್ಕಾಗಿಯೇ ಅಲ್ಲ, ಬಾದಶಾಹಿಯ ಗೌರವವನ್ನು ಕಾಯುವದಕ್ಕಾಗಿ ನಾನು ಈಗ ರಜಪೂತರೊಡನೆ ನನ್ನ ಬಲವನ್ನೀಲ್ಲ ಒಟ್ಟುಗೂಡಿಸಿ ಜಾಗ್ರತ್ತಯಿಂದ ಯುದ್ಧವಾಡಬೇಕಾಗಿದೆ. ಸಾದತ ಖಾನನಿಂದ ಈ ಕರಿಣಕಾರ್ಯವು ಸಾಧಿಸಲಾರದು. ಬೇರೆಯವರನ್ನು ಸಹಾಯಕ್ಕೆ ಕಳಿಸಿದರೂ ಈ ಕಾರ್ಯವು ನಿಗದು; ಆದ್ದರಿಂದ ನಾನೇ ನನ್ನ ಪ್ರಚಂಡ ಸೈನ್ಯದೊಡನೆ ರಜಪೂತಸ್ಥಾನದ ಮೇಲೆ ಸಾಗಿಹೋಗುವೆನು, ನಿನ್ನಾ ಬರುವೆಯಸ್ತೇ? ಇಂದಿರಿಯ ಮೇಲಿರುವ ನಿನ್ನ ವಿಶ್ವಾಸವನ್ನು ನಾನು ಬಲ್ಲಿಸು. ಯುದ್ಧಕ್ಕೆ ಹೊರಡಲು ಮೂರುದಿನಗಳ ಅವಕಾಶವಿರುವದರಿಂದ ಅಲ್ಲಿಯವರಿಗೆ ಇಂದಿರಿಯ ತೋಧವನ್ನು ಮಾಡಿಸುವೆನು, ನಿನು ಅಸಮಾಧಾನ ಪಡಬೇದ, ಅನ್ನಲು, ಉದ್ದೇಶ್ಯರಿಯ ಬಾದಶಾಹನನ್ನು ಕುರಿತು— ಖಾವಿಂದ, ಇಂದಿರಿಯ ದಾಸಿಯಲ್ಲ, ನನ್ನ ಪೂರ್ಣದಾತ್ರಿಯು. ಇರಲಿ, ತಾವು ತೋಧಮಾಡಿಸುವೆನೆಂದು ಹೇಳುವನಾತಿನಲ್ಲಿ ನಾನು ಸಂಪೂರ್ಣ ವಿಶ್ವಾಸವಿಟ್ಟು ಸಮಾಧಾನ ಪಡುವೆನು; ಆದರೆ ತಾವು “ನನ್ನ ಸಂಗಡ ಬರುವಿಯಷ್ಟೇ” ಎಂದು ಕೇಳಿದಿರಲ್ಲ? ತಾವಿದ್ದಲ್ಲಿ ನಾನು. ತಾವಿಲ್ಲದೆ ಈ ಯಾವುಷ್ಯರಿಯಲ್ಲಿ ನಾನು ಯಾವ ಅಶೀಯಿಂದ ಇರಬೇಕು? ನಾನು ಒಬ್ಬಕ್ಕೇ ಇದ್ದದ್ದುದರೆ ರೋಷನಾರಳು ನನ್ನನ್ನು ಕೊಲ್ಲಿಸಲಿಕ್ಕೆ ಸಹ ಹಿಂದೆಮುಂದೆ ನೋಡಲಿಕ್ಕಿಲ್ಲ. ಶ್ರೀಕರಣಪೂರ್ವಕವಾಗಿ ಪತಿಯನ್ನು ಆಶ್ರಯಿಸಿ, ಆತನು ಪರದೈವತವೆಂದು ತಿಳಿದು ಆತನನ್ನು ಆಗಲದೆ ಇರುವದು ಹಿಂದು ಸ್ತ್ರೀಯರ ಧರ್ಮವಾಗಿರುವದು; ಅಂದಬಳಿಕ ಖಾವಂದರವರ ಪ್ರಶ್ನವೇ ನನಗೆ ನಿಷ್ಪತ್ತಿಗೆ ತೋರುತ್ತದೆ. ಹ್ಯಾಗೇ ಇರಲಿ, ತಮ್ಮ ಸಂಗಡ ದಂಡಯಾತ್ರೆಗೆ ನಾನು ನಿಶ್ಚಯವಾಗಿ ಬರತಕ್ಕನಳು.

ಪತಿಯೊಡನೆ ಯುದ್ಧಕ್ಕೆ ಹೋರಿದುವ ವಿಚಾರದಲ್ಲಿ ಉದೇವುರಿಯು ಇಂದಿರಿಯ ಹಂಬಲವನ್ನು ಕೆಲಮಟ್ಟಿಗೆ ಮರೀತಕಿಂದು ಹೇಳಬಹುದು. “ ಯುದ್ಧಕ್ಕೆಹೋರಿದುವವರಿಗೆ ನಿನ್ನ ಇಂದಿರಿಯ ಶೋಧಮಾಡಿಸುತ್ತೇನೆ”ಂದು ಹೆಂಡತಿಯ ಸಮಾಧಾನಕಾರ್ಮಿ ಹೇಳಿದ ಬಾದಕಹನು, ಯುದ್ಧದ ಸಿದ್ಧತೆಯ ಗದ್ದಲದಲ್ಲಿ ಮನಃಪೂರ್ವಕವಾಗಿ ಶೋಧನದ ಕಾರ್ಯವನ್ನು ಸಾಗಿಸಲಿಲ್ಲ. ಗೊತ್ತಾದಂತೆ ಮೂರನೆಯ ದಿವಸ ಆತನ ಪ್ರಚಂಡಸೈನ್ಯವು ದಿಲ್ಲಿಯಿಂದ ಹೋರಟಿತು. ದಿಲ್ಲಿಯ ಪಟ್ಟಣದಿಂದ ಇಸ್ತುತ್ತು ಹರದಾರಿ ಹೋಗುವವರಿಗೆ ಬೀಡು ಬಿಡಲಾಗದೆಂದು ಬಾದಕಹನು ಅಪ್ಪತ್ತಿ ಮಾಡಿದ್ದನು. ಓರಂಗಜೀಬನ ಪ್ರಚಂಡ ಸೈನ್ಯದ ಕಲ್ಪನೆಯು ಯಾರಿಗೂ ಆಗದು. ಸೈನ್ಯವು ತಳವೂರಿದರೆ ಅದು ಒಂದು ಪಟ್ಟಣದ ಸ್ವರೂಪವನ್ನು ಹೊಂದುತ್ತಿತ್ತು. ಒಬ್ಬ ಫೇರೊಚ ಗ್ರಂಥಕಾರನ ವರ್ಣನದ ತಾತ್ತ್ವಿಕವೇನಂದರೆ—“ ಓರಂಗಜೀಬನ ದಂಡಿನಲ್ಲಿ ಮನುಷ್ಯರ ಸಂಖ್ಯೆಯಾದರೂ ಎಷ್ಟಿರುತ್ತದೆಂದು ಕೇಳಿದರೆ, ಆದನ್ನು ಇಷ್ಟೇ ಎಂದು ಹೇಳಿವದು ಅಸಾಧ್ಯವು. ಆ ದಂಡಿನಲ್ಲಿ ಕುದುರೆಯಮೇಲೆ ಕುಳತುಕೊಳ್ಳುವವರು ಸುಮಾರು ಒಂದು ಲಕ್ಷ ಜನರಿಂದ್ದರೆಂತಲೂ, ಆನೆ-ಕುದುರೆ-ಹೇಸರಗತ್ತಿಗಳು ಕೂಡಿ ಒಂದುವರೆ ಲಕ್ಷವಿಂದ್ದವೆಂತಲೂ ಹೇಳಿದರೆ ಅಶಯೋಕ್ತಿಯಾಗದು. ಇವುಗಳ ಹೋರತು ಸುಮಾರು ಇವತ್ತು ಸಾವಿರ ಒಂಟಿಗಳೂ, ಅಷ್ಟೇ ಎತ್ತುಗಳೂ - ಬಾಜಾರಬುಣಿನವರ ದನಕರಗಳೂ ಆತನ ದಂಡಿನಲ್ಲಿ ಇರುತ್ತಿದ್ದವು! ಬಾಜಾರಬುಣಿನಲ್ಲಿ ವ್ಯಾಪಾರಫೌರೇ ವೋದಲಾದವರು ತಮ್ಮ ಹೆಂಡರುಮಕ್ಕಳನ್ನು ಕೂಡಿಕೊಂಡು ಬರುತ್ತಿದ್ದರು! ಆಳುಹೋಚಾಗಳ ಗೊಂದಲವನ್ನುಂತು ವರ್ಣಿಸಲಾಸಲ್ಲ. ಒಬ್ಬ ರಾಜುತನ ಬಳಿಯಲ್ಲಿ ಮೂವರು ಸೇವಕರು ಇರುತ್ತಿದ್ದರು. ಎಷ್ಟೇಇದನರ ಮತದಂತೆ ದಂಡಿನೋಳಿಗಿನ ಯಾವತ್ತು ಜನರ ಲೆಕ್ಕವು ನಾಲ್ಕು ಲಕ್ಷವಾಗುವದು. ಯಾವತ್ತು ದಿಲ್ಲಿ ಪಟ್ಟಣದೋಳಿಗಿನ ಅರ್ಥಕ್ಕಾರ್ಥ ವಸತಿಯು ದಂಡಿನಲ್ಲಿ ತ್ತೀಂದು ಹೇಳಿದರೆ ಎಷ್ಟು ಮಾತ್ರವೂ ಅಶಯೋಕ್ತಿಯಾಗದು.” ಈ ವರ್ಣನದಂತೆ ಜನಸಂಖ್ಯೆಯು ಸದ್ಯಕ್ಕೆಓರಂಗಜೀಬನ ದಂಡಿನಲ್ಲಿ ಇತ್ತೀಂದು ಹೇಳಲಾಗುವದಿಲ್ಲ; ಯಾಕಂದರೆ ಸದ್ಯಕ್ಕೆ ಆತನ ದಂಡು ದಸ್ತೀಣ ಹಿಂದು ಸ್ಥಾನವೇ ವೋದಲಾದ ಬೀರಿಬೀರಿ ನಿಟ್ಟುಗಳ ಕಡೆಗೆ ಯುದ್ಧಕ್ಕೆ ಹೋಗಿತ್ತು.

ಮನೆಯಲ್ಲಿ ಹರಕಮರಕ ಆಯುಧವಿದ್ದವರೂ, ಹತ್ತಲಿಕ್ಕೆ ಕುದುರೆಯಿದ್ದವರೂ ಯುದ್ಧಕ್ಕೆ ಹೂರಬಿದ್ದರು; ಯಾಕಂದರೆ ಯುದ್ಧಕ್ಕೆ ಎದುರಾಗಲಿ— ಎದುರಾಗದಿರಲಿ, ದಂಡಿನಲ್ಲಿದ್ದವರ ಚಕ್ರಂದವು ಹೆಚ್ಚಿತ್ತತ್ತು. ಹ್ಯಾಗಾದರೂ ಮಾಡಿ ರಜಪೂತರನ್ನು ಹೇದರಿಸಬೇಕೆಂದು ಬೈರಂಗಜೀಬನು ಮಾಡಿದ್ದನು. ತನ್ನ ಪ್ರಚಂಡ ಸೈನ್ಯವನ್ನು ನೋಡಿದ ಮಾತ್ರದಿಂದ ರಜಪೂತರು ಕೃಕಾಲುಗಟ್ಟಿ ಹೀಂದಕ್ಕೆ ಸರಿದಬಳಕ, ತಾನು ಅವರನ್ನು ಹಟ್ಟಿಗೆ ತರಬೇಕೆಂದು ಆತನು ಬಗೆದಿದ್ದನು. ಆತನು ತನ್ನ ಪ್ರಚಂಡ ಸೈನ್ಯವು ದಿಲ್ಲಿಯಿಂದ ಸಾಗಿಹೋದ ಮರುದಿವಸ ಉದೇಪುರಿಯ ಬೇಗಮೆಯೊಡನೆ ಸಸೈನ್ಯನಾಗಿ ದಿಲ್ಲಿಯಿಂದ ಹೂರಬಿಟನು.

ಬೈರಂಗಜೀಬನು ದಿಲ್ಲಿಯಿಂದ ಹೂರಬುಕೋಡದ್ದರಿಂದ ಆತನ ದರ್ಶದ ಕರ್ಮವು ಅಲ್ಲಿ ಕೆಲವುಟ್ಟಿಗೆ ಕುಗ್ಗಿದಂತಾಯಿತು. ಹೋನಾರಳು ಇಂದಿರಿಯ ಸೇರು ತೀರಿಸಿಕೊಳ್ಳಲಿಕ್ಕೆ ಸಿದ್ಧಭಾದಳು. ನಯನವಾಲನೂ, ದುರ್ಗಾದಾಸನೂ ಬಂಧಮುಕ್ತವಾಗಲು ಯತ್ನಿಸತ್ತೊಡಗಿದರು. ಹೋನಾರಳು ತನ್ನ ಜನಾನಿಖಾನೆಯ ಆವಾರಗೋಡಿಯನ್ನು ಒತ್ತಟ್ಟಿಗೆ ತೋಡಿಸಿ, ಅದರಲ್ಲಿ ಇಂದಿರಿಯನ್ನು ಸೇರಿಸಿ ಮತ್ತೆ ಯಥಾಸ್ವಿತವಾಗಿ ಗೋಡಿಯನ್ನು ಕಟ್ಟಿಸಬೇಕೆಂದು ಮಾಡಿದಳು. ಆದರಂತೆ ಆಕೆಯು ಘರುಕಾಶಾಯರಸಿಗೆ ಆಚ್ಚಾಪಿಸಿದ್ದರಿಂದ ಆತನು ಆ ಭಯಂಕರ ಕೆಲಸವನ್ನು ಕೊನೆಗಾಣಿಸುವ ಸಿದ್ಧತೆಯಲ್ಲಿ ತೊಡಗಿದನು; ಆದರೆ ಆ ಸ್ವಾಮಿಭಕ್ತಿಗೆ ಅಂಥ ಭಯಂಕರ ಮರಣವೇದುಗುವದು ದೇವರ ಮನಸ್ಸಿಗೆ ಬರಲಿಲ್ಲ. ಆಕೆಯನ್ನು ಕಾಬಳಾಲದಹಾದಿಯಲ್ಲಿ ಪರಿಪರಿಯಿಂದ ಕಾಡಿದ ನಯನವಾಲನೂ, ಆಕೆಯ ಆಳ್ಳಿನಾದ ದುರ್ಗಾದಾಸನೂ ಆಕೆಯ ಈ ದುಮರಿರಣವನ್ನು ತಪ್ಪಿಸಿದರು. ನಯನವಾಲನು ಆಕೆಯ ದುಃಖನಿವಾರಣ ಮಾಡಿದನೆಂಬ ವಾತು ವಾಚಕ ರಿಗಿ ಆಶ್ಚರ್ಯಕರವಾಗಿ ತೋರಬಹುದು; ಆದರೆ “ ಜತೆಯಂತೆಮತಿಯೇ”ಂಬ ದೊಡ್ಡವರ ವಾತನ್ನು ಮನಸ್ಸಿನಲ್ಲಿ ತಂದರೆ, ಇಂದಿರೆ ದುರ್ಗಾದಾಸರಂಥ ಸ್ವಾಮಿಭಕ್ತಿ ಸುತ್ತಿಲರ ಸಹವಾಸದಿಂದ ನಯನವಾಲನ ಮನಸ್ಸಿ ನಸ್ತಿತಿಯು ಬದಲಾದದ್ದು ಆಸಂಭವವಲ್ಲ. ಇಂದಿರಿಯಂಥ ಯಃಕಶ್ಮಿತ ಸ್ತ್ರೀಯ ಕೇವಲ ಸ್ವಾಮಿಭಕ್ತಿಯಿಂದ ಹೋಧಬುರದ ರಾಜ್ಯದ ರಕ್ಷಣಮಾಡುತ್ತಿರಲು,

ಜೋಧಪುರದ ರಾಜಮನೆತನಕ್ಕೆ ಸಂಬಂಧಿಸಿದ ವಿಂಫೆಹೊತ್ತು ಗಂಡನು ತಾನು, ಮೊಗಲರ ಸೇವಕನಾಗಿ ಜೋಧಪುರದ ರಾಜವಂಶದ ನಾಶಕ್ಕೆ ಹೆಣ ಗುವದು ಲಜ್ಜಾಪ್ರದವೆಂದು ಆತನು ಪಶ್ಚಾತ್ತಾಪಪಟ್ಟನು. ತಾನು ಕುಲಾಭಿ ಮಾನವನ್ನು ತೃಜಿಸಿ ಕ್ಷೀರಂಗಜೀಬನ ಸೇವೆಯನ್ನು ಮಾಡಿದರೂ, ಆತನು ತನ್ನನ್ನು ತುಚ್ಛೀಕರಿಸಿ ಸರೆಯಲ್ಲಿ ಹಾಕಿದ್ದರಿಂದ ನಯನಪಾಲನ ಸ್ವಾಭಿ ಮಾನವು ಜಾಗ್ರತ್ವವಾಗಿ ಆತನು ಮೊಗಲರ ಸೇವೆಗಿ ಹೇಸಿ, ಇನ್ನು ಜನ್ಮ ವಿರುವತನಕ ತನ್ನ ಜನ್ಮಭೂಮಿಯಾದ ಜೋಧಪುರದ ಸೇವೆಯಲ್ಲಿ ದೇಹ ವನ್ನು ಸವಿಸಬೀಕೆಂದು ನಿಶ್ಚಯಿಸಿದನು. ಆತನು ಮೊದಲು ಇಂದಿರೆ ದುರ್ಗಾದಾಸರನ್ನು ಬಂಧಮುಕ್ತಮಾಡಿ ಅವರ ಕ್ಷಮೆ ಬೇಡಿಕೊಂಡು ಅವ ರೋಡನೆ ಸ್ವಾಮಿಸೇವೆಯನ್ನು ಕೈಕೊಳ್ಳಬೇಕೆಂದು ಆತುರ ಪಟ್ಟನು. ಧನಿಕ ಸಾದ ನಯನಪಾಲನಿಗೆ ಸರೆನನೆಯಿಂದ ಮುಕ್ತವಾಗಲಿಕ್ಕೆ ವಿಲಂಬವಾಗ ಲಿಲ್ಲ. ಆತನು ಪೂರ್ವ ಪರಿಚಿತರಾದ ಕಾವಲುಗಾರರ ಕೈಬಿಷ್ಟಗೆ ಮಾಡಿ ಸರೆಮನೆಯಿಂದ ಹೊರಬಿದ್ದನು. ಆತನು ಮುಸಲ್ಮಾನ ಸಾಧುವಿನ ಸೋಗು ಹಾಕಿಕೊಂಡು ರೋಷನಾರಳ ಅಂತರ್ಗ್ರಹವನ್ನು ಪ್ರವೇಶಿಸಿ ಸಾಮುದ್ರಿಕ, ಯಂತ್ರ-ತಂತ್ರಗಳ ಆಶೀಯಿಂದ ಘರುಕೊಂಡಿರನ ಮನಸ್ಸನ್ನು ಒಲಿಸಿಕೊಂಡು, ಇಂದಿರಿಯ ಮರಣದ ಭಯಂಕರ ಪ್ರಕಾರವನ್ನು ಆರಿತುಕೊಂಡನು. ಆತನಿಗೆ ಒಬ್ಬ ನಂಬಿಗೆಯ ಮನುಷ್ಯನ ಸಹಾಯದ ಅವಶ್ಯಕತೆಯಿತ್ತು. ಆತನು ಒಂದುದಿನ ದಿಲ್ಲಿಯ ಬೀದಿಯನ್ನು ಹಿಡಿದು ಮುಸಲ್ಮಾನ ಸಾಧುವಿನ ವೇಷದಿಂದ ಸಾಗಿರಲು, ಮೊಗಲ ಸಿಪಾಯಿಯ ವೇಷದಿಂದ ಸಾಗಿದ್ದ ದುರ್ಗಾದಾಸನು ಆತನ ಕಣ್ಣಗೆ ಬಿದ್ದನು. ಅವಸರದಿಂದ ಸಾಗಿದ್ದ ದುರ್ಗಾದಾಸನಿಗೆ ಸಾಧುವೇಷಧಾರಿಯಾದ ನಯನಪಾಲನ ಗುರುತು ಹತ್ತಲಿಲ್ಲ; ಆದರೆ ಇಂದಿರೆ-ದುರ್ಗಾದಾಸರ ವಿವರವಾಗಿ ಪೂಜ್ಯಬುದ್ಧಿಯಳ್ಳಿ ನಯನಪಾಲನು, ದುರ್ಗಾದಾಸನ ಗುರುತು ಹಿಡಿದು, “ ದುರ್ಗಾದಾಸಜೀ ” ಎಂದು ಕೂಗಿ ದನು. ಆದನ್ನು ಕೇಳಿ, ದುರ್ಗಾದಾಸನು ಮೆಟ್ಟಬಿದ್ದ ನಯನಪಾಲನ ಕಡೆಗೆ ತಿರುಗಿ ನೋಡಿದನು. ಆ ಮೇಲೆ ಅವರಿಬ್ಬರು ಏಕಾಂತಸ್ಥಳಕ್ಕೆ ಹೋದರು. ಮೊದಲಿಗೆ ನಯನಪಾಲನ ವಿಶ್ವಾಸವು ದುರ್ಗಾದಾಸನಿಗೆ ಆಗಲಿಲ್ಲ; ಆದರೆ ನಯನಪಾಲನು ಪ್ರತಿಜ್ಞಾಪೂರ್ವ ಕವಾಗಿ ತನ್ನ ಪಶ್ಚಾತ್ತಾಪ

ವನ್ನು ಪ್ರಕಟಿಸಾಡಿ ಇಂದಿರಿಯ ವ್ಯತ್ತಾಂತವನ್ನು ಹೇಳಿದನು. ತಂಗಿಯು ಭೋಗಿಸಬೇಕಾಗಿದ್ದ ಭಯಂಕರ ಮರಣದಿಂದ ಆಕೆಯನ್ನು ಉಳಿಸುವ ದಕ್ಕಾಗಿ ನಯನಪಾಲನು ಮನಃಪೂರ್ವಕವಾಗಿ ಯಶ್ವಿಸಿದ್ದನ್ನು ಸೋಡಿ, ದುರ್ಗಾದಾಸನು ತನ್ನ ಆ ಪೂರ್ವದ ವೈರಿಯ ಮೇಲೆ ವಿಶ್ವಾಸವನ್ನು ತಾಳಿದನು. ಅವರಿಬ್ಬರ ಮನಸ್ಸುಗಳು ಶುಧಿವಾಗಿ ಒಂದಾದವು. ನಯನಪಾಲನು ಫರುಕೊಂತಾಯರನನ್ನು ಒಡಕೊಂಡು, ಗೋಡೆತೋಡಲಿಕ್ಕೆ ತಮಿಬ್ಬರನ್ನು ಕರಕೊಂಡು ಹೋಗಬೇಕೆಂದು ಹೇಳಿ, ತಾನೂ ದುರ್ಗಾದಾಸನೂ ಕೂಲಿಕಾರರ ವೇಷದಿಂದ ರೋಷನಾರಳ ಜನಾನಖಾನೆಯನ್ನು ಸೇರಿದರು. ಫರುಕೊಂತಾಯರನು ಅವರ ಕಣ್ಣ ಕಟ್ಟಿ ಕರಕೊಂಡುಹೋಡದ್ದರಿಂದ ಹಾದಿಯ ಸ್ತುರಣವು ಅವರಿಗುಳಿಯಲಿಲ್ಲ.

ಅವರು ಒಳಗೆ ಹೋಡ ಬಳಿಕ ರೋಷನಾರಳು ಆಲ್ಲಿಗೆ ಬಂದಳು. ಆಕೆಯು ವೇಷಧಾರಿಗಳಾದ ದುರ್ಗಾದಾಸನನ್ನೂ, ನಯನಪಾಲನನ್ನೂ ತನ್ನ ಹದ್ದಿನ ಕಣ್ಣಗಳಿಂದ ಸೋಡಿದಳು. ಸುದ್ದೇವದಿಂದಲೇ ಆ ವೇಷ ಧಾರಿಗಳು ಆಕೆಯ ಕೈಯೊಳಗಿಂದ ಪಾರಾದರೆಂದು ಹೇಳಬಹುದು. ರೋಷನಾರಳು ತೋರಿಸಿದ ಕಡೆಯಲ್ಲಿ ಆ ವೇಷಧಾರಿಗಳಾದ ಕೂಲಿಕಾರರು ಗೋಡೆಯನ್ನು ಅಗಿಯಹತ್ತಿದರು. ರೋಷನಾರಳು ಕೆಲವು ಹೊತ್ತು ಸೌತು ಕೊಂಡು ತೋಡುವದು ಮುಗಿಯುತ್ತೆ ಬಂದ ಸಂಧಿಯಲ್ಲಿ ಸ್ವಲ್ಪ ಒಳಗೆ ಹೋಡಳು. ಆಗ ದುರ್ಗಾದಾಸ-ನಯನಪಾಲರು ಒಂದು ಮೂಲೆಯಲ್ಲಿ ಗೋಡೆಯನ್ನು ಅರುವಾರು ತೋಡಿದರು. ನಯನಪಾಲನು ಆ ವೀಂಡಿಯಲ್ಲಿ ತಲೆಯನ್ನು ಹಾರಿ ಆಚಿಗೆ ಸೋಡಲು, ಯಮನಾನದಿಯು ಕಾಣಿಸಿತು. ಅದನ್ನು ಸೋಡಿ ಅವನಿಗೆ ಬಹಳ ಸಮಾಧಾನವಾಯಿತು. ಆತನು ಆ ಸ್ಥಳದ ಗುರುತುಮಾಡಿಕೊಂಡು ತನ್ನ ತಲೆಯನ್ನು ತಕ್ಕೊಂಡನು. ಸೇವಕ್ಕೆನಾಲ್ಕು ಕಳ್ಳುಗಳನ್ನು ಏರಿಸಿ ವೀಂಡಿಯನ್ನು ಮುಚ್ಚಿದೆಂತೆ ಮಾಡಿದರು. ಅಷ್ಟರಲ್ಲಿ ರೋಷನಾರಳು ಆಲ್ಲಿಗೆ ಬಂದು, ಇನ್ನು ಗೋಡೆ ಅಗಿಯುವದು ಸಾಕೆಂದು ಹೇಳಿದಳು. ಅತ್ತ ಸಿದ್ದಿಗುಲಾಮರು ಇಂದಿರಿಯನ್ನು ಎಳಿತಂದರು. ಆಕೆಯು ತೀರ ಹಣ್ಣಾಗಿದ್ದಳು. ಏಂವ ತಾರಣವು ಕೂಡ ಅವಳಿಗಿದ್ದಿಳ್ಳವೆಂದು ಹೇಳಬಹುದು. ಆಕೆಯನ್ನು ಸೋಡಿ ದುರ್ಗಾದಾಸನಿಗೂ,

ನಯನಪಾಲನಿಗೂ ಬಹಳ ವ್ಯಸನವಾಯಿತು. ಈ ಸಂಕಟದೊಳಗಿಂದ ಈಕೆಯನ್ನು ಹಾಗೇ ಪಾರಮಾಡಬೇಕೆಂದು ಅವರು ಯೋಚಿಸಿತ್ತೊಡಗಿದರು. ಒಂದು ಉಪಾಯವೂ ಅವರಿಗೆ ಸಂಭವನೀಯವಾಗಿ ತೋರಿಲಿಲ್ಲ; ಆದರೆ ಅವರು ಪಿಟ್ಟಿಂದು ಮಾತಾಡದೆ, ನಿಂತಲ್ಲಿ ನಿಂತಕೊಂಡಿದ್ದರು. ರೋಷನಾರಳು ಇನ್ನು ಅಪ್ಪಣಿಯನ್ನು ಕೊಡತಕ್ಕವಳು, ಅವ್ಯಾರಲ್ಲಿ ಫರುಕಾಶಾಯ ರನು ಆಕೆಯ ಕೆವಿಯ ಹತ್ತರ ಹೋಗಿ ಏನೋಂ ಮೆಲ್ಲನೇ ಹೇಳಿದನು. ಅದನ್ನು ಕೇಳಿ ರೋಷನಾರಳು ಸಂಶಯದ ಮುದ್ರೆಯಿಂದ ನಯನಪಾಲನನ್ನು ನೋಡಿ—ಇನ್ನು ಇಬ್ಬರ ಕೆಲಸವಿಲ್ಲ, ಒಬ್ಬನು ಸಾಕಾ. ಈ ಗಡ್ಡದವನನ್ನು ಹೊರಗೆ ಕಳಿಸು, ಎಂದು ಹೇಳಿದಳು. ಅಪ್ಪಣಿಯಾಗುವದೊಂದೆ ತಡ, ಫರುಕಾಶಾಯರನು ಕೂಡಲೆ ನಯನಪಾಲನನ್ನು ಹೊರಗೆ ಕರಕೊಂಡು ಹೋಡನು. ಇತ್ತು ರೋಷನಾರಳು ತೋಡಿದ ಗೋಡೆಯಲ್ಲಿ ಇಂದಿರಿಯನ್ನು ಸೇರಿಸಲು ಸಿದ್ದಿಇಜನರಿಗೆ ಆಜ್ಞಾಪಿಸಿದ್ದು. ಸಿದ್ದಿ ಜನರು ಆಕೆಯನ್ನು ಎತ್ತಿ ಗೋಡೆಯಲ್ಲಿ ಸೇರಿಸುತ್ತಿರಲು, ಆಕೆಯು ಕೆಟ್ಟಿದ್ದನಿಯಿಂದ ಚೀರಿದಳು. ಕೂಡಲೆ ದುರ್ಗಾದಾಸನು ಸಂತಾಪಗೊಂಡನು. ಆತನು ಈ ಮೊದಲೆ ನಯನಪಾಲನೋಡನೆ ಆಲೋಚಿಸಿದ್ದನ್ನು ಮರೆತು, ಗುಲಾಮರ ವ್ಯೇವೇಲೆ ಬಿದ್ದು ಅವರನ್ನು ಹಿಂದಕ್ಕೆ ದೂಡಿದನು. ಇದನ್ನು ನೋಡಿ ರೋಷನಾರಳು ಆಶ್ಚರ್ಯಪಟ್ಟಿ ಸಿಟ್ಟಿನಿಂದ ಉರಿಯತ್ತ ಬಾಗಿಲಲ್ಲಿ ನಿಂತಕೊಂಡಳು. ದುರ್ಗಾದಾಸನು ಒಕ್ಕೀಯ ವಿಚಾರಿಯಾದರೂ, ತಂಗಿಯ ದುರವಸ್ಥೆಯನ್ನು ನೋಡಿ ಆತನವ್ಯೇವೇಲಿನ ಎಚ್ಚರವು ತಪ್ಪಿತು. ತನ್ನ ಕಣ್ಣಿ ದುರಿಗೆ ತಂಗಿಯು ಗೋಡೆಯಲ್ಲಿ ಸಿಕ್ಕು ಮರಣಹೊಂದುವದನ್ನು ನೋಡಿ ಯಾವ ಅಣ್ಣನು ಸಂತಾಪಗೊಳಿಸ್ತೇಲ್ಲ? ನಯನಪಾಲನೂ ದುರ್ಗಾದಾಸನೂ ಮಾಡಿದ ಯೋಚನೆಯು ಒತ್ತಪ್ಪಿಗೆ ಉಳಿಸು, ದುರ್ಗಾದಾಸನು ತನ್ನ ತಂಗಿಯ ಬಂಧ ವಿಮೋಚನಕ್ಕೆ ತಾನಾಗಿ ವಿಘ್ನವನ್ನು ತಂದುಕೊಂಡಂತಾಯಿತು. ಆಯಾ ಸಮಯದಲ್ಲಿ ನಯನಪಾಲನು ಹೊರಟುಹೋಡದ್ದರಿಂದ ದುರ್ಗಾದಾಸನು ಸಹಾಯ ರಹಿತನಾದನು. ಆತನು ನಯನಪಾಲನೇ ತನ್ನನ್ನು ಮೊಸ ಗೊಳಿಸಿರಬೇಕೆಂದು ತರ್ಕಿಸಿದನು. ಮೊಗಲರ ಸೇವಕನಾದ ಆ ನೀಜನು ಹೋಷನಾರಳ ಸಂಗಡ ಮೊದಲೇ ಆಲೋಚಿಸಿ ನನ್ನನ್ನು ಹಿಡಕೊಟ್ಟು ತಾನು

ಬೇಗಮೆಯ ಅಪ್ಪಣಿಯಿಂದ ಹೊರಟುಹೋದವನಂತೆ ಹೋಗಿಬಿಟ್ಟನೇಂದು ದುರ್ಗಾರ್ಥಾಸನು ಕಲ್ಪಿಸಿದನು.

ದುರ್ಗಾರ್ಥಾಸನು ಸಿದ್ದಿಜಿನರ ಮೇಲೆ ಏರಿಹೋದ ಕೂಡಲೆ ರೋಷ ನಾರಳ ಸೇವಕರು ಅವನನ್ನು ಹಿಡಿದೆಳೆದು ಹೊಡಿದು ಹಣ್ಣು ಮಾಡಿ ರೋಷ ನಾರಳ ಬಳಗೆ ಎಳಿದೊಯ್ದರು. ತೀಕ್ಷ್ಣದೃಷ್ಟಿಯ ರೋಷನಾರಳಿಗೆ ಕೂಡಲೆ ದುರ್ಗಾರ್ಥಾಸನ ಗುರುತು ಹತ್ತಿತು. ಆಗ ಆಕೆಗಾದ ಆನಂದವನ್ನು ವರ್ಣಿಸಲಾಸಲ್ಲ. ಅಣ್ಣತಂಗಿಯರಿಬ್ಬರೂ ತನ್ನ ಕೈಯಲ್ಲಿ ಸಿಕ್ಕರೆಂದು ಆಕೆಯು ಹಿಗ್ಗಿದಳು. ಅತ್ತ ದುಃಖಾತಿರಯದಿಂದ ಮೈಮರಿತು ಬಿಡ್ಡಿದ್ದ ಇಂದಿರೆಯು ಕೆಲವು ಹೋತ್ತಿನ ಮೇಲೆ ಎಚ್ಚುತ್ತು ಕಣ್ಣಿರೆದು ಸುತ್ತುಮುತ್ತು. ನೋಡಲು, ಆಕೆಯ ಅಣ್ಣನು ಕಣ್ಣಿಗೆ ಬಿಡ್ಡನು. ಕೂಡಲೆ ಆಕೆಯು ಎದ್ದನಿಂತು ಅಣ್ಣನನ್ನು ಅಪ್ಪಿಕೊಳ್ಳುವದಕ್ಕೂಗಿ ಮುಂದುವರಿಯಲು, ರೋಷನಾರಳು—ನಿಲ್ಲು ನಿಲ್ಲು! ಇನ್ನು ಸ್ವಲ್ಪಹೋತ್ತನಲ್ಲಿ ನಿರ್ವಿಬ್ಬರು ಅಣ್ಣತಂಗಿಯರು ಸ್ಥಿರವಾದ ಆಲಿಂಗನವನ್ನು ಹೋಂದಿ ಮರಣಹೋಂದುವಿರಿ. ಸ್ವಲ್ಪತಡಿ, ಎಂದು ಇಂದಿರೆಯನ್ನು ಹಂಗಿಸಿದಳು. ಆಕೆಯು ಫರುಕೊಶಾಯರಸಿಗೆ ಗೋಡೆಯನ್ನು ಇನ್ನಿಷ್ಟು ವಿಸ್ತೃತವಾಗಿ ತೋಡಿಸೆಂದು ಆಜ್ಞಾಪಿಸಿ, ಅವರು ತನ್ನ ಮನಸ್ಸಿನಂತೆ ತೋಡಿದ ಮೇಲೆ ಸಿದ್ದಿಜಿನರಂಗಿ—ಹಾ; ಸೇರಿಸಿರ ಇನ್ನು ಇವರಿಬ್ಬರನ್ನು ಗೋಡೆಯಲ್ಲಿ. ಮೊದಲು ದುರ್ಗಾರ್ಥಾಸನನ್ನು ಗೋಡೆಯಲ್ಲಿ ಸೇರಿಸಿ, ಆ ಮೇಲೆ ಇಂದಿರೆಯನ್ನು ಸೇರಿಸಿರ, ಎಂದು ಆಜ್ಞಾಪಿಸಿದಳು. ಸಿದ್ದಿಜಿನರು ಹಾಗೆ ಮಾಡಹೋಗಲು, ದುರ್ಗಾರ್ಥಾಸನು ಬೇಕೆದಷ್ಟು ಬಡದಾಡಿದನು. ಆದರೆ ಒಹುಜನ ಸಿದ್ದಿಜಿನರ ಮುಂದೆ ಅವನ ಆಟಸಾಗಲ್ಲಿ. ಬರಬರುತ್ತ ಕತ್ತಲಾಯಿತು. ದೀಪದ ಚೆಳಕಿನಲ್ಲಿ ಸಿದ್ದಿಜಿನರು ಮೊದಲು ದುರ್ಗಾರ್ಥಾಸನನ್ನೂ, ಆ ಮೇಲೆ ಇಂದಿರೆಯನ್ನೂ ಗೋಡೆಯಲ್ಲಿ ಸೇರಿಸಿ, ಸರಿದಾಡದಂತೆ ಅವರನ್ನು ಗಟ್ಟಿಯಾಗಿ ಹಿಡಿದು ಗೋಡೆಯನ್ನು ಕಟ್ಟಿಹತ್ತಿದರು. ಗೋಡೆಯು ಮುಗಿಯುವವರಿಗೆ ಕೂರಳಾದ ಆ ರೋಷನಾರಳು ಕೂರವ್ಯಾಖ್ಯಾಯಂತೆ ಕಟ್ಟಿಗಟ್ಟಿನಿಂದ ನೋಡುತ್ತ ಅಲ್ಲಿಯೇ ನಿಂತುಕೊಂಡಿದ್ದ ಳು. ಗೋಡೆಯುಗಿದ ಮೇಲೆ ಆಕೆಯು ಕೃತಕತ್ಯಳಾಗಿ ಮನಸ್ಸಿನಲ್ಲಿ ಆನಂದಪಡುತ್ತ ಅಂತರ್ಗತಹನನ್ನು ಪ್ರವೇಶಿಸಿದಳು. ಗೋಡೆಯಲ್ಲಿ ಸಿಕ್ಕಿಕೊಂಡಿದ್ದ ಆ ಬಡ

ಪ್ರಾಣಿಗಳ ಗತಿಯೇನಾದಿತೆಂಬ ಅಂತಃಕರಣದ ವಿಚಾರವು, ಲೇಶವಾದರೂ ಆಕೆಯ ಮನಸ್ಸಿನಲ್ಲಿ ಬರಲಿಲ್ಲ. ಇತ್ತೀಚು ನಯನವಾಲನು ಕೈಗೆ ಬಂದಂತೆ ಹೊಂದು ವೆಚ್ಚುವಾಡಿ ಒಂದು ಡೋಣಿಯನ್ನೂ, ನಾಲ್ಕುರು ಗಟ್ಟಿಗರನ್ನೂ ಕರೆ ಕೊಂಡು ಯಮನೆಯೊಳಿಗಿಂದ ವೇಗವಾಗಿ ಸಾಗಿಬಂದನು. ಆತನು ತಾನು ಮೊದಲು ಗುರುತುಮಾಡಿಕೊಂಡಿದ್ದ ಸ್ಥಳದ ಗೊತ್ತಿನಿಂದ ಗೋಡೆಯ ಭಾಗ ವನ್ನು ಗೊತ್ತುಹಿಡಿದು, ತಾನು ಮೊದಲು ತೋಡಿದ ವಿಂಡಿಯನ್ನು ನೋಡಿ ಆನಂದಬಟ್ಟು ಆಳುಗಳೂ, ತಾನೂ ಕೂಡಿ ಬಡ ಬಡ ಗೋಡೆಯನ್ನು ಎಚ್ಚರಿದಿಂದ ಅಗಿಯಹತ್ತಿದರು. ಸ್ವಲ್ಪಹೊತ್ತಿನಲ್ಲಿ ದುರ್ಗಾದಾಸನು ಆತನ ಕೈಗೆ ಹತ್ತಿದನು. ಒಳಕೆ ಇಂದಿರಿಯು ಹತ್ತಿದಳು. ಆ ಇಬ್ಬರು ಅಣ್ಣತಂಗಿ ಯರು ಕೇವಲ ಶವಪ್ರಾಯರಾಗಿದ್ದರು. ಅವರು ಜೀವದಿಂದಿರುವ ಆಶಯು ನಯನವಾಲನಿಗೆ ಉಳಿಯಲಿಲ್ಲ. ಆದರೂ ಆತನು ಆವರಿಬ್ಬರನ್ನು ಎತ್ತಿ ಕೊಂಡು ಹೊಗಿ, ಡೋಣಿಯಲ್ಲಿ ಮಲಗಿಸಿ ಒತ್ತರದಿಂದ ಡೋಣಿಯನ್ನು ಸಾಗಿಸಿದನು. ಡೋಣಿಯು ನದಿಯ ಮಧ್ಯಕ್ಕೆ ಬರಲು, ರಾತ್ರಿಯ ತಂಗಾಳಿಯಿಂದ ದುರ್ಗಾದಾಸನು ಎಚ್ಚುತ್ತಿನು. ಆದನ್ನು ನೋಡಿ ನಯನವಾಲನು ಸಂತೋಷಪಡುತ್ತಿರಲು, ಇಂದಿರಿಯೂ ಮಿಸಿಕಾಡಹತ್ತಿದಳು. ಆಗ ನಯನವಾಲನು ತನ್ನ ಶ್ರಮವು ಸಾರ್ಥಕವಾಯಿತೆಂದು ಸಮಾಧಾನಪಟ್ಟಿನು. ಕೆಲವು ಹೊತ್ತಿನ ಮೇಲೆ ಅಣ್ಣತಂಗಿಯರಿಬ್ಬರೂ ಎಚ್ಚುತ್ತಿರು. ತಮ್ಮನ್ನು ಮೃತ್ಯುವಿನ ದವಡೆಯೊಳಿಗಿಂದ ನಯನವಾಲನು ಪಾರಮಾಡಿದ್ದನ್ನು ನೋಡಿ ಆ ಬಂಧುಭಗಿನಿಯರು ಪರಮಾಣ್ಯರ್ವಾಪಟ್ಟು, ಅವನ ವಿಷಯವಾಗಿ ಕೃತಜ್ಞರಾದರು. ಅವರು ತಮಗಾಗಿ ಮೂರು 'ಕುದುರೆಗಳನ್ನು ಸಂಪಾದಿಸಿ, ಆದವ್ಯು ಬೇಗನೆ ದಿಲ್ಲಿಯಿಂದ ಹೊರಟು ರಜಪೂತಸ್ಥಾನದ ಕಡೆಗೆ ಸಾಗಿದರು. ಉದೇಪುರದ ರಾಜಸಿಂಹನು ಎಲ್ಲ ರಜಪೂತರನ್ನು ಒಟ್ಟುಗೂಡಿಸಿ ಛಿರಂಗಜೀಬನ ಮೈತ್ರಿಗೆ ಮಾಡಲುದೊಗ್ಗಿದ್ದು ಅವರಿಗೆ ಗೊತ್ತಿತ್ತು. ಆ ದೇಶಾಭಿಮಾನದ ಕಾರ್ಯಕ್ರೇತಮ್ಮಿಂದಾದಮ್ಮು ಸಹಾಯಮಾಡಬೇಕೆಂದು ಆ ಮೂರು ಸಾಹಸಿಗರು ವೇಗವಾಗಿ ಮಾರ್ಗವನ್ನು ಕ್ರಮಿಸಹತ್ತಿದರು. ಅವರು ಛಿರಂಗಜೀಬನಿಗಂತ ಮೊದಲೆ, ಅಬೂಪರ್ವತದ ಬುದ್ಧವನ್ನು ಹೊಂದಿದರು. ನಿರ್ವಿಫ್ಳವಿಂದ ತಾವು ಬಂದದ್ದಕ್ಕಾಗಿ ಅವರಿಗೆ ಪರಮಾನಂದ

ವಾಯಿತು. ಇಂದಿರೆಯು ಪುರುಷನೇಷವನ್ನು ಧರಿಸಿದ್ದಳು. ಅವರು ಪರ್ವತಶಿಖರವನ್ನೇರ ಅಳಲೀಶ್ವರನ, ಹಾಗು ವೈಕುಂಠಯೋಗಿಗಳ ದರ್ಶನವನ್ನು ತಕ್ಕೊಂಡು ಮುಂದಿನ ಕಾರ್ಯಕ್ರೇ ಉಪಕ್ರಮಿಸಬೇಕೆಂದು ಪರ್ವತದ ಬುಡದಲ್ಲಿ ಕುದುರೆಗಳನ್ನು ಕಟ್ಟಿ, ಶಿಖರವನ್ನು ಏರಹತ್ತಿದರು.



ಇ ನೆಯ ಪ್ರಕರಣ ಪಾಣಿಗ್ರಹಣ

ಸ್ವಿಯವಾಚಕರೇ, ರೂಪಮತಿಯ ಕಾಲಲ್ಲಿ ಉಂಟಾದ ಸಂಗ್ರಹವು ಪರಿಣಾಮವು ಏನಾಯಿತೆಂಬದನ್ನು ಇನ್ನು ವಿಚಾರ ಮಾಡೋಣ. ರೂಪಮತಿಯ ತಂದೆಯಾದ ವಿಜಯಸಿಂಹನು ಜೀವದ ಹಂಗುದೊರೆದು ಕಾದಲು ಸಿದ್ಧನಾಗಿದ್ದನು. ಇಡಿಯ ರಜಪೂತಸ್ಥಾನದ ಆದರಕ್ಕೆ ಪಾತ್ರನಾಗಿದ್ದು, ಆ ತರುಣ ರಾಜಸಿಂಹನು, ತನಗೆ ಸಹಾಯ ಮಾಡಬೇಕೆಂದು ಯಾವತ್ತು ರಜಪೂತರಿಗೆ ಪತ್ರಗಳನ್ನು ಬರೆದು, ಅವರು ಪತ್ರದಂತ ಸಂಗ್ರಹಃಕ್ಕೆ ಸಿದ್ಧವಾಗುತ್ತಿರಲು, ತಾನು ದಂಡಿನೊಡನೆ ವಿಜಯಸಿಂಹನಿಗೆ ಸಹಾಯಮಾಡುವ ದಕ್ಷಾಗಿ ಅವಸರದಿಂದ ಸಾಗಿಬರುತ್ತೆಲ್ಲದ್ದನು. ಇತ್ತು ದುರ್ಗಾದಾಸ-ನಯನ ಪಾಲರೂ, ಇಂದಿರೆಯೂ ಪರಮ ಸಾಹಸದಿಂದ ತಮ್ಮ ಸಂಕಟಗಳನ್ನು ನಿರ್ಗಮಾಗಾರಿಯಾಸವನ್ನು ಲಪ್ತಿಸದೆ, ರಾಜಸಿಂಹನಿಗೆ ಸಹಾಯಮಾಡಿ ರಜಪೂತ ಸ್ಥಾನದ ಲಜ್ಜೆಯನ್ನು ಕಾಯುವದಕ್ಕಾಗಿ ತಮ್ಮಿಂದಾದಪ್ಪು ಹೆಣಗುವದಕ್ಕೆ ಸಿದ್ಧರಾಗಿ, ವೈಕುಂಠಯೋಗಿಗಳ ದರ್ಶನಕ್ಕಾಗಿ ಆಬೂಪರ್ವತದ ಶಿಖರವನ್ನೇರುತ್ತೆಲ್ಲಿರು. ಇತ್ತು ಪ್ರತಿಪದ್ಧಿಯಾದ ಸಾದತಭಾನನು ತನ್ನ ಸೈನ್ಯವನ್ನು ಎರಡು ಭಾಗವಾಗಿ ವಿಭಾಗಿಸಿ, ಚೌರಂಗಜೇಬನ ದೊಡ್ಡ ಸೈನ್ಯವು ತನ್ನ ಸಹಾಯಕ್ಕೆ ಬರುತ್ತದೆಂಬ ಭಾರಂತಿಯನ್ನು ರೂಪನಗರದ ಯಾವತ್ತು ಜನರಲ್ಲಿ ಉಂಟುಮಾಡುತ್ತಿರಲು, ಅಲವಿಗೀರ ಬಾದಶಹನು ತನ್ನ ಪ್ರಚಂಡ

ಸೈನ್ಯದೊಡನೆ ತಾನೇ ವೇಗವಾಗಿ ಸಾಗಬರುತ್ತೆ ಲಿದ್ದನು. ರಾಜಸಿಂಹನು ತನ್ನ ಸಹಾಯಕಾಗಿ ಬರುವನೆಂಬದು ವಿಜಯಸಿಂಹನಿಗೆ ಗೊತ್ತಾಗಿದ್ದಿಲ್ಲ; ರಜಪೂತಸಾಫಾನದ ಉಳಿದ ರಜಪೂತರೂ ಅಲಮಗೀರನೊಡನೆ ಯಾದ್ದಕ್ಕೆ ಸಿದ್ಧರಾಗಿರುತ್ತಾರೆಂಬ ಸುದ್ದಿಯೂ ಆತನಿಗೆ ಹೆತ್ತಿದ್ದಿಲ್ಲ. ಪಾಪ! ಸಾದತ ಖಾನನ ಬಲವಾದ ಮುತ್ತಿಗೆಯಲ್ಲಿ ಸಿಕ್ಕಿಕೊಂಡಿದ್ದ ಆತನಿಗೆ, ಈ ಹೊರಗಿನ ಸುದ್ದಿಗಳು ಹ್ಯಾಗಿ ಗೊತ್ತಾಗಬೇಕು? ರಜಪೂತರು ಸ್ವಾಧಾರಭಿಲಾಷೆಯಿಂದ ಹತನೀಯರಾದ್ದರಿಂದ ತನ್ನ ಸಹಾಯಕ್ಕೆ ಯಾರೂ ಬರುವದಿಲ್ಲೆಂದು ಆತನು ತಿಳಿಕೊಂಡಿದ್ದನು. ಆದರಲ್ಲಿ ಸಾದತಖಾನನು ನೋಸದಿಂದ ದಂಡಿನ ಆವಾಧವೈ ವ್ಯಾಹವನನ್ನು ರಚಿಸಿ, ವಿಚಿತ್ರಭಾವಂತಿಯನ್ನುಂಟು ಮಾಡಿದ್ದನು. ಈ ಸ್ಥಿತಿಯಲ್ಲಿ ವಿಜಯಸಿಂಹನು ದಃಗರ್ದ ಕೊತ್ತಳವನ್ನೇ ನೋಡಲು, ನೋಡಲು ನೋಡಿದ ಸೈನ್ಯವು ಸಮಿಪಕ್ಕೆ ಬರತೊಡಗಿತ್ತು. ಆ ಸೈನ್ಯವಲ್ಲದೆ ಮತ್ತೊಂದು ಪ್ರಚಂದ ಸೈನ್ಯವು ಬೇರೊಂದು ದಿಕ್ಕಿನಿಂದ ವೇಗವಾಗಿ ಸಾಗಿ ಬರುತ್ತತ್ತು. ಅದನ್ನು ನೋಡಿಯಂತು ವಿಜಯಸಿಂಹನು ಔರಂಗಜೆಂಬನ ಸೈನ್ಯವು ಸಾದತಖಾನನ ಸಹಾಯಕ್ಕೆ ಬಂತೆಂದು ನಿಶ್ಚಯಿಸಿದನು. ಆವ ರಲ್ಲಿ ಸಾದತಖಾನನು ವಿಜಯಸಿಂಹನ ಬಳಿಗೆ ಒಬ್ಬ ವಕೀಲನನ್ನೂ ನಾಲ್ಕು ಜನರನ್ನೂ ಕಳಿಸಿ— “ಬಾದಶಹನ ಸೈನ್ಯವು ಬಂದೊಡಗಿತ್ತು. ಇನ್ನು ಕೋಟಿಯನ್ನು ವಶಮಾಡಿಕೊಳ್ಳಲಿಕ್ಕೆ ತಡವಾಗದು; ವಶಮಾಡಿಕೊಳ್ಳುವದು ಕರಿಣವೂ ಅಲ್ಲ; ಅದ್ದರಿಂದ ನೀನು ಕೃಪಿಕೊಂಡು ಬಂದು ಮಗಳನ್ನು ಬಾದಶಹನಿಗೆ ಒಪ್ಪಿಸಿ, ಜೀವದಾನಕಾರ್ಯಾಗಿಯೂ, ರಾಜ್ಯ ರಕ್ಷಣಕಾರ್ಯಾಗಿಯೂ ಆತನನ್ನು ಪ್ರಾರ್ಥಿಸು. ಇಲ್ಲದಿದ್ದರೆ ವ್ಯಾಧವಾಗಿ ಜೀವವನನ್ನು ಕಳಕೊಂಡಿ, ರಾಜ್ಯವಂತೂ ಹೋಗಿಯೇ ಹೋಗುವದು. ಮಗಳಂತು ಬಾದಶಹನ ಕೈಸೆ ಇದಕ್ಕೆ ತಿಳಿ” ಎಂದು ಹೇಳಿ ಕಳಿಸಿದನು. ವಕೀಲನನ್ನೂ ಕಳಿಸು ವಷ್ಟು ಧೈಯರು ಸಾದತಖಾನನಿಗೆ ಬಂದಬಳಿಕ, ಹೊಸ ಸೈನ್ಯವು ಆತನ ಸಹಾಯಕ್ಕೆ ಬಂದಿರಬಹುದೆಂದು ವಿಜಯಸಿಂಹನು ತಿಳಿದನು. ಅದರಿಂದ ವಿಜಯಸಿಂಹನು ಹತಾಶನಾಗದೆ ಸಂತಾಪದಿಂದ ಉರಿಯತ್ತಿ, ಸಂತಾಪದ ಭರದಲ್ಲಿ ಆತನು ವಕೀಲನನ್ನು ಬಹಳವಾಗಿ ಆಪಮಾನಗೊಳಿಸಿ ಹೊರಗೆ ಹಾರಿಸಿಬಿಟ್ಟಿನು.

ಇನ್ನೂದ ಮೇಲೆ ವಿಜಯಸಿಂಹನು ಎದ್ದು, ಒಮ್ಮೆ ಕೊಟೆಯಲ್ಲಿ ಲ್ಲಿ ತಿರುಗಬಂದು ಎಲ್ಲ ಸ್ವಾಪಸ್ತೀಯನ್ನು ಕಣ್ಣುಮುಟ್ಟಿ ನೋಡಿ, ಉತ್ತೋಜಕ ವಾದ ಆವೇಶದ ಚೋಧದಿಂದ ಸೈನಿಕರನ್ನು ಹುರುಪುಗೊಳಿಸಿದನು. ತಾನು ಇನ್ನು ಬಾದಶಾಹನ ಸ್ವಚಂಡ ಸೈನ್ಯದ ನಡುವೆ ಸಿಕ್ಕು ಜಿಬ್ಬಿಯಾಗುವ ಪ್ರಸಂಗಬಂದದ್ದರಿಂದ ಪ್ರಾಚೀನ ರಜಪೂತರ ಶೀಲವನ್ನು ಕಾರಣಕೊಳ್ಳುವ ವದು ಅವಶ್ಯವೆಂದು ಭಾವಿಸಿ, ಈಡಲೆ ಮಗಳ ಮಂದಿರದ ಕಡೆಗೆ ಸಾಗಿದನು. ರೂಪಮತ್ಯಾದರೂ ಮೇಲುಪುರಿಗೆಯ ಕೆಡಿಕೆಯೊಳಗಿಂದ ಏರಡು ಉಡಿಯಿಂದ ಬರುವ ಸೈನ್ಯಗಳನ್ನು ನೋಡಿ ಜಿಂತಾಮಗ್ನಿಖಾಗಿದ್ದು ಇಲ್ಲ. ವಿಜಯ ಸಿಂಹನು ಮಗಳನ್ನು ಕಂಡಕೂಡಲೆ ಆಕೆಯನ್ನು ವಾತ್ಸಲ್ಯದಿಂದ ಗಟ್ಟಿಯಾಗಿ ಅಪ್ಪಿಕೊಂಡು— ತಂಗೀ, ನೀನು ನನಗೆ ಅತ್ಯಂತ ಪ್ರಿಯಾಗಿರುವದು ನಿಜವು; ಆದರೆ ನನ್ನ ಕುಲದ ಶೀಲವೂ, ಅಭಿಮಾನವೂ ಅದಕ್ಕಿಂತಲೂ ಹೆಚ್ಚು ಪ್ರಿಯವಾಗಿರುತ್ತವೇ. ವಿಜಯಸಿಂಹನು ಮಗಳನ್ನು ಆತನು ಬದುಕಿರುವಾಗ, ಅಥವಾ ಆತನು ಮರಣಮೊಂದಿದ ಮೇಲೆ ನೋಗಲರು ಅಪಹರಿಸಿ ಕೊಂಡು ಹೊಡಿರೆಂಬ ವರ್ತಮಾನವನ್ನು ಸ್ವರ್ಗಸ್ಥ ಪಿತೃಗಳು ಕೇಳಿದರೆ, ಅವರು ಅತ್ಯಂತ ದುಃಖಿತರಾಗಿ ಅಧಃಪತನವನ್ನು ಹೊಂದಬಹುದು; ಆದ್ದರಿಂದ ಈಗಿನ ಕಾಲದಲ್ಲಿ ಜೋಕಾರದ ಹೊರತು ಬೇರೆ ಯಾವ ಮಾರ್ಗವೂ ಇಲ್ಲದಾಗಿದೆ. ಎಲ್ಲ ರಜಪೂತರಾಜರು ಕೈಯಲ್ಲಿ ಬಳೆಯಿಟ್ಟು ಬಳಿಕ, ನಾವು ಮಾಡುವದಾದರೂ ಏನು? ನೀನೂ ಕೊಟೆಯೊಳಗಿನ ಯಾವತ್ತು ರಜಪೂತ ಸ್ತ್ರೀಯರೂ ಮರಣಕ್ಕೆ ಸಿದ್ಧವಾಗಲಿಕ್ಕೆ ಬೇಕು. ನಡೆಹಾಗಾದರೆ, ನಿನ್ನ ಗೀಳತಿಯರನ್ನೂ, ಬೇರೆ ರಜಪೂತಸ್ತ್ರೀಯರನ್ನೂ ಕರಕೊಂಡು ಮಂಗಲ ಕರವಾದ ಮರಣಕ್ಕೆ ಸಿದ್ಧಿಂಧಾಗು. ಈ ಕಾರ್ಯದಲ್ಲಿ ನೀನೇ ಮುಂದಾಳಾಗು. ರಜಪೂತ ಕನ್ನೆಗೆ ಯೋಗ್ಯವಾದದ್ದನ್ನು ಈಗ ನೀನು ಮಾಡು. ರಜಪೂತ ವೀರರಿಗೆ ಉಚಿತವಾದದ್ದನ್ನು ನಮ್ಮೆ ಜನರಿಂದ ನಾನು ಮಾಡಿಸುವೆನು, ಎಂದು ಹೇಳಿದನು. ತಂದೆಯ ಈ ಮಾತುಗಳನ್ನು ಕೇಳಿ ರೂಪಮತ್ಯ, ಒಮ್ಮೆ ತನ್ನ ತಂದೆಯ ಕಡೆಗೆ, ಒಮ್ಮೆ ಕೆಡಿಕೆಯೊಳಗಿಂದ ಬರುತ್ತಿರುವ ಆ ಏರಡು ಸೈನ್ಯಗಳ ಕಡೆಗೆ, ಒಮ್ಮೆ ಭಕ್ತಿನಕಡೆಗೆ ನೋಡಿ ಒಮ್ಮೆಲೆ ತಂದೆಯನ್ನು ಕುರಿತು—ಅಪ್ಪಾ, ರಜಪೂತರ ಶೀಲ, ಹಾಗು ತಮ್ಮ ಅಪ್ಪಕೆ ಇವುಗಳಿಗಿಂತ

ಹೇಳಿನದು ನನಗೆ ಯಾವದಿರುವದು? ಅನ್ನಲು, ವಿಜಯಸಿಂಹನಿಂದ ಒಂದು ಅಕ್ಷರವನ್ನು ಕೂಡ ಉಚ್ಛರಿಸುವದಾಗಲ್ಲ. ಆತನು ತನ್ನ ಕಣ್ಣಗಳೊಳಿಗಿಂದ ಉದುರುತ್ತಿರುವ ಎರಡು ಆಶ್ರಮಿಂದುಗಳನ್ನು ತಟ್ಟಿನೆಂಬಿಸಿಕೊಂಡು ಸದ್ಗುರುತ ಕಂಠದಿಂದ— “ತಂಗೀ, ನೀನು ನಿಜವಾಗಿ ನನ್ನ ಮಗಳಿರುತ್ತಿ.” ಎಂಬದೊಂದೇ ವಾಕ್ಯವನ್ನು ನುಡಿದು ಅಲ್ಲಿಂದ ಹೊರಟುಹೋದನು. ರೂಪ ಮತಿಯು ಕ್ಷಣಮಾತ್ರ ವಿಚಾರಮಾಡುತ್ತ ನಿಂತುಕೊಂಡಳು. ಆ ಮೇಲೆ ಆಕೆಯು ಪಡ್ಡೆ, ಕುಂಡಿ ನೊದಲಾದ ಸಮಿಯರನ್ನು ಕರೆಸಿ, ಯಾವತ್ತು ರಜಪೂತ ಸ್ತ್ರೀಯರನ್ನು ಇಂಥದೊಂದು ಆಶ್ರಮಾಲೆಯ ಬಳಿಗೆ ಕರಕೊಂಡು ಬರಬೇಕೆಂದು ಅಜಳ್ಳಾಪಿಸಿದಳು. ಅವರು ರೂಪಮತಿಯ ಅಪ್ರಣೈಯನ್ನು ಪಾಲಿಸುವದಕ್ಕಾಗಿ ಹೊರಟುಹೋದರು. ರೂಪಮತಿಯು ತಾನು ಸ್ವತಃ ಆ ಆಶ್ರಮಾಲೆಗೆ ಹೋಗಿ, ಅದನ್ನು ತೆರವು ಮಾಡಿ ಕೊಡಬೇಕೆಂದು ಸಮಾಧಾನ ದಿಂದ ಹೇಳಿದಳು. ತೆರವು ಮಾಡುವ ಕೆಲಸವು ಪೂರ್ವವಾಗುವವರೆಗೆ ಆಕೆಯು ಅಲ್ಲಿಯೇ ನಿಂತುಕೊಂಡಳು. ಆಶ್ರಮಾಲೆಯೆಂದರೆ, ಗುಢದೊಳಗಿನ ಒಂದು ಪ್ರಚಂಡಗವಿಯಾಗಿತ್ತು. ಏನಿಲ್ಲಿಂದರೂ ಐದುನೂರು ಜನರು ಗಪ್ಪಾಗುವವವ್ಯ ಆ ಗವಿಯು ನಿಸ್ತಾರವಾಗಿತ್ತೇಂದು ಹೇಳಬಹುದು. ಅಪ್ರಣೈಯಂತೆ ಆ ಆಶ್ರಮಾಲೆಯು ತೆರವು ಮಾಡಲ್ಪಟ್ಟಿತು. ಕೂಡಲೇ ರೂಪಮತಿಯು ಕೊಟಿಯೊಳಗಿನ ಎಲ್ಲ ಉರವಲವನ್ನು ತಂದು ಆ ಗುಹೆಯಲ್ಲಿ ಒಟ್ಟಲಿಕ್ಕೆ ಹೇಳಿದಳು. ಇನ್ನುಮೇಲೆ ಇಲ್ಲಿ ಯಾವ ಭಯಂಕರ ಪ್ರಸಂಗ ಒದಗತಕ್ಕದ್ದಿಂಬದು ಎಲ್ಲಂಗೆ ಗೊತ್ತಾಯಿತು. ತಮ್ಮ ಪರಾತ್ಮಾ ತಮ್ಮ ಹೆಂಡರು ಮುಕ್ಕಳನ್ನು ಮುಸಲ್ಲಾನರಿಗೆ ಒಪ್ಪಿಸದೆ, ತಾವಿರುವಾಗಲೇ ಅವರನ್ನು ಸಂಹರಿಸಿ ತಾನೆಲ್ಲರೂ ಶಾಯಿದಿಂದ ಯಾದ್ವಮಾಡಿ ಸಾಮರಭಾಮಿಯಲ್ಲಿ ದೇಹವಿಡಬೇಕೆಂದು ಎಲ್ಲರು ನಿಶ್ಚಯಿಸಿದರು. ಒಳಗೆ ಹೋಗುವವವ್ಯ ಹಾದಿಯನ್ನು ಬಿಟ್ಟು ಉಳಿದ ಕಡೆಯಲ್ಲಿ ಉರವಲವನ್ನೂ, ಜ್ವಾಲಾಗ್ರಹಿಪದಾಧರಗಳನ್ನೂ ರೂಪಮತಿಯು ತುಂಬಿಸಿದಳು. ಎಲ್ಲ ಕೆಲಸವನ್ನು ಆಕೆಯು ಸಮಾಧಾನದಿಂದ ಮಾಡಿಸುತ್ತಿದ್ದಳು. ಅನ್ವರಲ್ಲಿ ಪದ್ದೆಯು ಕೊಟಿಯೊಳಗಿನ ಯಾವತ್ತು ರಜಪೂತಸ್ತ್ರೀಯರನ್ನು ಕರಕೊಂಡು ಬಂದಳು. ಕುಂಡೆಯು ಮಾತ್ರ ಎತ್ತಿತ್ತೋ ತಪ್ಪಿಸಿಕೊಂಡು ಹೋದಳು. ರೂಪಮತಿಯು ಕೂಡಿದ

ಜನರನ್ನು ಕುರಿತು—‘ನಮ್ಮ ಜಾತಿಯ ಮಾನರಕ್ಷಣಕಾಳಿಗಿ ಪರಂಪರಾಗಿ ಪದ್ಧತಿಯಂತೆ ಈಗ ನಾವೆಲ್ಲರು ಅಗ್ನಿನಾರಾಯಣನ ಆಶ್ರಯವನ್ನು ಪಡೆಯೋಣ. ನೀವೆಲ್ಲರು ಅದಕಾಳಿಗಿ ಸಿದ್ಧರಾಗಿರಿ. ನಮ್ಮ ತಂಡೆಗಳಿಗೂ, ಬಂಧು ಬಾಂಧವರಂಗೂ ನಿತ್ಯಿಂತವಾಗಿ ರಣಪಾಂಡಿತ್ಯವನ್ನೂ, ನಿಜವಾದ ಕ್ಷಾತ್ರತೇಜಸ್ಸನ್ನೂ ತೋರಿಸಲಿಕ್ಕೆ ಅನುಕೂಲತೆಯನ್ನುಂಟು ಮಾಡೋಣ. ಅವರು ಶಾರ್ಯದಿಂದ ಕಾದಿ ರಣಭೂಮಿಯಲ್ಲಿ ದೇಹವಿಟ್ಟು ವೀರ ಸ್ವರ್ಗವನ್ನು ಪಡೆಯಲ್ಲ’ ಎಂದು ನುಡಿದಳು. ಮುಂದೆ ಆಕೆಯ ಮುಖದಿಂದ ಆಕ್ಷರಗಳು ಹೊರಡದಾದವು. ಆಕೆಯು ಅಗ್ನಿಪ್ರವೇಶಮಾಡಲಿಕ್ಕೆ ಯೋಗ್ಯವಾದ ವಸ್ತುಗಳನ್ನುಟ್ಟುಕೊಂಡು ಬರಲಿಕ್ಕೆ ಹೊರಟಿಹೋದಳು.

ಇತ್ತು ನಿಜಯಸಿಂಹನೂ, ಅವನ ಪರಿವಾರದವರೂ ನಖಶಿಖಾಂತವಾಗಿ ಕೇಶವರ್ಣದ ಉಡುಪುಗಳನ್ನು ಧರಿಸಿ, ಆ ಅಗ್ನಿಪ್ರವೇಶದ ಸ್ಥಳಕ್ಕೆ ಬಂದರು. ಆಗ ರೂಪಮತಿಯಿಂದ ಸಹಿತರಾದ ಎಲ್ಲ ಸ್ತ್ರೀಯರು ಅಗ್ನಿಪ್ರವೇಶಕ್ಕೆ ಸಿದ್ಧರಾಗಿ ನಿಂತಿದ್ದರು. ಒಬ್ಬರ ಕಣ್ಣ್ಣಿ ಇಗಂದಲೂ ತಟ್ಟಿಂದು ಕಣ್ಣೀರ ಹನಿಯು ಉದುರುತ್ತಿದ್ದಿಲ್ಲ! ಅಂದಬಳಿಕ ರಂಬಾಟಿದ ಅಳೋಣವೆತ್ತು ಕಣ್ಣಿಗೆ ಬೀಳಬೇಕು? ರೂಪಮತಿಯು ಎಲ್ಲರ ಮುಂದುಗಡೆಯಲ್ಲಿದ್ದಳು. ಆಕೆಯು ಇನ್ನು ಜಗದಂಬೆಯ ಸ್ವರಣಮಾಡಿ ಅಗ್ನಿಪ್ರವೇಶ ಮಾಡತಕ್ಕನಳು. ಅಷ್ಟರಲ್ಲಿ ಕೋಟಿಯ ಕೆಳಗಡಿಯಲ್ಲಿ ಭಯಂಕರವಾದ ಗದ್ದಲವಾಗತೋಡಿತು. ಆಗ ಬೆಳಗು ಹರಿದು ಪೂರ್ವದಿಕ್ಕು ಕಂಬಾಗತೋಡಿತ್ತು. ಕೆಳಗಿನ ಗದ್ದಲವನ್ನು ಕೇಳಿ ಕೋಟಿಯೋಳಿಗಿನ ಜನರ ಚಿತ್ತಗಳು ಚಂಚಲವಾದವು. ಮೋಗಲರು ಇನ್ನು ಬೇಗನೆ ಕೋಟಿಯನ್ನು ಕೈವರಿಮಾಡಿಕೊಳ್ಳಬಹುದಾದ್ದಿಂದ, ಅಗ್ನಿಪ್ರವೇಶದ ಕಾರ್ಯವನ್ನು ತೀವ್ರ ನೇರವೇರಿಸಿ ವೈರಿಗಳ ಮೇಲೆ ಬೀಳಬೇಕಿಂದು ಅವರು ಅವಸರ ಮಾಡಹತ್ತಿದರು. ರೂಪಮತಿಯು ಗುಹೆಯ ದ್ವಾರವನ್ನು ಸೋಡಿ ಕಡೆಯಸಾರೆ ಜಗದಂಬೆಯನ್ನು ಸ್ತುರಿಸಿ, ಇನ್ನು ಅಗ್ನಿಯನ್ನು ಪ್ರವೇಶಿಸುತ್ತಿದ್ದಳು. ಅಷ್ಟರಲ್ಲಿ ಕೋಟಿಯ ಕೆಳಗೆ ಕೇವಲ ಮೋಗಲರ ಗಜನೆಯು ಕೇಳಬದೆ, ರಜಪೂತರ ರಣಗಜನೆಯೂ ಕೇಳಿಸತೋಡಿತು. ಮೋಗಲರಿಗಿಂತ ರಜಪೂತರ ಗಜನೆಯೇ ಹೆಚ್ಚು ಅಭಾರಿಟಿವಾಗಿ ಕೇಳಿಸತ್ತಿರುವದೆಂಬದನ್ನು ನಿಜಯಸಿಂಹನು ನುನಗಂಡನು. ತನ್ನ ಸಹಾಯಕಾಳಿಗಿ ಯಾವನ್ನೊಬ್ಬ

ರಜಪೂತವೀರನ ಸೈನ್ಯವು ಬಂದಿರಬಹುದೋ, ಎಂಬ ಸಂಶಯವು ಆತನ ಮನಸ್ಸಿನಲ್ಲಿ ಉತ್ಪನ್ನವಾಯಿತು. ಹೀಗದ್ದರೆ ಇನ್ನೂ ಕೊಟೆಯನ್ನು ರಕ್ಷಿಸಿ ಕೊಳ್ಳುವ ಆಶೀಯರುವದರಿಂದ, ಸುಮೃದ್ಧಿ ಇವು ಜನರ ಪ್ರಾಣಹಾನಿಯನ್ನು ಮಾಡುವದು ಸರಿಯಲ್ಲಿಂದು ಯೋಚಿಸಿ, ಆತನು ಸ್ತ್ರೀಯರ ಅಗ್ನಿಪ್ರವೇಶದ ಕಾರ್ಯವನ್ನು ತಡೆದನು. ಆತನು ಮುಂದಕ್ಕೆ ಹೋಗಿ ವಿಚಾರಿಸಲು, ಉದೇಶ್ವರದ ರಾಜಸಿಂಹನು ಸಾದತಭಾನನ ಸೈನ್ಯವನ್ನು ದಿಕ್ಕುವಾಲಾಗಿ ಓಡಿಸಿದನೆಂದು ಜನರು ಹೇಳಿದರು. ಪ್ರತ್ಯಕ್ಷಾನುಭವದಿಂದಲೂ ವಿಜಯ ಸಿಂಹನಿಗೆ ಆ ಮಾತು ಸತ್ಯವಾಗಿ ತೋರಿತು. ಈ ಅನಂದದ ಸಂಗತಿಯಿಂದ ಆ ವ್ಯಾಧಿವೀರನ ಕಂರು ಸದ್ಗುರಿತವಾಗಿ, ಆತನು ಹಲವು ಸಾರೆ ರಾಜಸಿಂಹನನ್ನು ಮನಸ್ಸಿನಲ್ಲಿ ಅಭಿನಂದಿಸಿದನು. ಆತನು ಅಗ್ನಿಪ್ರವೇಶಮಾಡಲು ಸಿದ್ಧರಾಗಿ ನಿಂತಿದ್ದ ಸ್ತ್ರೀಯರ ಬಳಗೆ ಹೋಗಿ— ಸುಮಂಗಲೆಯೇ, ನಿಮ್ಮ ಸತ್ಯಕ್ಷಾಗಿ ಈತ್ಯರನು ದಯವೇಂದಿಂತೆ ಕಾಣುತ್ತದೆ. ಸದ್ಯಕ್ಕೆ ಇವು ಜನರ ಪ್ರಾಣಹಾನಿಯಾಗುವ ಅವಕ್ಷವಿರುವದಿಲ್ಲ. ಈಗ ನಿಷ್ಪತ್ತಿ ನಿಮ್ಮ ನಿಮ್ಮ ಮನೆಗಳಿಗೆ ಹೋಗಿರಿ, ನಂದು ಹೇಳಿದನು. ಆಗ ರೂಪಮತಿಯೇ ಮೊದಲಾದವರು ಆಶಾತಂತುವಿನಿಂದ ಕಟ್ಟಲ್ಪಟ್ಟವರಾಗಿ ತಮ್ಮ ತಮ್ಮ ಸ್ಥಳಗಳಿಗೆ ಹೋದರು. ಇತ್ತು ವಿಜಯಸಿಂಹನು ಕೊಟೆಯೆಯೋಜಿನ ತನ್ನ ಸೈನ್ಯವನ್ನು ಸಜ್ಜಗೊಳಿಸಿ, ಕೊಟೆಯ ಕೆಳಗಿನ ಸೈನ್ಯದ ಮೇಲೆ ಬಾಣಗಳ, ಹಾಗು ಗುಂಡುಗಳ ಮತ್ತೆ ಸುರಿಸಹತ್ತಿದನು. ನಿಜವಾಗಿಯೇ ರಾಜಸಿಂಹನ ಸೈನ್ಯವು ಸಾದತಭಾನನ ಸೈನ್ಯವನ್ನು ಸೋಲಿಸಿ ಓಡಿಸಿತ್ತು. ಸಾದತಭಾನನು ತನ್ನ ಸೈನ್ಯದಲ್ಲಿ ವರದು ಭಾಗವಾಡಿ ತಾನಾಗಿಯೇ ಸಂಕಟತಂದುಕೊಂಡಂತೆ ಆಗಿತ್ತು. ಆತನ ಸೈನ್ಯವು ಒಕ್ಕಟ್ವಾಗಿದ್ದರೆ ಆತನು ಇವು ಬೇಗನೆ ರಜಪೂತರಿಗೆ ಹಣಿಯುತ್ತಿದ್ದಿಲ್ಲ. ರಾಜಸಿಂಹನು ವಿಜಯಸಿಂಹನೋಡನೆ ಕೊಟೆಯನ್ನು ಪ್ರವೇಶಿಸಿದನು. ಅವರಿಬ್ಬರು ಒಬ್ಬರನೋಬ್ಬರು ಆಲಂಗಿಸಿದರು. ರಾಜಸಿಂಹನ ಸೈನ್ಯವು ಸಾದತಭಾನನ ಸೈನ್ಯವನ್ನು ಬೆನ್ನುಟ್ಟಿ ಓಡಿಸತ್ತೊಡಗಿತ್ತು. ರಾಜಸಿಂಹನು ಕೊಟೆಯ ಮೇಲೆ ಬಂದದ್ದನ್ನು ನೋಡಿ ರೂಪ ಮತಿಗಾಡ ಅನಂದವನ್ನು ವರ್ಣಿಸಲಾಸಲ್ಲ. ಸಾಮಳಪಂಡಿತನ ಸಂಗಡ ತಾನು ಕಳಿಸಿದ ಪತ್ರದಂತೆ ರಾಜಸಿಂಹನು ಬಂದು ತನ್ನ ಸಂಕಟವನ್ನು ದೂರ

ಮಾಡಿದನೆಂದು ಆಕೆಯು ಅಭಿವಾನಪಟ್ಟು, ಮನಸ್ಸಿನಿಂದ ರಾಜಸಿಂಹನನ್ನು ವರಿಸಿದಳು. ಹೀಗೆ ಕೋಟಿಯೊಳಗಿನ ಎಲ್ಲ ರಜಪೂತರು ವಿಜಯಾನಂದ ದಲ್ಲಿರುವಾಗ ಒಬ್ಬಚಾರನು ಬಂದು ರಾಜಸಿಂಹನನ್ನು ಬಹುವಿನಯದಿಂದ ನಮಸ್ಕರಿಸಿ—ಮಹಾರಾಜರೇ, ಮೋಗಲರ ಸೈನ್ಯವು ಸಮಾಪಕ್ಕೆ ಬಂದಿತು. ಆದರೆ ಎಲ್ಲಕ್ಕೂ ಮುಂದಿನ ಭಾಗವು ಇಲ್ಲಿಂದ ಹತ್ತು ಹಡದಾರಿಗಳ ಮೇಲೆ ಬೀಡು ಬಿಟ್ಟಿರುತ್ತದೆ. ನಾಳೆ ಬೆಳಗಾಗುವದರೊಳಗೆ ಇಲ್ಲಿಗೆ ಬರಬಹುದು. ಇಲ್ಲಿಂದ ಓಡಿಹೋಗಿರುವ ಜನರು ಆ ಸೈನ್ಯವನ್ನು ಮುಕ್ಕಿದರಂತು ಆ ಹೊಸ ಸೈನ್ಯವು ವೇಗವಾಗಿ ಬರುವದರಲ್ಲಿ ಸಂಶಯವಿಲ್ಲ, ಎಂದು ಹೇಳಿದನು. ವಿಜಯಸಿಂಹನೂ, ರಾಜಸಿಂಹನೂ ಆದನ್ನು ಕೇಳಿಕೊಂಡರು. ತಾನು ರಾಜಸಿಂಹನನ್ನು ಮನಬಂದಂತೆ ಹಳಿದರೂ ಪ್ರಸಂಗಕ್ಕೆ ಆತನೇ ತನಗೆ ಸಹಾಯ ಮಾಡಿದನೆಂದು ಆ ವ್ಯಾಧಿರಜಪೂತನು ಶತ್ಯಂತ ಕೃತಜ್ಞನಾಗಿರಲು, ರಾಜಸಿಂಹನು ಆತನನ್ನು ಕುರಿತು— ವಿಜಯಸಿಂಹರೇ, ಏನೂ ಚಿಂತಿಯಿಲ್ಲ. ಮೋಗಲರ ಸೈನ್ಯವು ಬೇಕಾದಾಗ ಬರಲೊಳ್ಳಿದೇಕೆ; ಆದರೆ ಯಾವ ರೂಪ ಮತಿಯ ಸಲುವಾಗಿ ಇಂಥ ರಣಸಂಗ್ರಹವು ಉಂಟಾಗಿರುವದೋ, ಆ ರೂಪಮತಿಯನ್ನುಪ್ಪ ಮೋದಲು, ಈ ಕೋಟಿಯಿಂದ ಹೊರಡಿಸುವದು ಯುಕ್ತವೆಂದು ನಾಗೆ ತೋರುತ್ತದೆ, ಎಂದು ಹೇಳಿದನು.

ಈ ಮಾತುಗಳನ್ನು ಕೇಳಿ ವಿಜಯಸಿಂಹನು ಸ್ವಲ್ಪ ನಕ್ಷು ರಾಜಸಿಂಹನನ್ನು ನೋಡಿ— ಕುಲದಿವರ್ಕನಾದ ರಾಜಸಿಂಹಮಹಾರಾಜನೇ, ನನ್ನ ರೂಪಮತಿಯನ್ನು ಈಗಲೇ ನಿನಗೆ ಸಮರ್ಪಿಸುತ್ತೇನೆ. ನೀನು ಆಕೆಯ ಪಾಣಿಗ್ರಹಣಮಾಡಿ, ಆಕೆಯ ಸಂರಕ್ಷಣದ ಭಾರವನ್ನು ವಹಿಸಿ, ವ್ಯಾಧನಾದ ನಷ್ಟನ್ನು ಭಾರವಮುಕ್ತನಾಗ ಮಾಡು. ಈಗಲೇ ಈ ಎಲ್ಲ ಜನರ ಸಮಕ್ಕ ರೂಪಮತಿಯ ಹಸ್ತವನ್ನು ನಿನ್ನ ಹಸ್ತದಲ್ಲಿರಿಸುತ್ತೇನೆ. ಆಕೆಯನ್ನು ನಿನ್ನ ಹಿಂದೆ ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ಉದೇಪುರಕ್ಕೆ ಕರಕೊಂಡು ಹೋಗು. ಆಕೆಯನ್ನು ಕುಳ್ಳಿರಿಸಿಕೊಂಡು ಹೋಗುವ ಕುದುರೆಯೇ ವರ ನನ್ನ ಕರೆಯಕಳುದ ಕುದುರೆಯು. ಆಕೆಯನ್ನು ಕರಕೊಂಡು ಹೋಗುವದೇ ಮೇರವಣಿಗೆಯು. ಈ ಕಾರ್ಯವನ್ನು ವಾಡಲಿಕ್ಕೆ ಒದಗಿರುವ ಈಗಿನ ಆವಸರದ ಸಮಯವೇ ಸುಸಮಯವು. ಒತ್ತಟಿಗೆ ಲಗ್ಗುಕ್ಕಾಗಿ ಅವಸರ

ಮಾಡಬೇಕಾಗಿದ್ದರೆ, ಮತ್ತೊತ್ತಲ್ಲಿಟ್ಟಿಗೆ ಸಂಗಾರಮಕ್ಕಾಗಿ ಅವಸರ ಮಾಡಬೇಕಾಗಿದೆ. ಈ ಕಾಲದಲ್ಲಿ ಇನೆರಡೂ ಕಾರ್ಯಗಳು ಮಹತ್ವದವಾಗಿರುವವು, ಎಂದು ಹೇಳಿ, ರೂಪನುತ್ತಿಯನ್ನು ಹತ್ತರ ಕರಕೊಂಡು ಅವಗುಂಠನ ದಿಂದ ಆಕೆಯ ಸರ್ವಾಂಗವನ್ನು ಮುಚ್ಚಿ ಆಕೆಯ ಹಸ್ತವನ್ನು ರಾಜಸಿಂಹನ ಹಸ್ತದಲ್ಲಿರಿಸಿದನು; ಮತ್ತು ವೃದ್ಧ ಮನುಷ್ಯರಲ್ಲಿರತಕ್ಕ ಸ್ನೇಸರ್ವಿಕಾರದ ಅವಸರದಿಂದ ಅವರಿಬ್ಬರನ್ನು ಕುದುರೆಯ ಮೇಲೆ ಕುಳಿರಿಸಿ ಉದೇಪುರದ ಕಾಡಿಯನ್ನು ಹಿಡಿಸಬೇಕೆಂದು ಮಾಡಿದನು. ರಾಜಸಿಂಹನು ತನ್ನ ಹೆಂಡತಿಯನ್ನು ಉದೇಪುರಕ್ಕೆ ಮುಟ್ಟಿಸಿ ಆ ಮೇಲೆ ಶತ್ರುವಿನ ಮಗ್ಗಲುಮಾರಿಯುವ ದಕ್ಕಾಗಿ ಯುದ್ಧಕ್ಕೆ ಬರಬೇಕೆಂದು ವಿಜಯಸಿಂಹನು ಹಟ್ಟಿಡಿದನು. ಒಂದು ದೃಷ್ಟಿಯಿಂದ ವೃದ್ಧ ವಿಜಯಸಿಂಹನ ಈ ಆಲೋಚನೆಯು ಯೋಗ್ಯವಾದ ದೇಂದು ರಾಜಸಿಂಹನಿಗೆ ತೋರಿದ್ದರಿಂದ ಹಾಗೆ ಮಾಡಲು ಆತನು ಸಮುತ್ತಿಸಿ, ಸಮವೃತ್ತ ವಧುವನ್ನು ತನ್ನ ಹಂಡೆ ಕುಳಿರಿಸಿಕೊಂಡು, ಆರಿಸಿದ ಇನ್ನೂರು-ಇನ್ನೂರಾವಿವಶತ್ತು ದಂಡಾಳಗಳೊಡನೆ ಉದೇಪುರಕ್ಕೆ ಹೋಗುವದಕ್ಕಾಗಿ ಹೊರಟಿನು. ರಾಜಸಿಂಹನು ತನ್ನ ಉಳಿದ ಸೈನ್ಯವನ್ನು ರೂಪನಗರದಲ್ಲಿಯೇ ಬಿಟ್ಟಿನು. ಕೆಲವು ಮಾರ್ಗವನ್ನು ಕ್ರಮಿಸಿಹೋದಮೇಲೆ ರೂಪನುತ್ತಿಯು ತಾನು ಉದೇಪುರದಲ್ಲಿ ಉಳಿದು ಪತಿಯನ್ನು ಯುದ್ಧಕ್ಕೆ ಕಳಿಸಲಿಕ್ಕೆ ಒಪ್ಪಿಕೊಳ್ಳಲಿಲ್ಲ. ಯುದ್ಧದಲ್ಲಿ ಸಮದುಃಖಿಯಾಗಿ ತಮ್ಮ ಬಳಿಯಲ್ಲಿಯೇ ಇರುವೆನೆಂದು ಆಕೆಯು ಹಟ್ಟಿಡಿದದ್ದರಿಂದ ರಾಜಸಿಂಹನು ಮಾರ್ಗಕ್ರಮಿ ಸುವದನ್ನು ಬಿಟ್ಟು, ಒಂದು ಸುರಕ್ಷಿತವಾದ ಸ್ಥಳದಲ್ಲಿ ರೂಪನುತ್ತಿಯನ್ನು ಇರಿಸಿ ಯುದ್ಧಕ್ಕೆ ಸನ್ನಿಧನಾಗಬೇಕಾಯಿತು. ವೈಕುಂಠಯೋಗಿಗಳ ಭವಿಷ್ಯದಂತೆ ರಾಜಸಿಂಹನಿಗೆ ಜಯಪೂರ್ವಿಯಾಗುವ ಯೋಗಿವಿದ್ದರಿಂದ, ಆಗಿನ ಪುಸಂಗದಲ್ಲಿ ಕಡ್ಡಿಯಿಂದ ಗುಡ್ಡೆದಂಥ ಕಾರ್ಯಗಳಾದದ್ದು ಆಶ್ಚರ್ಯವಲ್ಲ. ವಿಚಾರವಾಡಿ ನೋಡಿದರೆ ನಯನಪಾಲನು ಮೋಗಲರ ಪಕ್ಷಪಾತಿಯು. ತನ್ನ ಹಿತಕ್ಕಾಗಿ ಬೇಕಾದ ನೀಂಬುಕ್ಕೆನನ್ನು ಮಾಡಲಿಕ್ಕೆ ಹಿಂದೆಮುಂದೆ ನೋಡುವವನಲ್ಲಿಂಬದನ್ನು ಅವನ ನಡತೆಯ ಮೇಲಿಂದ ವಾಚಕರಾದರೂ ಬಲ್ಲರು. ಅಂಥವನಿಂದ ರಜಪೂತರ ಜಯಕ್ಕೆ ಸಹಾಯವಾಯಿತೆಂದಬಳಿಕ ಅನುಕೂಲಕಾಲದ ಮಹಿಮೆಯನ್ನೇನು ವರ್ಣಿಸಬೇಕು ? ನಯನ

ಪಾಲನು ವೈಕುಂಠಯೋಗಿಗಳ ದರ್ಶನಕ್ಕಾಗಿ ಇಂದಿರೆ-ದುರ್ಗಾದಾಸರೋಡನೆ ಪರ್ವತಶಿಶುರವನ್ನು ಏರಿಹೊಗಿ, ಅಚಲೇಶ್ವರ ದೇವಸ್ಥಾನವನ್ನು ಮುಟ್ಟಿದನು. ಶುರಾಣ ಪ್ರಸಿದ್ಧವಾದ ಆರವತ್ತು ಸ್ಥಳವನ್ನೂ, ಅಚಲೇಶ್ವರ ದೇವಸ್ಥಾನವನ್ನೂ ನೋಡಿ ಅವರಿಗೆ ಬಹು ಸಂತೋಷವಾಯಿತು. ತನ್ನ ಬಾಲರಾಜನಾದ ಅಜಿತಸಿಂಗನು ವೈಕುಂಠಯೋಗಿಗಳ ಬಳಿಯಲ್ಲಿಯೇ ಇರೆ ಬಹುದೆಂದು ನೇನಿಸಿ, ಇಂದಿರೆಯು ಆತುರದಿಂದ ಅಚಲೇಶ್ವರದೇವಸ್ಥಾನವನ್ನು ಪ್ರವೇಶಿಸಲು, ಯೋಗಿಗಳು ಸಮಾಧಿಸ್ಥರಾಗಿ ಕುಳಿತಿದ್ದು, ಅವರ ಬಳಿಯಲ್ಲಿ ಅಜಿತಸಿಂಗ ಕುಮಾರನು ಆಡುತ್ತಿದ್ದನು. ಆತನನ್ನು ನೋಡಿದ ಕೂಡಲೇ ಇಂದಿರೆಯ ಅಂತಹ ಕರಣವು ಉಕ್ಕಿಬಂದು, ಪ್ರೇಮಾಶ್ಚಗಳು ಆಕೆಯ ಕಣ್ಣಿಗಳಿಂದ ಸುರಿಯಹತ್ತಿದವು. ತಾನು ಹಿಂದಕ್ಕೆ ಕಾಬೂಲದಲ್ಲಿ ಗೌಳಿಗರ ಸೋಗು ಹಾಕಿಕೊಂಡು ಗಂಡಾಂತರದಿಂದ ಮುಕ್ತಮಾಡಿದ ಕುಮಾರನು, ಇಷ್ಟ ದೇಹದ್ವಾರಾ ತನ್ನ ಕಣ್ಣಿಗೆ ಬಿದ್ದದ್ದರಿಂದ, ಆಕೆಯು ಆನಂದಪರವಶಳಾಗಿ ಯೋಗಿಗಳ ಸಮಾಧಿಭಂಗವಾದಿತೆಂಬದರ ಎಚ್ಚರ ವಿಲ್ಲದೆ, ರಾಜಕುಮಾರನನ್ನು ಎತ್ತಿ ಎದೆಗವಚಿಕೊಂಡು, ಆತನನ್ನು ಹಲವು ಸಾರೆ ಚುಂಬಿಸಿದಳು. ಆಗ ದುರ್ಗಾದಾಸನು— “ ಇಂದಿರೇ, ಇಂದಿರೇ, ಯೋಗಿರಾಜರ ಸಮಾಧಿಭಂಗವಾದರೆ, ಅವರಿಗೆ ಸಿಟ್ಟಿ ಬಂದಿತೆಂಬದರ ವಿಚಾರವಿರಲಿ. ಸ್ವಲ್ಪದೂರ ಆತ್ಮಕಡೆಗಾದರೂ ರಾಜಕುಮಾರನನ್ನು ಕರ ಕೊಂಡು ಹೋಗು, ” ಅನ್ನಲು, ಇಂದಿರೆಯನ್ನು ಪ್ರೇಮಾಢ್ರದ್ರಷ್ಟಿಯಿಂದ ನೋಡುತ್ತಿದ್ದ ನಯನವಾಲನು— ಈ ಪ್ರಕಾರದ ಪ್ರೇಮದಿಂದ, ಒಂದೇಕೆ ಸಾವಿರ ಸಮಾಧಿಗಳ ಭಂಗವಾದರೂ, ಪ್ರಕೃತ್ಯಾ ಶಂಕರನು ಕೂಡ ಆ ಪ್ರೇಮವನ್ನು ನೋಡಿ ಹಾಸ್ಯಮಾಡಿ ಇರಲಿಕ್ಕಿಲ್ಲ. ಅಂದಬಳಿಕ ಯೋಗಿರಾಜರಂಥ ಶಾಂತಸ್ವಭಾವದವರು ಸಿಟ್ಟಿಗುವದೆತ್ತು? ಎಂದು ಇಂದಿರೆಯ ಪಕ್ಷವನ್ನು ಕಟ್ಟಿ ಮಾತಾಡಿದನು. ಆತನು ಹೀಗೆ ಮಾತಾಡಲಿಕ್ಕಾಗಿ, ಯೋಗಿರಾಜರ ಸಮಾಧಿಯು ಇಳಿಯಲಿಕ್ಕಾಗಿ ಗಂಟುಬಿದ್ದಿತು. ಅವರು ನಯನಪಾಲನನ್ನು ಕುರತು— ನಯನಪಾಲಾ, ನೀನಾಮುನ ಮಾತು ಆಕ್ಷರಳಃ ನಿಜವಿರುತ್ತದೆ. ನಿಮೀಶವು. ನಿರಾಮುಯವು ಆದ ಇಂಥ ಪ್ರೇಮವನ್ನು ನೋಡಿ, ಸಮಾಧಿ ಭಂಗದ ಕ್ಷೇತ್ರಾಧಿವು ಯಾರಿಗೂ ಬರಲಿಕ್ಕಿಲ್ಲ. ಒಂದು ಪಕ್ಷದಲ್ಲಿ ಯಾವನೋಬ್ಬ

ತಪ್ಸೋನಿಪ್ಪುರನು ಕೊರ್ಧಾಂಧನಾಗಿ ಶಾಪನನ್ನು ಕೊಟ್ಟಿರೆ, ಆ ಶಾಪದ ಪ್ರಭಾವವು ಇಂಥ ಸಾಧ್ಯಾಯ ಮೇಲೆ ಏನೂ ನಡೆಯಲಾರದು. ಕೇವಲ ಸ್ವಾರ್ಥತ್ವಾಗ ಮಾಡಿ ಪರೋಪಕಾರಕಾಗಿಯೇ ದೇಹವನ್ನು ವಹಿಸಿರುವ ಈಕೆಯ ಪ್ರೇಮವು, ನಮ್ಮ ಸಾವಿರಾರು ಸಮಾಧಿಗಳಿಗಂತ ಹೆಚ್ಚು ಪ್ರಭಾವ ಶಾಲಿಯಾಗಿರುವದು. ಈಕೆಯ ತಪಸ್ಸು ನಮ್ಮ ತಪಸ್ಸಿಗಂತ ಬಹುದೊಡ್ಡ ದಿರುವದು; ಇಂಥ ಪರೋಪಕಾರಿಗಳಿಗೆ ಪರಲೋಕದಲ್ಲಿ ಸ್ಥಳವು ಗೊತ್ತು ಮಾಡಿಟ್ಟಿರುವದು. ನಾವು ಆ ಸ್ಥಳವನ್ನು ಸಂಪಾದಿಸಬೇಕಾಗಿದೆ! ಎಂದು ನುಡಿಯುತ್ತಿರಲು, ಇಂದಿರೆಯು ಎತ್ತಿ ಕೊಂಡಿದ್ದ ರಾಜಕುಮಾರನನ್ನು ಕೆಳಗೆ ಇಳಿಸದೆ, ಯೋಗಿಗಳನ್ನು ವಂದಿಸಿ ಆಶೀರ್ವಾದವನ್ನು ಪಡೆದಳು. ಆಕೆಯು ಅಜಿತಸಿಂಗನನ್ನು ಯೋಗಿಗಳ ಪಾದಕ್ಕೆ ಕೆಡವಬೇಕೆಂದು ಆತನನ್ನು ಇಳಿಸಬೇಕಾಗಿದೆ ಎಂದು, ಆ ರಾಜಕುಮಾರನು ಬಹುದಿವಸ ಆಗಲಿದ ತಾಯಿಯನ್ನು ಬಿಟ್ಟು ಇಳಿಯದವನೆಂತೆ, ಇಂದಿರೆಯ ಬಗಲುಬಿಟ್ಟು ಇಳಿಯದಾದನು. ಆದನ್ನು ನೋಡಿ ಎಲ್ಲಿರಿಗೂ ಆಶ್ಚರ್ಯವಾಯಿತ್ತಾರೆ; ಆದರೆ ಯೋಗಿಗಳು ಆಶ್ಚರ್ಯವಷದೆ ಇಂದಿರೆಯನ್ನು ಕುರಿತು— ಇಂದಿರೇ, ಆ ಕುಮಾರನ ಕೃತಿಯು ಯಥಾರ್ಥವಾದದ್ದು. ಚಂದ್ರಾವತಿಯು ಹಡೆದ ತಾಯಿಯಾದರೂ ಪ್ರಾಣರಕ್ಷಕತಾಯಿಯಾದ ನಿನಗಿಂತ ಆಕೆಯ ಯೋಗ್ಯತೆಯೇನು ಹೆಚ್ಚಿನ ದಲ್ಲಿ. ಮುಂದೆಯಾದರೂ ನಿಸ್ಸಿಂದ ಆ ಕುಮಾರನ ಸಂರಕ್ಷಣವಾಗ ಬೇಕಾಗಿರುವದು. ಆತನನ್ನು ನಮ್ಮಿಬ್ಬಿರ ಅಣ್ಣಿತಂಗಿಯರ ಉಡಿಯಲ್ಲಿ ಹಾಕುವವರಿಗೆ ನನ್ನ ಕೆಲಸವಿತ್ತು. ಆ ಕೆಲಸವು ಇಂದಿಗೆ ಮುಗಿದಂತಾಯಿತು. ಇನ್ನು ನಷ್ಟಿಕೆಲಸವಿಲ್ಲ, ನಾನು ಹೊರಟಿನು, ಎಂದರು. ಇತ್ತು ದುಗಾರ್ಥಾದಾಸನೂ, ನಯನಪಾಲನ್ನೂ ಯೋಗಿಗಳನ್ನು ನಮಸ್ಕರಿಸಿ ಆಶೀರ್ವಾದ ಪಡೆದರು. ಯೋಗಿಗಳು ದುಗಾರ್ಥಾಸನನ್ನು ಬಹಳವಾಗಿ ಹೊಗಳಿ, ನಯನಪಾಲನನ್ನು ಕುರಿತು— ನಯನಪಾಲಾ, ಇಮ್ಮದಿನ ಯೋಗಿಬ್ರಹ್ಮ ನಂತಿ ನಿನ್ನ ಸ್ಥಿತಿಯಾಗಿತ್ತು. ಬೇಗನೆ ನಿನ್ನ ಕಣ್ಣಿಗಳು ತೆರೆದು ನಿನ್ನ ಮನೆ ತನದ ಸಂರಕ್ಷಣಕಾಗಿ ನೀನು ಮತ್ತೆ ತಿರುಗಿ ಬಂದದಕಾಗಿ ನನಗೆ ಬಹಳ ಸಂಶೋಷವಾಗಿದೆ. ನಿನ್ನ ತಮ್ಮನಾದ ಈ ಅಜಿತಸಿಂಗನನ್ನು ನಿನಗೆ ಒಟ್ಟಿ ಸುತ್ತೇನೆ. ಚಂದ್ರಾವತಿರಾಣಿಯನ್ನು ನಿನ್ನ ತಾಯಿಯಂದು ತಿಳಿದು, ಈ

ಕುಮಾರನನ್ನು ರಸ್ತೀಸುವ ವಿಷಯದಲ್ಲಿ ನಿನು ಆಕೆಗೆ ಸಹಾಯಮಾಡು. ಇನ್ನುವೇಲೆ ಚೈರಂಗಜೇಬನೊಡನೆ ಒದಗುವ ಯುದ್ಧದಲ್ಲಿ ನಿನ್ನಿಂದ ರಜ ಪೂತರಿಗೆ ದೊಡ್ಡ ಸಹಾಯವಾಗುವದು. ಇನ್ನು ನನ್ನ ಕೆಲಸಕೀರತು. ಇಲ್ಲಿಯವರಿಗೆ ಈ ರಾಜಸ್ಥಾನದಲ್ಲಿ ಪ್ರಕಟಿವಾಗಿರಬೇಕೆಂದು ಗುರುಗಳ ಆಜ್ಞೆಯಾಗಿತ್ತು. ಇನ್ನು ನಾನು ಇಲ್ಲಿಂದ ಗುಪ್ತನಾಗುವೆನು ಎಂದು ಹೇಳಿ, ಯೋಗಿರಾಜರು ಗುಡಿಯನ್ನು ಹೊಕ್ಕುರು. ಎಪ್ಪು ಹೊತ್ತಾದರೂ ಅವರು ಹೊರಗೆ ಬಾರದಾಗಲು, ನಯನಪಾಲ-ದುಗಾರ್ಥಾಸರು ಗುಡಿಯೋಳಿಗೆ ಹೊಗಿ ನೋಡಿದರು; ಆದರೆ ಅಲ್ಲಿ ಯೋಗಿಗಳು ಇದ್ದಿಲ್ಲ. ಹೋಗಲಿಕ್ಕೆ ಅನ್ಯಮಾರ್ಗವಿಲ್ಲದೆ ಯೋಗಿಗಳು ಆಕಸ್ಥಾತ್ಮ ಗುಪ್ತವಾದದ್ದು ಕ್ಷಾಗಿ ಎಲ್ಲರಿಗೂ ಆಶ್ಚರ್ಯವಾಯಿತು.



ಇನ್ನೆಯ ಪ್ರಕರಣ

ಗವರ್ಬಂಗ

ರಾಜಕುಮಾರನನ್ನು ಒಪ್ಪಿಸಿ ಯೋಗೀಶ್ವರರು ಒಮ್ಮೆಲ್ಲೆ ಅಡ್ಡಶ್ಯಾ ವಾದದ್ದುಕಾಳಿಗಿ ಎಲ್ಲರೂ ಆಶ್ಚರ್ಯದಷಟ್ಪಟಿ ಮುಂದಿನ ಕೆಲಸದ ಬಗ್ಗೆ ಯೋಚಿಸಿತ್ತಾರು. ಛೀರಂಗಜೀಬನನ್ನು ಇರುಕೆನಲ್ಲಿ ಸಿಗುವ ಯುಕ್ತಿಯು ನಯನಪಾಲನಿಗೆ ತೋಚಿತು. ಅದನ್ನು ಆತನು ದುರ್ಗಾದಾಸನ ಮುಂದೆ ಹೇಳಲು, ವಿಚಾರಾಂತದಲ್ಲಿ ದುರ್ಗಾದಾಸನಿಗೂ ಅದು ಸಮರ್ಪಕವಾಗಿ ತೋರಿತು. ಬಾದಶಹನು ನಯನಪಾಲನ ಮಾತಿನಮೇಲೆ ವಿಶ್ವಾಸವಿಟ್ಟು, ಆತನು ಹೇಳಿದಂತೆ ಕೇಳಿದರೆ ಉತ್ತಮರೀತಿಯಿಂದ ಕಾರ್ಯವು ಸಾಧಿಸಬಹುದಾಗಿತ್ತು; ಅದರೆ ತಂತ್ರಗಾರನಾದ ಅಲವಿಗೀರನು ನಯನಪಾಲನ ಮಾತಿಗೆ ಕೆವಿಗೊಂಡುವನೋ ಇಲ್ಲವೋ ಎಂಬ ಸಂಶಯವು ಅವರಿಬ್ಬರನ್ನು ಬಾಧಿಸಹತ್ತಿತು. ಆದರೂ ನಯನಪಾಲನು ಯತ್ನಮಾಡದೆ ಬಿಡುವ ದಿಲ್ಲಿಂದು ಹೇಳಿ, ದುರ್ಗಾದಾಸನನ್ನು ಇಂದಿರಿಯ, ಹಾಗು ರಾಜಕುಮಾರನ ಸಂರಕ್ಷಣಕಾಳಿಗಿ ನಿಯಮಿಸಿ, ತಾನು ಛೀರಂಗಜೀಬನ ಕಡೆಗೆ ಹೊರಡತಕ್ಕವ ನಿಷ್ಠಾನು. ಅಷ್ಟರಲ್ಲಿ ಶಿವಸಿಂಗನು ಆಕಸ್ತಾತ್ಮಾಗಿ ಅಲ್ಲಿಗೆ ಬಂದನು. ಶಿವಸಿಂಗನ ಗುರುತನ್ನು ವಾಚಕರು ಮರೀತಿರಲ್ಕಿಲ್ಲ. ಆತನು ರೂಪಮತಿಯ ಅಣ್ಣನು. ತಂಡೆಯಾದ ವಿಜಯಶಿಂಹನ ಮಾತು ಕೇಳದೆ, ಆತನು ಜಸ ವಂತಸಿಂಗನ ಪಕ್ಷವನ್ನು ವಹಿಸಿದ್ದನು. ಶಿವಸಿಂಗನು ಈ ಪ್ರಸಂಗದಲ್ಲಿ ಬಂದ ದ್ವಿರಿಂದ ಬಹಳ ಅನುಕೂಲವಾಯಿತು. ನಯನಪಾಲನು ತಮ್ಮ ಪಕ್ಷಕ್ಕೆ

ಈದ್ದ ಮನಸ್ಸಿನಿಂದ ಕೂಡಿದ್ದನ್ನು ದುರ್ಗಾರ್ಥದಾಸನು ಶಿವಸಿಂಗನಿಗೆ ಹೇಳಿದನು. ಅದನ್ನು ಕೇಳಿ ಶಿವಸಿಂಗನು ಆಶ್ಚರ್ಯಪಟ್ಟರೂ, ದುರ್ಗಾರ್ಥದಾಸನ ಮೇಲೆ ವಿಶ್ವಾಸವಿಟ್ಟು ಆತನು ನಯನಪಾಲನನ್ನು ನಂಬಿದನು. ಮುಂದಿನ ಕಾರ್ಯ ವನ್ನು ಕುರತು ಆ ಮೂವರೂ ಕೂಡಿ ಆಲೋಚಿಸಿದರು. ನಯನಪಾಲನು ಶೈರಂಗಜೀಬನ ಉಡಿಗೆ ಹೊಗಿ ಅಲ್ಲಿಯ ಕೆಲವನ್ನು ಚಾತುರ್ಯದಿಂದ ಮಾಡಬೇಕೆಂತಲೂ, ಶಿವಸಿಂಗನು ತನಗೆ ಭೇಟಿಯಾದ ರಜಪೂತ ಸೈನ್ಯಗಳಿಗೆ ಆಯಕಟ್ಟಿನ ಸ್ಥಳಹಿಡಿದು ಕುಳಿತುಕೊಳ್ಳುವಂತೆ ಬೊಧಿಸಬೇಕೆಂತಲೂ, ದುರ್ಗಾರ್ಥದಾಸನು ಆಜಿತಸಿಂಗನ, ಹಾಗು ಇಂದಿರಿಯ ಯೋಗಕ್ಕೇಮನವನ್ನು ಸೋಡಿಕೊಂಡು ಯುದ್ಧಕ್ಕಾಗಿ ರಜಪೂತರನ್ನು ಪ್ರೌತ್ಸಾಹಸಬೇಕೆಂತಲೂ ಗೊತ್ತಾಯಿತು. ನಯನಪಾಲನು ವಿಲಂಬಮಾಡದೆ ಶೈರಂಗಜೀಬನ ಭಾವ ತೀವು ಕಡಿಗೆ ವೇಗದಿಂದ ಸಾಗಿದನು. ಸ್ವಲ್ಪಮೊತ್ತನಲ್ಲಿಯೇ ಆತನು ಆ ಪ್ರಚಂಡ ಭಾವತೀಯ ಮುಂಭಾಗವನ್ನು ಮುಟ್ಟಿದನು. ನಯನಪಾಲನು ಎಲ್ಲರ ಗುರುತಿನವನಾದ್ದಿರಂದ ಅಲ್ಲಿಯವರು “ನಿನು ಸೇರಿಮನೆಯಿಂದ ಹ್ಯಾಗೆ ಪಾರಾಗಿಬಂದೇ ಎಂದು ಕೇಳಿದರು. ಅದಕ್ಕೆ ನಯನಪಾಲನೆ-ನಾನು ಹ್ಯಾಗೆ ಪಾರಾದೆನು, ಇಲ್ಲಿಗೆ ಹ್ಯಾಗೆ ಬಂದೆನು, ಮುಂತಾದ ನಿರಘರಕ ಮಾತುಗಳನ್ನು ಕೇಳುತ್ತ ಕಾಲಹರಣ ಮಾಡುವಲ್ಲಿ ಆಫರ್ವಿಲ್ಲ. ಈ ಕ್ಷಣಿ ದಲ್ಲಿ ಬಾದಶಹರ ಭೇಟಿಯನ್ನು ಮಾಡಿಸಿ. ನಾನು ಬಹು ಮಹತ್ವದ ಸುದ್ದಿಯನ್ನು ತಂದಿರುತ್ತೇನೆ. ಮೊದಲು ಬಾದಶಹರ ಮುಂದೆ ಅದನ್ನು ಹೇಳಬೇಕಾಗಿದೆ. ಆ ಮೇಲೆ ನನ್ನ ಸುದ್ದಿಯನ್ನು ಹೇಳುವೆನು, ಎಂದು ಹೇಳಿ ಅವಸರ ಮಾಡಹತ್ತಿದನು. ಶತ್ರುಗಳ ಕಡೆಯದೇನಾದರೂ ಮಹತ್ವದ ಸುದ್ದಿಯಿರಬಹುದೆಂಧು ತಿಳಿದು, ಅಧಿಕಾರಿಗಳು ಬಾದಶಹನಿಗೆ ಆ ಸಂಗತಿ ಯನ್ನು ತಿಳಿಸಿದರು. ನಯನಪಾಲನು ಸುದ್ದಿಯನ್ನು ತಂದಿರುತ್ತಾನೆಂದು ಕೇಳಿದ ಕೂಡಲೇ ಬಾದಶಹನಿಗೆ ಬಹು ಆಶ್ಚರ್ಯಪಾಯಿತು. ಸೇರಿಮನೆ ಯಲ್ಲಿದ್ದ ಆತನು, ಸುದ್ದಿಯನ್ನು ಅರಿತುಕೊಳ್ಳುವದಕ್ಕಾಗಿ ಇತ್ತ ಕಡಿಗೆ ಹ್ಯಾಗೆ ಬಂದನು? ತನ್ನ ಸಿಟ್ಟಿನ್ನು ಇಳಿಸಿ, ಮತ್ತೆ ತನ್ನ ಮನಸ್ಸಿನ್ನು ಸುಪ್ರಸನ್ನ ಮಾಡಿಕೊಳ್ಳಬೇಕೆಂದು ಆ ಮಹತ್ವಾಕಾಂಕ್ಷೆಯಾದ ತರುಣ ರಜಪೂತನು, ಯಾವದೊಂದು ಯುಕ್ತಿಯಿಂದ ಸೇರಿಮನೆಯಿಂದ ಪಾರಾಗಿಬಂದು ಶತ್ರುಗಳ

ಕಡೆಯ ಸುದ್ದಿಯನ್ನು ತಂದಿರಬಹುದು, ಎಂದು ಅಲಮಗೀರನು ಸಮಾಧಾನ ಮಾಡಿಕೊಂಡು, ನಯನಪಾಲನನ್ನು ಕರತರಲು ಆಜ್ಞಾಸಿಸಿ ದನು. ನಯನಪಾಲನು ಎದುರಿಗೆ ಬಂದು ನಿಂತಕೊಡಲೇ ಬಾದಶಹನು— ಏ ಬದಮಾಡ, ನೀನು ಮೋಸಮಾಡಿ ಸೆರೆಮನೆಯಿಂದ ಪಾರಾಗಿ ಬಂದೆ ಯೇನು? ಎಂದು ಹೇಳಿದನು.

ಅಲಮಗೀರನ ಈ ಮಾತುಗಳನ್ನು ಕೇಳಿ ನಯನಪಾಲನು---ಖಾವಿಂದ, ನಾನು ಮೋಸಮಾಡಿ ಓಡಿಹೋಗಬೇಕಾಗಿದ್ದರೆ, ಇಲ್ಲಿಯ ತನಕ ಯಾಕೆ ಬರುತ್ತಿದ್ದನು? ಆದರೆ ಗರಿಬಪರವರ, ನಾನು ಮಹತ್ವದ ಸುದ್ದಿಯನ್ನು ತಂದಿರುತ್ತೇನೆ. ಈಗ ಖಾವಿಂದರು ಅಚಲೇಶ್ವರ ಪರವತದ ಮೇಲೆಯೂ, ರೂಪನಗರದ ಕೋಟಿಯ ಮೇಲೆಯೂ ಒಮ್ಮೆಲ್ಲೆ ಸಾಗಿಹೋದರೆ, ಇಬ್ಬರು ಶತ್ರುಗಳು ಹಸ್ತಗತರಾಗಿ ದೋಡ್ಡ ಜಯಪ್ರಾಪ್ತಿಯಾಗುವಹಾಗಿದೆ. ಸದ್ಯಕ್ಕೆ ಅಚಲೇಶ್ವರ ದೇವಸ್ಥಾನದಲ್ಲಿ ದುರ್ಗಾದಾಸನು, ಆತನ ತಂಗಿಯಾದ ಇಂದಿರಿಯು, ಜಸವಂತಸಿಂಗನ ಮಗನಾದ ಅಜಿತಸಿಂಗಕುಮಾರನು ಇದ್ದಾರೆ. ಇತ್ತೀಚಿಕಿತ್ಸಾ ವಿಧಾನದಲ್ಲಿ ಸ್ವೇಣ್ಯವನ್ನು ಓಡಿಸಿ, ರೂಪ ಮತಿಯೊಡನೆ ಉದೇಪುರಕ್ಕೆ ಅಲ್ಲ ಸ್ವೇಣ್ಯದೊಡನೆ ಸಾಗಿರುವ ರಾಜಸಿಂಹನು ಸಮಾವದಲ್ಲಿಯೇ ಹೋಗುತ್ತಿದ್ದಾನೆ. ಇಂಥ ಸುಂದರಿಯು ತಿರುಗಿ ಒದಗಿ ಲಿಕ್ಕಿಲ್ಲ, ಎಂದು ಹೇಳಲು, ಬೈರಂಗಜೇಬನ ಕಣ್ಣಗಳು ವಿಸ್ತೃತವಾದವು. ಈ ಸುದ್ದಿಯು ಈತನಿಗೆ ಹ್ಯಾಗೆ ಹತ್ತಿತು? ಅದು ಎಷ್ಟರ ಮಟ್ಟಿಗೆ ನಿಜ ವಿರುತ್ತದೆ, ಎಂಬದನ್ನು ತಿಳಿಕೊಂಡ ಹೊರತು ಇವನನ್ನು ಹತ್ತರ ಬರ ಗೊಡಬಾರದು, ಎಂದು ಯೋಚಿಸಿ, ಅಲಮಗೀರನು ತನ್ನ ನಿತ್ಯದ ಕರೀರ ವಾಣಿಯಿಂದ ಮತ್ತೆ ನಯನಪಾಲನನ್ನು ಕುರಿತು— ನಯನಪಾಲಾ, ನೀನು ಏನು ಹೇಳುತ್ತಿಯೇಂಬದು ನನ್ನ ಮನಸ್ಸಿನಲ್ಲಿ ಬರಲೊಳ್ಳದು. ಏನಂದಿ? ದುರ್ಗಾದಾಸನೂ-ಇಂದಿರಿಯೂ-ಅಜಿತಸಿಂಗನೂ ಸದ್ಯಕ್ಕೆ ಈ ಅಚಲೇಶ್ವರ ಶಿಖರದ ಮೇಲೆ ಇರುವರೇ? ದಿಲ್ಲಿಯ ಸೆರೆಮನೆಯಿಂದ ಪಾರಾಗಿ ಬಂದಿರುವ ನಿನಗೆ ಇದು ಹ್ಯಾಗೆ ಗೊತ್ತಾಯಿತೋ? ಅನ್ನಲು, ನಯನಪಾಲನು--- ಖಾವಿಂದ, ನನಗೆ ಈ ಸುದ್ದಿಯು ಹ್ಯಾಗೆ ಗೊತ್ತಾಯಿತಿಂಬದನ್ನು ಸಮರ್ಪಕ ವಾಗಿ ಹೇಳಿದರೇ ನನ್ನ ಮಾತಿನ ಮೇಲೆ ವಿಶ್ವಾಸವಿಟ್ಟು, ನನ್ನನ್ನು ಮತ್ತೆ

ಪದರಿನಲ್ಲಿ ಹಾಕಿಕೊಂಡು, ನನ್ನ ಯುಕ್ತಿಗಳನ್ನು ಕೇಳಿರಿ. ಇಲ್ಲದಿದ್ದರೆ ಇದೇ ಕೈಯಲ್ಲಿ ನನ್ನನ್ನು ಶೂಲಕ್ಕೆ ಏರಿಸಿ ಹದ್ದು ಕಾಗೆಗಳಿಂದ ಹರಿಸಿ ತಿನಿಸಲಿಕ್ಕೆ ಖಾವಂದರಿಗೇನು ತೋಂದರೆಯಾಗುವ ಹಾಗಿದೆ? ಗರೀಬಲಾಜಾರಬಂದಾಗುಲಾಮು. ಅಪ್ಪಣಿಯಾದರೆ ಹೇಳುವೇನು. ಇಲ್ಲದಿದ್ದರೆ ಹುಜೂರುಮಾಡಿದ್ದು ಮಾಡಲಿ, ಎಂದು ನುಡಿದು ಸುಮ್ಮುನಾದನು. ಆಗ ಹೈರಂಗಜೇಬನು ಮಾತಾಡಲಿಕ್ಕೆ ಸಮ್ಮತಿಯನ್ನು ತೋರಿಸುವದಕ್ಕಾಗಿ ತಲೆಯನ್ನು ಅಲಳ್ಳಡಿ ಸಲು, ನಯನವಾಲನು—ಗರೀಬಪರವರ, ತಮ್ಮ ಅಪ್ಪಣಿಯಂತೆ ನನ್ನನ್ನು ಸೆರಿಮನೆಯಲ್ಲಿ ಹಾಕಿದರಷ್ಟೇ? ಆದರೆ ಏನಾದರೂ ಹಂಚಿಕೆಮಾಡಿ ಸೆರಿಮನೆಯಿಂದ ಪಾರಾಗಿ, ಕಳಿದುಹೋಗಿದ್ದ ಖಾವಿಂದರ ಸುಪ್ರಸನ್ನತೆಯನ್ನು ಮತ್ತೆ ಸಂಪಾದಿಸಬೇಕೆಂತಲೂ, ಯುದ್ಧದಲ್ಲಿ ಪರಾಕ್ರಮವನ್ನು ತೋರಿಸಿ, ತಮ್ಮ ಮನಸ್ಸನ್ನು ಸಂತೋಷಪಡಿಸಬೇಕೆಂತಲೂ ನಿಶ್ಚಯಿಸಿ ದಿಲ್ಲಿಯಿಂದ ಓಡುತ್ತೇಬಂದೆನು. ಸುಮಾರು ಹತ್ತುಹದಿಸ್ತೇದು ಹರದಾರಿಗಳ ಮೇಲೆ ಆ ಇಬ್ಬರು ಆಣ್ಣ ತಂಗಿಯರು ನನಗೆ ಭೇಟ್ಟಿಯಾದರು. ಒಬ್ಬರೆಗುರುತು ಮತ್ತೊಬ್ಬರು ಹಿಡಿದವು. ಆಗ ದುಗಾರ್ದಾಸನು ನನ್ನ ಮೇಲೆ ಏರಿಬರಲು, ನಾನು ಇದು ಬಡದಾಡಲಿಕ್ಕೆ ಸಮಯವಲ್ಲಿಂದು ತಿಳಿದು ಆತನನ್ನು ಮೋಸಗೊಳಿಸುವ ದಕ್ಕಾಗಿ— ದುಗಾರ್ದಾಸಾ, ನಾನು ಹೊದಲಿನ ನಯನವಾಲನಲ್ಲ. ಬಾದ ಶಹನ ನಿರ್ದಯದ ನಡತೆಯಿಂದ ಪಶ್ಚಾತ್ತಾಪಪಟ್ಟಿ ಉದೇವುರದ ರಾಜ ಸಿಂಹನ ಚಾಕರಿಯಲ್ಲಿ ಜನ್ಮ ಕಳೆಯಬೇಕೆಂದು ನಿಶ್ಚಯಿಸಿದ ನಯನವಾಲ ನಿರುತ್ತಿನೇ. ನೀನು ನನ್ನನ್ನು ಮಿಶ್ರನೆಂದು ತಿಳಿದು ಸ್ವೀಕರಿಸುವ ಹಾಗಿ ದ್ವರೆ ಸ್ವೀಕರಿಸು. ಈಗ ಹ್ಯಾಗೂ ರಜಪೂತರು ಅಲಮಗೀರನೊಡನೆ ಯುದ್ಧವನ್ನು ಹೂಡಿರುತ್ತಾರೆ. ಇದರಲ್ಲಿ ನಾವು ಕೈಲಾದಮಣಿಗೆ ಸಹಾಯ ಮಾಡೋಣ, ಅನ್ನಲು, ಕಣ್ಣಲ್ಲಿ ನೀರು ತಂದು ನಾನು ಆಡಿದ ಈ ಮಾತುಗಳ ಪರಿಣಾಮವು ದುಗಾರ್ದಾಸನಿಗಂತ ಇಂದಿರೆಯ ಮೇಲೆ ಜನ್ಮಾಗಿ ಆಯಿತು. ಆಕೆಯು ಆಣ್ಣನಿಗೆ ಹೇಳುವಹಾಗೆ ಹೇಳಿ, ನನ್ನನ್ನು ಸಂಗದ ಕರಕೊಂಡು ಹೋಗುವಂತೆ ಮಾಡಿದಳು. ನಾನು ಆವರ ಸಂಗದ ಹೋಗುವಾಗ ಅವರ ಹೊಟ್ಟಿಯಲ್ಲಿ ಹೊಕ್ಕು ಬೆನ್ನುಲ್ಲಿ ಬಿರಿದು, ಹೆಲವು ಸಂಗತಿಗಳನ್ನು ಕೇಳಿಕೊಂಡೆನು. ರಾಜಸಿಂಹನು ಸಾದತಖಾನನನ್ನು ಓಡಿಸಿ

ರೂಪಮತಿಯನ್ನು ಕರಕೊಂಡು ಹೋದ ಸುದ್ದಿಯು ನನಗೆ ಗೊತ್ತಾಯಿತು. ನಾವು ಅಚಲೀಶ್ವರ ದೇವಸ್ಥಾನಕ್ಕೆ ಹೋಗಲು, ಒಬ್ಬ ಗೋಸಾವಿಯ ಬಳಿಯಲ್ಲಿ ಅಜಿತಸಿಂಗನು ಇದ್ದದ್ದನ್ನು ನೋಡಿದೆನು. ಈ ಎರಡು ಸಂಗತಿಗಳು ಗೊತ್ತಾದ ಕೂಡಲೇ ಖಾವಂದರವರಿಗೆ ಈ ಸುದ್ದಿಯನ್ನು ಯಾವಾಗ ತಿಳಿಸೇ ನೇಂಬ ಚಡವಡಿಕೆಯು ನನಗೆ ಆಯಿತು. ಅಷ್ಟರಲ್ಲಿ ಖಾವಂದರವರ ಪ್ರಚಂಡ ಸೇನೆಯು ಗುಡ್ಡದ ನೇಲಿಂದ ಕಾಣಿಸಲು, ಒಂದು ನೇವ ತೆಗೆದು ಸುದ್ದಿಯನ್ನು ಹೇಳಲಿಕ್ಕೆ ಓಡುತ್ತ ಸನ್ನಿಧಿಗೆ ಬಂದಿರುತ್ತೇನೆ. ಅಚಲೀಶ್ವರ ಶಿಖರಕ್ಕೂ, ರೂಪನಗರದ ಕೋಟಿಗೂ ನಡುವೆ ವಿಸ್ತಾರವಾದ ಕಂದರವಿರುತ್ತದೆ. ತಮ್ಮ ಪ್ರಚಂಡಸೇನೆಯು ಅಲ್ಲಿ ಸುರಕ್ಷಿತವಾಗಿ ನಿಂತು, ಒಮ್ಮೆಲೇ ಎರಡೂ ಕಡೆಗೆ ಏರಿಹೋಗಲಿಕ್ಕೆ ಅನುಕೂಲವಾಗುವದು. ರಜಪೂತರ ಬಲವೆಷ್ಟು? ಅವರ ಸೈನ್ಯವು ಎಷ್ಟರುತ್ತದೆಂಬುದು ನನಗೆ ಗೊತ್ತಿರುತ್ತದೆ. ಅಲ್ಲಕಾಲದಲ್ಲಿ ಖಾವಂದರ ಪ್ರಚಂಡ ಸೈನ್ಯವು ಜಯಕಾಲಿಯಾಗುವದು. ಇದರಿಂದ ಅಜಿತಸಿಂಗನು ಸಿಗುವನು; ರೂಪಮತಿಯು ಕೈಸೇರಿ ಖಾವಿಂದರ ಪ್ರತಿಜ್ಞೆಯು ಪೂರ್ಣವಾಗುವದು. ರಾಜಸಿಂಹ-ವಿಜಯಸಿಂಹರ, ಹಾಗು ಉಳಿದ ರಜಪೂತರ ಮಗ್ಗಲು ಮುರಿಯುವವು; ಆದರೆ ಕಾವು ಮಾರಿದರೆ ಎಲ್ಲ ಕೆಲಸಕೆಟ್ಟಿ ಹೋಗುವದು; ಯಾಕಂದರೆ, ಅಜಿತಸಿಂಗನನ್ನು ದುರ್ಗಾದಾಸನು ಎಲ್ಲಿಯಾದರೂ ಅಡಗಿಸಿ ಇಡುವನು. ರೂಪಮತಿಯು ಉದೇಪುರವನ್ನು ಮುಟ್ಟುನಳು. ಆ ಮೇಲೆ ರೂಪನಗರವನ್ನು ಕಷ್ಟಪಟ್ಟಿ ಸಾಧಿಸಿದೆನು ಕೊಂಡರೂ ವೃಥಾವಾಗುವದು. ಈ ಎಲ್ಲ ಸಂಗತಿಗಳ ವಿಚಾರವನ್ನು ಮಾಡಿ ಖಾವಂದರವರು ಈ ಗುಲಾಮವನ್ನು ಅಜ್ಞಾಷಿಸಬೇಕು, ಎಂದು ನುಡಿದು ನಯನಪಾಲನು ಸುಮ್ಮನಾದನು.

ನಯನಪಾಲನ ಈ ಮಾತುಗಳನ್ನು ಕೇಳಿ ಹೈರಂಗಜೀಬನು ವಿಚಾರ ಮಗ್ನಾದನು. ಆತನು— ನಯನಪಾಲಾ, ಒಕ್ಕಿಯದು, ವಿಚಾರಮಾಡುತ್ತೇನೆ. ನಿನ್ನ ಮಾತಿನಂತೆಯೇ ಮಾಡೇನೆಂದು ಮಾತ್ರ ತಿಳಿಯಬೇಡ. ನಾಳಿ ಬೆಳಗಿನಲ್ಲಿ ನಿನಗೆ ತಿಳಿಸುವೆನು. ಸದ್ಯಕ್ಕೆ ನೀನು ಕಾವಲಿನಲ್ಲಿರು, ಎಂದು ಹೇಳಿ, ಆತನನ್ನು ಬಾದಶಾಹನು ಪ್ರತಿಬಂಧದಲ್ಲಿಡಿಸಿದನು. ಆ ದಿನ ರಾತ್ರಿ ಹೈರಂಗಜೀಬನಿಗೆ ನಿಡ್ಡೆ ಬರಲಿಲ್ಲ. ಬೆಳತನಕ ಒಬ್ಬನೇ ವಿಚಾರಮಾಡಿ,

ಬೆಳಗಾಗುತ್ತೆ ನಯನಪಾಲನನ್ನು ಕರೆಸಿ—ನಯನಪಾಲಾ, ಸಿನ್ನಯುಕ್ತಿಯೇ ನಮಗೆ ಸಮರ್ಪಕವಾಗಿ ತೋರುತ್ತದೆ. ಸಿನ್ನನನ್ನು ಸಿಟ್ಟಿನಭರದಲ್ಲಿ ಪ್ರತಿ ಬಂಧದಲ್ಲಿರಿಸಿದ್ದನ್ನು ನೀನು ಮನಸ್ಸಿನಲ್ಲಿ ಹಿಡಿಯಬೇಡ. ಈ ಯುದ್ಧದಲ್ಲಿ ಜಯಪ್ರಾಪ್ತಿಯಾದ ಮೇಲೆ ಸಿನಗೆ ಏನು ಕೊಡುವನೆಂಬದನ್ನು ಈಗ ಹೇಳುವದಿಲ್ಲ. ಅನ್ನಲು, ನಯನಪಾಲನಿಗೆ ಬಹಳ ಸಂತೋಷವಾಯಿತು. ಆತನು ಹೆಚ್ಚಿಗೆ ಏನೂ ಮಾತಾಡದೆ “ತಮ್ಮ ಸಿದ್ಧತೆಯಾದ ಕೂಡಲೇ ನನಗೆ ಅಪ್ಪಣಿಯಾಗಬೇಕು, ಹಾದಿಯನ್ನು ತೋರಿಸಲಿಕ್ಕೆ ನಾನು ಸಿದ್ಧನಾಗಿರುತ್ತೇನೆ.” ಎಂದು ಹೇಳಿದನು. ಇನ್ನು ಅರ್ಥತಾಸಿನಲ್ಲಿ ಸೈನ್ಯದ ತಳವು ಕಿತ್ತಳಿಕೆಂದು ಚೈರಂಗಜೇಬನು ಅಜ್ಞಾಪಿಸಿದನು. ತಾನು ಎಲ್ಲಿಗೆ ಹೋಗ ತಕ್ಕವನೆಂಬದನ್ನು ಬಾದಶಾಹನು ಬೇರೆ ಯಾರಿಗೂ ತಿಳಿಸಲಿಲ್ಲ. ಬಾದ ಶಹನನ್ನು ಕೇಳಿನ ಧೈರ್ಯವು ಯಾರಿಗೂ ಇದ್ದಿಲ್ಲ. ಸಾದತಖಾನನು ಧೈರ್ಯವೊಡಿ, “ಎಲ್ಲಿಗೆ ದಯವಾಡಿಸುವ”ದದು ಕೇಳಲು, ಚೈರಂಗಜೇಬನು ಸಿಟ್ಟಿನಿಂದ ಆತನ ವೈನೇಲೆ ಹೋದನು. ಯುದ್ಧದಲ್ಲಿ ಸೋತು ಓಡಿಬಂದದ್ದರಿಂದ ಬಾದಶಾಹನು ಆತನ ಮೇಲೆ ಸಿಟ್ಟಾಗಿದ್ದನು. ಅಲವು ಗೀರನು ಸಾದತಖಾನನಿಗೆ— ಇಂದು ಸೇನಾಪತಿಯು ನಾನು. ನಾನು ಹೋದತ್ತ ನೀವೆಲ್ಲರು ಬರತಕ್ಕದ್ದು. ಹೆಚ್ಚಿನ ಪ್ರಶ್ನೆಮಾಡುವ ಕಾರಣವಿಲ್ಲ, ಎಂದು ಗದ್ದರಿಸಿದನು. ಅಂದಬಳಿಕ ಹೆಚ್ಚಿನ ಪ್ರಶ್ನಾಗಳನ್ನು ಮಾಡಲಿಕ್ಕೆ ಸಾದತಖಾನನಿಗೆ ಹ್ಯಾಗೆ ಧೈರ್ಯವಾಗಬೇಕು? ವೋಗಲ ಸೈನ್ಯಕ್ಕೆ ಬೇಗನೆ ತಳರಿತ್ತಿಗೂತ್ತಿದ್ದಿಲ್ಲ. ಆದರೆ ಚೈರಂಗಜೇಬನು ಆತಿ ನಿಮ್ಮರನಾಗಿ ಈಗ ತಳರಿತ್ತಿಲೇಬೇಕೆಂದು ಹಟ್ಟಿಡಿದು, ಕುದುರೆಹತ್ತಿ ನಿಂತದ್ದರಿಂದ, ನಾಲ್ಕು ತಾಂತ್ರಿಕ ಮುಂದಕ್ಕೆ ಸಾಗಿತು. ಚೈರಂಗಜೇಬನು ಆಶ್ವಾರೂಢ ನಾಗಿ ಎಲ್ಲಕ್ಕೂ ಮುಂದೆ ಸಾಗಿದ್ದನು. ನಯನಪಾಲನು ಆತನ ಸಂಗಡ ಸದೆದಿದ್ದನು. ನಯನಪಾಲನು ಹೇಳಿದ ವಿಶಾಲವಾದ ಕಂದರವನ್ನು ಒಂದು ಇಕ್ಕಟ್ಟಿನ ಮಾರ್ಗದಿಂದ ಪ್ರವೇಶಿಸಬೇಕಾಗಿತ್ತು. ಹತ್ತುಜನರ ಹೋರತು ಹನ್ನೊಂದನೆಯವನು ಪ್ರವೇಶಿಸಲಿಕ್ಕೆ ಬಾರದವ್ಯು ಆ ಮಾರ್ಗವು ಸಂಕೋಚ ವಾಗಿತ್ತು. “ವಿನಾಶಕಾಲಕ್ಕೆ ವಿವರಿತ ಬಂದಿಯೆ”ಂಬಂತಿ, ಚೈರಂಗಜೇಬನು ದೀಘರ್ವವಿಚಾರಕ್ಕೆ ಹೋಗದೆ, ಆ ಇಕ್ಕಟ್ಟಿನ ಮಾರ್ಗದಿಂದ ತನ್ನ

ಕುದುರೆಯನ್ನು ಮುಂದಕ್ಕೆ ನೂಡಿದನು. ಆತನ ಬೆನ್ನಹತ್ತಿ ಹತ್ತು ಹತ್ತು ಜನರಂತಿ ಸಾಲುಗಟ್ಟಿ ಪ್ರಚಂಡ ಸೈನ್ಯವು ಕಂದರವನ್ನು ಪ್ರವೇಶಿಸಹತ್ತಿತು. ಹೀಗೆ ಸೈನ್ಯವು ಪ್ರವೇಶಿಸುವಾಗ ಅದಕ್ಕೆ ಯಾರಿಂದಲೂ ತೊಂದರೆಯಾಗಲಿಲ್ಲ. ಎಲ್ಲ ಕಡೆಯಲ್ಲಿ ಶಾಂತತೆಯು ಪ್ರಸಾಧಿತವಾಗಿತ್ತು. ತನ್ನ ಸೈನ್ಯವನ್ನು ತಡೆಯುವಷ್ಟು ಶಕ್ತಿಯು ರಜಪೂತರಲ್ಲಿ ಇಲ್ಲಿಂತಲೂ, ತನ್ನ ಪ್ರಚಂಡ ಸೈನ್ಯವನ್ನು ದೂರದಿಂದ ನೋಡಿ ಅವರು ಅಂಜಿ ಸುಮೃಣಿ ಕುಲಿತಿರುತ್ತಾರೆಂತಲೂ ಹೊರಂಗಜೀಬನು ತಿಳಕೊಂಡನು. ಕ್ರಮವಾಗಿ ಸೈನ್ಯವೆಲ್ಲ ಕಂದರವನ್ನು ಪ್ರವೇಶಿಸಿ ಅಧ್ಯಾ ಜನಾನಭಾನೆಯು ಕಂದರವನ್ನು ಸೇರಿತು. ಇನ್ನು ಉದೇಪುರೀ ಬೇಗಮೆಯು ದಾಟಹೊಗುವ ಸಂಧಿಯಲ್ಲಿ ರಜಪೂತರು ಒಮ್ಮೆಲ್ಲಿ ಮಾರ್ಗವನ್ನು ತಡೆದು, ಹೊರಂಗಜೀಬನ ಸೈನಕರನ್ನು ತುಂಡರಿಸಿ, ಉದೇಪುರಿಯನ್ನು ಸೇರಿಹಿಡಿದರು. ಸೈನ್ಯದ ಹತ್ತುಪಟ್ಟು ಇದ್ದ ಮೊಗಲರ ಬಾಜಾರಬುಣಿಗಿನವರು ಉದೇಪುರಿಯ ಹಿಂದೆ ಇದ್ದರು. ಕೆಲಸಕ್ಕೆ ಬಾರದ ಆ ಜನರು, ರಜಪೂತರ ಈ ಉಪಟಿಲವನ್ನು ನೋಡಿ, ಬೆದರಿ ದಿಕ್ಕುವಾಲಾಗಿ ಓಡಹತ್ತಿದರು. ಅದರಿಂದ ವಿಚಿತ್ರ ಗದ್ದಲವಾಗಹತ್ತಿತು. ಹೀಗೆ ಮಾರ್ಗವನ್ನು ಪ್ರತಿಬಂಧಿಸಿದವರು ರಾಜಸಿಂಹನ ಸೈನಿಕರಾಗಿದ್ದರು. ಹೀಗೆ ಪ್ರತಿಬಂಧಿಸುವ ಬಗ್ಗೆ ದುರ್ಗಾದಾಸನು ಈ ನೊದಲೆ. ರಾಜಸಿಂಹನನ್ನು ಬೇಡಿಕೊಂಡಿದ್ದನು.

ಇದೇನು ಗದ್ದಲವೆಂದು ಮುಂದಕ್ಕೆ ಹೋದ ಮೊಗಲ ಸೈನಿಕರು ಹಿಂದಕ್ಕೆ ಬಂದು ನೋಡಲು, ಅವರ ಶಿರಸ್ಸುಗಳು ನೆಲಕ್ಕುರುಳಿದವು. ಹೀಗೆ ತಿರುಗಬಂದವರು ನೆಲಕ್ಕೆ ಬೀಳಹತ್ತಿದ್ದೀರಿಂದ ಸೈನಿಕರು ತಾವು ಪ್ರವೇಶಿಸಿದ ಮಾರ್ಗದ ಕಡೆಗೆ ಬಾರದಾದರು. ತಾನು ಪ್ರವೇಶಿಸಿದ ಮಾರ್ಗದ ಕಡೆಗೆ ಗದ್ದಲವೇನೆಂದು ಹೊರಂಗಜೀಬನು ವಿಚಾರಿಸುತ್ತಿರಲು, ಎರಡೂ ಕಡೆಯು ಗುಡ್ಡಗಳ ಮೇಲಿಂದ ಬಾಣ, ಗುಂಡು, ಕಲ್ಲು, ಬೇರೆ ಪಾಣಹಾರಕ ಪದಾರ್ಥಗಳು ಆತನ ಸೈನ್ಯದಮೇಲೆ ಬಂದು ಬೀಳಹತ್ತಿ ಸೈನಿಕರ ಪಾಣಹರಣ ಮಾಡಹತ್ತಿದವು. ಆಗ ಹೊರಂಗಜೀಬನು ಒಮ್ಮೆ ಎರಡೂ ಮಗ್ಗಲು ನೋಡಿದನು. ತಾನು ಎಂಧ ಭಯಂಕರ ಸ್ಥಿತಿಯಲ್ಲಿರುವೆನು, ಎನ್ನು ನಿರಾಶೆಯ ಪ್ರಸಂಗವಿರುವದು ಎಂಬದರಕಲ್ಲನೆಯು ಬಾದಶಹನಿಗೆ ಕೆಲಮಟ್ಟಿಗೆಜಯಿತು.

ತನ್ನ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ, ಒಮ್ಮೆಲೇ ಅಜಲೀಕ್ಕರ ಪರ್ವತದ ಮೇಲೆ, ಹಾಗು ರೂಪನಗರದ ಕೊಟಿಯ ಮೇಲೆ ಸಾಗಿಹೋಗಬೇಕೆಂದು ಮಾಡಿದನು; ಆದರೆ ಎರಡೂ ಮಗ್ಗಲಿನ ಪರ್ವತಗಳು ಬಹಳ ಕಡಿದಾಗಿದ್ದರಿಂದ ಮನುವ್ಯರಂತು ಇರಲಿ, ಉಡಗಳಾದರೂ ಸರಸರಿ ಏರಿಹೋಗುವವೇ ಇಲ್ಲವೋ ಎಂಬ ಸಂಶಯವು ಬಾದಕಹನಲ್ಲಿ ಉಂಟಾಗಿ, ಆತನು ನಿರಾಶಿಪಟ್ಟಿನು. ಆದರೆ ಆತನು ನಿರಾಶಿಪಟ್ಟು ಸುಮ್ಮನೆ ಕುಳಿತು ಕೊಳ್ಳುವ ಸ್ವಭಾವದವನಿದ್ದಿಲ್ಲ. ಆತನು ಕೂಡಲೇ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿ, ಇಬ್ಬರು ಅಥಿಕಾರಿಗಳನ್ನು ನಿಯಿಸಿ, ಕೂಡಲೇ ಎರಡೂ ಪರ್ವತಗಳನ್ನು ಏರಿಹೋಗಬೇಕೆಂದು ಆಜ್ಞಾಪಿಸಿದನು; ಆದರೆ ಅಪ್ಪಣಿ ಮಾಡಲಿಕ್ಕೆ ಆತನಿಗೆ ಸುಲಭವಾದವ್ಯ, ಆದನ್ನು ನಡಿಸಿಲಿಕ್ಕೆ ಆತನ ಜನರಿಗೆ ಸುಲಭವಾಗಲಿಲ್ಲ. ಆವರು ಪರ್ವತವನ್ನು ಏರಹತ್ತಿದ ಕೂಡಲೇ ಪ್ರತಿಯೊಂದು ಕಂಟಿಯ, ಇಲ್ಲವೆ ಬಂಡೆಯ ಹಿಂದಿನಿಂದ ಭಿಲ್ಲರ ಇಲ್ಲವೆ ರಜಪೂತರ ತಲೆಯು ಕಾಣಹತ್ತಿ, ಬಾಣ, ಗುಂಡು ಮೊದಲಾದವುಗಳು ಮುಸಲ್ಲಾನರ ಮೇಲೆ ಸುರಿಯಹತ್ತಿದವು. ಜೀರಂಗಜೀಬನ ಸೈನಿಕರಲ್ಲಿ ಕೆಲವರು ಶಸ್ತ್ರಾಸ್ತ್ರಗಳ ಪಟ್ಟಿನಿಂದ ನೆಲಕ್ಕುರುಳಿದರು. ಕೆಲವರು ಕಾಲುಜಾರಿ ನೆಲಕ್ಕು ರುಳಿದರು. ಶತ್ಯಗಳ ಕಡೆಯವನೊಬ್ಬನೂ ಸಾಯದೆ, ತನ್ನ ಸೈನಿಕರು ಮಾತ್ರ ಪಟ್ಟಪಟ್ಟ ಬಿದ್ದು, ತರಗೆಲೆಗಳಂತೆ ಕೆಳಗೆ ಉದರಿಂ ಬೀಳುವದನು ನೋಡಿ ಜೀರಂಗಜೀಬನು ನೋಂದುಕೊಂಡನು. ಆಗ ಆತನು ಏನು ಮಾಡಬೇಕೆಂಬದನ್ನು ಅರಿಯದೆ, ಕೈಲಾಗದವನಂತೆ ಹುಚ್ಚು ಹಿಡಿದು ಎಡಕ್ಕೆಬಲಕ್ಕೆ ನೋಡುತ್ತ ನಿಂತುಕೊಂಡನು. ಆವನ ಉಪದೇಶಕನಾದ ನಯನವಾಲನು ಎತ್ತೊತ್ತು ಹೊರಟು ಹೋಗಿದ್ದನು. ಈಗ ಆತನು ಜೀರಂಗಜೀಬನ ಕಣ್ಣಿಗೆ ಬಿಡ್ಡಿದ್ದರೆ ನುಚ್ಚಿನುಚ್ಚಾಗುತ್ತಿದ್ದನೆಂಬದರಲ್ಲಿ ಸಂಶಯವಿಲ್ಲ. ತನ್ನ ಸೈನ್ಯದ ಸಂಹಾರವು ಏತಿರೊರಿ ಆಗುವದನ್ನು ನೋಡುವದಕ್ಕಿಂತ, ಸೈನಿಕರನ್ನು ಕರೆಸಿಕೊಂಡು ಹಿಂದಿರುಗಬೇಕೆಂಬ ವಿಚಾರವು ಬಾದಕಹನ ಮನಸ್ಸಿನಲ್ಲಿ ಮೇಲಿಂದಮೇಲೆ ಬರುತ್ತತ್ತು; ಆದರೆ ಹಿಂದಿರುಗಿ ಹೋಗುವಾಗ ತನ್ನ ಪರಿಣಾಮವೇನಾಗುವದೆಂಬದು ಇನ್ನೂ ಆತನಿಗೆ ಗೊತ್ತಾಗಿದ್ದಿಲ್ಲ. ಆತನು ಹಿಗೆ ವಿಚಾರ ಮಗ್ಗನಾಗಿರಲು, “ ಒಬ್ಬರಜಪೂತಚಾರನು, ರಾಜಸಿಂಹನು

ಪಶ್ಚವನ್ನು ತಕೆಳ್ಳಂಡು ನಿಮ್ಮಕದೆ ಬಂದಿದ್ದಾನೆ, ಆತನನ್ನು ಸನ್ನಿಧಿಗೆ ಕರ ಕೊಂಡು ಬರಲಾ ” ಎಂದು ಒಬ್ಬ ಸರದಾರನು ಬೈರಂಗಜೇಬನನ್ನು ಹೇಳಿ ದನು. ಬೈರಂಗಜೇಬನು ಮೊದಲು ಕರಕೊಂಡು ಬರಬೇಡೆಂದು ಆಜ್ಞಾಪಿಸಿದನು; ಆದರೆ ಆತನಿಗೆ ಮತ್ತೆ ಏನು ತಿಳಿಯಿತೋ ಏನೋ ಕರಕೊಂಡ ಬರಬೇಕೆಂದು ಮತ್ತೆ ಆಜ್ಞಾಪಿಸಿದನು. ಕೆಲಹೊತ್ತಿನ ಮೇಲೆ ಆ ಚಾರನು ಬಂದು ರಾಜಸಿಂಹನ ಪಶ್ಚವನ್ನು ಬಾದಶಹನಿಗೆ ಕೊಟ್ಟಿನು. ಬಾದಶಹನು ಅದನ್ನು ಆತುರದಿಂದ ಒಡಿದು ನೋಡಲು, ಆದರಲ್ಲಿ “ ಪರಮೇಶ್ವರನು ಎಲ್ಲರನ್ನು ಸುಖದಿಂದಿರಿಸಿ ಬಾದಶಹನಿಗೆ ಸದ್ಗುದ್ಧಿಯನ್ನು ಕೊಡಲಿ. ಅಲಮುಗೀರ ಬಾದಶಹರೇ, ನೀವು ಎಂಥ ಭಯಂಕರವಾದ ಇರುಕೆನಲ್ಲಿ ಸಿಕ್ಕಿರುತ್ತೇ ರೆಂಬದನ್ನು ವಿಚಾರಿಸಿರಿ. ನಿಷ್ಠಾರಣವಾಗಿ ದೇವರ ಪಾಣಿಗಳ ಸಂಹಾರ ವಾಗ್ವಂದನ್ನು ನೋಡಿ ನನಗೆ ಬಹಳ ದುಃಖವಾಗುತ್ತದೆ. ಆದರೆ ನೀವು ಸ್ವತಃ ರಜಪೂತರ ಶೀಲದ ಮೇಲೆಯೂ, ನನ್ನ ಹೆಂಡತಿಯ ಮರ್ಯಾದೆಯ ಮೇಲೆಯೂ, ಬಡವರಂದ ಹಿಂದುಗಳ ಜೀವದಮೇಲೆಯೂ ಗದಾಪ್ರಹಾರ ವಾಡಲು ಉದ್ದೇಷಿಸಿರುವಿರಿ. ಹೀಗೆ ಮಾಡಬಾರದೆಂದು ನಾನು ವಿನ ಯ ದಿಂದ ಹೇಳಿಕೊಂಡರೂ ನನ್ನ ಸದ್ಗುದ್ಧಿವಾದಕ್ಕೆ ನೀವು ಶಿವಿಗೊಡಲಿಲ್ಲ. ಆದ್ದರಿಂದ ಎಲ್ಲರ ಸಂರಕ್ಷಣಕಾವುಗಿ ನನ್ನ ಕತ್ತಿಯನ್ನು ಒರೆಯಿಂದ ಹಿಡಿದು, ಈ ಯಾದ್ದ ಪ್ರಸಂಗವನ್ನುಂಟುಮಾಡಬೇಕಾಯಿತು. ಉದೇಶ್ವರೀಬೇಗ ಮೆಯು ನನ್ನ ಬಳಿಯಲ್ಲಿರುತ್ತಾಳೆ; ಆಕೆಯು ನನ್ನ ಒಡಹುಟ್ಟಿದ ತಂಗಿಗೆ ಸಮಾನಜಾಗಿರುವಳು. ನನ್ನ ಹತ್ತಿಯು ಆಕೆಯ ಯೋಗಕ್ಕೇಮವನ್ನು ವಿಚಾರಿಸಿ ಸಮಾಧಾನವನ್ನು ಹೇಳುತ್ತಿರುವಳು. ಬೇಗಮೆಯ ಕೂದಲು ಕೊಂಕಲಾರದು. ತಾವು ಹೇಳಿದಾಗ ಆಕೆಯನ್ನು ತಮ್ಮ ಕಡೆಗೆ ಕಳಿಸುವೆನು. ನಿಮ್ಮ ಬಾಜಾರಬುಣಿನವರು ಕಾಳುಕಡಿ ಮೊದಲಾದ ಪದಾರ್ಥಗಳನ್ನು ಜಲ್ಲಿಕೊಟ್ಟು, ದಶದಿಕ್ಕುಗಳಿಗೆ ಓಡಿಹೋದರು. ಕಂದರದಲ್ಲಿ ಸಿಕ್ಕಿರುವ ನಿಮ್ಮ ಸೈನ್ಯದ ಗತಿಯು ಏನಾಗಿರುವದೆಂಬದನ್ನು ನೀವು ನೋಡೇ ನೋಡುವಿರಿ. ಈ ಪ್ರಸಂಗದಲ್ಲಿ ಒಪ್ಪಂದ ಮಾಡಿಕೊಂಡು ಹೋಗಲಿಟ್ಟಿ ಸುತ್ತಿದ್ದರೆ, ಶಸ್ತ್ರಾಸ್ತ್ರಾಗಳನ್ನು ಕಂದರದಲ್ಲಿ ಚಲ್ಲಿಕೊಟ್ಟು ನೀವು ಹೊರಟ್ಟು ಹೋಗಬಹುದು. ನಾನು ನಿಮ್ಮನ್ನು ಹೋಗಿಗೊಡುತ್ತೇನೆ. ಇದರಮೇಲೆ

ನಿಮ್ಮ ಇಚ್ಛೆಯಂತೆ ಮಾಡಬೇಕು.

ಪತ್ರವನ್ನು ಒದಿದುಕೊಡಲೆ ಹೈರಂಗಜೀಬನು ಸಂತಾಪದಿಂದ ಉರಿಯ ಹತ್ತಿದನು. ಆತನು ಪತ್ರತಂದಿದ್ದ ರಜಪೂತನ ಕಡೆಗೆ ಒಮ್ಮೆ ನೋಡಿ— ಅಯ ಕಂಬಬತ್ತಾ, ನೀನೇ ಈ ಪತ್ರವನ್ನು ತಂದೆಯಲ್ಲವೇ? ಎಂದು ನುಡಿದು, ಖಡ್ಗದ ಒಂದೇ ಕಡತದಿಂದ ಅವನ ಪ್ರಾಣಹರಣ ಮಾಡಿದನು. ಆತನ ಸಂತಾಪವು ಹೊಟ್ಟಿಯಲ್ಲಿ ಹಿಡಿಸಲೊಳ್ಳಲು. ಖಡ್ಗಪರಾರಮಾಡಿ ಅಪ್ಪಕ್ಕೇ ಸುಮ್ಮನಿರದೆ ಆತನು ಕೆಳಗೆ ಬಿದ್ದ ಚಾರನನ್ನು ಕಾಲಿಸಿಂದ ಒದ್ದು ಹಿಂದಕ್ಕೆ ದೂಡಿದನು. ತಾನು ಎಂಥ ಆನ್ಯಾಯವ ಕೆಲಸ ಮಾಡುತ್ತೇನೇಂಬ ದರ ಅರಿವು ಬಾದಹನಿಗೆ ಉಳಿಯಲಿಲ್ಲ. ಕೆಲವು ಕಾಲ ಕ್ರಮಿಸಿದ ಮೇಲೆ ಹೊತ್ತು ಮುಣಿಗಿ ಕತ್ತಲಾಯಿತು. ಯುದ್ಧ ವ್ಯಾಪಾರವು ನಿಂತಿತು. ಯಾರು ಎಲ್ಲರುತ್ತಾರೆ, ಯಾರು ಏನು ಮಾಡುತ್ತಾರೆಂಬದರ ಗೊತ್ತೇಹತ್ತದಾಯಿತು. ಬಾಜಾರಬುಣಿನವರೂ, ಫರಾತಿಗಳೂ ಹಿಂದೆ ಉಳಿದದ್ದರಿಂದ ಸ್ವೀಕರು ಇಳಕೊಳ್ಳಲಿಕ್ಕೆ ಡೇರಿಗಳು ಇಲ್ಲದಾದವು. ಅವರ ಕ್ಷುಧಾಶಾಂತಿಗೆ ಆಹಾರವು ದೊರೆಯಾಯಿತು. ಹೈರಂಗಜೀಬನ ಡೇರಿಯು ಮಾತ್ರ ಆತನ ಸಂಗಡಲೇ ಇರುತ್ತಿದ್ದ ದರಿಂದ ಒಳಗೆ ಬಂದುಕೊಡಲೆ ಡೇರಿ ಹೊಡಿದುಕಾರಣ ಬಾದಕಹನ ಮಟ್ಟಿಗೆ ಬಿಂಜ್ಗಾಯಿತು. ಉಳಿದವರು ರಾತ್ರಿ ಚಳಿಯಿಂದ ಗದಗುಟ್ಟಿ ನಡಗಹತ್ತಿದರು. ದೊಡ್ಡ ದೊಡ್ಡ ಅಧಿಕಾರಿಗಳೂ, ಸರದಾರರೂ ಸಹ ಅಪ್ಪಗ್ಗೆ ಹಚ್ಚಿಕೊಂಡು ರಾತ್ರಿಯನ್ನು ಕಳೆಯಬೇಕಾಯಿತು. ಹೈರಂಗಜೀಬನೇಬ್ಬನು ಬಿಂಜ್ಗಿದ್ದರೂ ಆತನ ಜೀವಕ್ಕೆ ಸಮಾಧಾನವಿದ್ದಿಲ್ಲ. ಜನರು ಥಂಡಿಯಿಂದ ಗದಗುಟ್ಟಿ ನಡಗುವ ಧ್ವನಿಯೂ, ಅವರ ತ್ರಾಸದ ನುಡಿಗಳೂ ಚೀಗಳೂ, ಶಾಪಗಳೂ ಆತನ ಕೆವಿಗೆ ಬಿಳಿಹತ್ತಿದವು. ಆದರೆ ಆತನು ಏನು ಮಾಡುವನು? ಯಾವ ಶಬ್ದಗಳಿಂದ ಜನರನ್ನು ಉತ್ತೇಜಿಸಿಕೊಳಿಸುವನು? ಅವರಿಗೆ ಆಶೀಯನ್ನೇನು ತೋರಿಸುವನು? ಈ ಭಯಂಕರ ಪ್ರಸಂಗದಿಂದ ಸುರಕ್ಷಿತ ಪಾರಾಗುವ ಉಪಾಯವು ಬಾದಕಹನಿಗೆ ತೋಚದಾಯಿತು. ಹಾಗು ಹೀಗು ರಾತ್ರಿಯು ಕ್ರಮಿಸಿತು. ಸೂರ್ಯೋದಯವಾದ ಕೂಡಲೆ ಬಾದಕಹನು ತನ್ನ ಶಾಮಿಯಾನದಿಂದ ಹೊರಗೆ ಬಂದು ಸುತ್ತುಮುತ್ತು ನೋಡುತ್ತಾನೆ. ಪರ್ವತದ ಮೇಲಿಂದ ಬಿದ್ದವರ, ಹಾಗು ಥಂಡಿಯಿಂದ

ಸೇಡುಹಿಡಿದು ಆಸನ್ನಮರಣರಾದವರ ರಾಶಿಗೆ ರಾಶಿಯಾದದ್ದು ಆತನ ಕಣ್ಣಗೆ ಬಿದ್ದಿತು. ಆದರೂ ಆತನು ಎರಡೂ ಪರಾತಗಳ ಮೇಲೆ ಏರಿ ಹೋಗಲಿಕ್ಕೆ ಮತ್ತೆ ಅಜ್ಞಾಪಿಸಿ, ತಾನು ಕಂದರವನ್ನು ಪ್ರವೇಶಿಸಿಬಂದಿದ್ದ ಮಾರ್ಗದ ನಿಜವಾದ ಸ್ಥಿತಿಯಾದರೂ ಹೃಷಿಗುರುತ್ವದೆಂಬದನ್ನು ನೋಡುವ ದಕ್ಷಾಗಿ ಕೆಲವು ಸೈನಿಕರೊಡನೆ ಆತನು ಆತ್ಮಕಡಿಗೆ ಸಾಗಿದನು; ಆದರೆ ಎತ್ತು ಹೋಗುತ್ತಾನೆ? ಅಲ್ಲಿ ಹೋದವರ ಚಂಡುಗಳು ತುಂಡರಿಸುವ ವೆಂಬದನ್ನು ಪ್ರತ್ಯೇಕ ನೋಡಿ ಹಿಂದಕ್ಕೆ ತಿರುಗಿದನು. ಹಾಗು ಹೋಗು ಜನರಿಗೆ ಧೈರ್ಯಕ್ಕೆಳುತ್ತ ಹೋತ್ತುಗಳಿದನು. ಮತ್ತೆ ರಾಶಿಯಾಯಿತು. ಒಟ್ಟೆನ್ನ ಮೇಲೆ ಪ್ರಸಂಗವು ಬಹು ಕರಿಣವಿರುತ್ತದೆಂಬ ವಿಚಾರವು ಆತನ ಮನಸ್ಸಿನಲ್ಲಿ ದೃಢವಾಯಿತು. ಆತನು ಉಪಾಯಗಾಣದೆ ರಾಜಸಿಂಹನ ಕಡಿಗೆ—“ನಿನ್ನ ಮಾತು ನನಗೆ ಒಪ್ಪಿಗೆಯಾಗಿವೆ. ನನ್ನನ್ನು ತಿರುಗಿ ಹೋಗೋಡಿಸು,” ಎಂದು ಹೋವಬಿಟ್ಟು ಬರೆಯಬೇಕೆಂದು ಮಾಡಿದನು. ವಿಚಾರಾಂತದಲ್ಲಿ ಆತನು ಹಾಗೆ ಮಾಡದೆ, ರಾಜಸಿಂಹನ ಕಡಿಗೆ ವಕೀಲನನ್ನು ಮಾತ್ರ ಕಳಸಬೇಕೆಂದು ನಿಶ್ಚಯಿಸಿದನು. ಕಡಿಗೆ ಸಾದತಖಾನಿಗೇ ಆ ಅವಮಾನಕಾರಕ ವಾದ ವಕೀಲಿಯನ್ನು ಮಾಡಲಿಕ್ಕೆ ಅಜ್ಞಾಪಿಸಿದನು. ಅಪ್ಪಣಿಯಂತೆ ಸಾದತಖಾನನು ರಾಜಸಿಂಹನ ಕಡಿಗೆ ಹೋದನು. ಮರುದಿನ ಮತ್ತೆ ಬೀಳಗಾಯಿತು. ಸೂರ್ಯನು ಉದಯಿಸಿದನು. ಛೀರಂಗಜೇಬನು ಶಾಮಿಯಾನದಿಂದ ಹೂರಿಗೆ ಬಂದು ಸುತ್ತುಮುತ್ತು ನೋಡಿದನು. ಸಾದತಖಾನನು ಏನು ಸುದ್ದಿಯನ್ನು ತರುವನೋ ಎಂದು ಆತನು ಹಾದಿಯನ್ನು ನೋಡಹತ್ತಿದನು. ಕಂದರದಲ್ಲಿ ಅಲ್ಲಿಲ್ಲ ಹೆದ್ದುಗಳು ಮುಷಲಾಂನ ವೀರರ ಶವಗಳನ್ನು ಹರಿಯುತ್ತಿದ್ದವು. ವೈರಿಗಳ ಕಡೆಯವನೊಬ್ಬನೂ ಸಾಯದೆಶನ್ನು ಸೈನಿಕರು ಮಾತ್ರ ಸಾವಿಗೆಡಾಗುವದನ್ನು ನೋಡಿ, ತಾನೇ ಈ ಅನಭ್ಯಾದ ಕಾರಣನೆಂದು ಬಾದಕಹನು ಪಶ್ಚಾತ್ಯಾದವಟ್ಟಿಸು. ಆತನು ತನ್ನ ಸೈನಿಕರನ್ನೆಲ್ಲ ಯಂತ್ರಬಿಡಿಸಿ ಬತ್ತಟ್ಟಿಗೆ ಒಟ್ಟುಗೂಡಿಸಬೇಕೆಂದು ಅಜ್ಞಾಪಿಸಿದನು. ಅಷ್ಟರಲ್ಲಿ ಸಾದತಖಾನನು ಬಂದನು. “ ಒಡಂಬಡಿಕೆಯನ್ನು ಮಾಡಿಕೊಂಡು ಹೋಗಬೇಕೆಂದು ಈ ಮಾದಲೇ ನಾನಾಗಿಯೇ ಚಾರನನ್ನು ಕಳಿಸಿದ್ದೆನಾದ್ದಿಂದ, ಒಡಂಬಡಿಕೆಗೆ ನನ್ನಿಂದ ಎಷ್ಟು ಮಾತ್ರವೂ ಪ್ರತಿಬಂಧ

ವಿಲ್ಲ. ಪ್ರತಿಯೊಬ್ಬ ದಂಡಾಳುವು ಶಸ್ತ್ರಗಳನ್ನು ಚಲ್ಲಿಕೊಟ್ಟು ಹೊರಗೆ ಬರಬೇಕು, ಅಂದರೆ ನಾನು ಹೋಗಿಗೊಡುವೆನು,” ಎಂದು ರಾಜಸಿಂಹನು ಹೇಳಿದನೆಂದು ಸಾದರೆಖಾನನು ವಿಜ್ಞಾಪಿಸಿದನು. ಅತ್ಯಂತ ಆಪಮಾನ ಕಾರಕವಾದ ಈ ಮಾತಿಗೆ ನಿರ್ವಾಹವಿಲ್ಲದೆ ಬೈರಂಗಜೀಬನು ಒಪ್ಪಿಕೊಳ್ಳು ಬೇಕಾಯಿತು. ಮುಂದೆ ಎಂದಾದರೂ ಇದರ ಸೇರು ತೀರಿಸಿಕೊಂಡೇ ನೆಂದು ಆತನು ಮನಸ್ಸಿನಲ್ಲಿ ನಿಶ್ಚಯವನ್ನುಂತು ಮಾಡಿಕೊಂಡನು. ಆದರೆ ಆಗ ಶಸ್ತ್ರವನ್ನು ಚಲ್ಲಿಕೊಟ್ಟು ಆತನು ಹೊರಡಲಿಕ್ಕೆ ಸಿದ್ಧನಾಗಬೇಕಾಯಿತು. ಒಂಬಡಿಕೆಯ ಕರಾರುಗಳು ಗೊತ್ತುಗುವದು ಗೊತ್ತುಗೆ ಸ್ವೇಚ್ಛಿಕರು ಶಸ್ತ್ರಗಳನ್ನು ಚಲ್ಲಿಕೊಟ್ಟು ಹೊರಬಿಳಿಹತ್ತಿದರು. ಬೈರಂಗಜೀಬನು ಹೋಗುವಾಗ ತನಗೆ ಭೇಟ್ಟಿಯನ್ನು ಕೊಡಬೇಕೆಂದು ರಾಜಸಿಂಹನು ಇಷ್ಟಿಯನ್ನು ಪ್ರದರ್ಶಿತಮಾಡಿದನು; ಆದರೆ ಬೈರಂಗಜೀಬನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ರಾಜಸಿಂಹನಾದರೂ ಆ ಮಾತಿನ ವಿಷಯವಾಗಿ ಆಗ್ರಹವನ್ನು ತಾಳಲಿಲ್ಲ. ಉದೇಪುರಿಯನ್ನೂ, ಆಕೆಯ ಜನಾನಖಾನೆಯನ್ನೂ ಸುಖರೂಪದಿಂದ ಬಾದಶಾಹನ ಸಂಗಡ ಕಳಸಿ ಕೊಟ್ಟನು. ಅವಮಾನಿತನಾದ ಬೈರಂಗಜೀಬನೂ ಆತನ ಜನರೂ ದಿಲ್ಲಿಯ ಹಾದಿಯನ್ನು ಹಿಡಿದರು.

ಇಲ್ಲಿಗೆ ನಮ್ಮ ಕಥಾಭಾಗವು ಮುಗಿಯಿತೆಂದು ಹೇಳುವ ವೇದಲು, ಕೆಲವು ಮಾತ್ರಾಗಳನ್ನು ತಿಳಿಸುವದು ಆವಶ್ಯವಾಗಿದ್ದತ್ತದೆ. ರಾಜಸಿಂಹನು ಜಯಶಾಲಿಯಾಗಿ ಉದೇಪುರಕ್ಕೆ ಹೋದಬಳಿಕ, ರೂಪಮತ್ಯೋದನೆ ಸಮಾರಂಭದಿಂದ ಆತನ ವಿವಾಹವಾಯಿತು. ಪದ್ಮೇಯು ತನ್ನ ದಾಸಿಯಾದರೂ, ತನ್ನ ಮಗನಾದ ತಿವಿಸಿಂಗನು ಆಕೆಯನ್ನೂ, ‘ಆಕೆಯು ಶಿವಸಿಂಗವನ್ನೂ ಪ್ರೀತಿಸುವದನ್ನು ನೋಡಿ, ವಿಜಯಸಿಂಹನು ಆವರಿಬ್ಬರ ವಿವಾಹವನ್ನು ಮಾಡಿದನು. ಆ ವೃದ್ಧರಚಪೂತನು ತನ್ನ ಮಗನ ಮೇಲಿನ ಸಿಟ್ಟನ್ನು ಮಾರಿತು, ಸೋಸೆಯಾದ ಪದ್ಮೇಯನ್ನು ಮಗಳಂತೆ ನಡಿಸಿಕೊಳ್ಳುಹತ್ತಿದನು. ಆತನು ಯಾವತ್ತು ಕಾರಭಾರವನ್ನು ಮಗನಿಗೆ ಒಪ್ಪಿಸಿದನು. ದುರ್ಗಾದಾಸನು ಆಜಿತಸಿಂಗನ ಹೆಸರಿನಿಂದ ಜೋಧಪುರದ ರಾಜ್ಯವನ್ನು ಸಾಗಿಸಿದನು. ಇಂದಿರೆಯೂ, ಚಂದ್ರಾವತೀರಾಣಿಯೂ ಪರಮೇಶ್ವರಭಕ್ತಿಯಲ್ಲಿ ಕಾಲಹರಣಮಾಡಹತ್ತಿದರು. ಇಂದಿರೆಯು ತಾನು ಸುರಕ್ಷಿತ

ವಾಗಿ ಇದ್ದದ್ದು ಕಾಣಿಯೂ, ದಿಲ್ಲಿಯಲ್ಲಿ ತನ್ನನ್ನು ಒಳ್ಳೆಯ ರೀತಿಯಂದ ನಡಿಸಿಕೊಂಡದ್ದು ಕಾಣಿಯೂ ಉದೇಪುರಿಯ ಬೇಗಮೇಗೆ ಕೈತಳ್ಳತೀಯ ಪತ್ರ ವನ್ನು ಬರೆದಳು, ಉದೇಪುರಿಯು ದೂಪಮತಿಯ ಮೇಲಿನ ಸಿಟ್ಟನ್ನು ಸಂಪೂರ್ಣವಾಗಿ ಮರೆತುಬಿಟ್ಟಳು; ಆದರೆ ಜೀರಂಗಜೀಬನು ಮಾತ್ರ ರಾಜ ಸಿಂಹನ ಸೇಡು ತೀರಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದನ್ನು ಎಂದೂ ಮರೆಯು ಲಭ್ಯ. ನಯನಪಾಲನು ಯುದ್ಧದಲ್ಲಿ ;ಕಾರ್ಯದಿಂದ ಕಾದಿ ಮರಣಹೊಂದಿದನು. ರಾಜಸಿಂಹನು ಸಹತ್ತೀಕನಾಗಿ ಅಳಕೆತ್ತರಕ್ಕೆ ಹೋಗಿ, ವೈಕುಂಠ ಯೋಗಿಗಳ ಶೋಧಮಾಡಲು, ಅವರು ಎಲ್ಲಿಯೂ ದೊರೆಯಲಿಲ್ಲ. ಕಡೆಗೆ ಅವರ ಹೆಸರಿನಿಂದ ಸುವಣ್ಣಪಾದುಕೆಗಳನ್ನು ಮಾಡಿಸಿ, ತನ್ನ ಸಿಂಹಾಸನದ ಬಳಿಯಲ್ಲಿಟ್ಟಿನು. ಆ ರಾಜನಂತೆ ನಮ್ಮ ಮನಸ್ಸುದರೂ ಯಾವಾಗಲೂ ಸತ್ಯರೂಪರಲ್ಲಿ ರುವಂತಿ ಸದ್ಗುರುವನ್ನು ವಾರ್ಧಿಸೋಣ !



— ಸಮಾಪ್ತಃ. —

గళగನాథర జనస్తులు సురన కాదంబరిగళు

— మరాటిర షతికాసిక కాదంబరిగళు —

१ తశ్వరీసోత్ర	२-०-०	५ కమలకుమారి	२-८-०
అ మరాటిర ఆభ్యుదయ	२-०-०	६ గృజకలహ	२-८०-०
७ భత్రపతి	२-०-०	७ తివప్రభువినపుణ్య	२-०-
८ స్వరాజ్య సుగంధ	२-०-०	८ కురుక్షేత్ర	२-८-

— కన్నడిగర షతికాసిక కాదంబరిగళు —

१ వొధవ కరుణావిలాస	६-०-०
అ కన్నడిగర కమ్మకథి	४-०-०	ప్రాణక్షూలికోఱ	५-०-०	
ఇ కుముదిని	२-८-०	„	„	२-८-०

రజపూతర షతికాసిక కాదంబరిగళు

ఒనేయదు	రాణీ-వృణులిని	२-८-०
అనేయదు	రాణూ-రాజసింహ	१-८-०
ఇనేయదు	థామింకతేజ	२-८-०
ఉనేయదు	వైభవ ఆధవా చాణీక్షన్—కారస్థాన	२-०-०
అనేయదు	శౌయు—సంజీవన ఆధవా సత్యసార	१-८-०
ఇనేయదు	క్షుత్రతేజ	१-८-०

— పూరాణిక గృంథగళు —

१ సచిత్ర రహస్యప్రకాశిత మహాభారతావ్యత ఆదిపవన	४-०-०
అ నశజంత్రి
ఇ నేఱంటేత మాయాత్మీ

— ಕಾಲ್ಪನಿಕ ಕಾದಂಬರಿ —

ಇ ಪ್ರಬುಂಡ ಪದ್ಮನಯನೆ ೨-೮-೦

ಇತರ ಪ್ರಸ್ತುತಿಗಳು


ಸದ್ಗುರೋತ್ತರು	೦—೬—೦
ವೀರಪ್ರತಾಪ	೦—೬—೦
ಗಳಗನಾಥರ ಜೀವನ ಚರಿತ್ರೆ	೧—೮—೦
ಧಾಂಪತ್ಯ	೧—೦—೦
ವೈಕುಂಠಮುತ್ತಿಗೆ	೧—೮—೦
ಮಹಾರಥಿ ಭೀಷ್ಣ	೧—೯—೦
ಶ್ರೀಕೃಷ್ಣ ಗೀತಾಮೃತ	೧—೪—೦
ಅಂತರಗಂಗೆ	೧—೪—೦



FROM—

S. M. JOSHI

Galaganath Surasa Grantha Mala
Jawali Peth DHARWAR



ప్రె. తి. గళగనాథరు.

